

UNIVERSAL
LIBRARY

OU_202176

UNIVERSAL
LIBRARY

ವಿಂಚಿನ ಬ್ರಿಯಾ ಇನೆಯ ವರುಷದ ಶ್ನೇಹ ಕುಡಿ

ಮನೋವಿಜ್ಞಾನ-ರೂಪರೇಖೆ



ಬರೆದವರು:

ಗೌರೀಶ ಕಾವ್ಯಯಕ್ತಿಳಿ, ಗೋಕರ್ನ

ಚಾಲುಕ್ಯ ವಿಕ್ರಮ ವರುಷ ೪೯೨
ಕಾರಹುಣ್ಣಿ ವೆ

ಜುಲೈ ೧೯೭೨

ಬೆಂಗಳೂರು



ಮುನ್ನಡಿ

ked ಕ್ರಾಕ್‌ಲ ಮುಂಚಿತ ತಜ್ಞರ ತಿರಸಾಂಶಕ್ಕೆ ಪಾತ್ರವಾಗಿದ್ದ ಅಂತರ್ಭೂತ ನ (ಮನೋವಿಜ್ಞಾನ) ವು ಇಷ್ಟರಲ್ಲಿಯೆ ಬಲ್ಲವರಿಗೆ ಶಾಸ್ತ್ರವಾಗಿದೆ, ಬಹುಜನರಿಗೆ ಸಂಭಾವಿತಾಸ್ತ್ರವಾಗಿದೆ. ಭೌತಿಕವಿಜ್ಞಾನ (physical sciences) ಗಳಿಂದ ಸಮಾಧಾನವಿಲ್ಲದುತಾಗಲು ಅಂತರ್ಭೂತ ನ ಕಾಂತಿಗೆ ಅದರ ಸಹಜವಾಗಿಯೆ ಹೇಳುವುದು. ಈ ಕಾರಣಕಾಂತಿಗಿಯೂ ‘ಮನೋವಿಜ್ಞಾನ’ವು ಇಂದು ಮಾನವನ ಸಂಸ್ಕೃತಿಯಲ್ಲಿ ಹೇಳಿನ ಸಾಧ್ಯನವನ್ನೇ ಪಡೆದಿದೆ ಎನಬಹುದಾಗಿದೆ. ಉಳಿದ ಶಾಸ್ತ್ರಗಳಂತೆ ಈ ಶಾಸ್ತ್ರಕಾಂತಿಗಳೂ ಕೆಲವೊಂದು ಸಂಬಂಧಿಸಿರುತ್ತಾರೆ ಅವಶ್ಯವಾಗಿದೆ. ‘ಮನನಂಬವಾರ್ಥ’ವು ಚಂಚಲವಾದ್ದು ಅದನ್ನು ತಿಳಿದುಕೊಳ್ಳುವುದು ಯಾರಿಗೆ ಸಾಧ್ಯ—ಎಂದೂ ವಾದಿಸಬಹುದಾಗಿದೆ; ಎಷ್ಟೀಂದು ತಿಳಿದುಕೊಂಡರೂ ಅದು ಸಮ್ಮ ಮನಸ್ಸಿನ ಪ್ರತಿಬಿಂಬವೇ ಆಗುವುದಲ್ಲದೆ ಬೇರೆ ಮನಸ್ಸಿನ ವಾಸ್ತವಿಕ ಜ್ಞಾನವಾಗ ಲಾರದು—ಎಂದೂ ವಾದಿಸಬಹುದಾಗಿದೆ; ವ್ಯಕ್ತಿವ್ಯಕ್ತಿಗೆ, ಕಾಲಕಾಲಕ್ಕೆ, ದೇಶದೇಶಕ್ಕೆ ಶಕ್ತಿ-ಸಂಕಲ್ಪಗಳು ಬದಲಾಯಿಸುತ್ತಿದ್ದುದರಿಂದ ಮನೋವಿಜ್ಞಾನವು ಉಸುಕಿನ ಮನೆಯಂತೆ—ಎಂದೂ ವಾದಿಸಬಹುದು. ಆದರೆ ಯಾನ ರೀತಿಯಿಂದ ವಾದಿಸಿದರೂ ವಾಸನಸ್ವಭಾವಕ್ಕೆ ಸಹಜವಾದ ಕುಶಲಾರ್ಥವನ್ನಾಗಲಿ ಜ್ಞಾನಸದ್ಯಷ್ಟಿಯನ್ನಾಗಲಿ ಅಲ್ಲಗಳಿಯಲು ಶಕ್ಯವಿಲ್ಲ, ತಡೆಯಲೂ ಶಕ್ಯವಿಲ್ಲ. ಅಂತಹ ಕುಶಲಾರ್ಥವ, ಆ ಜ್ಞಾನಸದ್ಯಷ್ಟಿಯ ಸಂತತ ಪ್ರಯತ್ನದ ಫಲವಾಗಿದೆ ಮನೋವಿಜ್ಞಾನಶಾಸ್ತ್ರ.

ಪ್ರಸ್ತುತ ಗ್ರಂಥದಲ್ಲಿ ಈ ಶಾಸ್ತ್ರದ ಇತಿಹಾಸವನೆ, ವಿವೇಚನೆ ಇದೆ. ಮನಸ್ಸನು ಆಶಿಗೆ ಬುದ್ಧಿಶಕ್ತಿಯನ್ನು ಹೂಡಿದಂದಿನಿಂದ ಅಮರತ್ವದ ಕಲ್ಪನೆ ಬಂದಿದೆ, ಆತ್ಮದ ಕಲ್ಪನೆ ಮೂಡಿದೆ, ಕೃದಯದ ಕಲ್ಪನೆ ಬೆಳೆದಿದೆ. ಬೆಳೆದು ಬದಲಾಯಿಸುವ ಮನಸ್ಸನ ಒಳಗೆ ವರ್ಕರೂಪತೆಗೆ, ಶಾಕ್ಷತೆತೆಗೆ ಆಧಾರ ವಾದ ‘ಆತ್ಮ’ ಇದೆ, ‘ಪುರುಷ’ ಇದೆ, ‘ಜ್ಯೋತಿಂತ್ರ’ ಇದೆ—ಎಂದು ಸಮ್ಮ ದೇಶದಲ್ಲಿ ಸಾವಾರು ಮಣಿಗಳ ಹಿಂವಿನಿಂದ ಕಲ್ಪನೆ ಇದ್ದಿತು. ಆದರೆ ಅದು ಕಲ್ಪನೆಯೇ ವಾತ್ರವಾಗಿದ್ದಿತು. ಅವಕಾಗಿಯೇ ಆ ನಿಚಾರಧಿನ

ಕ್ರಮೇಣ ನಮ್ಮವರು ಮರಣಾನಂತರದ ಜಗತ್ತಿನ ಯೋಜನೆಗೆ ಬಿದ್ದರು. ಯಾವುದು ಒಳಗಿದೆಯೋ ಅದು ಈ ಜಗತ್ತಿನ ಶಸ್ತಿನಿಷ್ಠೆಯು ಹೆಚ್ಚಾಗಿ ಸಂಬಂಧಿಸಿದೆ ಎಂಬ ವಿಚಾರಕ್ಕೆ ಹೆಚ್ಚು ಮಹತ್ವದ ದೊರೆತಿರಲಿಲ್ಲ. ಆಗಾಗ ಉಪನಿಷತ್ತುಗಳು, ವಿಶೇಷವಾಗಿ ಬೌದ್ಧಮತವು ಈ ದೃಷ್ಟಿಯಿಂದೇ ವಿಚಾರಿಸಿದ್ದಂತು. ಅದಕಾಗಿಯೇ ಇಂದು ಉಪನಿಷತ್ತುಗಳಲ್ಲಿ, ಬೌದ್ಧ ಮತೀಯ ಗ್ರಂಥಗಳಲ್ಲಿ ಪಂಡಿತರಿಗೆ ಮನೋವಿಜ್ಞಾನದ ಕೆಲವು ಸತ್ಯಾಂಶಗಳು ಕಂಡುಬರುತ್ತಲಿವೆ. ಆಜರಣೆಗೆ ಮಹತ್ವವನ್ನು ಕೊಟ್ಟು ಈ ಏರಡು ಪಂಥಗಳು ಆಚರಣೆಗೆ ಮೂಲವಾದ ಅಂತರಿಕ ವಾನವನನ್ನು ತಿಳಿಯಲು ಯತ್ನಿಸಿದ್ದಾರು. ಇಷ್ಟಾಗಾರೂ ಮನೋವಿಜ್ಞಾನವು ಒಂದು ಶಾಸ್ತ್ರವೇನಿಸುವಷಟ್ಟು ವ್ಯವಹಾರ್ಯ ಪರಿಪೂರ್ಣತೆಯನ್ನು ಹೊಂದಲಿಲ್ಲ.

ಶ್ರೀಮಾನ್ ಗೌರೀಶ ಕಾವ್ಯಾಲ್ಯಾಕಣೆಯವರು ಈ ಶಾಸ್ತ್ರದ ಮಹತ್ತ್ವವನ್ನು ಸಾಕಷ್ಟಾಗಿ ಸೂಚಿಸಿದ್ದಾರೆ. ಇಂದು ಪ್ರಗತಿಪರ ಎನಿಸಿಕೊಳ್ಳಲು ಅರ್ಥವಾಗಬೇಕಾದ ಜನಾಂಗಗಳಿಗೆ ಈ ಶಾಸ್ತ್ರದ ಮಹತ್ತ್ವವಿದೆ. ಯಾಕೆಂದರೆ, ಮನುಷ್ಯನ ಸಾಮಾಜಿಕ ಜೀವನವೇ ಇದರಿಂದ ಸುಧಾರಿಸಬಹುದಾಗಿದೆ. ತಂದೆ-ತಾಯ್ತನ, ಮಂಗುವಿನ ಶಿಕ್ಷಣ, ಅವರಾಧಿಗಳ ದಂಡನೆ, ರಾಷ್ಟ್ರ ರಾಷ್ಟ್ರಾಂಗಳಲ್ಲಿ ಸೆರೆಹೊರಿಕೆಯ ಸೌಹಾದರ, ಜಾತಿಜಾತಿಗಳಲ್ಲಿ ಪರಸ್ಪರ ಸಹಿತ್ಯತ್ವ, ಗಂಡಹಂಡಿರ ಸಂಸಾರಜೀವನ— ಇಂತಹ ಯಾವ ವಿಷಯವನ್ನೂ ತೆಗೆದುಕೊಂಡರೂ ಮನೋವಿಜ್ಞಾನದಿಂದ ಅಲ್ಲಿ ಪ್ರಗತಿ ಇದೆ ಎಂದು ಸಾಧಿಸಬಹುದಾಗಿದೆ. ನಮ್ಮ ದೇಶದಲ್ಲಿ ಈ ಶಾಸ್ತ್ರದ ಪ್ರಚಾರ ಸಾಕಷ್ಟಿಲ್ಲ; ನಮ್ಮ ಜರಿಗೆ ಮನೋವಿಜ್ಞಾನವೂ ಒಂದು ಶಾಸ್ತ್ರ ಎಂಬ ಸಂಖುಗೆ ಕಡವೆ. ಹೀಗಿರುವಾಗ ಈ ವಿಷಯವನ್ನು ಸಮಗ್ರವಾಗಿಯೂ ಸುಲಭವಾಗಿಯೂ ಬರೆದ ಗ್ರಂಥಕರ್ತರೂ ಇಂತಹ ಅವಶ್ಯ ಮತ್ತು ಉಪಯುಕ್ತ ಗ್ರಂಥವನ್ನು ಪ್ರಕಟಿಸುವ ಸಾಹಸದ ಬಳಿಗಾರರೂ ನಮ್ಮ ಅಭಿನಂದನೆಗೆ, ನಮ್ಮ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

ಕನಾಟಕ ಕಾಲೇಜು,
ಧಾರವಾಡ.
೧೦೨-೧೦೫೭ }
} ೧೦೫೭

ಆರ್. ವೀ. ಜಾಗಿರದಾರ

ಹೊಸತಿಲ್ಲಿ

ನ್ಯಾಜಿಸತಾಕ್ಟ್‌ದ ಪರಿಜಯವನ್ನು ಸಾಫ್ತಾರಾನ್, ಸೂಪ್ರಕ್ರಿತ ಕನ್ಸ್ಟಿಗೆಸಿಗೆ ಮೂರ್ಚಿಕ್ಕಾಡ್‌ನಂಥ ಪುಸ್ತಕಗಳು ಇಸಾರ್ಥ ಸಮಾಷಿಸುತ್ತಿಲ್ಲಿ. ಮಾನಸ ತಾಙ್ತ್ರಿಕ್ಯಾಪ್ಯಾರ್ಕ ಒಂದು ಚಿಕ್ಕ ಪುಸ್ತಕವನ್ನು ಮೈನ್‌ಸೂರ್ ಮಾರಾಟ ಕೆಲ್ಲೇಜಿನ ಮಾನ್ಯೇಲ್‌ರಿಚ್‌ರಾಫ್ ಶಿಕ್ಷಣಾಲಯದಲ್ಲಿ ವಿನಾಯಿ. ಎನ್. ಎನ್. ನಾರಾಯಣರಾಜ್‌ಯವರಾಂತರೆ, ಅದರೆ ಅದು ಕೇಳಲ ಮಾನ್ಯೇಲ್ ವಿಜ್ಞಾನದ ಒಂದು ಆಂಗವನ್ನೇ ಸಿರಾಷಿಸುವುದಾಗಿದೆ. ಸಮಾಗ್ರ ಮಾನ್ಯೇಲ್ ವಿಜ್ಞಾನದ ರಾಖರೆ ವೀರ್ಯಸ್ವರೂಪ ಏರಿಸುವುದಿಲ್ಲ. ಇಂದಿನ ಮಾಧ್ಯಿಗೆ — ಸಮ್ಯಾನ-ಇಸಲ್ಲಿ ಅಂಥ ವಿಜ್ಞಾನಾಸ್ತಾಗಳ ಸ್ವತಂತ್ರ ಸಂಶೋಧನದ ಕೌಶಲೆ ಇರುವವರಿಗೆ — ಅಂಥ ಪರಿಷಾರಕ್ಕೆ ಪುಸ್ತಕವು ಪಾಠ್ಯಾಳ್ಯದಲ್ಲಿ ಏರ್ಯಾ ಸಿಗಳ ಲೀಜುನಗಳಂಡ ಹೈಕ್ವಿಸ್‌ಲ್ಯಾಂಡ್‌ಡಾಟೆ ಬೇರೆ ಗತಿಯಿಲ್ಲ.

ಆ ಸಿಯೆ. ಮಾತ್ರ ಸಮ್ಯಾನ ಒ ಒರ್ವಿತವು ಹೇಗೆ ಅವಾರ್ದರಾದೀತು? ಅದ್ದಂತ ಈ ಕ್ಷೇತ್ರ ಯೆಂತ್ತಿಗೆಯು ಸಮ್ಯಾನ್‌ರಿಕ ಕೃತಿಗಳು; ಒಮ್ಮ ಮಾಧ್ಯಿಗೆ ಕನ್ಸ್ಟಿಗೆಸಿರ್ಲು; ಮೂಲಿ ವಾಯಿ ಎಚ್. ಜಿ. ದೇವಿ, ಪ. ಎಂಬ ಓರ್ವ ವಿದ್ಯಾರ್ಥಿರ ಲೀಂಗಿನವನ್ನು ಆಧಾರಕ್ಕೆ ಇಟ್ಟಿಕೊಂಡು ಈ ಪ್ರಭಂಥ ಸಮ್ಯಾನ ಒರ್ವಿತವಾಗಿದೆ. ವಿಷಯ ಕ್ರಮವಾದ್ಯ — ಇವಕ್ಕರೂ ಇವಕ್ಕಿನಂತಹ ಸಾಫ್ತಾರಾನ್, ಸ್ಟ್ರೆಡ್‌ರಿಸಲ್ಲಿ — ಮೂಲಕ್ಕಿರುವ ಸಮ್ಯಾನ್ ಅನುಸರಿಸಬಳಿಯೆ. ಅದರೂ ಸಾಫ್ತಾರಾನ್ ಕಲ್ಯಾಂತರ ಕನ್ಸ್ಟಿಗೆಸಾ ಅಳುವಳಿಕೆಯ ಮಾರ್ಪಣಕ್ಕೆ ಒಂದು ಸ್ಲಿಲ್‌ವರ್ಕ್‌ವರಗಳ ಮಾನ್ಯೇಜನೆಸೆಸ್‌ಸ್ಯಾನ್ ಸಾಫ್ತಾರಾನ್‌ಲಾಗಿದೆ.

ಸಮ್ಯಾನ ಒರ್ವಿತವು ಕುಂಡಾತೆಗಳಿಗೆ ಅರ್ಪಿತ ಸಮಾಂತ ದೇವ್ಯ ಇಸ್ತ್ರಿ ಇತರಾರದು. ಇಲ್ಲಿ ವಾತಿನ ವೈಸ್ತ್ರಾಂತಿಕ ವರ್ತಣಿವಾಗಿಲ್ಲ; ವಲಯದೇ ಗೋಳಿ ಯೆಸ್ಲಿಗೆ ಕೂಡ ಒಂದು ಇಲ್ಲಾದವಾದ್ಯ ಯೆಸ್ಲಿಗೆ ಒಂದಾಳ್ಯ ಒಂದು ಸೇರಿಕ್ಕಂಡಿದೆ. ಇದನ್ನಿಂದ, ಏಕ್ವಾರ್ಟ ಸ್ಟ್ರೆಡ್‌ರಿಸಾರ್ಟ್‌ಲೈ ಅಂಥ ಪರಿಷಾರವಾದ ಕೆಲವು ತೊಡಕಾಗಳು ಒರ್ವಿತವಾಗಿ ಬೆಂಬಲ್ಲಿ ಬೆಂಬಸಮ್ಯಾನ್‌ರಿಂದು ವಿನಾಯಿ. ಸಾಫ್ತಾರಾನ್ ಒಗೆಯ ಏಕ್ವಾರ್ಟ ವಾತಿನ್‌ಯಂಡ ಸ್ಟ್ರೆಲ್‌ರಿಸ ಕ್ರಾಡಲೆ, ಸಮ್ಯಾನ್ ಸುಂದರಿಯ ಒಂದು ದೇವತ್ವ ಕೊರತೆಯು ಅಕ್ಕುರತ್ತಿದೆ. ಆ ಕೊರತೆಯು,

వారిభాషిక శబ్దగళ అభావ. లాస్ట్రోయు తక్కుగణన్ను సంతృప్తిలోవచొని రసవ Reflex Action, Conditioned Reflex మంత్రాన పదావల్గళ వూతిరలు, సావంత్రావాగాం ఒందు అధికాద పథక్కుత భూయిగభస్తూ, వ్యధీందగణస్తూ వంచించుకు కుట్టాడు కెస్తుడుడ్చు ఇద్దుపా అప్ప ఇస్తూ సవమంత్రావచొని రూఢువాల్ల. Reality మత్తు. Truth, Perception మత్తు. Conception, Insight మత్తు. Intuition response మత్తు. Reaction ఇవుగళల్లి యుదుగులువ యుదుగుల్లి యూరాదెగిపు, కాగిసువ 'బోలు' సమ్మా నాలగిగి ఇస్తూచంచిల్ల. ఇంధ సంపంచ్చగెభల్లి సమ్మా తఖుకుకేగి తేయిజిదంతే ఉలమైందు పరిఫూషేయస్తూ కుట్టిసికేందు ముందు పరియులాగిచే. ఆ ఆ పరిభూషేయస్తూ అభిప్రోతవాగారువ అధ్యవస్తూ మత్తు ఏపరిసలు వూరుద్దు వార్షిక్కిగణస్తూ కొడులులాగిచే! ఇదుండ తాణ్ణిగెట్టు తేర్చిద ఓదుగరు సానగి దహిసిదచేరే ఆదక్కు సాప్త కివి గొడలు సిద్దరావాయే ఇద్దేయి! (సమ్మా సుమిలు సేతెగారరాద సాపిత్తు పరిషత్తుసమరు అధిక్యతవాగి ఇంధ లాస్ట్రోయు పరిభూషేయస్తూ లచ్చుణిందగణస్తూ సమాజిసువ తంగ్లిమినభివవాచికట్టగళ పయవాయగణస్తూ సిద్దాయిసి కురకటిసిదచే సమ్మాంధ జీవసంబిగి త్రయో సయాయవాచింత.)

ఈ చేసుత్తిగియుస్తూ సుమిలు వేస్తిదెనిరుదు, కురకటిచుక్కే ఎండల్ల. ఔంగ్లిమిన కులిపుల్లి సమలుటివ్వరన్, ఆధునిక బ్రాస్-స్టేట్ సుమ్మ తిపత్తికూళ్ళచేంబ అంద్ర, ఆసక్కియుభ్రసి సామిలు గేసియు గాగా ఇచ్చు పోడులు ఒరెచుద్దు. ఆపరే సమ్మా సుత్రరాద శ్రీవంతా బుర్టు బీందువుఅఫిపర అక్కురద అప్పిస్తే తలీవాగా ఇదుస్తూ సాధానేందు అటుయెమ్ముడలు, ముందుగాంద్దేయేవే. ఈ ఏచేగారకియుస్తూ సేసేది 'దేసరు అటుయుడలు పొంచరివల్లి ఇదాన యేష్టుసు దుషుక్కి దసు?' ఎందు కేల ఒట్టుపరు, కిరణి గద్దురిశలు బిషుదు. ఆపరే పీగి కీరఁడ్దురించుపరు,—సమగ్రంత చేష్టిసి అధికారవుక్కే బ్రాస్-సిగశు—

ಇಂಥ ವಿಷಯವನ್ನು ಕುರಿತು ಮೇಲಾದ ಪುಸ್ತಕಗಳನ್ನು ಬರೆದು ಕಣ್ಣಿಡಿಗ ರನ್ನು ಉಪಕೃತರನಾಗಿ ವಾಡಲು ಅಣಿಯಾಗಲಿ ಎಂಬುದೊಂದೇ ನವ್ಯ ಕೋರಿಕೆ.

ಇರಲಿ. ಮನೋವಿಚಾರಣೆ ಮಂದಿರದ ಒಳಗೆ ಅಡಿಯಿಡುವ ವೇಳದಲು ಹೊಸತಿಲಲ್ಲಿಯೇ ಇಷ್ಟೆಂದು ವೇಳಿ ಕಳಿದುದಾಯಿತು. ಇನ್ನು ಮಂದಿರದ ಕದ ತೆರೆದಿದೆ. ಇನ್ನು ಮನಸಿನ ಸೆಲಿಗಳನ್ನು ಏರಿ ಇಳಿದು, ನಿಟ್ಟಿಸಿ ದಿಟ್ಟಿಸಿ ಸೋಡುವ ಹಂಬಲವಿದ್ದವರು ಹೀಗೆ ಇತ್ತು ಬನ್ನಿ, ಒಳಗೆ.

ಗೌರೀಶ ಕೃಂಜಿಣಿ

— ನಮ್ಮ ಮುಂದಿನ ಪುಸ್ತಕ —

ಪ್ರಪಂಚದ ಪ್ರಾಳಯ

ಅಧಾರ್ತ್

ಜಾಗತಿಕ ಮಹಾಯುದ್ಧ.

ಲೇಖಕರು:

ರಮಾಕಾಂತ ಗೋಠಿಕೇರಿ

ಮಿಂಜಿನ ಬಳ್ಳಿ, ಧಾರವಾಡ.

ಪರಿವಿಡಿ

ಇನೆಯ ಅಧ್ಯಾತ್ಮ

ವಾಸದಾಸ್ತಿದ ವಿಕಾಸ

ಜಿಜ್ಞಾಸೆ .	ಮನೋವಿಜ್ಞಾನವೂ ಶಾಸ್ತ್ರವೇ ? .	೧೨
ಮನೋವಿಜ್ಞಾನವು ಪ್ರಾಚೀನ .	•	೧೩
ಮನೋವಿಜ್ಞಾನವು ಗ್ರೀಕ ದಾರ್ಶನಿಕ ಹೈತಿಯ ಎರಿಸ್ಟ್ರೋಟಿಲರು ಇ	•	೧೪
ಮನೋವಿಜ್ಞಾನದ ಸಂಕೊಧನದ ಪದ್ಧತಿ .	•	೧೫
ಮಧ್ಯಯುಗವೂ ಪುನರ್ಜೀವನ ಕಾಲವೂ .	•	೧೬
ಹೊಬ್ಬನೂ ದೇಕ್ಕಿದೆಯೂ.	•	೧೭
ಲೋಕ ಮತ್ತು ಹೃದಯ .	•	೧೮
ಮನೋವಿಜ್ಞಾನವೂ, ಜಮರ್ನಾ ದಾರ್ಶನಿಕರೂ .	•	೧೯
ಮನೋವಿಜ್ಞಾನದ ಮೇಲೆ ಕರೀರಣಾಸ್ತಿ, ಉತ್ಸಂತಿನಾದಿಗಳ .	•	೨೦
ಪ್ರಯೋಗಿಕ ಮನೋವಿಜ್ಞಾನವೂ .	•	೨೧
• ವಿಲಿಯನ್ ಜೀವ್ನನ ಪ್ರಭಾವವೂ	೨೨	
ಪರಾವರ್ತನಕ್ಕಿರೆಯೂ, ವರ್ಕನವಾದವೂ .	•	೨೩
ವರ್ಕನವಾದಕ್ಕೆ ಅಹಂಕಾರನೆ .	•	೨೪
ಪ್ರತಿಕ್ರಿಯೆಯ ನಾಲ್ಕು ಮಾದರಿಗಳು .	•	೨೫
ಇನೆಯ ಅಧ್ಯಾತ್ಮ	೧. ವರ್ತನವಾದಿ ಮನೋವಿಜ್ಞಾನವೂ	
• ಹೇತುತ್ವವಾದಿ ಸಾಂಪ್ರದಾಯವೂ		
ವಾಟಿನ್ನನ ವರ್ಕನವಾದ .	•	೨೬
ಪ್ರಜ್ಞೋದನೆ ಪ್ರತಿಕ್ರಿಯೆಗಳ ಕಟ್ಟಿಡವೂ, ನಿಸ್ಸಂಕೇತಿಕರಣವೂ .	೨೭	
ವರ್ಕನವಾದಿಗಳಿಗೂ ಇತರ ಮನೋವಿಜ್ಞಾನಿಗಳಿಗೂ .	•	
• ಇರುವ ಮುಖ್ಯ ಮಂಭೇದ .	೨೯	
ವೊಕ್ಕಾರುಗಳನ್ನ ಮಂಬಿಲ ಪ್ರವೃತ್ತಿಗಳು .	•	೩೦
ಮಂಬಿಲ ಪ್ರವೃತ್ತಿಯಿಂದ ವರ್ಕನವು ಹೇಗೆ ವಾರ್ಷಾದುವುದು? .	೩೧	
ಹೇತುವಾದ ವರ್ಕನವಾದಗಳ ತುಲನೆ .	•	೩೨
ವ್ಯಕ್ತಿಯ ಮನೋವಾಪಾರಕ್ಕೆ ಸಾಮಾಜಿಕ ತಡೆಗಳು .	•	೩೩
ಇನೆಯ ಅಧ್ಯಾತ್ಮ	ಬುದ್ಧಿಯ ಸ್ವರೂಪ.	
ಜ್ಞಾನಮುಂದಿಲದ ಮುಂದು ನಿಯಮಗಳೂ, ಸ್ವಿಯರಮನ್ನನೂ .	೩೪	
ಬುದ್ಧಿಯ ಐದು ಪಾರಿವಾಳಕ ಕರ್ತೃಗಳು .	•	೩೫
ಬುದ್ಧಿಯೆಂದರೆನು? (ಜಿ. ಮತ್ತು ಎಸ್. ಕರ್ತೃಗಳು) .	•	೩೬
ಬುದ್ಧಿಪರೀಕ್ಷೆಯ ಪದ್ಧತಿಗಳು .	•	೩೭

ಶಿಕ್ಷಣ ಮತ್ತು ಉದ್ಯೋಗಕ್ಕೇತ್ತರೆಗಳಲ್ಲಿ ಬುದ್ಧಿಪರಿಕ್ಷೇಗಳ .	೪೨	
ಉಪಯೋಗ .	೪೩	
ಡಾ. ಬಟ್ಟರ ಅಪರಾಧ ವಿವರಾಂಸಿ	೪೫	
ಇನೆಯ ಅಧ್ಯಾಯ	ಗೆಸ್ಪಾಲ್ಪ (ರೂಪಕೆ)	ಮನೋವಿಜ್ಞಾನ
ಗೆಸ್ಪಾಲ್ಪ ಸಾಂಪ್ರದಾಯದ ತಿರುಗುಳು	೪೬	
ಕೆಲವು ಉದಾಹರಣೆಗಳು	೪೭	
ಪೂರ್ಣ ಬೋಧದ ಏಕರೂಪತೆಯ ತತ್ವ	೧೦೧	
ಶಿಶುಗಳೂ, ಹಕ್ಕುಗಳೂ	೧೦೨	
ಗೆಸ್ಪಾಲ್ಪ ಸಾಂಪ್ರದಾಯದಲ್ಲಿ ವಿದ್ಯೆಯೂ, ವಿದ್ಯುಚ್ಛಕ್ತಿಯೂ .	೧೦೯	
ಸೆನಷಿನಲ್ಲಿಇನ ಮಾತು . ೧೦೨	ಶಿಕ್ಷಣಕ್ಕೇತ್ತರೆದಲ್ಲಿ . ೧೦೯	
ಬೆದ್ದೇಗಿಕ ಕ್ಕೇತ್ತರೆದಲ್ಲಿ . ೧೦೧	ವೈದ್ಯಕೀಯ ಕ್ಕೇತ್ತರೆದಲ್ಲಿ ೧೦೯	
ಅಪರಾಧಗಳನ್ನು ತಿದ್ದುವ ಕ್ಕೇತ್ತರೆದಲ್ಲಿ	೧೦೪	
ವ್ಯಕ್ತಿಗೇನು ಉಪಯೋಗ	೧೦೫	
ಇನೆಯ ಅಧ್ಯಾಯ	ಮನೋವಿಶ್ಲೇಷಣ ಶಾಸ್ತ್ರ	
ಮನೋವಿಶ್ಲೇಷಣವೆಂದರೇನು	೧೧೦	
ಮನಸ್ಸಿನ ರಚನೆ	೧೧೧	
ಮನಸ್ಸುರೂಪ: , ಇಡ್‌, , ಇಗ್ಲೊ' ಮತ್ತು, ಸುಪರ್ ಇಗ್ಲೋ' ೧೧೧		
ಆಜಾಗ್ರತ ಮನಸ್ಸರದ ವಿಚಾರ	೧೧೨	
ಶ್ಯುಶನ ಲ್ಯೂಂಗಿಕೆತೆ	೧೧೨	
ಚಟಿಗಳನ್ನು ಹೇಗೆ ಬಿಡಿಸಬೇಕು ?	೧೧೩	
ಆತ್ಮಕಾಮಾವಸ್ಥೆ	೧೧೪	
ಗೌದ್ಯ-ಸೀಡಾಭೋಗಿ ಅವಸ್ಥೆ	೧೧೫	
ಚಾರಿತ್ರ್ಯದ ಸಂಘಟನೆ	೧೧೬	
ಖುತುಪ್ರಾಪ್ತಿ: ಹೊಗಂಡ ವರ್ತನ	೧೧೭	
ಯುದ್ಧಿಪಸ್ ಮನೋಗಂಡ	೧೧೮	
ವಿರೋಧಕರ ಭೂಮಿಕೆ	೧೧೯	
ಮನೋವಿಶ್ಲೇಷಣ ತಂತ್ರದ ಪೂರ್ವಕತೆ	೧೨೦	
ಸೈರ ಸಾಹಜಯದ ತೋಧ	೧೨೧	
ಸ್ವಷ್ಟವಿಾನ್ಯಾಂಸಿ: ಮರುವಿನ ಗುಪ್ತಿ	೧೨೧	
ಮನೋವಿಶ್ಲೇಷಣದ ವಿರೋಧ ಸಾಂಪ್ರದಾಯಗಳು .	೧೨೨	
೧) ಎಡ್ಲರನ ತತ್ವಗಳು . ೧೨೨ ೨) ಯುಂಗನ ತತ್ವಗಳು ೧೨೨		

ತಪ್ಪೋಲೆ

ಶ್ರುಟಿ	ಸಾಲು	ತಪ್ಪು	ಒಪ್ಪು
೧೦	ಒಳ	ನನ್ನನ್ನ	
"	ಒಂ	ಮಾಡುವನು, ಇನ್ನು	ಮಾಡುವನು, ನನ್ನನ್ನ ಇನ್ನು
೧೯	ಒಂ	ಯನ್ನು	ಗಳನ್ನು
೨೬	ಒ	ತಲೆಯೆತ್ತದೇ.	ತಲೆಯತ್ತದೇ
"	ಒ	ಶತಕದ	ಶತಕದಲ್ಲಿ
"	ಒಂ	ತತ್ತಗಳ	ತಥ್ಯಗಳ
"	ಒಂ	ಪರಿಂದ	ಪರದಿಂದ
"	"	ಇದಕ್ಕೆ	ಇಹಕ್ಕೆ
೨೭	ಒಳ	ಜೀವನದ	ಜೀವನವನ್ನು
೨೮	ಒ	ಡೆಸಾರ್ಟೆ	ಡೆಕ್ಕಾರ್ಟೆ
೨೯	ಒಂ	ಬುದ್ದಿಪ್ರಮಾಣ	ಬುದ್ದಿಪ್ರಮಾಣ
"	ಒಂ	ಯಃಶ್ವಿಂತಯಾವಿ	ಯತ್ತಿಂತಯಾವಿ
"	ಒಂ	ವರಗೆ	ಒರಗೆ,
೩೦	೯	ಇವನೇ. ವೊದಲು	ಇವನೇ ವೊದಲು.
"	೨೦	ತತ್ತ್ವವೇ	ತತ್ತ್ವವನ್ನೇ
೩೪	೯	ವೆಂತಲೂ	ರೆಂತಲೂ
"	೨೨	ಆತನು	
೩೨	೨೦	ಶಿಕ್ಷಕರಿಗೆ,	ಶಿಕ್ಷಕರನ್ನು
೩೪	೯	ಮೇಲೆಬುವವದು	ಮೇಲೀರುವದು.
೪೦	೯	ಸಾಫ್ಟ್‌ಫ್ರೆ	ಸಾಫ್ಟ್‌ಫರ್ಟಿ
೪೨	೨೦	ಎಕದೇಶೀಯ	ಎಕಪೇಶೀಯ
"	೨೨	ಅಣಿಕೊಳೆ	ಅಣಾಕೊಳೆ
೪೪	೯	ಇದನು	
"	೨೦	ಹೆಚ್ಚಿಂದಂಟ	ಹೆಲ್ಡಿಂಡಂಟ
"	೨೨	ಮನೋವಿಚಾರಣ	ಮನೇಂಬಿವಿಚಾರಣ

ಶ್ವರ	ಸಾಲು	ತಣ್ಣ	ಬಷ್ಟು
ಇಂ	ಇ	ಸ್ಪೇನೆಹಾಲಿ	ಸ್ಪೇನೆಹಾಲ
ಇಗ	ಒ	ನಡೆವಳಿಯಲ್ಲಿ	ನಡೆವಳಿಗಳು.
ಇಂ	ಉ	ಕುರಿಮಂರಿ	ಕುರಿಮಂರಿ,
ಇಂ	ಒಜ	ಕ್ರಿಯೆಯು	ಕ್ರಿಯೆಯನ್ನು
ಇಂ	ಎಂ	ಡೊಸೆಫ್‌ಥೊಡಾಯಿಕ	ಥೊಸೆಎಫ್‌ಡಾಯಿಕ
ಇಂ	ಎಂ	ಕೊಂಹಲಕ	ಕೊಂಹಲರ
ಇಂ	ಎ	ಪರಿವರ್ತನ	ಪರಾವರ್ತನ
ಇಂ	ಎಂ	ಸಂಗತಿಗಳ	ಸಂಗಡಿಗರ
ಎಂ	ಎಂ	ಪ್ರತ್ಯೇನಾತ್ಮ	ಪ್ರತ್ಯೇಗಾತ್ಮ
"	ಎಂ	ಹೋಮಿಕ್	ಹಾಮಿಕ್
ಎಂ	ಇಂ	ಪ್ರವೃತ್ತಿಗಳಿರದ	ಪ್ರವೃತ್ತಿಗಳಿಂದ
ಎಂ	ಎಂ	ಮನೋಽವಿಜ್ಞಾನಿಯು	ಮನೋಽವಿಜ್ಞಾನಿಯ
"	ಎಂ	ಹೇತುವಾದ	ಹೇತುವಾದಿ
"	ಉ	ಸೋಂಬಿಗ	ಕುಶೂಹಲ
"	ಉ	ಯೂತವೃತ್ತಿ	ಯೂಥವೃತ್ತಿ,
ಎಂ	ಎಂ	ಸಂಪ್ರದಾಯದವರನ್ನು	ಸಂಪ್ರದಾಯದವರೊಡನೆ
ಎಂ	ಎಂ	ಆದರೆ	ಆದರ
"	ಎಂ	ಒಂದು	ಒಂದ
ಎಂ	ಎಂ	ಅದಕ್ಕೆ	
"	ಎಂ	ಅದಕ್ಕೆ	ಅಲ್ಲದೆ
ಎಂ	ಎಂ	ವಾದಿ	ವಾದದಿಂದ
ಎಂ	ಎಂ	ಸಿಟ್ಟ;	ಸಿಟ್ಟಿ
"	ಎಂ	ಮನೋಽವಿಜಾನಿಯು	ಮನೋಽವಿಜ್ಞಾನಿಯ
			ದೃಷ್ಟಿಯಿಂದ

ಗಳಿಗೆ-ಗಳಿಂ ಪುಟಗಳ ಬದಲು ಗಳಿಗೆ-ಗಳಿಂ ಬದ್ದಿವೆ.

ವಿನೋದವಿಚಾರಣೆ—ರೂಪರೇಷೆ

ಒನೆಯ ಅಧ್ಯಾತ್ಮ

ಮಾನಸಶಾಸ್ತ್ರದ ವಿಕಾಸ

ಚಿಜ್ಞಾನಿ

ಪಶುಪತ್ಸ್ವಿಗಳಂತೆ ಮನುಷ್ಯನೂ ಒಂದು ಪಾರ್ಶ್ವ. ಶರೀರರಚನೆಯಲ್ಲಿ ಉಳಿದ ಪಾರ್ಶ್ವವರ್ಗದಿಂದ ಮಾನವನೂ ಭೀನ್ಯನಾಗಿಲ್ಲ. ಈ ಮಾತನ್ನು ಡಾರ್ವಿನ್ ವಿಕಾಸವಾದವು ಚಿನ್ನಾಗಿ ಮನದಟ್ಟಾಗುವಂತೆ ಮಂಡಿಸಿರುತ್ತದೆ. ಮನುಷ್ಯನೂ ಪಶುಜಾತಿಗೆ ಸೇರಿದವನು; ಪಶುವರ್ಗದಲ್ಲಿ ಒಂದು ಪಂಗಡ ಎಂಬದು ನಿಜವಿದ್ದರೆ ಆತನು ಏಕ್ಕು ಪಾರ್ಶ್ವವರ್ಗಗಳನ್ನು ಹಿಂದಿಕ್ಕಿ, ಅವೆಲ್ಲ ವರ್ಗದ ತಲೆನೆಟ್ಟಿ ನಿಂತು, ಜರಾಜರ ಸೃಷ್ಟಿಯೆಲ್ಲವನ್ನೂ ಆಳುವ ಹಂಚಿಕೆಯಲ್ಲಿರುವನಲ್ಲ! ಇದು ಆತನಿಗೆ ಹೇಗೆ ತಾನೆ ಸಾಧ್ಯವಾಯ್ತು? ಮಾನವನ ವೊದಲಿಗನೆಂದು ಸಿದ್ಧವಾಗಿರುವ ಮಂಗರಾಯನಿಗೇಕೆ ಈ ಸಾಮಾಧ್ಯವು ಪತ್ರಪ್ರತ್ಯಾಗಲಿಲ್ಲ? ಮನುಷ್ಯನು ಸಸ್ತನ ವರ್ಗದ ಪಾರ್ಶ್ವ; ನಾಯಿಯಾ ಇದೇ ಗುಂಪಿಗೆ ಸೇರಿದ್ದು. ಆದರೆ ನಾಯಿಗೂ ಮನುಷ್ಯನಿಗೂ ಏನು ಮಹಡಂತರ? ಕಸುವಿನಲ್ಲಿ, ಹಾರಿಕೆಯಲ್ಲಿ ಏರಿಕೆಯಲ್ಲಿ ಮಾನವನನ್ನು ಕಾಲಕಸವಾಗಿಸಬಲ್ಲ ಆನೆ, ಸಿಂಹ, ತಿಮಿಂಗಿಲುಗಳಲ್ಲಿ ಆವುದೊಂದೂ ಸೃಷ್ಟಿರಂಗದಲ್ಲಿ ಮಾನವನನ್ನು ನಾಯಕ ಪಟ್ಟದಿಂದ ತಳ್ಳುಲು ಸಮಾಧಿವಾಗದಿರುವದಕ್ಕೆ ಕಾರಣವೇನು?

‘ ಮಹಾನವನ ವಿದುಳೇ ಆತನ ಶ್ರೀಷ್ಟಿಯ ಮಂಜು ಕಾರಣ ’ ಎಂದು ಕೇಲರು ಉಸ್ಕಿರಬಹುದು. ಆದರೆ ವಿದುಳರುವ ಪ್ರಾಣಿಯು ಮಹಾನವನೊಬ್ಬನೇ ಅಲ್ಲ. ಮನುಷ್ಯನ ಒಟ್ಟಿಲವಾದ ರಚನೆಯನ್ನು ಹೇಳೀಲುವಂತಹದೇ ವಿದುಳು ತಿಮಿಂಗಳಕ್ಕೂ ಉಂಟು. ಆದರೆ ತಿಮಿಂಗಳವು ಇದುವರೆಗೆ ಸೃಷ್ಟಿಯ ಪ್ರಭಾತ್ಕಾರ್ಥಿಗಿ ಮನುಷ್ಯನೊಡನೆ ಸ್ಪಷ್ಟೇ ಮಾಡಿದ ಸಂಗತಿಯು ಯಾರಿಗೂ ಕಂಡುಬಂದಿಲ್ಲ !

ಮನುಷ್ಯನಿಗೆ ಶ್ರೀಷ್ಟಿ ತರಗತಿಯ ಮನಸ್ಸು ಇರುವದೆಂದು ಇನ್ನೊಬ್ಬ ಚಾಣಿ ಕಿರುದನಿಯಲ್ಲಿ ಸೂಚಿಸಬಹುದು. ಆವಸಿಗೆ (ಅಧಿವಾ ಅವಳಿಗೆ) ಬುದ್ಧಿ, ವರ್ವೇಕ, ಕಲ್ಪಕತೆಗಳಿಂಬ ಶಕ್ತಿಗಳುಂಟಿಂದು ಮತ್ತೊಬ್ಬರು ಪುಷ್ಟಿ ಕ್ಷೇತ್ರದಬಹುದು. ಇಷ್ಟೇ ಅಲ್ಲ, ಕೇವಲ ಮನುಷ್ಯನಿಗೇ ದಯಾಪೂನಾದ ಶ್ರೀಮನ್ನಾಂಶಿಕಾ ಕರುತಾಮಯನಾಗಿ ಅಮರವಾದ ಚಿಂತ್ಯಕ್ತಿಯನ್ನು ಆತ್ಮೋದಾಧಿರಕ್ತಾಗಿ ದಯವಾಲಿಸಿರುವ ನೆಂಬುದು ನಿಮ್ಮ ಮಂಕು ಬುದ್ಧಿಗೆ ಹೇಳಿದಿಲ್ಲನೇ ? ಎಂದು ಬೇರೊಬ್ಬರು ನಸು ಉಪಹಾಸದಿಂದ ಪ್ರಶ್ನೆ ಕೇಳಬಹುದು.

ಇವೆಲ್ಲ ಉತ್ತರ, ಅಭಿಪೂರ್ಯಗಳಲ್ಲಿಯೂ ಬಂದೊಂದು ಸತ್ಯಾಂಶವಿದೆ. ಆದರೆ ಇವೆಲ್ಲವುಗಳ ಸಿಕ್ಕಿತಾಫರ್ವೇನು ? ಬುದ್ಧಿ, ವರ್ವೇಕ, ಕಲ್ಪಕತೆ, ಮನಸ್ಸು, ಆತ್ಮ—ಎಂದರೇನು ? ಮೇಲಣ ಉತ್ತರಗಳು ಪ್ರಶ್ನೆಯನ್ನು ತಿಳಿಯಾಗಿಸಿ ಬಗೆಹರಿಸುವ ಬದಲು ನಮ್ಮನ್ನು ಇನ್ನಿಷ್ಟು ಗಡಜು ಮಾಡುವವು. ಇನ್ನೂ ಹೆಚ್ಚಿನ ತೊಡಕಿನ ಸಮಸ್ಯೆಗಳಲ್ಲಿ ಸಿಲುಕೆಸುವವು ! ಈ ಪ್ರಶ್ನೆಗಳನ್ನು ಸರಿಯಾಗಿ ಬಿಡಿಸಿ ಸಮರ್ಪಕವಾಗಿ ಉತ್ತರ ಕೊಡುವದೂ ಮನೋವಿಜ್ಞಾನದ ಬಂದು ಹಿಂಗುರಿಯಾಗಿದೆ.

ಇಂದಿನ ಯಾವುದೇ ವೃತ್ತಪತ್ರಿಕೆ ಮಾಸಪತ್ರಿಕೆಯನ್ನು ತೆರೆದು ಸೋದಿರಿ. ಮಹಾನಶಾಸ್ತ್ರದ ನಿದೇರ್ಶವಲ್ಲಿದ ಬಂದೂ ಸಂಚಿಕೆ ಕಂಡು ಬರುವದಿಲ್ಲ. ಜಾಗತಿಕ ಯುದ್ಧ, ಅಂತರ್ರಾಷ್ಟ್ರೀಯ ಶಾಂತಿ, ಶಿಕ್ಷಣ, ನ್ಯಾಯವಿಚಾರಣೆ, ವ್ಯಾಪಾರೋದ್ಯೋಗ, ಧರ್ಮಸಂಸ್ಥಾ, ಹೆಚ್ಚೇ ಇನು ? ಮನುಷ್ಯಜೀವನಕ್ಕೆ ಒಪ್ಪಿದ ರೀತಿನೀತಿಗಳ ಕುರಿತು ಮನೋವೈಜ್ಞಾನಿಕ

ಮೀರೊಂದು ಸಂಬಿಳಿಸಿದ ತುಂಬಿದ ವಿವೇಚನೆಗಳುಳ್ಳ ಬರಹ ಭಾವಣಗಳು ಎಲ್ಲೆಡಿಗೆ ಕಂಡು ಕೇಳಬರುತ್ತಾನೆ. ತಮ್ಮ ಮಾತ್ರಕತೆಯಲ್ಲಿ ಮನೋವಿಜ್ಞಾನದ ಒಂದೆರಡು ಅಭ್ಯಾಗಳನ್ನು ಸೇರಿಸದೇ ತಮ್ಮ ಸುಶೀಕ್ಷಿತತನವು ಸಾಕಷ್ಟು ಸಿದ್ಧವಾಗುವದಿಲ್ಲವೆಂತಲೂ ಕೆಲವರು ತಿಳಿದಂತಿದೆ!

ಸಾಮಾನ್ಯ ವ್ಯವಹಾರದಲ್ಲಿ ಕೂಡ ಮನೋವಿಜ್ಞಾನದ ಪರಿಭಾಷೆಯು ಒಳಕೆಯಲ್ಲಿ ಬಂದಿದೆ. ಸೇರಿಮನೆಯವರು ನಮ್ಮುಸ್ತು ಬೇಸರಪಡಿಸಿದರೆ ನಾವು ತಿಳಿಕೊಂಡಷ್ಟು ಮಹತ್ವವನ್ನು ನಮಗೆ ಕೂಡುವದಿಲ್ಲವಾದರೆ—ಆತನಿಗೆ “ನ್ಯಾನಗಂಡ್” ಹೋ ಇನ್ನಾವ “ಗಂಡ್” (complex) ಹೋ ಆಗಿದೆಯೆಂದು ಹೇಳಿ ನಮ್ಮು ಸೇಡು ತೀರಿಸಿಕೊಂಡು ಬಿಡುತ್ತೀರೆ! “ಮಾನಸಿಕ ವಿಕೃತಿ” “ಭಾವನೆಗಳ ದಮನ್” “ಭೀತಿಗಳು” ಮುಂತಾದ ಬಾಯುತ್ತಂಬ ಶಬ್ದಾವಲಿಗಳಿಂದ ನಾವು ನಮ್ಮ ಪಾಂಡಿತ್ಯ ಪ್ರದರ್ಶನ ಮಾಡಿ ಕೊಳ್ಳುತ್ತೀರೆ. ಬುದ್ಧಿನಂತರೆಸಿಕೊಳ್ಳುವವರು, ಸಾಕಷ್ಟು ಬಲ್ಲಿದರು, ಶಿಷ್ಟರು ಒಂದೆಡಿಗೆ ಕಲೆತರೆ ಅವರ ಹರಟಿಗಳ ಸಾವಿರ ಸುತ್ತುಗಳ ನಡುವೆ ಒಂದಿಲ್ಲಿಂದು ಮನೋವಿಜ್ಞಾನದ ಗಂಟು ತಲೆ ಎತ್ತಿದೆ ಬಿಡುವದೇ ಇಲ್ಲ.

ಮನೋವಿಜ್ಞಾನವು ಮಾನವನಷ್ಟೇ ಪುರಾತನ. ತನ್ನ ಅರಿವು ತನಗಾದಂದಿನಿಂದಲೇ, ಮಾನವನನು ತನ್ನ ಮನಸ್ಸಿನ ಶಳವನ್ನು ತಕ್ಷಮಣಿಗೆ ಅರಿತು ಬೆಳೆದನು. ಆದರೂ ಪ್ರತ್ಯೇಕ ವಿಜ್ಞಾನವೆಂಬ ಹೆಸರಿಗೆ ಒಮ್ಮು ವಂತೆ ಸುವ್ಯವಸ್ಥಿತವಾದ ಹಾಗೂ ಸುಸಂಗತವಾದ ಶಾಸ್ತ್ರೀಯ ಪದ್ಧತಿಯಲ್ಲಿ—ಕಳಿದ ಶತವಾನದಿಂದ ಮನೋವಿಜ್ಞಾನದ ಪ್ರಪಂಚದಲ್ಲಿ ಬಂದು ಬಂದೇಕೆ? ಹಲವು ಕಾರ್ಯಾತಿಗಳ ಒಂದು ಶ್ರೇಣಿಯೇ ತಲೆಮೋರಿತು. ಆದ್ದರಿಂದ ಮನೋವಿಜ್ಞಾನವೆಂತ ಏಕವಚನದಲ್ಲಿ ಮಾತನಾಡುವದ ಕ್ಷಿಂತ ಮನೋವಿಜ್ಞಾನದ ಸಾಂಪ್ರದಾಯಗಳು ಎಂಬ ಬಹುವಚನ ಪ್ರಯೋಗವೇ ಸದ್ಯಕ್ಕೆ ಸುರಕ್ಷಿತವಿರುತ್ತದೆ.

ಯಾಗ ಯಾಗಾಂತರಗಳ ಹುದಿನ ಒಂದಾನೊಂದು ಕಾಲದಲ್ಲಿ ಗವಯ ಗಂಡಸಾಗಲೀ ಹೆಂಗಸಾಗಲೀ ತನ್ನ ಮನಸ್ಸಿನಲ್ಲಿ ವೊಳೆತ ವಿಚಾರಗಳಿಂದಾಗಲೀ, ಕನಸಿಸಲ್ಲಿ ಸುಳಿದಾಡಿದ ವಿಚಾರಗಳಿಂದಾಗಲೀ ತೊಂದರೆಪಡುತ್ತಿರುವಾಗ ಆ ಆದಿಮಾನವನು ಅವುಗಳ ಹುಟ್ಟು

ಕಟ್ಟುಗಳನ್ನು ಹುಡುಕಲು ಹೊರಟುಗಳೇ ಒಂದು ಬಗೆಯ ಮನೋನಿರ್ಜಾನವು ಮೊಳೆತ್ತತ್ತು. ಅದರೆ ಅಧ್ಯಾತ್ಮಿಕ ನ ಸೋನಿರ್ಜಾನದ ಸಾಂಪ್ರದಾಯಗಳು, ಅಧ್ಯಾತ್ಮಿಕ ಮೋರ್ಟರ, ರೇಡಿಯೋ ಗ್ರಂಥಾಗಳವೈ ಇಂದಿನವರಾಗಿನೆ ಹೀಗೆ ಪುರಾತನಕ್ಕಿಂತ ಪುರಾತನವಾದ ಈ ಶಾಸ್ತ್ರವು ಇಂದು ಅದ್ವೈತನದಲ್ಲಿ ಅದ್ವೈತನವೂ ಆಗಿ ಮೇರೆಯುವಂತಹ ಕಾರ್ಯಾಕಲ್ಪದ ಪುಟ ವನ್ನು ಹೀಗೆ ಪಡೆಯಿತು? ಈ ಕಾರ್ಯಾಕಲ್ಪವೇ ಮನೋನಿರ್ಜಾನದಲ್ಲಿ ಒದಗಿದ ಕಾರ್ಯಾಕಲ್ಪಿಯಾ. ಈ ಕಾರ್ಯಾಕಲ್ಪವೇನು?

ಈ ಕಾರ್ಯಾಕಲ್ಪ ಮೊದಲಿನ ತೊದಲ್ಲುಡಿಗಳು ಹಲವು ಶತಮಾನಗಳ ಅಚೆಯಂದಲೇ ಅಸ್ವಷ್ಟವಾಗಿ ಕೇಳಬರುತ್ತಿದ್ದವು. ಅದರೂ ಅದು ಪ್ರಾಧಿಕಂಭಿರವಾಳಿಯಾಗಿ ಪರಿಣಿಸಿದ್ದು ಇಂದಿನ ಶತಮಾನದಲ್ಲಿಯೇ.

ಮನೋನಿರ್ಜಾನವು ಶಾಸ್ತ್ರವೇ?

ಕಳೆದ ಗಳನೆಯ ಶತಮಾನದಲ್ಲಿ ಕೂಡ ಮನೋನಿರ್ಜಾನವು ಒಂದು ಉದ್ದೇಶಕ್ಕಾಗಿ ವಿಷಯವಾಗಿತ್ತು; ಹರಬೆಯ ಜ್ಞಾನವು ವಾತಿನ ಕಂತೆ ಪುರಾಣದಂತಿದ್ದಿತು. ಘೂಟಪಟ್ಟಾದಿಯ ಚರ್ಚಿಟ ಪಂಚರಿಖಾಗಿತ್ತು. ಅಭಾವಾದ ಕೋಣೆಯಲ್ಲಿ ಹುಟ್ಟಿ ಜನಸಂಪರ್ಕದಿಂದ ಅಲಿಪ್ತವಾಗಿ ಶಾಸ್ತ್ರರೂಪವಾಗಿ ಬೆಳೆಯಿತು. ಅದರೆ ಅಂತಹ ಶತಮಾನದೊಂದಿಗೆ ಅದರಲ್ಲಿ ಹೊಸಡೊಂದು ವಾಪಾರಿಟವಾಯಿತು. ಮನೋನಿರ್ಜಾನಿಯಾ ತನ್ನ ಶಾಸ್ತ್ರೀತನದ ಶಾಲನ್ನು ಬಿಂಬಿಸಿ ಪ್ರಾಧಾನ್ಯವಕ್ತನದ ನಿಲ್ಪಿನಾಗಿ ಯನ್ನು ಗೂಟಕ್ಕೇರಿಸಿ ದಿನಗೆಲಸದ ಕಣಕ್ಕಿಳಿದನು; ಪಾಠಶಾಲೆಯಿಂದ ಪ್ರಯೋಗಶಾಲೆಯಲ್ಲಿ ಹೊಕ್ಕನು. ಪ್ರಕ್ಷೇಪಣ ಅನುಭವ, ಪ್ರಯೋಗಗಳ ಬೆಂಬಲವಿಲ್ಲದ ಕಾಲ್ಪನಿಕ ಉಹಿಗಳು ತಾಕ್ಷಿಕ ಸಿದ್ಧಾಂತಗಳು ಶಾಸ್ತ್ರ, ನಿರ್ಜಾನ ಎಂಬ ಹೆಸರಿಗೆ ಅರ್ಹವಾಗಲಾರವು. ಅಧ್ಯಾತ್ಮ ಮನೋನಿರ್ಜಾನನಿಗಳಲ್ಲಿ ಅಗ್ರಣಿಗಳಾದ ವಿಲಿಯಮ್ ಜೀವ್ ಎಂಬವರು ಹೀಗೆಂದಿರುವರು: “ಬೀಬನಕ್ಕೆ ಪ್ರತ್ಯೇಕವಾಗಿ ಅತ್ಯಂತ ಸಮೀಕ್ಷಾವಾದ ಪಿಜಾನವು”. ಅಲಿಪ್ತ್ರೀಡ್ ಎಡ್ಲ್ ರ್ ಎಂಬ ಇನ್ನೊಬ್ಬ ಅಧ್ಯಾತ್ಮ ಮನೋನಿರ್ಜಾನಿಯು ಅಂದಂತೆ “ನಿರ್ಜಾನದಲ್ಲಿ—

ಬೇವನಕ್ಕೆ ಸೇರಬಾಗಿ ಸಂಬಂಧಿಸುವ ವಿಚಾರಾನದಲ್ಲಿ—ತತ್ವ ಮತ್ತು ವಿನಿಯೋಗವು ಸದ್ಗುಂತವೂ ಈದರ ವ್ಯವಸಾರಿಕ ಪ್ರಯೋಗವೂ ಪರಸ್ಪರ ಪೂರಕವಾಗಿವೆ. ’ ಈ ದೃಷ್ಟಿಯಂತೆ ಮನೋವಿಚಾರಾನವೂ ಇದೀಗ ಯಥಾರ್ಥವಾಗಿ ವಿಚಾರಾನವಾಗಿದೆ.

ಮನೋವಿಚಾರಾನವು ಒಂದು ಸಿಶ್ಚಿತವಾದ ಶಾಸ್ತ್ರವಲ್ಲವೆಂದು ಕೆಲರ ಮತ. ಇದಕ್ಕೆ ಉತ್ತರವಿಷ್ಯೇ: ಮನೋವಿಚಾರಾನವು ಹಾಗೆ ಸಿಶ್ಚಿತವಾದ ದ್ವೇಂದೂ, ಅಗಲೆಕ್ಕಿಲ್ಲವೇನೋ. ಏಕೆಂದರೆ, ಮನೋವಿಚಾರಾನದ ಪರಿಷಯವು ಮನಸ್ಸು! ಮನಸ್ಸು ಅತ್ಯಂತ ಸಂಕ್ಷಿಪ್ತವೂ ಚಂಚಲವೂ ಆದ ಪರಿಷಯವು! ಮನಸ್ಸಿನ ಒಳಬಳಗ್ಗೂ ಪದರುಗಳನ್ನು ಬಡಿಸಿ ಉಹಿಸಿ, ಅನುಭವಿಸಿ ಅರಿತುಕೊಂಡ ಸಂಗತಿಗಳು ವಿಚಾರಾನ, ಗಣಿತ ಅಥವಾ ಪದಾರ್ಥವಿಚಾರಾನದಷ್ಟು ಹೇಗೆ ನಿಶ್ಚಯಾತ್ಮಕವಾದೀತು? ಆದರೆ ಇವು ರಿಂದಲೇ, ಕೆಲವರು ಗ್ರಹಿಸುವಂತೆ ಮನೋವಿಚಾರಾನದ ಎಲ್ಲ ಗ್ರಹಿತಕ್ಕೆಗಳೂ ಸಿದ್ಧಾಂತಗಳೂ ಅವುಗಳಿಂದ ಹೊರಡುವ ಪರಿಣಾಮಗಳೂ ಸಂಶಯಾಸ್ತುದಗಳಿಂದು ಆನ್ನು ವೆದು ಸಮಂಜಸವಾಗಿರಾದು. ಏಕೆಂದರೆ, ಸತ್ಯವೇ ಸಾಹೇಕ್ಕಾವಾಗಿದೆ. ಅದನ್ನು ಕಂಡುಕೊಳ್ಳಲು ಹೊರಟ ವಿಚಾರಾನವೂ ಪರಿವರ್ತನೆ ಯನ್ನು ಹೊಂದುವುದು ಆಪರಿಹಾರ್ಯ. ಒಮ್ಮೆ ಕಂಡ ಸತ್ಯಾಂಶವು ಕೊನೆಯ ವರೀಗೂ ನಿಶ್ಚಯಾತ್ಮಕವಾಗಿ ಇರಬೇಕಂಬ ಹಣಿಂಟ್ಪುಕೆಂಡು, ಹಾಗಲ್ಲದ ಎಲ್ಲ ಜಾಲಾನವೂ ಯೋಗ್ಯವಲ್ಲವೆಂದು ಗ್ರಹಿಸುವ ಮನೋನೃತೀ ಇನ್ನು ಸರಿಯೆಂದು ಒಪ್ಪಿಕೊಂಡರೆ, ಅನುಭವಜನ್ಮಾದ, ಪ್ರಯೋಗಸಂಧಾರಾಗುವ, ಎಲ್ಲ ವಿಚಾರಾನವೂ ಸಂಭಲು ಅಯೋಗ್ಯವೆಂದು ತಂತ್ಸಬೆಿಕಾದೀತು!

ಮನೋವಿಚಾರಾನದ ವಿರುದ್ಧ ಎತ್ತುನ ಮತ್ತೊಂದು ಆಕ್ಷೇಪವಿದೆ. ಈ ಆಕ್ಷೇಪವು ಸಿಂಹವಾಗಿರುತ್ತದೆ ಮೇಲಿನ ಆಕ್ಷೇಪದ ಮರಿಯು. ಮನೋವಿಚಾರಾನವು ಇನ್ನೂ ಪ್ರಯೋಗಾವಸ್ಥೆಯಲ್ಲಿದೆ ಎಂದು ಆಕ್ಷೇಪ. ಇದಕ್ಕೆ ಉತ್ತರವಿಷ್ಯೇ: ಎಲ್ಲ ಶಾಸ್ತ್ರಗಳು—ವಿಚಾರಾನಗಳು—ಇದೇ ರೀತಿಯಾಗಿವೆ. ಮನಸ್ಸುಬೇವನವೇ ಪ್ರಯೋಗಾತ್ಮಕವಾದು. ಅದು ಸ್ವಿಕ್ಕಣ ಪಡೀಕ್ಷಣದ ಮೇಲೆ ನೆಲಿಗೊಂಡ ಶಾಸ್ತ್ರಗಳು ಒಮ್ಮೆಲೆ

ಪರಿಪೂರ್ಣವಾಗಿ ಹೇಗೆ ಆದಾವು? ಆದರೂ ಮನೋವಿಚಾರ್ಣಾನವು ಆಕ್ಷೇಪ ಕರುತ್ತಿದ್ದರೂ ಅಂದಷ್ಟು ಪ್ರಯೋಗಾವಸ್ಥೆಯಲ್ಲಿ ಇಲ್ಲ. ಮನೋವಿಚಾರ್ಣಾನದ ವಿಕಾಸದ ಇತಿಹಾಸವನ್ನೇ ಸ್ಪಷ್ಟವಾಗಿ ಮಾಡುವುದಕ್ಕಾಗಿ ಮಾತನ ಮನವರಿಕೆಯಾಗುವುದು.

ಮನೋವಿಚಾರ್ಣಾನವು ಪ್ರಾಚೀನ

ಅಧ್ಯಾತ್ಮಿಕ ಮನೋವಿಚಾರ್ಣಾನವು ಕಾರ್ಯಾಂತಿಗೊಂಡಿದೆಯೆಂದು ಹಿಂದೆ ಹೇಳಿದೆಯಷ್ಟೇ. ಆದರೆ ಯಾವುದೇ ಕಾರ್ಯಾಂತಿಯು—ಆದು ಎಷ್ಟೇ ವಿಧ್ಯಂಸಕ ಸ್ವರೂಪದ್ವಾಗಿರಲ್ಲ ಎಷ್ಟೇ ಆಮಾಲಾಗ್ರ ಪರಿವರ್ತನೆವಾಡುವಂತಹದಿರಲ್ಲಿ—ಭೂತಕಾಲದಿಂದ ಪರಂಪರೆಯಿಂದ ಪೂರ್ಣವಾಗಿ ವಿಭಕ್ತವಾಗಿರಲಾರದು. ತಾನು ಧ್ಯಂಸ ವಾಡಲು ಹೊರಟ ಪುರಾತನ ಪರಂಪರೆಯು ಪದ್ಧತಿಗಳ ಹಲವು ಅಂಶಗಳನ್ನು ಸ್ತರಿಯೊಂದು ಕಾರ್ಯಾಂತಿಯಾ ತನ್ನ ಹೂಸ ರಚನೆಯ ರೀತಿಯಲ್ಲಿ ಅನಿವಾರ್ಯವಾಗಿ ಅರಗಿಸಿಕೊಳ್ಳುತ್ತದೆ. ಕಳೆದುಹೋಗದ ಅಳಿಸಬೇಕಾಗುವ ಪರಿಸ್ಥಿತಿಯಾಗಿನ ಪೋಷಕ ಅಂಶಗಳನ್ನು ಹೂಸ ವಸ್ತೇಯಲ್ಲಿ ಪುನಃರ್ಜಾರಿಸಿಕೊಳ್ಳಬೇಕಾಗುತ್ತದೆ. ಹೀಗೆ ವಿಧ್ಯಂಸಕ ಸ್ವರೂಪದ ಕಾರ್ಯಾಂತಿಯಲ್ಲಿ ಕೂಡ ಪರಂಪರೆಯು ಪೂರ್ಣವಾಗಿ ಕಡಿದುಹೋಗುವುದಿಲ್ಲವೆಂದ ಮೇಲೆ, ವಿಧಾಯಕ ಸ್ವರೂಪದ ಕಾರ್ಯಾಂತಿಯಲ್ಲಿ ಪರಂಪರೆಯನ್ನು ಬಿಡುವ ಮಾತ್ರಿಕ ಸಂಭವಿಸುವುದು? ಸಮ್ಯಾ ಅಧ್ಯಾತ್ಮಿಕ ಮನೋವಿಚಾರ್ಣಾನವು ಮಾಲತೀ ರಚನಾತ್ಮಕ ವಿಧಾಯಕವಾಗಿರುವುದು, ಅಂದಮೇಲೆ ಆದುತನ್ನ ಪೂರ್ವವನನ್ನು ನುರೆಯುವಂತಿಲ್ಲ; ಭೂತಕಾಲದಿಂದ ತೀರಬೇರೆಯಾಗಿ ಮಾರ್ಪಡುವುದು ಶಕ್ಯವಿಲ್ಲ.

ಆದರೆ ಈ ಮಾತನ್ನು ನಾವು ನೇನಪಿಡುವುದಿಲ್ಲ. ಹೂಸಕು ಯಾವಾಗೂ ಕುತ್ತಿಹಳದ ವಿಷಯವಾಗುತ್ತದೆ. ಇಂದಿನ ಮನೋವಿಚಾರ್ಣಾನದಲ್ಲಿಯು ಸೌಖ್ಯ ಅಂಶಗಳನ್ನೇ ಎತ್ತಿ, ಮಂದಿ ಮೇಚ್ಚುವ ರೀತಿಯಲ್ಲಿ ಆವನ್ಯ ಪ್ರಕಟಿಸುತ್ತಿರುವುದರಿಂದ ಮನೋವಿಚಾರ್ಣಾನದ ಹೊಸ ರೂಪಗಳ ಕಡೆಗೇ ಜನರಲಕ್ಷ್ಯ ಹೇಚ್ಚು ಹೇಚ್ಚು ಸೆಳಿದಿದೆ. ಅದೇ ಮೇರಗೆ, ಶತಮಾನಗಳಿಂದ ಒಮ್ಮೆ

ಬಂದ ಹಳೇ ತತ್ತ್ವಗಳ ಕಡೆಗೆ ಚಿಜಾಳ್ಲಿ ಸುಗಳ ಕಣ್ಣು ಹಾಯಲಿಲ್ಲ. ಉದಾ ಹರಣೆಗೆ ಇಂದಿನ ಮನೋವಿಶ್ಲೇಷಣದ ಸಿದ್ಧಾಂತವನ್ನೇ ಕೊಡಬಹುದು. ಅಧ್ಯಾತ್ಮಿಕ ಮನೋವಿಜ್ಞಾನದಲ್ಲಿ ಈ ಸಿದ್ಧಾಂತವು ಅತಿಶಯ ಕ್ಷಾರ್ಥಿ ಕಾರಿಯೂ ಅತ್ಯಂತ ಅಶ್ಚಿಯಕಾರಿಯೂ ಆಗಿರುವುದೆಂಬ ವಾತ್ತು ನಿಜ. ಅದರೆ ಇಷ್ಟರಿಂದಲೇ, ಮನೋವಿಶ್ಲೇಷಣವು ಅಕ್ಸಿಸ್ಟೆನ್ಸಿ ಕಾರಿಗಳಿಗೆ ಒಂದು ಅಂದ ವಾದ ಮುಂಚಾನಿನಲ್ಲಿ ಶಾಸ್ತ್ರದಿಂದ ಉಂಟಾಗಿ ದೇವರ ಅಪ್ರಾಣಿಯಂತೆ ಮಂಡಿ ನಿಲ್ಲಿಲ್ಲ! ಎಯೆನ್ನಾದ ಡಾ. ಸಿಗ್ನಂಡ ಫ್ರೂಯಿಡ (ಒನ್ಟು ಐಬಿ) ಎಂಬ ವಿದ್ವಾನರು ಈ ಸಿದ್ಧಾಂತದ ಪ್ರಣೀತರು. ತನ್ನ ಸಿದ್ಧಾಂತದೊಳಗೊಂಡಲವು ವಿಚಾರಗಳು ಸ್ವತಂತ್ರವಾದವೂ ತೀರ್ಣ ಹೊಸದಾದವೂ ಇರುವೆಂಬ ಮನವರಿಕೆಯು ಅವರಿಗಿಧ್ಯಾಂತ ಹೇರಾರಿಗಿರಲಿಕ್ಕಿಲ್ಲ. ಆದರೂ ಅವರು ತನ್ನ ಗ್ರಂಥದ ಉಪೋದ್ಯಾತದಲ್ಲಿ ಹೀಗೆ ಸಾರಿರುವರು. ‘ಸಾಧಾರಣವಾಗಿ ಮನೋವಿಶ್ಲೇಷಣವು ಇದುವರೆಗೆ ಜನರಿಗೆ ತಿಳಿದಿರುವ ವಿಷಯಕ್ಕೆ ಕೆಲವು ಹೊಸ ಸಂಗತಿಗಳ ಕಾಣಿಕೆ ಕೊಟ್ಟಿದೆ.’ ತನ್ನ ಆತ್ಮಚರಿತ್ರೆಯಲ್ಲಿಯೂ ಅವರು ಹೀಗೆ ಬರೆದಿರುವರು: ‘ಹಿಸ್ಟ್ರಿಯಾ ವಿಕಾರವು ಕಾಮುಕತೆಯೆಂದು ಸಾಧಿಸುವಾಗ ನಾನು ತತ್ತ್ವತ್ವ ಚಿಕಿತ್ಸಾಶಾಸ್ತ್ರದ ಮಂಳಳಕ್ಕೆ ತಲ್ಪಿದೆ ಸೆಂಬುದೂ, ಅಂದಿನ ಪ್ಲಾಟೋನ ವಿಚಾರವನ್ನೇ ನಾನು ಅನುಸರಿಸಿ ಮುಂದ ರಿಸಿದೆಸೆಂಬುವುದೂ ನನಗೆ ಆಗ ಗೊತ್ತಿರಲಿಲ್ಲ.’ ಸ್ವಲ್ಪ ಮುಂದೆ ಸಾಗಿ ಅವರು ಓದುಗರಿಗೆ ನೆನಪಿಗೆ ತಂಡುಕೊಡುವದೇಸಂದರೆ ಎರಿಸೋಽಂಟಲನು ವಾಡಿದ ಸ್ವಪ್ನದ ವ್ಯಾಖ್ಯೆಯು—ಸದ್ವಯಲ್ಲಿಯ ಮನಸ್ಸಿನ ಬೇವನವೇ ಕನಸು ಎಂಬುವುದು—ಇನ್ನೂ ಅಭಾಧಿತವಾಗಿ ಸಿಂತಿದೆ.’ (‘ಮನಸ್ಸಿನಲ್ಲಿ ಇದ್ದದ್ದು ಕನಸಿನಲ್ಲಿ’ ಎಂಬ ಸಮ್ಮು ಹಿಂದೂ ಜಸರ ಹಳೆಯ ಜಾತ್ಯೈಯ ನಾಣ್ಯದಿಯು ಇದನ್ನೇ ಸೂತ್ರರೂಪವಾಗಿ ಹೇಳುವುದಿಲ್ಲವೇ?) ಹೀಗೆ ಮನೋವಿಶ್ಲೇಷಣದಂತಹ ಆತ್ಯಂತ ಕ್ಷಾರ್ಥಿಕಾರಿಯಾದ ಸಿದ್ಧಾಂತವನ್ನು ಒಳಗೊಂಡ ಎರಡು ಮಂಳಳತತ್ವಗಳು ಕ್ರಿಸ್ತಶಕದ ಹಿಂದೆ ಮಂಳಾ ಶತಮಾನ ಗಳ ವೇಳದಲು ಒರಿದಿದ್ದ ಗ್ರೀಕರ ಗ್ರಂಥಗಳಲ್ಲಿ ಕಣ್ಣಿಗೆ ಬೀಳುತ್ತವೆ. ಆದುದ ರಿಂದ ಇಂದಿನ ಕ್ಷಾರ್ಥಿಕಾರಿಯಾಗಿ ಮಾರ್ಕಾಟ್ ಮನೋವಿಜ್ಞಾನದ ಬೇರು ಗಳೂ ಪುರಾತನಕಾಲದಿಂದಲೂ ಸಿಕ್ಕುವೆಂದು ಬೇರೆ ಹೇಳಬೇಕೇ?

ಮನೋವಿಜ್ಞಾನವೂ ಗ್ರೀಕ ದಾರ್ಶನಿಕ ಪ್ಲೇಟೋ, ಎರಿಸ್ಟೋಟೆಲರು

ವೈಚಾನಿಕ ಮನಸಃಶಾಸ್ತ್ರವು ಪ್ಲೇಟೋ, ಎರಿಸ್ಟೋಟೆಲರಿಗೊಂತಹಿಂದಿನದು. ಕ್ರಿಸ್ತ ಪೂರ್ವ ಆಸೆಯ ಶತಮಾನದಲ್ಲಿಯೇ ಗ್ರೀಕ ವೈದ್ಯರು ಚಾಲ್ಕನೇಂದ್ರಿಯಗಳಿಂದ ಪಾರುಪ್ರವಾಗುವ ಬಾಹ್ಯ ಭೌತಿಕಚಾಲ್ಕನಕ್ಕಿಂತ, ಮನದಲ್ಲಿ ಬೆಳೆದು ಹಣಾಳ್ಕಾದ ವಿಚಾರಕ್ಕೂ ಕೆಲವೊಂದು ತಾರತಮ್ಯವಿರುವುದೆಂದು ಮನಗಂಡಿದ್ದರು. ಚಾಲ್ಕನದ ಫುಟಕಗಳನ್ನು ಬೆರಿಸಿ ಕೂಡಿಸಿ ಸುಸಂಗತವಾಗಿ ಒಂದಾಗಿಸುವ ಶಕ್ತಿಯಾಗಲಿ ವೃತ್ತಿಯಾಗಲಿ ಮನವ್ಯಾಸಲ್ಲಿ ತಾನಾಗಿ ಇರುತ್ತದೆ ಎಂದು ಅವರಿಗೆ ಸ್ವಷ್ಟವಾಗಿತ್ತು. ಗ್ರೀಕರಿಗೂ ಪಾರುಚೀನರಾದ ನಮ್ಮ ಭಾರತೀಯ ದಾರ್ಶನಿಕರೂ, ಗೀತಾಕಾರರೂ, ಯೋಗಸೂತ್ರಕಾರರೂ ಮೂದಲಾದವರು ಮನಸ್ಸಿನ ಸ್ವರೂಪವನ್ನು ಕುರಿತು ಇಡಕ್ಕೂ ಮುಂದಡಿ ಇಟ್ಟು ಇಡಕ್ಕೂ ಹೆಚ್ಚು ಸೂಕ್ಷ್ಮವಾದ ಸಿದ್ಧಾಂತಗಳನ್ನು ಕಂಡುಹಿಡಿದು ಪ್ರತಿಪಾದಿಸಿದ್ದಾರೆ. ಮನಸು, ಬುದ್ಧಿ, ಅಹಂಕಾರಗಳಿಂಬ ಮನಸ್ತತ್ವದ ಮಾರುರು ಒಗ್ಗೆಗಳನ್ನು ಕಲ್ಪಿಸಿ ಅವುಗಳ ಲಕ್ಷಣಭೇದಗಳನ್ನು ನಿಷ್ಟ್ಖಾಂತಿಸಿದ್ದಾರೆ. ಇಂದ್ರಿಯಬಸ್ತ್ರ ಚಾಲ್ಕನದಿಂದಲೇ ಸಾಮಾನ್ಯ ಕಲ್ಪನೆಗಳೂ ಭಾವಾತ್ಮಕ ವಿಚಾರಗಳೂ ಉಂಟಾಗುವವು ಎಂಬ ಮಾತ್ರ ಗ್ರೀಕರಿಗೆ ಒಮ್ಮೆಗೆಯಾಗಿದ್ದಾಗ್ನಿ. ಆದ್ದರಿಂದ ಅಂದಿನ ಗ್ರೀಕ ವಿಚಾರಿಗಳು, ಮನಸ್ಸನ ಸ್ವತಂತ್ರವಾಗಿ ಕೆಲವು ಚಾಲ್ಕನದ ಫುಟಕಗಳನ್ನು ಅಂಟ್ರಿರಲಿಕ್ಕೆ ಬೇಕು, ಎಂದೂ ಗ್ರಹಿಸಿದ್ದರು.

ಅದೇ ಶತಮಾನದಲ್ಲಿ ಮುಂದೆ, ಪಾಯಧಿಗೋರಸ್ (೫೮೭-೫೧೩ ಕ್ರಿ. ಪೂ.) ಎಂಬ ಪ್ರಸಿದ್ಧ ತತ್ವವೇತ್ತನೂ ಗಣಿತಚಾಲ್ಕನೂ ಭಾರತೀಯರು ಈ ನೋಡಲೇ ಕಂಡು ಸಾರಿದ ಆತ್ಮತತ್ವವನ್ನು ಕುರಿತು ಯುರೋಪಖಂಡದಲ್ಲಿ ಪ್ರಚಾರ ನಡಿಸಿದನು. ಒಡವಾದ ಮತ್ತ್ವವಾದ ದೇಹದಲ್ಲಿ ಒಂದು ಮರಣಾತೀತನಾದ ಆತ್ಮವಿದ್ದು ಮರಣಾದ ಸಂತರ ಅದು ಬಿಡುಗಡೆ ಹೊಂದುವ ವದು; ಎಂದು ಅವನು ಪ್ರತಿಪಾದಿಸಿದನು.

ಮನವ್ಯಾಸಲ್ಲಿ ಆತ್ಮ ಎಂಬುದೊಂದು ಉಂಟಿ? ಇದ್ದರೆ, ಅದು ದೇಹದೊಂದಿಗೆ ಸಾರ್ಥಕವಂತಹದೇ? ಇಲ್ಲವೇ ಸಾವಿಗೆ ಏಂದಿರಿ ಉಳಿಯುವಂತಹದೇ? ಆದರಂತೆ ಆತ್ಮವೂ ಮನಸ್ಸೂ ಒಂದೇ? ಎರಡೇ? ಹಾಗಿದ್ದರೆ,

తర్వాగ మత్తు మనస్సు ఇవు యావ ఆనేశ్వరీన్న సంషింధదల్లి సింతిదు
తువే ? ఆవేరడూ ఒండే వ్యక్తిత్వద బేరే బేరే బదిగళో ? ఇల్లవే
పరస్పరరింద స్ఫురిత్వవాద ఎరడు వ్యక్తిత్వగళో ?

సమాఖ్యకవాగి సుధియువదాదరే, సేఎలిన ఈ ప్రశ్నగళు
మనసోఎపుబ్లానుక్కే సేరిదనల్ల. ఇవు తత్త్వబ్లానుద విషయగళు.
ఆదరణ, సోచిగడ వాతీనందరే, కులవు శతవాసగళింద ఈ ప్రశ్న
గళే మనసోఎపుబ్లానుద ఏచార ఏవేచసెగళ మేలే ప్రభావ నడేసు
తీద్దవు. ఇదక్కే మనసోఎపుబ్లానుద పయాయా తభ్వదవాద “సాయఁ
చొలబి” ఎంబుదే రాశే. “సాయఁ” ఎంట పదదధ్ అత్తు”
ఎంత, “లోగోస” అందరే పద్యే, బ్లాన. ఆందమేలే ఇందు
మనసోఎపుబ్లానువేందు హసరాద బ్లానపు ఇందు ఆత్మబ్లానువే-
అధ్యాత్మ పద్యేయే ఆగిత్తు ఎంటువదు స్ఫుర్పవాగువదిల్లవే ?

పురాతన గ్రీక విద్యాంసరు తత్త్వబ్లానుదల్లి ఒహళే మందువ
రిదిద్దరు. ఆడరే ఆవరగి పారుణి శరీరతాస్తుద బ్లానవు తీర స్ఫుర్ప
ఇద్దితు. భారతీయ దక్షనకొరార ఆవస్థాయిలూ ఇదక్కింత భిన్నవా
గిద్దలి. ఆద్దరింద మనసోఎపుబ్లానుద శాటించ మత్తు మానసిక
హీగి ఎరడు ఉంగగళ కురితు ఆవర లక్ష్మిద్దరూ ఆవరు కొట్ట ఉప
పత్రిగళు జేచ్చాగి తాత్త్విక స్ఫుర్చుపదనవాగిద్దవు. ఆ దృష్టియిందలే
ఆవర ఆనుమానగళు కేచ్చు సఫలవాగుత్తిద్దవు. ఆసంతర మధ్య
యుగదల్లి క్షేస్త తత్త్వబ్లానిగళూ ఈ విషయద కురితు వాయిసంగ
మాడులు కొరటిరు. ఆవర కుతూహలవు ఈ విషయద వ్యేచ్చబ్లానిక
గురింత ఆధ్యాత్మిక సిట్టిస్ట్లయే జేచ్చాగి యండిక్కు.

ప్లేటోనిగాగల, ఎంసోల్ప్రథమిగాగల శరీరదేశాగిన బ్లాన
(మజ్మూ) తంతుగళ విషయ పసూ గొత్తిద్దల్ల. వేదనే, ఏచార
మత్తు శక్తిగళు రక్తవాపిస్మిగళ మంఖంతరచే కవయిందిగి శరీర
దల్లి కరిదాడువవేందు ఆవరు భాసింద్దరు ! ఈ తత్త్వ గ్రహికేము

ಉನೆಯ ಶತಮಾನದ ತೇವಕವೂ ಒಂದಿಲೊಳ್ಳಿಂದು ರೂಪರೂಪ ಬೇರೂಪ ಕೊಂಡಿತ್ತು. ಎಂಸೋಟೀಟೀಲನು ವಿಚಾರಗಳು ಹೃದಯದಿಂದ ಬರುತ್ತವೆಂದು ಕಲ್ಪಿಸಿದ್ದನು. ಸಮ್ಮಾನ ಬಳಕೆಯ ಮಾತುಗಳಲ್ಲಿ ಕಾಣಿಸಿಕೊಳ್ಳುವ ಪಡೆಸುದಿಗಳನ್ನು (idiosyncrasy) ನೋಡಿದರೆ ಇಡೀ ಮಾತು ಬೆಳಕಿಗೆ ಬರುವುದು. ನವ್ಯನರ ಕಲ್ಪನೆಯಂತೆ ಧ್ವನಿಸದ ಅಥಾರವೂ ಭಾವನೆಗಳ ಸೆಲೆಟೀಡ್‌ಲೂ ಹೃದಯವೇ ಸಂ. ಇದೇ ಹೃದಯಕ್ಕೆ ಹಳ್ಳಿಗರು ಕರುಳು ಎನ್ನುವರು. 'ಕಲ್ಪಿದೆ', 'ಕರಳು ಕರಿಗಿತು' ಮುಂತಾದ ಪದಗಳಲ್ಲಿ ಧ್ವನಿತವಾಗುವ ಮನೋವಿಚಾಳ್ಳಾಸದ ಶಾರೀರಿಕ ಉಪಪತ್ತಿಯು ಹಿಂದಿನ ಗ್ರೀಕರ ತಿಳಿವಳಿಕೆಗಿಂತ ಬೇರೆಯಾಗಿಲ್ಲ. ಶಾಮನೆ (shaman) ಯು ಯಕ್ಕತಾದಿಂದ ಉದ್ಘಾಟನೆ ಸ್ತುದೆಯ ಪ್ಲೇಟೋನ ಮಂತ್ರವಿತ್ತು. ಅಂದು ರೂಢಿವಾಗಾದ್ದು ವೈದ್ಯಕೀಯ ಜಾಳಾಸದ ಅಥಾರದಿಂದಲೇ ಅವರು ನಿಶ್ಚಂಕವಾಗಿ ಮನುಷ್ಯಸ್ವಭಾವದ ಉಗಮವನ್ನು ಕಲ್ಪಿಸಿಕೊಂಡಿದ್ದರು. ಮನುಷ್ಯನ ವಿಶಿಷ್ಟವಾದ ಮನಸಿ ಪ್ರವೃತ್ತಿಯು ವಾತ, ಪಿತ್ತ, ಕಫ, ಮತ್ತು ರಕ್ತಗಳಂತಹ ನಾಲ್ಕು ಪ್ರಕೃತಿಗಳ ಪ್ರಮಾಣದಲ್ಲಿ ಉಂಟಾಗುತ್ತದೆಂದು ಇವರ ಭಾವನೆಯಿತ್ತು. ಪಿತ್ತದಲ್ಲಿಯೂ ಕಪ್ಪು, ಮತ್ತು ಅರಿತಿನವೆಂದು ಎರಡು ಭೇದಗೊಳಿಸಿದ್ದಂತೆ. ಭಾರತೀಯ ದಾರ್ಶನಿಕರು ಸ್ವಭಾವದಲ್ಲಿ ಕಲ್ಪಿಸಿದ ತ್ರಿಗೂಳವಿಶ್ವವಾದ ವರ್ಗೀಕರಣವು ಅಯಂವೇರ್ದದದ ತ್ರಿದೋಷಗಳ ಪ್ರಭಾವದಿಂದಲೂ ಇರಬಹುದು. ಈಗಲೂ ಭಾವಾವಿವ್ಯವಾದ ಸಿಟ್ಟಿನ ಸ್ವಭಾವಕ್ಕೆ ನಾವು ಪಿತ್ತಪ್ರಕ್ರೋಧದ ಹೆಸರಿಡುತ್ತೇನೆ. ಮನುಷ್ಯನ ಸಾಮಾನ್ಯ ಮನೋವೈದ್ಯತ್ವಯು ಆಕೆನ ಶರೀರದಲ್ಲಿಯ ಅಂತಸ್ತಾನದ ಗ್ರಂಥಿಗಳನ್ನು ಅವಲಂಬಿಸಿರುತ್ತದೆಂಬುವದು ಈಗ ತಿಳಿದುಬಾದಿದೆ. ಇವರಿಂದ ಈ ಜಾಳಾಸವು ವಾರುಚೀನಿಗೂ ಇದ್ದಿತೆಂದು ಹೇಳುವುದಕ್ಕೆ ಅಥಾರಗಳಲ್ಲ. ಇಂಥಾಗ್ನಿಯಲ್ಲಿ ಇಂದಿನ ವೈಜಾಳ್ಳಾಸಿಕ ಪದ್ದತಿಯಿಂದ ಮನಸ್ಸಿನ ಕುರಿತು ಶೈಮೇಧವಾಗುವದೂ ಶೈಮೇಧದಲ್ಲಿ ಸರಿಯಾದ ಪ್ರಗತಿಯಾಗುವವೂ ಎನ್ನುಬಿಂಬಿಸಿರುತ್ತಿಂಬುದು ಮನವೆಕೆಯಾಗಬಹುದು. ಶರೀರವನ್ನು ವಲಂಬಿಸಿ ಇರುವ ಮನಸ್ಸಿನ ರೂಪರಚನೆಗಳ ಕುರಿತು ಜಾಳಾಸವು ಬೆಳಿಯೆಬೇಕಾದರೆ ಆ ಬೆಳಿನಣಿಗೆಯು ಶರೀರ ಶಾಸ್ತ್ರದ ಸೂಕ್ಷ್ಮವಾದ ಜಾಳಾಸದ ಪ್ರಗತಿಯೊಂದಿಗೆ ಸಮಾಂತರ

ವಾಗಿಯೇ ನಡೆಯಬೇಕಾಗುತ್ತದೆ. ಈ ಸಂಬಂಧವು ತಪ್ಪಿದಲ್ಲಿ ಮನಸ್ಸಿನ ಕಾರಣ ಮಾಡಿದ ಉದ್ದೇಶ, ಅಸುವಾನಗಳೆಲ್ಲ ಒರೇ ತಾತ್ಪರ್ಯಕವಾದವಾಗಿ ಪರಿ ಐದುಸುವವು. ಅಂತೆಯೇ ಪ್ಲೇಟ್‌ಫೋನ್ ಮತ್ತು ಎರಿಸ್‌ಕ್ಯಾರ್ಬೀಟ್‌ಲರ್ ಮಾತ್ರಂ ಮನು ವರುಸಿದ ಮನೋಭ್ರಹ್ಮಚಾಲ್ನಿಕ ಸಿದ್ಧಾಂತಗಳ ಶೈಕ್ಷಿಕವು ಆಗ ಈ ಚಾಲ್ನಾನ್‌ದ ಪ್ರಪಂಚವನ್ನೇ ಸೇರಿತು.

ಪ್ಲೇಟ್‌ಫೋನ್. (೬೭—೬೭ ಕ್ರಿ. ಪೂ.) ಸಾಯಂಥಾಗೆರಸ್ಸನ್ ಅವರ ಆತ್ಮದ ಸಿದ್ಧಾಂತವನ್ನೇ ಸ್ಪೇಕರ್‌ಸಿ ಏಕಾಸಗೆಳಿಸಿದ್ದಾನು. ಒಡ ಶರೀರಕ್ಕೆ ಶಕ್ತಿಕೊಟ್ಟು ಸೇಂದ್ರಿಯ ಸಾವಯವವಾದ ಈ ಯಂತ್ರವನ್ನು ನಡೆಯಿಸುವ ಶಕ್ತಿಕೇಂದ್ರ “ಡಾಯಿಸ್‌ಮೆಕ್” ಅಂದರೆ ಆತ್ಮವು ಎಂದು ಆತ್ಮನ ಮತ. ಸಚೀವ ವಸ್ತುವಿಗೆ ಒಂದು ಆತ್ಮವು ಇರುತ್ತದೆ. ಗಿಡಳಿಗ್ಗೆ (ಪ್ರೋಫೆಕ್ಟರ್) ಆತ್ಮವದೆ. ಆವೂ ಆಹಾರವನ್ನು ಹಿಂಡಿಕೆಂಡು ಬೆಳೆದು ಸಜ್ಜಾತೀಯ ಸಸ್ಯಗಳನ್ನು ಒಂಟುವಾಡುವ ಶಕ್ತಿಯು ಕ್ರಾವಾಗಿವೆ. ಪತ್ರಣಿಗಳಿಗೆ ಇಷ್ಟೆಲ್ಲ ಕ್ರಿಯೆಂಡಿಗೂ, ಪಜ್ಫ್ ಕವಾಗಿ ಜಲನವಲನ ಮಾಡುವ, ಶೀತೋಷ್ಣ ಸುಖದುಃಖಗಳನ್ನು ಅನುಭವಸುವ ಸಾಮಂಥ್ಯ ವ್ಯಖ್ಯಾ ವೇದನಾಯಕವಾದ ಆತ್ಮಗಳಿರುತ್ತವೆ. ಇವೆಲ್ಲ ಕ್ರಿಯೆಗಳನ್ನೇಲ್ಲ ಶಿಳಂಡು, ಮೇಲೆ ಮತ್ತೆ ಬುದ್ಧಿಯುಕ್ತವಾಗಿ ವಿಚಾರಮಾಡುವ ಸಾಮಂಥ್ಯ ವಿರುವ ಮೇಲ್ತುರಗತಿಯ ಆತ್ಮವು ಮನುಷ್ಯನದಿರುತ್ತದೆ. ಈ ಆತ್ಮದಿಂದಲೇ ಆತ್ಮನು ಸೇಂದ್ರಿಯ ನಿರೀಂದ್ರಿಯ ಸೃಷ್ಟಿಯ ಒಡೆಯನಾಗಿದ್ದಾನೆ ಎಂದು ಪ್ಲೇಟ್‌ಫೋನ್ ಆತ್ಮವೇಚನೆ ಮಾಡಿದ್ದಾನೆ.

ಇಂದು ಇದು ತುಸು ವಿಕ್ಷಿಪ್ತ ಸಿದ್ಧಾಂತವೆಂದು ತೇಗೀರಣಜುದು. ಆದರೂ ಇಂದು ಆಧುನಿಕ ಮನೋವಿಜ್ಞಾನಸಿಗಳು ಶರೀರಶಾಸ್ತ್ರದ ಆಧಾರ ದಿಂದ ಸಿದ್ಧಮಾಡಿದ ಮಾಲಭೂತವಾದ ಶೈಕ್ಷಿಕವನ್ನೇ ಅಂದು ಪ್ಲೇಟ್‌ಫೋನ್ ಮೇಲಿನ ಸಿದ್ಧಾಂತಗಳ ಸಹಾಯದಿಂದ ಕಂಡುಹಿಡಿದನು. ಮನುಷ್ಯನ ವ್ಯಕ್ತಿತ್ವದ ಏಕಾಸದಲ್ಲಿ ಕಾಮನೆಯು—ಪ್ಲೇಟ್‌ಫೋನ್ ಮಾತಿನಲ್ಲಿ ಜೀಳುವ ದಾರರೆ ಕ್ರೊಫ್ಟೆಯು—ಬುದ್ಧಿಯೆಂದಿಗೆ ವರ್ಣಿಸಿದ್ದ ಪ್ರಸಂಗವು ಬಂದೇ ತೀರುವದು; ಮತ್ತು ಅಂತಹ ಬುದ್ಧಿ ಕಾಮನೆಗಳ ವರ್ಣಿಕ

ದೇಹಗಂಡಲೇ ಮನೀಕ ಮತ್ತು ಸಂಕ್ಷಿಪ್ತಗಳು—ಸ್ಥಾಯಾತ್ಮಕ ಬುದ್ಧಿ ಮತ್ತು ಉಚ್ಚಾರಕ್ಕಿಗಳು ಉಂಟಾಗುತ್ತವೆ ಎಂಬುವದೇ ಆ ಮೂಲಭೂತ ವಾದ ಶೋಧವು.

ಮನೇಶ್ವರಾನ್ನಿನವನ್ನು ಶಿಕ್ಷಣಕ್ಕಾಗಿ ವಿಸ್ತೇಂಬಿಸಿಕೊಂಡವರಲ್ಲಿ ಪ್ಲೇಟ್‌ಫೋನು ಅದಾಜಾಯಾಗಿಸು. ಅವನು ಪ್ರತಿಭಾದಿನಿದ ಶೈಕ್ಷಣಿಕ ಸಿದ್ಧಾಂತಗಳು ಕಾರ್ಯ ರೂಪವು ಬಗೆಗಳನ್ನು ಇನಿನ ಶಿಕ್ಷಣದ ತತ್ವಗಳಿಗೆ ಹೋಲಿತ್ತುವೆ. ಮೂರಾನ ಪರಿಸ್ಥಿತಿಯಿಂದಿಗೂ, ತಿಳಿನು ಹುಟ್ಟಿ ಬೆಳೆದ ಸಮಾಜಪ್ರಾಂತಿಗೂ ಓರ್ನ ಮೃತ್ಯುಯೂ ಸುಧಾರಣಾಗಾಗಿ ಯೋಂದಿ ಹೋಗು ವಂತಿ ವರಾಡು ಆತ್ಮವನ್ನು ಒರಳಿಸಿಕೊಳ್ಳುವ ಪದ್ಧತಿಯೇ ಶಿಕ್ಷಣವೆಂದು ಪ್ಲೇಟ್‌ಫೋನು ಪ್ರತಿಭಾದಿನಿದವು. ಶಿಕ್ಷಣದಲ್ಲಿ ಕಲಿಷುವಕೆಯೂ ಉದ್ದೇಶನು, ಮೇಲ್ಮೇಶ್ವರಾನ ಮತ್ತಾಂತಿ, ಶಿಕ್ಷಣಗೆ ಶಾಧ್ಯ (ಸಿರಿವಾಧಿಕ) ವಿಚಾರದಲ್ಲಿ ತತ್ವಾನ್ವಯನ್ನಾಗಿ ವಾರಾಂವಾದೇ ಸಬಿ. ಪಕ್ಷಿಂದರೆ ಶಾಧ್ಯ ವಿಚಾರವೇ ಶ್ರೀನೃತಿ ಬಂಧುಯ ಆಧ್ಯಾತ್ಮ. ಬಂಧು ಶಕ್ತಿಯ ಮೂರಾಲಾದ ಕುರುಹೆಂದರೆ ವಸ್ತು, ವಸ್ತುವನಸ್ತಿಯು ಅನೇಕ್ಯಾಸ್ತಿ ಸಂಭಂಧಗಳನ್ನು ಸರಿಯಾಗಿ (ಬಿಂಬಿಯಾಗಿಯೂ ಇಟುವಾಗಿಯೂ) ಅರ್ತಕೊಳ್ಳುವ ಯೋಗ್ಯತೆಯೇ ಸಬಿ ಎಂದು ಪ್ಲೇಟ್‌ಫೋನ ಅಥವಾರೂದು. ಇಲ್ಲಿ ಸೋಜೀಗಾರಿಕೆಸುವ ಸಂಗತಿಯೇ ಸೇವೆದರೆ ಆತ್ಮಾಂತ ಆಧುನಿಕ ಕ್ಷಾತ್ರಿಯಾದ ಬಂದ್ರು ಪರ್ವತೀಯು ಪದ್ಧತಿಯಾದರೂ ಇದೇ ವಾಸ್ತವಿಕ್ಯಾಯಾಗಿ ಸಮಾಧಿಸುತ್ತದೆ!

ಎರಿಸ್ಮೈಲಿಟ್‌ಲನು (ಇಲ್ಲ—ಇತಿ ಕ್ರಿ. ಪೂ) ಆತ್ಮವನ್ನು ಕುರಿತು ಒಂದು ಚೆಂದವಾದ ಸಿದ್ಧಾಂತವನ್ನು ಪ್ರತಿಭಾದಿನಿದಸು. ಇವನು ಕರ್ಮಸಿದ್ಧಾಂತವು ಪ್ಲೇಟ್‌ಫೋನ ಪ್ರಾಣೀತವಾದ ಆತ್ಮತತ್ವಕ್ಕಿಂತ ಜೀವಿತಾದರೂ ಹೆಚ್ಚು ಬಂಧುಗಾಗಿ ಮುಖಾದವರ್ಣಿತವೇ ಆತ್ಮನು ಮಾರಣಾಧ್ಯಾನವೇ ಮಾರಣಾತ್ಮೀಕ್ರಿಯೋ ಎಂಬುದರ ವಿಷಯಕ್ಕೆ ಅತನ ಮುಕ್ತನೇಸಿತ್ತೀಂದು ಸ್ಥಾಯಾಗಾಗಿ ಹೇಳಲು ಒರುಹಂತಿಲ್ಲ. ಆನರೆ ಆತನು ಒಂದಫ್ರೆದಿಂದ ದೇಹಾತ್ಮನಾದಿಯು. ಆಂತರೆ ದೇಹನೇ ಆತ್ಮನೆಡ, ಆವನು ನಂಬಿದ್ದನೇಂಬ ಆಧ್ಯಾತ್ಮಿಕ ಶರೀರವು ಆಳಿದ ಮೇಲೆ—

ఆక్కన్న స్వతంత్రవాగిరుక్కదెంచ కల్పనేయస్నా ఆకును తిరస్కరించడను ఆకునే కల్పనేయంకి ఆక్కన్నమేదరి నశ్శువిగే (దున్నక్కు) సాధకతేయస్నా కొదువ రథపచు నశ్శువిగే రథపవల్లదే తథాపిల్ల. ఆదే మేరిగే రథపచు వశ్శు మ్ముతిరిక్కువాగి ఇరలారచు. ఆప్స్టిలింప నశ్శు మత్తుం రథప ఇప్పేరెడ కుణి బందాగి సాధకవాద సత్కావస్నా మంత్రాలు గొళిసుత్తునే. బందు పాఱుగల్లు బందు సుణ్ణుద మగ్గేన మందే, ఇవుగాగి రథపవల్లదిరుపదరండ బరే ఆధ్యాత్మికస్ఫువాద నిగుఁణవాద అస్తిత్వవిపుత్తుదే. ఆదరి బంచస్నా శిల్పియు అప్పరేయు మంత్రాలు న్నాగి రథపగేరిళిసువసు; ఇన్నెందుస్నా కుంబారసు ఇందువాద గడ గీయన్నాగి మంత్రాలిసువసు. ఇదు ఒకస్ఫుష్టియు మాత్రమ. జేత సక్కు ఇదే వ్యుత్తి ఆస్సుయి, సువదు. ప్రతియోబ్సు వ్యక్తియు తస్స స్ఫుంత వ్యక్తిత్వద తిల్పియాగిచ్చానే. తస్స వ్యక్తిత్వక్కు తాను కేంటి రథపవే—సాధకవాద స్తుత్తునే ఆ వ్యక్తియు ఆక్కన్న. అందరే ఎరిసోయ్యేటిలన అట్టిపూలు, దువ శరీరచ ఏల్ల ఇంద్రియావమనగళ సుసంఘటితవాద సుసంగతవాద కాయుగదల్ల రథపగొళ్ల, న వ్యక్తియు సాధ్యాధారికవాద పరిపూర్ణ వికాశద స్ఫుతిమే ఆక్కన్న.

ఆక్కద కల్పనేయస్నా ఓగి మాటికేంంసుదర పరిణామవాగి ఎరిస్మ్మోటిలను శరీరద విషధవాల్పావారగళస్నా తిల్పిదుకొళ్లులు యవణిస బేశాలుతు. ఏండురు ఎరిస్మ్మోటిలను, కేవల తక్కిసున్నాద జాల్సియుల్లదే వశ్శుసమ్మానాద పచ్చుస్మిష.శ్రీ ఆగిధ్యసు. అకును ఇంద్రియు బ్యాల్సుద స్ఫురథపచస్నా పరితీర్పించాను. వేదసమేంచరి మనస్సుసట్లయు బందు వికారవు. స్ఫుతిమేదరి వేదసిగళ స్ఫుర వాద మందేయు. వికాసి ఆసుఖపనేంచరి ఇంకచ స్ఫుతిగళ దముచూయివే సరి. వేదసే మత్తు బుద్ధి ఇవుగళల్లి ఆకు, బందు క్రనుగొళ్లువ సంబంధవస్సు కుండసు. ఆదరంకియే కాసునే మత్తు సంకల్ప (ఇజ్ఞ) గళల్లి ఆదే రథపద క్రనుసంబంధవస్సు సాధిసి దశు. వినశ్శన వుఱ్ఱుధమంగళ, ఎరచు, ఇజ్ఞిసువచు మత్తు

ವಿಚಾರಿಸುವದು. ಮನಸ್ಸು ಮತ್ತು ಅದು ಯಾತ್ರೆಗಿಂದ ಕಾಯ್ದ ಮಾಡುವದ್ದೇ ಆ ಶಾಸೀರಕ ಕರ್ತವ್ಯ ಇವರಡರಲ್ಲಿ ಭಿನ್ನ ತೆರೆದೆ. ಹೀಗೆ ಎರಿಸೆಬ್ಬೋಟೆಲನು ಮನಸ್ಸಿನ ಕೂರೆ ಕೆಲವು ತತ್ವಗಳನ್ನು ವಂಂಡಿಗಿರನು.

ಈ ರೀತಿಯಾಗಿ ಸ್ವಮಾರು ಉರಜುಸಾರಿರ ವರ್ವಗಳ ಪೂರ್ವದಲ್ಲಿ ಮನೋಪಬಳ್ಳಾನದ ವಿಚಾರಪ್ರಣಾಲಿಯು ಬೆಳೆಯಹತ್ತಿತ್ತು. ಎರಿಸೆಬ್ಬೋಟೆಲನ ರೀತಿಯು ಹೇಳತಕ್ಕಿಂತಹದಿತ್ತು. ಒಂದೆಡೆಗೆ ಆತನು ನಿಜವಾದ ವಿಚಳ್ಳಿಸಿಗೆ ಒಪ್ಪುವ ರೀತಿಯಲ್ಲಿ ಪರೀಕ್ಷೆ ಪ್ರಯೋಗಗಳನ್ನು ಮಾಡುತ್ತಿದ್ದನು. ಇನ್ನೊಂದೆಡೆಗೆ ಆತನು ದಾರ್ಶನಿಕ ರೀತಿಯಲ್ಲಿ ದೂರದರ್ಶಿಯಾದ ಉಚೇಗಳಿಂದ ತನ್ನ ತತ್ವಬಳ್ಳಾನವನ್ನು ಗೂಂಟುವಾಡುತ್ತಿದ್ದನು. ಅಂದರೆ ಕೇವಲ ವಿಚಾರದ ತಳಹಡಿಯ ಮೇಲೆ ಮನಸ್ಸಿನ ಸ್ವರೂಪದ ಕುರಿತು ಸಿದ್ಧಾಂತಗಳನ್ನು ಅನುಮಾನಿಸುತ್ತಿದ್ದನು.

ಮನೋವಿಜ್ಞಾನದ ಸಂಶೋಧನ ಪದ್ಧತಿ

ಈ ನಡವೆ ಮನೋವೈಚಳ್ಳಾನಿಕ ಸಂಶೋಧನೆಯ ಪದ್ಧತಿಯು ಹೇಗೆ ಉದಾಹರಿಸಿದೆಂಬುದನ್ನು ಸ್ವಲ್ಪ ನಿರೂಪಿಸುವದು ಅಪ್ರಸ್ತುತವನ್ನಿಸಲಿಕ್ಕಿಲ್ಲ. ಏಕ್ಕು ವಿಷಯಗಳಲ್ಲಿ ಬರುವ ತೊಂದರೆಗಳಿಗಿಂತ ಮನಸ್ಸಿನ ಅಭ್ಯಾಸ ಮಾಡುತ್ತಿರುವಾಗ ಹಲವು ವಿಶೇಷವಾದ ತೊಡಕುಗಳು ಇದಿರು ಬರುತ್ತವೆ. ಇನ್ನು ಮನಸ್ಸಿನ ಅಸ್ತಿತ್ವವನ್ನೇ ಅಲ್ಲಿಗಳಿದು ಎಲ್ಲ ಮಾನಸಿಕವೆಂದು ಕರೆಯಲ್ಪಡುವ ವ್ಯಾಪಾರಗಳನ್ನು ಶಾರೀರಿಕ ಸ್ವರೂಪದವೆಂದು ಸಾಧಿಸುವದಾದರೆ ಬಹುತರ ತೊಡಕು ತೊಂದರೆಗಳು ದೂರವಾಗುತ್ತವೆ. ಆಗ ಮನೋವಿಚಳ್ಳಾನವನ್ನು ಒಂದು ಪೂರ್ಣವಾಗಿ ವಸ್ತುಸ್ವವಾದ ನಿಶ್ಚಯ ಶಾಸ್ತ್ರ ವನ್ನಾಗಿ ಮಾಡಲು ಬರುವದು. ಅಂದರೆ ಹೊರಿನ ಭೌತಿಕ ಪ್ರಮಾಣಗಳ ಮತ್ತು ಪ್ರಯೋಗಗಳ ಮೇಲೆಯೇ—ಅವುಗಳ ಮಂಟ್ಟಿಗೇ ಮನೋವಿಚಳ್ಳಾನವನ್ನು ಏರ್ಜಿಸಿಸಬಹುದು. ಎಂದುಳಿಸ ರಚನೆಯನ್ನು ನಿರೀಕ್ಷಿಸಿ ಚಾಲಾನಕಂತು ಚಳ್ಳಾನೇಂದ್ರಿಯಗಳ ರಚನೆ ರೀತಿಗಳನ್ನು ಕಂಡುಹಿಡಿದು, ದುಸುಫ್ಯನ ಪರ್ಯಾಕ್ರಮಾದ ನಡಕೆಯಲ್ಲಿ ಮಾಡುವ ಮಾನಸಿಕ ವ್ಯಾಪಾರಗಳ ಪಡ್ಡಾಮಂಗಳನ್ನು ವಿಂಗಡಿಸಿ ವರಿಸಿ, ಇದುವರೆಗೆ ಕಂಡುಹಿಡಿದ

ಶಾರೀರಿಕ ಅಂತರಜಾಲ-ನನಸ್ಸು ವೇಲಿನ ಆಚಾರಜಾಲ-ನವೀಂದಿಗೆ ಇಟ್ಟು, ಅವೇರಂತರ ಪರಸ್ಪರ ಸಂಬಂಧಗಳನ್ನು ಸಾಫ್ಟ್‌ಪ್ರಿಂಗರೆ ಹಷ್ಟುಸ್ಥಿರಾದ ಮನೋವಿಜ್ಞಾನದ ಕೆಲವು ಮುಗಿಯಿತು.

ಈ ಹಷ್ಟುಸ್ಥಿರಾದ ಹನ್ತತಿಯು ಪ್ರಾಯೇ ಏಗಿಕವಾದವು, ಪ್ರಾರ್ಥ್ಯಕ್ಕಿಂತ ಕಾದುದು. ಈ ಹದ್ದತಿಯನ್ನು ಹಲವು ಬಾರಿ ಸ್ವೀಕರಿಸಿ ಮನೋವಿಜ್ಞಾನದ ಪ್ರಗತಿಮಾಡಿಕೊಂಡಧ್ಯಾಂಟ್. ಆದರೆ ಇಂತಹ ಬರೇ ಸಾಫ್ಟ್‌ಲಿಂಗ್‌ಯು ಬಾಹ್ಯವಾಸ್ತವಿಕತೆಯ ಭೂಮಿಕೆಯನ್ನು ಮನಸ್ಸಿನ ಕುರಿತು ಅಂಗಿಕರಿಸಲು ಮನುಷ್ಯನು ಸಾಮಾನ್ಯವಾಗಿ ಒತ್ತುವದಿಲ್ಲ. ತನ್ನ ಶರೀರ ದಲ್ಲಿ ಬರೇ ಆನ್‌ನಲ್ಲಿರು ಮಂಂತಾದ ರಾಶಾಯನಿಕ ದ್ರವ್ಯಗಳ ಯಾಂತ್ರಿಕ ಕ್ರಿಯೆ-ಪ್ರತಿಕ್ರಿಯೆಗಳ ಪಾಠಳಿಗೆ ಇಳಿಸಲು ಬಾರದಾತಹದೊಂದು ಅನಂತ ಶಕ್ತಿ ಇರುತ್ತದೆ. ಈ ಶಕ್ತಿಯೇ ಮೇಲ್ತುರಗತಿಯ ಮನೋವಾಸ್ತವಾರಗಳ ಪ್ರೇರಣೆಯಾಗಿದೆ ಎಂಬುವ ನಂಬಿಗೆಯೇ ಮನುಷ್ಯನ ಆತ್ಮಸಂಭಾಬನನೆಗೆ ಹೇಳು ಸೀರುತ್ತದೆ, ಹೇಳು ಸಮಂಜಸವೆಂದು ತೋರುತ್ತದೆ.

ಆದರೆ ಇದು ಒರೇ ಒಂದು ಅನಂತಕಕ್ಷಿಯುಂಟಿಂಬ ನನ್ನ ಕಲ್ಪನೆಯ ಸವಿ ಎಣಿಕೆಗಳಿಂದ ಸಮಾಧಾನಪಟ್ಟಿರ್ದೆ ಬಗೆಹರಿಯುವ, ಸಮಂಜಸವೆಂದು ತೀವ್ರ ಕೊಟ್ಟವಾತ್ಮಕ್ಕೂ ತೀರುವ ತೊಡಕಲ್ಲ. ಪಕೆಂದರೆ ಇಂತಹ ಶಕ್ತಿಯ ಸ್ವರೂಪವನ್ನು ತಿಳಿದುಕೊಳ್ಳುವ ಬಗೆ ಹೇಗೆ? ಇಂಥ ಸ್ವಯಂಭೂ ಮನಃ ಶಕ್ತಿಯ ಶೋಧವಾಡುವ ರೀತಿ ಹೇಗೆ? ರೀತಿ ಬಂದೇ. ತನ್ನ ಮನಸ್ಸಿನಲ್ಲಿಯೇ ಇಂತಹ ನೋಂದಿ ಅದರ ಕ್ರಿಯೆಗಳನ್ನು ಸಿಂಕಿಸಿ ಅದರ ಪ್ರಕೃತಿಪದ್ಧತಿಗಳನ್ನು ಪರಕೆಸಿಕೊಳ್ಳಲ್ಪದೇ ಆ ಶೋಧದ ರೀತಿ. ಇಡಕ್ಕೇ ಆತ್ಮಸೀರಿಕ್ಕು—ಅಂತರ್ದೃಷ್ಟಿ ಎಂಬ ಹೆಸರು ಕೊಡಬಹುದು. ಈ ಅಂತರ್ದೃಷ್ಟಿಯನ್ನು ಉಪಯೋಗಿಸುವವರಲ್ಲಿಯಾ ಬಂದ, ದೊಡ್ಡ ಕೊರತೆಯಿದೆ. ಆತ್ಮಸೀರಿಕ್ಕು ಶೈಲಿಯಲ್ಲಿ ಆತ್ಮವಂಚನೆಯಾಗುವ ಭೀತಿಯಿದೆ—ಆವ್ಯೇ ಅಲ್ಲ, ತಿಟಕ್ಕಿದೃಷ್ಟಿಯಿಂದ ತನ್ನ ಮನಸ್ಸಿನ್ನು ಸಿರಿಕ್ಕೆ ಸೂಕ್ಷಿಂಡಿಸಿರುತ್ತಾನೀ ಇತರರ ಮನಸ್ಸನ್ನಿಗಳೂ ತನ್ನ ಅಂತರ್ದೃಷ್ಟಿಯೇ ಸಿಶಿಂಜಿತವಾಗಿ ಕಾರ್ಯವಾಡುವವೆಂದು ಏದೆತ್ತಿ ಹೇಳಲು ಹೇಗೆ ತಾನೇ ಸಾಧ್ಯ? ಇದಲ್ಲದೆ ಎಲ್ಲ ಮಾನಸಿಕ ವಾಸ್ತವಾರಗಳನ್ನು

ಸಹಾಗ್ರವಾಗಿ ಸಿಡ್ಕೀಸಲು ಆವಸು ಸಮಾಧಿನಾಗಿವದಿಲ್ಲ. ಏಕೆಂದರೆ ಅಂತಹ ಸಿರೀಕ್ಕುಣಿದ ಒಂತದ್ವರ್ಷಿಷ್ಟಿಯಂಡಲೇ ಮನಸ್ಸನ ಕ್ರಿಯೆಯಲ್ಲ— ಸಂಭಾಳುಪ್ರವಾಹದಲ್ಲಿ ಮೃತ್ಯುಯವಾಗಲಿ ಏಕಲ್ಲೊಂದಿಗಲ ತಂದ್ರಿದಿದ್ದಂತೆ ಆಗುತ್ತದೆ! ಆತ್ಮಸಿರೀಕ್ಕುಣಿದಲ್ಲಿಯ ಈ ಕುಂದಸ್ತು ಪೂರ್ವೇಸಿಕೊಳ್ಳುವು ಒಂದು ವಾಗ್ರವಿದೆ. ಸಿರೀಕ್ಕು ಕನ್ನ ಜೀರ್ಣ ಜಸರಿಂದ ಆವರ ಆಸುಭವ ಅನಿಸಿಕೆಗಳನ್ನು ಕೇಳಿ ಕೂಡಿಯಾಕಂಡು. ಇದರಿಂದ ತನ್ನ ತನ್ನ ಮನೋವಾಸ್ತಾಪಾರ ಮನೋರ್ವತ್ತಿಗಳ ವಿವರಿಸಾಗಿ ಇತರರು ಮಾಡಿಕೊಂಡ ಕಲ್ಪನೆ ಗ್ರಹಿಕೆಗಳೊಂದಿಗೆ ತನ್ನ ಅಂತಭಾಳ್ಳಿಸಬನ್ನು ಹೊಂದಿಸಿ ಹೇಳಲಿಸಿ ಸೇರಿಡಲನುವಾಗಿವರು. ಆದರೆ ಇಲ್ಲಿ ಒಂದು ವಾತಾ ಪರೇಯ ಲಾಗದು. ಇಂಥು ಹೆರವರ ಗ್ರಹಿಕೆಗಳೂ ತನ್ನ ಸ್ವಂತದ ಗ್ರಹಿಕೆ ಅಭಿಪ್ರಾಯಗಳಂತೆಯೇ ಆತ್ಮವಂಚನೆಗೆ ಎಡಗೊಡುವಂಥುರುವದಂಂದ ಆವೂ ಅಪೂರ್ಣವಾಗಿಯೇ ಇರುತ್ತದೆ. ಅದ್ದರಿಂದ ಮನೋವಿಚಾಳುನಾಶಲ್ಲಿ, ಪಾರಿಯೋಗಿಕ ಪಾರ್ಕ್‌ಕ್ಷೇತ್ರವಾದ ವಸ್ತುಸಿಂಹ ಪದ್ಧತಿಯನ್ನೂ ಅಂತದ್ವರ್ಷಿಷ್ಟಿಯ ಆತ್ಮಸಿರೀಕ್ಕುಣಿದರವಾದ ಏಕಾಂತಿಕ ಪದ್ಧತಿಯನ್ನೂ ಅನೇಕೀನ್ಯಾಸಾರ್ಥಕವಾಗಿ ಸಮಂಬಂಧವಾದ ಪ್ರಮಾಣದಲ್ಲಿ ಹೊಂದಿಸಿ ಉಪಯೋಗಿಸುವದೇ ಶೋಧಕಸಿಗೆ ಉತ್ತಮವಾದ ಹಾದಿಯೆಂದು ಹೇಳಬಹುದು. ಏರಿಸ್ತೋಷಿಲನ ವಿಶೇಷತೆಯು ಇದೇ ಸಂಖ್ಯೆ. ಅವನು ಇಂತಹ ಸಮನ್ವಯವನ್ನು ಚಿಂತನಾತ್ಮಕವಾದ ಮತ್ತು ಚಿಕಿತ್ಸಕವಾದ ರೀತಿಗಳ ಹೊಂದಿಕೆಯನ್ನು— ತನ್ನ ಸಂಶೋಧನ ಕಾರ್ಯದಲ್ಲಿ ಕೃಷಿಕಾಂಡನು. ಇನ್ನು ಆತನ ಸಿದ್ಧಾಂತಗಳಲ್ಲಿ ತಲೆದೆಣಿರಿದ ಯಲಕೆಲವು ದೇಶೇಷ-ಲೋಪಗಳಿಗೆ ಆತನ ಅನುಸರಿಸದ ಸಂಶೋಧನ ಪದ್ಧತಿಯು ಕಾರಣವಲ್ಲ; ಆತನ ಕಾಲಕ್ಕೆ, ವಸ್ತುಸಿಂಹ ಪ್ರಯೋಗಗಳಿಗೆ ಅವಕ್ಷಯವಾದ ವೈಚಾಳ್ಳಿಸಿಕ ಭಾಳ್ಳಿಸದ ಅಪೂರ್ಣತೆಯೇ ಅಂತಹ ಕಡಂಡುಕೊರತೆಗಳಿಗೆ ಕಾರಣವಾಯಿತು. ಆತನ ಕಾಲದಲ್ಲಿ ತತ್ವಭಾಳ್ಳಿಸವು ಹೊಂದಿದ ಪ್ರಗತಿಯಷ್ಟೇ ವಿಚಾಳ್ಳಿಸದ ಪ್ರಗತಿಯಾದ್ದಾದರೆ, ಹಲವು ಕತವಾನಗಳ ಹಿಂದೆಯೇ ಮನೋವಿಚಾಳ್ಳಿನವು ಸ್ಥಿತವಾದ ಭದ್ರತಾಹದಿಯ ಮೇಲೆ ನಿಲ್ಲಿತಿತ್ತು. ಏರಿಸ್ತೋಷಿಲನ ಸಂಕರದ ವಿಚಾರಕರು ಮನೋವಿಚಾಳ್ಳಿಸದ ಕುರಿತು ಕೇವಲ ಶಾರೀರಿಕ (ವಸ್ತುಸಿಂಹ) ವಾದ

ಇಲ್ಲವೇ ಕೇವಲ ಆಧ್ಯಾತ್ಮಿಕ (ತತ್ತ್ವನಿಸ್ತು) ವಾದ ಪದ್ಧತಿಯನ್ನು ಹಿಂಬಾಲಿಸಿದರು. ಏಕೆಂದರೆ ಎರಿಸ್ತೊಷ್ಟಿಲನ ದೃಷ್ಟಿಯ ವಿಶಾಲತೆಯಾಗಿ ಸರ್ವಸಂಗಾರಹಕವಾದ ಸಮಸ್ಯೆಯ ಒಂದಿಧಿಯ ಸಮರ್ಥಕವೂ ಈದರಲ್ಲಿ ಇದ್ದಿಲ್ಲ.

ಮಧ್ಯಯುಗವೂ ಪುನರುಜ್ಞೀವನ ಕಾಲವೂ

ಎರಿಸ್ತೊಷ್ಟಿಲನ ಸಂತರ ಮನಸ್ಸಿನ ಕುರಿತು (ಅಂದರೆ ಅಂದಿನ ಕಲ್ಪನೆಯಂತೆ ಆತ್ಮನ ಕುರಿತು) ಅಭಿನ್ನ ಮಾಡಿದವರು ಕ್ಷೇತ್ರ ತತ್ತ್ವಜ್ಞಾನಿಗಳು. ಇವರಲ್ಲಿ ಮೂರುಕ್ಕುಗಳು, ಸಾಧಕರೂ ಆದ್ವರಿಂದ ಸ್ವಾಭಾವಿಕವಾಗಿಯೇ ಆತ್ಮದ ಉತ್ಪತ್ತಿ, ಸ್ವರೂಪ ಮತ್ತು ಭವಿತವ್ಯ ಇವುಗಳ ವಿಷಯವಾಗಿ ತಾತ್ಪರ್ಯಕ ಪ್ರತ್ಯೇಗಳನ್ನು ಬ್ರಹ್ಮಜ್ಞಾನದ ದೃಷ್ಟಿಯಿಂದ ಬಿಡಿಸುವದರಲ್ಲಿ ತೊಡಗಿದರು. ಗ್ರೀಸದ ಸಂಸ್ಕೃತಿಸರ್ವಾರ್ಥನು ಅಸ್ತುಂಗತನಾದ ಮೇಲೆ, ಆಗಿನ ಅಂಧಃಕಾದ ಯುಗದಲ್ಲಿ ವಿಚಾರಣೆಯನ್ನು ಬೆಳೆಯುವದೆಂತು? ಅಜ್ಞಾನದ ಆಧಾರದ ಮೇಲೆ ಅಂಥಶ್ರದ್ಧೆಯು ಜನರನ್ನು ಆಳುತ್ತಿರುವಾಗ ಧರ್ಮಗ್ರಂಥದ ಹೊರಗಿನ ವಿಷಯವೆಲ್ಲ ವಿದ್ಯೆಯಲ್ಲ, ಪಾಪ ಎಂದು ಪರಿಗಣಿಸಲ್ಪಡಲಾರಂಭವಾಯಿತು. ಇಂಥ ಸಂದರ್ಭದಲ್ಲಿ ವಸ್ತುನಿಷ್ಠವಾದ ವಿಚಾರಣೆಯೂ ಆದನ್ನೊಳಗೊಂಡ ಶರೀರಶಾಸ್ತ್ರವೂ, ಜ್ಞಾನತಂತುಗಳ ವ್ಯವಸ್ಥೆಯೇ ಮೌಲಾದ ಕೆಲವು ಶೋಧಗಳನ್ನೂ ಸಿದ್ಧಾಂತಗಳನ್ನೂ ಕಂಡುಹಿಡಿಯುವ ವರೆಗೆ ಕಂರುಡುಸಬುಗೆ ಹೆಚ್ಚಾಗುತ್ತು; ಹೊಸ ವಿಚಾರಗಳು ಕಣ್ಣರೆಯಾಗಿ ಹೊಡವು. ಆದ್ವರಿಂದ ಮೂರಂದೆ ಕೆಲವು ಶತಮಾನಗಳ ವರೆಗೂ ಮನೋವಿಚಾರಣೆಯನ್ನು ವಿಚಾರಣವಾಗಿ ಬೆಳೆಯಲಿಲ್ಲ. ಬ್ರಹ್ಮಜ್ಞಾನದ, ಆಧ್ಯಾತ್ಮ ವಿದ್ಯೆಯ, ತಾತ್ಪರ್ಯಕ ಕಬ್ಬಿಜ್ಞಾನದ ಒಂದು ಅಂಗವಾಗಿ ಉಳಿಯಿತು.

ಇಂಥ ಕಗ್ಗತ್ತಲೆಯ ಕಾಲವು ೧೫-೨೫ನೆಯ ಶತಮಾನಗಳ ತನಕವೂ ಉಳಿಯಿತು. ಆವೇಳೆ ಸಾಂಸ್ಕೃತಿಕ ಪುನರುಜ್ಞೀವನದ ಗಾಳಿಯು ಯುರೋಪದಲ್ಲಿ ಬೀಸತ್ತೊಡಗಿ ಆ ಮಂಬ್ರಾ ಕಡಿಮೆಯಾಗಿ ನಿರ್ಬಂಧಿತಿಯಾಗಿ ನಿರ್ಬಂಧಿತಾದ ರಾಜಕೀಯ ಮತ್ತು ಸಾಂಸ್ಕೃತಿಕ ಬೆಂಬಣಿ, ಒಂದರ ಹಿಂದೊಂದು ಒಂದ ಪರಕೀಯದಾಳಿಗಾರರ ಭಾರದದಿಗೆ ತೊತ್ತುಇಗೊಳ್ಳುತ್ತು.

ಇದುವರೆಗೆ ತಲೆಯೆತ್ತಿದೇ ತೊಳಿಲಾಡುತ್ತದೆ. ಬೌದ್ಧಧರ್ಮದ ಬೌದ್ಧಿಕ ಅಂದೋಳನದ ವಿರುದ್ಧ ಪ್ರತಿಷ್ಠಿತ ಸನಾತನಧರ್ಮವು ಯಶಸ್ವಿಯಾಗಿ ಉಂಟುವಾಡಿದ—ಕುನಾರಿಭಂಜ್ಯರಂದ ಆರಂಭವಾದ—ಪ್ರತಿಕಾರ್ಯಂತಿಯು ಭಾರತೀಯ ಜಾಲ್ಲಾನ ವಿಚಾಲ್ಲಾನದ ವಿಕಾಸವನ್ನು ತಡೆದು ಚಿಕಿತ್ಸಕ್ ಮಿಥಿ ಯನ್ನು ಹೆತ್ತುಗಟ್ಟಿಸಬಿಟ್ಟಿತು. ಹಿಂದೆ ಗ್ರಹಿಸೆಯ ಕತಕದ ಯುರ್ಬೋಪದಲ್ಲಿ ಆದ ವಿಚಾರಕಾರ್ಯಂತಿಯ ಪುನರುಚ್ಛೀವನದ ಯುಗಾಂಶರವು ಸಮೃದ್ಧಿ ಅಂಸೆಯ ಶತಮಾನದಲ್ಲಿ ಇದಿಗೆ ತಲೆಡೊರಬೇಕಾಗಿದೆ! ಹೀಗೆ ಅಂದು ಸಾಂಸ್ಕೃತಿಕ ಪುನರುಚ್ಛೀವನವಾದ ಮೇಲೆಯೇ ಮನೋವಿಚಾಲ್ಲಾನದ ವಿಚಾರದಲ್ಲಿ ಪ್ರಗತಿಯು ಕಾಣಿಸಿಕೊಂಡಿತು. ಆಧುನಿಕ ಮನೋವಿಚಾಲ್ಲಾನದ ಆರಂಭವು ಈ ಕಾಲದಿಂದಲೇ ಎಂದು ಹೇಳಬಹುದು. ಆದರೂ ಅದರ ಪರಿಣಾಮಗಳ ಪ್ರಭಾವವು ಉದರ ತತ್ತ್ವ, ತತ್ತ್ವಗಳ ಉಪಯೋಗವು—ಜನರ್ಚಿವನದಲ್ಲಿ ಗ್ರಹಿಸೆಯ ಶತಮಾನದ ಉತ್ತರಾಧಿಕಾರಿಂದಲೇ ಆಗಿಂತಿರುತ್ತದೆ. ಇಂದಿಗೂ ಆ ಮನೋವೈಚಾಲ್ಲಾನಿಕ ಸಿದ್ಧಾಂತಗಳ ಪೂರ್ವಕೆಯು ಪ್ರತಿಬಾಧಿತವಾಗುವದ ರಲ್ಲಿಯೇ ಇರುತ್ತದೆ. ಒನ್ತತೆಯು ತಪ್ಪು ತಿಳಿವಳಿಕೆ. ಪೂರ್ವಗ್ರಹಗಳೊಂದಿಗೆ ಮನೋವಿಚಾಲ್ಲಾನವು ಇನ್ನೂ ಕೊನೆಯು ಕಾಳಿಗಳನ್ನು ಗೆಲ್ಲಬೇಕಾಗಿದೆ.

ಪುನರುಚ್ಛೀವನ ಯುಗದ ಅಂತಸ್ಕೂತಿಯು ಭೋತಿಕವಾದದಲ್ಲದೆ. ಪರಿಂದ ಇದಕ್ಕೆ ಹೊರಳಿದ ದೃಷ್ಟಿಯು ಜೀವನಕಾರ್ಯಂತಿಯ ಹಾದಿಯನ್ನು ಕಂಡುಹಿಡಿಯಿತು. ಈ ಕಾಲಂತಿಯ ಪ್ರೇರಿತವಕರು ವಾಸ್ತವವಾದಿಗಳು. ಬುದ್ಧಿಯನ್ನೇ ಪ್ರಮಾಣವಾಗಿಟ್ಟುಕೊಂಡು ವಸ್ತುನಿವೃತ್ವವಾದ ಶೈಲಿಧರ್ಮದ ದೃಷ್ಟಿಯವರು. ತಿತೀಕ್ಷೆ ಮುಂದುಕ್ಕುಗಳ ಒದಲು ಬೆಚಾಲ್ಲಾಸೆ ಚಿಕಿತ್ಸೆ ಗಳು ಜೀವನದ ಅಡಿಗಲ್ಲಾಗಳಾದವು. ಮಧ್ಯಯುಗವಲ್ಲಿ ಪಾಶಾಂತ್ರ್ಯ ತ್ಯಾಗ ಮನು ಷ್ಯಾಸು ಜೀವನನ್ನು ಕ್ರಿಯಾಗಲು ಹೊರಟಿ ಜೀವನನ್ನು ತಿನಾಗಿದ್ದನು. ಆತನ ತನುನುನವೆಲ್ಲ ಪರಲೋಕದ ಜಿಂತೆಯಲ್ಲಿ ವ್ಯಾಗ್ರವಾಗಿದ್ದನು. ಆದರೆ ಈಗ ಆತನು ಸುತ್ತುಲಿನ ಪ್ರಪಂಚದಲ್ಲಿ ಇಹಲೋಕದ ಆಗ್ರಹೋಗು ಗಳಲ್ಲಿ ಕುಶಾದಲವುಳ್ಳವನಾದನು. ಹೀಗೆ ಜೀವನದ ಕುರಿತು ಸೋಧುವ ವೃತ್ತಿಯಲ್ಲಿ ಒಂದು ಪರಿವರ್ತನೆ ಆಯಿತು. ಇದರ ಪರಿಣಾಮವಾಗಿ ಮನುಷ್ಯನು ತನ್ನನ್ನು ತಾನು ಸೋಧಿಕೊಳ್ಳಲು ಹೊಸದೊಂದು ಸೋಧಿದ್ದು

ನಿಷ್ಟನ್ನ ಪಡೆದನು. ಸ್ವಲ್ಪದರಲ್ಲಿ ಹೀಳುವದಾಗರೆ ಮನುಷ್ಯನ ವಿಚಾರದ ಕೇಂದ್ರವು ಕೇವಲ ಕಾಲ್ಪನಿಕ ಮಾನವೀ ಆದರ್ಶಗಳಿಂದ ನಾನವೀ ವರ್ತನದ ವಸ್ತುಸ್ಥಿತಿಗಳಲ್ಲಿ ಬಂದಿಳಿದು ನಿಂತಿತು. ಈ ಮೊದಲು ಒಳಿತನ ಕಲ್ಪನೆಯು ಒಗತ್ತಿಗಾಗಲಿ ಜೀವನಕ್ಕಾಗಲಿ ಹೊಂದಿಕೊಂಡಿಲ್ಲ. ಶ್ರೀಯ ಮಹತ್ವ ಪ್ರೇರಿಯಗಳಲ್ಲಿ ಹ್ಯಾತಾಯಸ-ವಿಂಡೋಧಗಳನ್ನು ತಪ್ಪಿಜಾಲ್ನಿಗಳು ಕಲ್ಪಿಸಿದ್ದರು. ಸಿರಪೇಕ್ಷವಾದ ಸ್ವತಃ ಗ್ರಹಿತವಾದ ಶಬ್ದತಪ್ಪ ಒಂದಿದ್ದು, ಅದರ ಶ್ರೇಧನೆಯಲ್ಲಿ ಬುದ್ಧಿಪೂರ್ವಕವಾಗಿ ಎಡಬಿಡದೆ ತೊಡಗಿರುವದೇ ಮನುಷ್ಯನಿಗೆ ವಾಗಿರುವ ಆದರ್ಶವೆಂದು ಅಂದಿನ ತಪ್ಪವೇತ್ತರು ಒಪ್ಪಿಕೊಂಡಿದ್ದರು. ನಮ್ಮಲ್ಲಿಯೂ ‘ಆತ್ಮಧೀರ ಪ್ರಕ್ರಿಯೆತ್ತಬೀತ್’ ಎಂಬ ಅತ್ಯಂತ ವ್ಯಕ್ತಿಸಿವ್ಯಾವಾದ ತಾತ್ಪರ್ಯಕ ಸ್ವಾಧ್ಯಾತ್ಮವೂ ಏಹಿಕ ಹೊಸೆಗಾರಿಕಗಳನ್ನು ಹರಿದೊಗೆವ ಹಟಪೂ ಜನರ ಆದರಕ್ಕೆ ಪಾತ್ರವಾಗಿದ್ದವು. ಆದರೆ ಪುನರುಜ್ಞಿ ವನದ ಯುಗದಿಂದ—ಹೊಸ ಭೂಮೆ ಹೊಸ ಭಾಗ್ಯ ತೆರೆದುವಿನಿಂದ—ಈ ಆನರ್ಥವಾದಿಯ ಮಂಗಳನ ಕಡೆಯ ನೋಟವು ಸೆಂಬದ ಕಡೆಗೆ ತಿರುಗಿತು. ಮನುಷ್ಯಸ್ವಭಾವದ ಕುರಿತು ಹೊಸ ಬೆಳಕನ್ನು ಮೇರಿಧಾರಿಗಳು ಕಂಡರು. ಮನುಷ್ಯನು ಮೂಲತೆ ಬುದ್ಧಿಯಿಂದ ಪ್ರಚೋದಿತನಾಗುವದಿಲ್ಲ. ಮನುಷ್ಯನ ನಿತ್ಯದ ಬಾಳುವೆಯಲ್ಲಿ ಬುದ್ಧಿಯು ಪ್ರೇರಣೆಯನ್ನು ಕೊಡುವದಿಲ್ಲ. ಮನುಷ್ಯನ ಕಾಮನೆ ಕ್ಷಮಧೀಗಳೇ ಆತನ ಆಚಾರವನ್ನು ಪ್ರಚೋದಿಸುತ್ತವೇ, ಆತನ ಬದುಕಿಗೆ ರೂಪ ಬಣ್ಣಗಳನ್ನು ನೀಡುತ್ತವೇ—ಎಂದು ಆಗಿನವರು ಪ್ರತಿ ವಾದಿಸಿದರು. ಈ ಸಿದ್ಧಾಂತದಿಂದ ಮನುಷ್ಯನಲ್ಲಿ ಅಮರವಾದ ಅತ್ಯಂತ ಇರಬಹುದೆಂಬ ವಾತ್ಮ ತನ್ನ ತಾನೆ ಮಂಲಿಗಂಘಾಯಿತು. ಈ ಸಮಯ ದಲ್ಲಿಯೇ ವೈಜಾಲ್ನಿಕ ವಿಚಾರ ಪದ್ಧತಿಯೂ ಶಾಸ್ತ್ರಶಿಧ್ಯ ಕಾರ್ಯಪ್ರವೃತ್ತಿಯೂ ಜನರ ತಿಳುವಳಿಕೆಯನ್ನು ಆಳಹತ್ತಿದ್ದವು. ಇದರ ಪ್ರಭಾವವು ಎರಡು ರೀತಿಯಾಗಿ ಕಂಡುಬಂತು. ಒಂದೆಡೆಗೆ ಮನೋವಿಜಾಲ್ನಿಗಳು ಮಾನಸಿಕ ಜೀವನದ—ಮನೋವಾಸ್ತವಾರಗಳ ಶಾರೀರಿಕ ದೃಷ್ಟಿಯಿಂದ ಸೂಕ್ಷ್ಮವಾಗಿ ಶ್ರೇಧಿಸಲಿಕ್ಕೆ ತೊಡಗಿದರು. ಇನ್ನೊಂದೆಡೆಗೆ, ಮಾನಸಿಕ ವಾಸ್ತವಾರಗಳ ವೇಚನೆಯಲ್ಲಿ ಅತಿಶಯ ತರ್ಕಶಿಧ್ಯ ವಾಗಿ ಸದೆಯುವ ವೃತ್ತಿ ತಲೆದೊರಿತು. ಒಂದಿನವರಂತೆ ಶಾಸ್ತ್ರೀಯ ವಿಷಯದಲ್ಲಿ ಕೂಡ ಪ್ರಮಾಣ

ಗಳನ್ನು ಏರಿ ಅಸುವಾರಗಳನ್ನು ಮಾಡುತ್ತ ಹಾರುವ ಕಲ್ಪನೆಗೆ ಕಡಿ ವಾಣ ಬಿತ್ತು. ಇಂಥು ಒಂದು ತರ್ಕ ಕರ್ಕಶವಾದ ಪಶ್ಚೀಷಕ ವೃತ್ತಿ ಯಿಂದ ಮನಸ್ಸಿನ ಸ್ವರೂಪದ ಕುರಿತು ರೂಪಿಕ ಕಲ್ಪನೆಯುಂಟಾಗಲು ಕಾರಣವಾಯಿತ್ತು.

ಹೊಬ್ಬನೂ, ಜೆಸ್ಯಾಡೆರ್ಯೂ

ಒಳನೆಯ ಶತಮಾನದಲ್ಲಿ ಇಂಗ್ಲೆಂಡದಲ್ಲಿ ಫೋನ್ಸ್ ಹೊಬ್ಬು ಎಂಬ ತತ್ವಜ್ಞನಿಯು ಮನೋಪಜ್ಞನದ ಒಂದು ವಿಚಾರಪ್ರಶಾಲಿಯನ್ನು ಉಂಟು ಮಾಡಿದನು. ಅದು ಈ ರೇತಿಯಾಗಿತ್ತು:—ಬಾಹ್ಯನಿರ್ವಹಿತದಿಂದ ಮನೋರೂಪದಲ್ಲಿ ಉಂಟಾಗುವ ವಿಶ್ವವಾದ ಗತಿಯೆಂದರೆ ಅನಿಸಿಕೆ (ವೇದನೆ) ಯು. ಮತ್ತು ಬುದ್ಧಿಯೆಂದರೆ (ವಿಚಾರಕಕ್ಷಿಯೆಂದರೆ) ಅಸುಭವ ವಸ್ತು ಒಳಗೊಂಡಿರುವ, ಕಲ್ಪನೆಗಳನ್ನು ಕೂಡಿಸುವ ಇಲ್ಲವೆ ಕಳೆಯುವ ಒಂದು ಗಣಕ ಕ್ರಿಯೆಯ ಕ್ರಮವು. ವೇದನೆಯೆಂದರೆ ನೋರೆವನಾ೦ಗಲಿ ನಲುಮೆಯನ್ನಾ೦ಗಲಿ ಕೊಕುವ ಒಂದು ಒಳಬಗೆಯ ಆಫ್ಝಾತವು. ಇದೇ ತೆರನಾದ ಆಫ್ಝಾತವು ಹೊರಬಗೆಯದಾಗರೆ— ಅಂತಮೂರ್ಚಿ ಆಫ್ಝಾತದ ವ್ಯಸ್ತರೂಪವಾದ ಬಹಿಮೂರ್ಚಿ ಆಫ್ಝಾತವಾದರೆ, ಅವೇ ಇಚ್ಛೆ ಇಲ್ಲವೆ ಸಂಕಲ್ಪವು. ಅದು ನೋರೆ ನಲುಮೆಗಳನ್ನು ಉಂಟಾಗುವಾಗಲು ನಮ್ಮನ್ನು ಪ್ರೇರಿಸತ್ತದೆ. ಮನುಷ್ಯನಲ್ಲಿ ಈ ಇಚ್ಛೆಯು ನಿರ್ಣಯಾತ್ಮಕ ಬುದ್ಧಿಯಿಂದ ಪರಿಪಕ್ವವಾಗುತ್ತದೆ.—ಕದಗೊಳ್ಳುತ್ತದೆ. ಹೀಗೆ ಇಚ್ಛೆ ಬುದ್ಧಿಗಳಲ್ಲಿ ತಿಕಾಂತಪ್ರವಾಗಿ ಹದಗೊಂಡು ಹುರಗೊಂಡು ತಾಳಿ ನಿಲ್ಲುವ ಬಂಧಕೆಯೇ ದೃಢವಾದ ಕ್ರಿಯಾಶಕ್ತಿಯಾಗುತ್ತದೆ. ಹಲವು ಶತಮಾನಗಳ ಹಿಂದೆ ಪ್ಲೇಟ್‌ಫೇಸ್‌ನು ಕೂಡ ಇದೇ ನಿರ್ಣಯಕ್ಕೆ ಮುಂಟ್ಯಾದ್ದನು.

ಇತರ ವಿಚಾರಣೆಗಳಂತೆಯೇ ಮನೋರೂಪಜ್ಞನದ ಸಂಶೋಧನದಲ್ಲಿಯೂ ನಿರೀಕ್ಷಣ, ಪರೀಕ್ಷಣ, ತಲನಾತ್ಮಕ ಪದ್ದತಿಯನ್ನು ಅನುವರಿಸುವುದು ಅಗತ್ಯವೆಂದು ಹೊಬ್ಬನು ತೋರಿಸಿಕೊಟ್ಟಿಸು. ಇದರಲ್ಲಿಯೇ ಆತನ ಮನೋರೂಪನ-ಸಿದಾಧಿಂತಗಳ ಮೂಳ್ಯ ಬೆಲೆಯಿದೆ. ಈ ಕಾರಣದಿಂದಲೇ ಆತಸಿಗೆ ಆಧ್ಯಾತ್ಮಿಕ ಮನೋರೂಪನದ ಪಿತಾಮಹನೆಂದು

ಕರೆಯುತ್ತಾರೆ. (ಸಿಂಚಾರಾಗಿಯೂ ಸೋದಿದರೆ ಮನೋವಿಚಾರ್ಲಾನವನೇಶ್ವಿಳಿಗೂಂಡ ಎಲ್ಲ ಭೌತಿಕಶಾಸ್ತ್ರಗಳಿಗೆ ಎರಿಸೇಕ್ಕೊಂಡಿಲ್ಲನು ಆದಿ ಗುರುವಾಗುವದ ರಿಂದ ಹೊಬ್ಬಿಸು ಮನೋವಿಚಾಲ್ನಾನದ ಮಟ್ಟಿಗೆ ಬಸಕನೆಂದು ಹೇಳಬಹುದು.)

ಹೊಬ್ಬಿಸು ಓಂಗ್ಲಂಡದಲ್ಲಿ ತನ್ನ ತತ್ವಗಳನ್ನು ವಂಧಿಸುತ್ತಿರುವಾಗಲೇ, ಬ್ರಿಟಿಷ್ ಸಾಮಾಜಿಕಾಂಗಿ ಅದೇ ಕೂಲದಲ್ಲಿ ಮತ್ತೊಂಬ್ಬಿ ತತ್ವವಿಚಾಲ್ನಾನಿಯು ಇದೇ ವಷಯದ-ಮನೋವಿಚಾಲ್ನಾನದ ಸಂಶೋಧನೆಯಲ್ಲಿ ತೊಡಗಿದ್ದನು. ಆತನ ಹಸರು ರೇನ್ಸ್‌ಲೇ ಡೇಸ್‌ಫ್ರಾಂಕ್‌ರೆಡ್. ಸತ್ಯಶೋಧನೆಯಲ್ಲಿ ಈತನ ದೃಷ್ಟಿಯು ಏಕನಿಷ್ಟ ಪರಿಭಾಷಿಯ ಹಾಗೆತ್ತು. ಆ ವೊದಲಿನ ಮನಃ ತತ್ವದ ಕುರಿತು ಸಡೆದುಂಡ ಎಲ್ಲ ಸಿದ್ಧಾಂತಗಳನ್ನು ಬಿಸಾಟಿ ಈತನು ಹೇರವರಿಂದ ಎವಾಗಿ ತಂದ ಏನೊಂದು ಗೃಹಿಕೆಯನ್ನಿಲ್ಲುಕೊಳ್ಳಬೇಕೆಂದು ಮನದ ಹಣಾದ ಒರ್ಗಾಗದದ ವೇಲೆ ತನ್ನ ವೇ ಆದ ತಾತ್ತ್ವಿಕ ಶೋಧಗಳನ್ನು ಒರೆಯಲಾರಂಭಿಸಿದನು. ಬುದ್ಧಿವಾರವಾಣಿವನ್ನೇ ತನ್ನ ಉಳಿರಗೊಳಿಸುವ ವಾಡಿಕೊಂಡ ಎದೆಗಾರಿಸಿವನು. ಪ್ರತಿಯೊಂದು ಸಂಗತಿಯ ಸತ್ಯಸ್ಥಿತಿಯನ್ನು ಈತನು ಸದ್ಗುರಾದಲು ಹೊರಟಿಸು. ಯಾವದೇ ಸಂದೇಹಕ್ಕೂ ಎಂಗೆನ್ನಿಡಿದ ಸ್ವಯಂಭೂ ಸತ್ಯವಾಗಿರುವಾಭ ಯಾವದಾದರೆಂದು ಶಕ್ತಿ ಇಲ್ಲವೇ ತತ್ವವು ಇರುವದೋ ಎಂದು ಈತನು ಹುಡುಕಬಿಲಿಸಿದನು. ಕೊನೆಗೆ ಈತನಿಗೆ ಅಂತಹದೊಂದು ತತ್ವವು ದೊರಕಿತು. ಆದನ್ನು ಈತನು ಹೇಸರಾದ ಒಂದು ಸಾತ್ರದಲ್ಲಿ ಸಾರಿ ಹೇಳಿದನು. ‘ಯಶಿಂತಲೂಬಿ, ತತ್ಯೋಽಹ ಮಂಸ್ತಿ’ ಎಂಬಧೀದ ಅವನ “ಮಹಾವಾಕ್ಯವು” ಲಾಂಟಿನ್ ಭಾಷೆಯಲ್ಲಿದೆ. “ನಾನು ವಿಚಾರ ವಾಡುತ್ತೇನೆ-ನನ್ನ ಇರುವನ ಅರಿವು ಸಂಗಾಗುತ್ತುದೆ. ಆದ್ದರಿಂದ ನಾನು ಇದ್ದೇನೆಂಬುದು ಸತ್ಯ. ಅಂದರೆ ನನ್ನ ತರಿವೇ ನನ್ನ ಇರವಿನ ಪ್ರಮಾಣ ” ಎಂಬುದು ಆತನ ತತ್ವ. ಈ ಸೂಕ್ತವನೇಶ್ವಿಮೇಕ್ಕಾ ಸಾರಿದ ಮೇಲೆ ಇದರ ಪರಿಗೆ ಹಚ್ಚಿ ಪ್ರತಿಯೊಂದನ್ನು ಏಮುರ್ತಿಸಿದನು. ಇದೇ ತತ್ವದಿಂದ ಆತನು ದೇವರ ಅಸ್ತಿತ್ವವನ್ನು ಸಿದ್ಧವಾಡಿದನು. ದೇವರ ಸೇರಳು ಇನ್ನೂ ಮನೋವಿಚಾಲ್ನಾನದ ಮೇಲೆ ಬಿಡ್ಡೀ ಇತ್ತು. ದೇವರ ಸ್ವರೂಪದಿಂದ ಆತನು, ಮನುಷ್ಯನ ಮನಸ್ಸಿನ ಸ್ಥಿರಕೆಯು ಸಂಬಳಿಸಾಗಿದೆಯೆಂದು ಪ್ರತಿಪಾದಿಸಿದನು. ಇದಕ್ಕೂ ಒಂದು ಹೆಚ್ಚಿ ಮೂಂದೆ ಹೋಗಿ

ಬಾಹ್ಯಪ್ರಪಂಚದ ಸ್ವರೂಪದಿಂದ ಮನಸ್ಸು ತತ್ತ್ವವೂ ಭೌತಿಕ ಜಡತತ್ತ್ವವೂ ಪೂರ್ಣವಾಗಿ ಬೇರೆ ಬೇರೆ ವಸ್ತುಗಳಾಗಿರುವವೆಂದು ಸಾಧಿಸಿದನು. ಈಗೊಂದು ತೊಂದರೆ ತಲೆದೋರಿತು. ಮನಸ್ಸುತ್ತ್ವವೂ ಭೌತಿಕವಸ್ತುಜಾತವೂ ಹೀಗೆ ಪರಸ್ಪರರಿಂದ ಪ್ರತ್ಯೇಕವಾಗಿ ಪೃಥ್ವಿಕಾಂಗಿರುವವೆಂದು ಒಪ್ಪಿದರೆ, ಅವೆರಡೂ ತತ್ತ್ವಗಳು ಮನಸ್ಸನಲ್ಲಿ ಒತ್ತಟ್ವಿಗೆ ಒಂದಾದಂತೆ ಕೇಳಿಸ ಮಾಡುವದು ಹೇಗೆ? ತನ್ನ ತನ್ನ ಮಟ್ಟಿಗೆ ಸ್ವರೂಪವಾಗಿರುವ ಮನಸ್ಸು ಮತ್ತು ಜಡದ್ವಯ ಇವೆರಡು ತತ್ತ್ವಗಳ ಅನ್ವಯಿಸ್ಯ ಸಂಬಂಧವನ್ನು ಸ್ವಷ್ಟವಾಗಿ ನಿರ್ಣಯಿಸಬೇಕಾಯಿತು. ಡೇಸ್‌ಟೀರ್‌ಯು ಜಾಣಿಯು ಈ ತೊಡಕನ್ನು ಬಿಡಿಸಿತು.

ಪೈಶುಗಳಿಗೆ ಮನಸ್ಸೇ ಇಲ್ಲವೆಂದು ಆತನು ಅಭಿಪ್ರಾಯವಿಟ್ಟೇನು. ಪಶುಗಳಿಂದರೆ ಸರಳವಾಗಿ ಸುಷೂಪ್ತಿರಣಿಯಿಂದಲೇ ನಡೆವ ದುಡಿವ ಯಂತ್ರಗಳು! ಮನಸ್ಸನ ಶರೀರವಾದರೂ ಅಂತಹದೇ ಒಂದು ಯಂತ್ರವು. ಆದರೆ ಈ ಯಂತ್ರದಿಂದ ಏಂದುಳಿನಲ್ಲಿ ಇರುವ ‘ಪೀನಿಯಲ್’ ಎಂಬ ಗ್ರಂಥಿಗೆ ಭಾವನೆಗಳು ಹರಿದು ಹೊಗುವವು; ಮತ್ತು ಅಲ್ಲಿ ಮನಸ್ಸು ಅವುಗಳನ್ನು ಸ್ವೀಕರಿಸಿ ತರುಗಿ ಶರೀರಕ್ಕೆ ನಡೆಸುವಿಯ ಪ್ರೇರಣೆ ಕೊಡುವದು. ಹೀಗೆ ಶರೀರವಲ್ಲಿಯ ಜಡತತ್ತ್ವವನ್ನು ಮನಸ್ಸತ್ವವು ಅಂಕೆಯಲ್ಲಿಟ್ಟು ಆಖಿವದು.

ಡೇಸ್‌ಟೀರ್‌ಯು ಕೇವಟ್ಟಿ ಈ ಮಾರುದ್ದ ಸಮಾಧಿನೆಯ ತಳಹದಿಯೇ ಒಂದು ಸಂಗತಿಯಿಂದ ಕುಗುಡು ಬೀಳುತ್ತದೆ. ಅದೇನೆಂದರೆ, ಮನಸ್ಸಿನಿಗೆ ಮಾತ್ರವಲ್ಲದೇ ಪಶುಗಳಿಗೂ ಆತನು ಹೇಳುವ ‘ಪೀನಿಯಲ್’ ಗ್ರಂಥಿಯು ಇರುತ್ತದೆ. ಈ ಮಾತನ್ನು ಆಧುನಿಕ ಶೈಕ್ಷಣಿಕವು ಗೊತ್ತುಹಚ್ಚಿದೆ. ಆದರೆ ಈ ಶೈಕ್ಷಣಿಕವಾಗುವ ನೋಡಲು ಡೇಸ್‌ಟೀರ್‌ಯು ವಿಚಾರಗಳ ಪ್ರಭಾವವು ಆ ಕಾಲದ ತತ್ವಚಾಲನದ ನೇರೆಲೆ ಬಹಳವಾಗಿ ಬಿಕ್ಕು. ಹೀಗಾಗಿ ಮನಸ್ಸು ಮತ್ತು ಶರೀರ ಇವು ಪರಸ್ಪರ ಭಿನ್ನವಾದ ಬೇರೆಯಾದ ವಸ್ತುಗಳಿಂದೇ ಅಂದಿನವರ ಸಾಮಾನ್ಯ ತಿಳುವಳಿಕೆಯಾಯಿತು. ನನ್ನಲ್ಲಿಯೂ ತತ್ತ್ವಜ್ಞನಿಗಳು ಬೇವವನ್ನು ಜಡದಿಂದ ಬೇರೆಯಂತೆ ಕಲ್ಪಿಸಿದ್ದಾರೆ. ತಂಗಳ ಸಂಬಳ

ಬಂದೊಡನೆಯೇ ತನ್ನ ಹಳೇಹರಕು ಬಟ್ಟಿಗಳನ್ನು (‘ವಾಸಾಂಸಿ-
ಬೀಣಾನಿ’) ಒಗೆದು ಹೊಸ ಶರ್ಪೀರ ಹೊಲಿಸಿಕೊಳ್ಳುವ (‘ನವಾನಿ-
ಗೃಹಾತ್ಮಿ’) ಕಾರಕಾನನ ಭಾವಿಕೆಯನ್ನು ಬೀವಕ್ಕೆ ಕೊಟ್ಟಿಲ್ಲನೆ?

ಹೀಗೆ ಎಷ್ಟೋ ಸಾರೆಮ್ಮು ತಪ್ಪು ವಿಧಾನಗಳನ್ನು ಮಾಡಿದ್ದರೂ
ಡೆಶಾಷ್ಟೀಯು ಮನೋವಿಜ್ಞಾನದ ಬೆಳವಣಿಗೆಗೆ ತುಂಬ ನೀರವಾದನೆಂಬಲ್ಲಿ
ಸಂದೇಹವಿಲ್ಲ. ಏಕೆಂದರೆ ಶರೀರದಲ್ಲಿಯ ಪರಾವರ್ತನ ಕ್ಷಿಯೆಯ ತತ್ವವನ್ನು
ಅಂದರೆ ಹೊರಗಿನ ಸೆವಗಳಿಗೆ ದೇಹದಿಂದಾಗುವ ಅನ್ಯೇಚ್ಛೆ ಕವಾದ ತಾತ್ಕಾ
ಲಿಕವಾದ (ಎವೆಯಿಕ್ಕುವದೇ ಮುಂತಾದ) ಪ್ರತಿಕ್ಷಿಯೆಗಳ ತತ್ವವನ್ನು
ಪ್ರತಿಪಾದಿಸಿದವನು ನಿಜವಾಗಿಯೂ ಇವನೇ. ವೇದಲು ಈ ವಿಷಯದ
ವರ್ಣಿಗೆ ತನ್ನ ಕಾಲಮಾನ ಜ್ಞಾನದ ಮಂಟ್ಪವನ್ನು ಏರಿ ಮುಂದಡಿ
ಇಟ್ಟನು. ಆತನ ಈ ಪರಾವರ್ತನ ಕ್ಷಿಯೆಯ ತತ್ವವು ಅದೇಷ್ಟೋ ಕಾಲ
ಕೇವಲ ಅನುಮಾನವಾಗಿಯೇ ನಿಂತಿತು. ಗಳನೆಯ ಶತಮಾನದ ಆದಿಯ
ತನಕವೂ ಆ ತತ್ವವು ಪ್ರಯೋಗ ಪ್ರಮಾಣಗಳಿಂದ ಸಮುದ್ರ-ಸಲ್ಪಡಲಿಲ್ಲ-
ಡೆಶಾಷ್ಟೀಯು ಶರೀರದಲ್ಲಿಯ ಘಟ್ಟಾನಿಕೆ ಮತ್ತು ತಿಳುವಳಿಕೆ ಇವರಡೂ
ಕ್ರಮಗಳ ಸ್ವರೂಪವನ್ನು ಶರೀರರಚನಾಶಾಸ್ತ್ರದ ದೃಷ್ಟಿಯಿಂದ ಜನ್ಮಾಗಿ
ವಾಸಗಂಡಿದ್ದನು. ಅದೇ ವೇರಿಗೆ ಭಾವನೆಗಳ ರೂಪ ರೀತಿಗಳ ಕುರಿತು
ಅವನು ಕೊಟ್ಟೇ ಎಷ್ಟೋ ಮತಗಳು ಬೆಲೆಯುಳ್ಳವಿದ್ದವು. ಇನಲ್ಲದೆ ಆತನು
ಮನಸ್ತತ್ವಕ್ಕೆ ಅರಿವನ್ನು—ಸ್ವಯಂಪ್ರಜ್ಞಿಯನ್ನು—ನಿರೂಪಿಸಿ ಆದರ ಸ್ವರೂಪ
ವನ್ನು ಹೊಂದು ವಿಶಾಲವಾಗಿ ಮಾಡಿದನು.

ಲೋಕ ಮತ್ತು ಹ್ಯಾಮೆ

ಡೆಶಾಷ್ಟೀಯ ನಾತರ ಮನೋವಿಜ್ಞಾನದ ಮುಂದಡಿಗೆ ಜೊನ್
ಲೋಕ್ ಎಂಬ ತತ್ವಜ್ಞನು ಕಾರಣನಾದನು. ಈ ಮೇಧಾವಿಯು ‘ಮಾನವೀ
ಬುದ್ಧಿಯ ಕುರಿತು ಬಂದು ಪ್ರಬಂಧ’ ವೆಂಬ ಬಂದು ಪ್ರಚಂಡ ಗ್ರಂಥ
ವನ್ನು ಪ್ರಕಟಿಸಿದನು. ಇಂಗ್ಲಿಂಡದ ಮಂಟ್ಟಿಗೆ ಈತನೇ ಮನೋವಿಜ್ಞಾನದ
ಜನಕನೆಸಿಸಿಕೊಂಡನು. ಜ್ಞಾನವೆಂದರೇನು? ಎಂಬುದನ್ನೇ ಈತನು ತನ್ನ
ತತ್ವಜ್ಞಾನದ ವಿಷಯವನ್ನಾಗಿಟ್ಟುಕೊಂಡನು. ಆ ವಿಷಯದ ಬಂದು

ಅಂಗವನ್ನು ಏವೇಚೆ-ಲು ಮೇಲೆ ಕೇಳಿದ ಬೃಹದ್ಗ್ರಂಥವನ್ನು ಒರೆದನು. ಗ್ರಂಥದಲ್ಲಿಯ ಏಷಯವು ಆತನ ಮುಖ್ಯ ತತ್ವಜ್ಞಾನದ ದೃಷ್ಟಿಯಂದ ಗೌಣವಾಗಿದ್ದರೂ, ಅಷ್ಟರಮಣಿಗೆ ಉದರಬೆಲೆ ಕಡಿನೆಯಿಲ್ಲ. ಜ್ಞಾನದ ಸ್ವರೂಪವನ್ನು ಏಕದವಾಡಿ ತೇರಿಸುವ ಸಲುವಾಗಿ ಲೋಕಾನು ಜ್ಞಾನದ ಶಾಗಮದ ಉಪವರತ್ತಿಯನ್ನು ಏವರಿಂದಬೇಕಾಯಿತು. ಹೀಗೆ ಮಾಡುವಲ್ಲಿ ಈತನು ತೀವ್ರವಿನ ಕ್ರಮವನ್ನು ವಣಿಕಸ್ತತ್ತು ಅದರ ಹುಟ್ಟಿನ ತನಕ ಓದುಗಳನ್ನು ಒಯ್ಯಬೇಕಾಯಿತು. ಹೀಗೆ ಆತಸಿಂದ ಮನೆಂಬಜ್ಞಾನವು ಮಂದುವರಿಯಿತು. ಮನಸ್ಸಿನ ಒಂದು ಕ್ರಿಯೆಯಾದ ಜ್ಞಾನೇತ್ತತ್ತೀಯ ಏಂಬಜಾಂಸೆಯನ್ನು ವಾಡಿ ಲೋಕಾನು ಮನೆಂಬಜ್ಞಾನಕ್ಕೆ ಒಂದು ಹೂಸ ಆಂಶವನ್ನು ಪೂರ್ವಸಿದನು. ಮನಸ್ಸಿನ ಒಂದು ಸ್ವರೂಪವನ್ನು ಒಮ್ಮೆಕೊಂಡೇ ಹೊರಡಾವ ಒದಲು ಲೋಕಾನು, ಸಿಪ್ರೇಕ್ಷಣೆಯ ಘಟಕಾಂಶಗಳಿಂದ ಮಾನಸಿಕ ಬೇವನದ ತತ್ವಗಳನ್ನು ಕಟ್ಟಿದನು. ಜ್ಞಾನವು ಆಸ್ಥಾವದಿಂದ ಉಂಟಾಗುವ ಸಂಗತಿಯೆಂದು ಆತನು ಸಾಧುಸಿದನು. ವೇದನೆ ಮತ್ತು ಚಿಂತನೆಗಳೇ - ಆಸಗಿಕೆನೆನಸಿಕೆಗಳೇ ಜ್ಞಾನವನುಂದರವನ್ನು ಕಟ್ಟುವ ಇಟ್ಟಿಗಳಿಂದು ಅವನು ಪ್ರತಿಪಾದಿಸಿದನು.

ಬಾಹ್ಯಪ್ರಪಂಚವು ಪರಿಮಾಣ ಮತ್ತು ಗುಣಗಳಿಂದ ಕೂಡಿದೆ. ವೇದನೆಯ ಮಾಲಕ ನಾವು ಅದನ್ನು ಅರಿತುಕೊಳ್ಳುತ್ತೇವೆ. (ಇಲ್ಲಿ ವೇದನೆಯೆಂದರೆ ಇಂದ್ರಿಯ ಜ್ಞಾನ—‘ತನಾತ್ಮಾಭೋಽಧ’ ಹೆಂಬಂಧದಲ್ಲಿ ಒರೆದಿದೆ.) ಹೀಗೆ ವೇದನೆಯು ಸೇರವಾಗಿ ಬಿಡಿಯಾಗಿ ಕಲ್ಪನೆಗಳನ್ನು ನಮಗೆ ಕೊಡುವದು. ಈ ವೇದನಾಜನ್ಯ ಕಲ್ಪನೆಗಳ ಚಿಂತನೆಯು (ಮನಸ್ಸ, ಸಿದ್ಧಾಂತಸಾರವು) ಮನಸ್ಸಿನ ಒಳಿಂಡುಕಿನ ಪರಿಷಯವನ್ನು ನಮಗೆ ಮಾಡಿಕೊಡುವದು. ಇಲ್ಲಿ ಒಂದು ಮತ್ತು ಇಚ್ಛಾಕ್ರಿಗಳು ಕೆಲಸ ಮಾಡುತ್ತಿರುತ್ತವೆ. ಮನಸ್ಸಿನ ಈ ಅಂತಿಪ್ರಪಂಚದಲ್ಲಿಯ ಕೆಲಸದ ರೀತಿಯೇನು? ಹೊರಗಿಬಿಂದಿನ ವೇದನೆಗಳಿಂದ ಬಿಂದ ಸೇರವಾದ ಕಲ್ಪನೆಗಳನ್ನು ಸ್ವೀಕರಿಸಿ ಅವುಗಳನ್ನು ಹೊರಿಸಿ ಹೊಂದಿಸಿ ಅವುಗಳೊಳಗಿಂದ ಸಮ್ಮತ್ವಾದ ಹೆಚ್ಚು ಒಟ್ಟಿಲವಾದ ಕಲ್ಪನೆಗಳ ಮಂದಿರವನ್ನು ಕಟ್ಟುವದು. ಇದು ಜ್ಞಾನದ ಉಗಮದ ರೀತಿಯೆಂದು ಲೋಕಾನು ಮತನ್ನು.

ಲೊಕ್, ನ ಈ ಸಿದಾಧಿಂತವು ಹಿಂದೆ ಒಣ್ಣಿಸಿದ ಪ್ರೀಂಚ ತತ್ವಜ್ಞಾನಿಯಾದ ಡೆಸ್ಕ್‌ಟೀರ್ಯು ಸಿದಾಧಿಂತಕ್ಕೆ ಕೇವಲ ವಿರುದ್ಧವಾಗಿದೆ. ಬಾಹ್ಯ ಜಗತ್ತನ್ನೂ ಮನಸ್ತತ್ವವನ್ನೂ ಒಂದರಿಂದೊಂದು ಬೇರೆಯಾಗಿರಿಸಿ ನೇಡುವ ಆತನೆ ದ್ವೇಪತ್ವದ್ವಾರ್ಥಯೆಲ್ಲಿ? ವಾತ್ಸು, ಬಾಹ್ಯ ಜಗತ್ತಿನ ವೇದನೆಗಳಿಂದಲೇ ರೂಪಗೊಳ್ಳುವ ಮಾನಸಿಕ ಬೇವನದ ಕಲ್ಪನೆಯನ್ನು ಮಾಡುವ ಅದ್ವೇಪತ್ವ ಸ್ವರ್ಪಯೆಲ್ಲಿ? ಇವ್ಯೇ ಆಲ್, ಡೆಸ್ಕ್‌ಟೀರ್ಯು ಶರೀರವನ್ನು ಮನಸ್ಸಿನ ಆಳಾಗ ಮಾಡಿದನು. ಆದರೆ ಲೊಕ್‌ನು ಮನಸ್ಸನ್ನೇ ಕೂನಿಗೆ ಶರೀರವನ್ನು ವಲಂಬಿಸಿರುವಂತೆ ಹೇಳಿದನು. ಆದರೂ ಕಲ್ಪನೆಗಳು ಮನಸ್ಸನಲ್ಲಿಯೇ ಉಗಮ ಹೊಂದುವವೆಂದು ಆತನು ಒಪ್ಪಿದನು

ಮನವ್ಯಾಸಿಗೆ ಆತ್ಮವೆಂಬುದೊಂದು ತತ್ವವಿದೆಯೇ? ಎಂಬ ಪ್ರಶ್ನೆಗೆ ಲೊಕ್‌ನು ಉತ್ತರ ಕೊಡುವು ಅವಸರಪಡಲಿಲ್ಲ. ಮನವ್ಯಾಸಿಗೆ ಕಾರ್ಯಕರಾರಿಯಾದ ಮನಸ್ಸೊಂದಿದೆಯೆಂದು ಅವನು ನಂಬಿದ್ದನು. ಆದರೆ ಈ ಮನಸ್ಸಿನ ವ್ಯವಸ್ಥೆಯ ವ್ಯಾಪಾರಗಳಲ್ಲಿ ಶರೀರದ ವಿಶಿಷ್ಟ ಉಪಾಧಿಗಳು—ಸಿಯತ ಕರ್ಮಗಳು, ಎಂದು ಆತನು ತಿಳಿದಿದ್ದನು. ಇದಲ್ಲದೆ ಬುದ್ಧಿಯೂ ಆದರ ಅನುಮಾನಾಂಶದ್ವಾರಾ ಏಜಾರಕ್ತಿಯೂ ವೇದನೆಗಳನ್ನು ಅಂದರೆ ಶಾರೀರಿಕ ಆನುಭವಗಳನ್ನು ಅವಲಂಬಿಸಿದುವವೆಂದು ಆತನು ಸಾಧಿಸಿದನು.

ಈ ಶಾರೀರಿಕ ಆನುಭವವು ಮನಸ್ಸನೊಂದಿಗೆ ಯಾವ ಬಗೆಯ ಸಂಬಂಧದಲ್ಲಿರುತ್ತದೆ? ಎಂಬ ಈ ಪ್ರಶ್ನೆಯನ್ನು ಲೊಕ್‌ನು ಪೂರ್ಣವಾಗಿ ಬಿಡಿಸಲಿಲ್ಲ. ಅವನು ತನ್ನ ಉತ್ತರವನ್ನು ಪೂರ್ಣವಾಗಿ ಸೂಚಿಸಿದನು. ಅವನು ಸೂಚಿಸಿದ ತತ್ವವೇ ಮಾಂದೆ ದೇವಿಂದ್ರ ಹ್ಯಾಮು ಎಂಬ ತತ್ವವೇತ್ತನೂ ಆತನ ಅನುಯಾಯಿಗಳೂ ಒಲಿಸಿ ಬೆಳಿಸಿಕೊಂಡರು. ಆದೇ ತತ್ವವು ಇಂದು ನಿನ್ನೆಯ ತನಕ ಮನೋವಿಜ್ಞಾನದ ಪದ್ಧತಿಯ ತಳಹದಿಯಾಗಿ ನಡೆದು ಒಂದಿತ್ತು. ಲೊಕ್‌ನು ನಿದೇರ್ಶಿಸಿದ ಆ ತತ್ವವು ಯಾವದು? ಅದು ಏಜಾರಸಂಯೋಜನೆ ಅಥವಾ ಕಲ್ಪನಾ ಸಂಗತಿಯ ತತ್ವವು.

ಡೆಸ್ಕ್‌ಟೀರ್ಯು ಬಾಹ್ಯಜಗತ್ತಿನ ವಾಸ್ತವ ಅಸ್ತಿತ್ವವನ್ನು ಒಪ್ಪಿಕೊಂಡಿದ್ದನು. ಲೊಕ್‌ನು ಕಾರ್ಯಕರಾರಿಯಾದ ಮನಸ್ತತ್ವವನ್ನು ಒಪ್ಪಿ

ದ್ವಾನು. ಅದರೆ ಹ್ಯಾಮನು ಇವೆಡನ್ನೂ ಒಪ್ಪಲಿಲ್ಲ! ಭೋತಿಕ ವಚ್ಚುವನ ದಾಗಲಿ ಮನಸ್ಸಿನದಾಗಲಿ ಪಾಠಿನ ಅಸ್ತಿತ್ವವನ್ನು ಆತನು ಅಲ್ಲಿಗಳಿಡನು.

ಆತನ ವಿಚಾರದ ರೀತಿ ಹೀಗಿದೆ; ಮನಸ್ಸಿಗೆ ಪ್ರೇರಣಾಶಕ್ತಿಯಲ್ಲ. ಅನುಭವನವೆಂಬುವದರು; ಪ್ರಭಾವ-ಪ್ರತಿಷ್ಠಿಂಬಿಗಳ ಮತ್ತು ಕಲ್ಪನೆಗಳ ಸಂಘಟಿತ ವಾದ ಒಂದು ಸಮಾಖ್ಯಾರವು. ಈ ಪ್ರಭಾವಗಳು ಇಂದ್ರಿಯ ಜಾಲ್ನನ ಮತ್ತು ಚಿಂತನಗಳ ಪಡಿಸೆಳೆಲುಗಳು. ಕಲ್ಪನೆಗಳೊಂದರೆ ಇಂಥ ಪ್ರಭಾವಗಳು ಉಂಟು ಮಾಡುವ ಮಾನಸಿಕ ಪಡಿಯಚ್ಚುಗಳು — ಅಂದರೆ ಬಾಹ್ಯಪ್ರಭಾವಗಳ ಪರಿಣಾಮವಾದ ಅಂಶಃಪ್ರಭಾವಗಳು. ಆದರೆ ಇವೆಲ್ಲ ಪಡಿಯಚ್ಚುಗಳನ್ನು ಕಬ್ಬಿ ಮಾನಸಿಕ ಬೇವನದ ಅನವರತತನನ್ನು ಕಾಯ್ದುಕೊಳ್ಳುವ ಸಂಗತಿಯಾವದು? ಆ ಸಂಗತಯೇ ಕಲ್ಪನಾಸಾಧಕಯು, ಕಲ್ಪನಾಸಂಗತಯ ತತ್ವ. ದೇಶ ಕಾಲ, ಕಾರ್ಯಕಾರಣ, ಸಾಮ್ಯ, ವಿರೋಧ—ಇವೆಲ್ಲವುಗಳ ಸಾಮುದ್ರಾಯಿಕವಾದ ನೀನೆತು. ಈ ಕಲ್ಪನಾಸಂಗತಯು ನೀತ್ಯತ್ವದಲ್ಲಿ ಆದ ಬಾಹ್ಯಪ್ರವಂಚದ ಬೀಳಿಧ ವೇದನೆಗಳಿಂದಲೇ ಮೊಳ್ಳತ್ತ, ಬೆಳೆಯುತ್ತದೆ. ಹೀಗೆ ಮನಸ್ಸಿಂದರೆ ಸ್ತುತಿಸಿದ್ದವಾಗ ಪ್ರೇರಣಾಶ್ಚ ಕವಾದ ಇತ್ಯವಲ್ಲ. ಅದೊಂದು ಸಂಭಾಷಣಾಮ; ಒಂದಕ್ಕೊಂದು ಜೀವಿತಿಸಲ್ಪಂಪ್ರಾನೆ ನೀನಿಸಿಂದ ಪವಣಿ ಸಲ್ಪಂಪ್ರಾನೆ ಅನಿಸಿಕೆ, ಇರಿಷುಗಳ ಒಂದು ಬೆಳೆಯುವ ಗುಂಪು!

ಇಂದಿನ ಓಮಗಿಗಿ ಡೆವ್ನೂಡ್ ಹ್ಯಾಮನು ಪ್ರತಿಭಾವಿಸಿದ, ಕಲ್ಪನಾ ಸಂಗತಿಯ ಈ ಮತಸಾಂಪ್ರದಾಯವು ಹುರುಳಿಲ್ಲದೆಂದು ಕೂಡಲೇ ಹೊಳೆಯಬಹುದು. ಈ ಸಿದ್ಧಾಂತದಿಂದ ಮನಸ್ಸಿನ ಬೇವಕಳಿಂದಿನೆಂದು ಅಲ್ಲಿಗಳಿಡುತ್ತಿದೆ. ಮನಸ್ಸಿಂದರೆ ಹಲವು ಸರಕುಗಳನ್ನು ಅಜ್ಞಕಟ್ಟಿಗಿ ಕಬ್ಬಿ ಸರಿಯಾಗಿ ಹೇಳಿಸಿದ ಒಂದು ಉಗಾಳಣಾದ್ವಾತೆ ಕಾಣಿತ್ತದೆ! ಶಕ್ತಿಯಾಗಲೇ ಸಫ್ಲಾತ್ಮವಾಗಲೇ ಇಲ್ಲದ ಬಾದು “ಸ್ತುತಿಪ್ರಜ್ಞೀ” ಯಾಗುತ್ತದೆ; ಹ್ಯಾಮನು ತನ್ನ ಮತನನ್ನು ಪರಿಪೂರ್ಣಗೊಳಿಸ ಕಾಣಿಸುವ ಭರದಲ್ಲಿ ಮನಷ್ಯನ ಇಚ್ಛಾಶಕ್ತಿಯನ್ನು ಕೂಡ ಇಂದ್ರಿಯ ವೇದನೆಗಳ ಕ್ರಮದ ವಾತಳಿಗೆ ತಂಡಿಳಿಸಿದನು.

ಈ ಕಲ್ಪನಾ ಸಂಗತಾದವ ಒಣ ಓರಣವ ಪಾಂಡಿಕ್ಕು ಪ್ರಾಣಸ್ವರೂಪದ ಪರಿಣಾಮವೇನಾಯಿತೆಂದರೆ, ಇನ್ನೇ ಶತಮಾನದಲ್ಲಿ ಮನೋ

ವಿಚಾರಣೆ ಸಮ್ಮ ಒಂದು ಹುರುತಿಲ್ಲದ ಹರಬೆಯೆಂದು ತಿಳಿದವರು ತಿರಸ್ಕರಿಸುತ್ತಾರೆ. ಮನೋವಿಚಾರಣೆ ನದ ಕುರಿತು ಜನತೆಯು ಸಂಶಯದಿಂದ ಸ್ವೀಕರಿಸಲು ಶ್ಯಾಮ್ಲನ ಮನೋವಿಚಾರಣೆ ನದ ಹೊಸರೂಪವೇ ಮುಖ್ಯವಾಗಿ ಕಾರಣವಾಯಿತ್ತೆ. ಆದರೂ ಹ್ಯಾಮ್ಲನ ಈ ಕಲ್ಪನಾಸಂಗತಿವಾದವು ಸರ್ವಧಾರಾ ಸ್ವಲ್ಪಂಬ ಅಥವಾಲ್ಲ. ಇಂದಿನ ಮನೋವಿಚಾರಣೆನಿಗಳು ಈ ಕಲ್ಪನಾಸಂಗತಿಯ ತತ್ವವನ್ನು ಪ್ರೋಫೆಸರ್‌ವಾಗಿ ಉಲ್ಲಗಳೆಡರುವ ವೆಂತಲೂ ತಿಳಿಯಬೇಕಾಗಿಲ್ಲ. ಆ ತತ್ವವು ಮನೋವಿಚಾರಣೆ ನದ ಎಲ್ಲ ಆಧುನಿಕ ಪದ್ಧತಿಗಳಲ್ಲಿ ಸಮಾವಿಷ್ಟವಾಗಿದೆ. ಆದರೆ ಇಂದು ಕಲ್ಪನಾಸಂಗತಿಯ ತತ್ವವು ಹ್ಯಾಮ್ಲನು ಕಲ್ಪಿಸಿದಂತೆ ಮನಸ್ಸನ ಸ್ವರೂಪವೆಂದಾಗಲೀ, ಮನೋವಿಚಾರಣೆ ನದ ತಳಹದಿಯೆಂದಾಗಲೀ ಯಾರೂ ಸ್ಪೃಹಿಸಿಲ್ಲ; ಮನೋವಿಚಾರಣೆ ನದ ಪದ್ಧತಿಯ ಹಲವು ಘಟಕಗಳಲ್ಲಿ ಆದ್ಯಾಂದೆಂದು ಎಣಿಸಲ್ಪಟ್ಟಿದೆ.

ಕಳಿದ ಶತಮಾನದಲ್ಲಿ ಈ ಕಲ್ಪನಾ ಸಂಗತಿಯ ತತ್ವವು ಮನೋವಿಚಾರಣೆ ನದ ಕ್ಷೇತ್ರವನ್ನು ಆಕ್ರಮಿಸಿ ಆಳಕ್ಕಿತರಷ್ಟೇ. ಈ ತತ್ವವನ್ನು ಪ್ರಾಣವಾಗಿ ಆಳಿಸಿ ಆಧುನಿಕ ಮನೋವಿಚಾರಣೆ ನದ ಸಿದ್ಧಾಂತಗಳನ್ನು ಸಾಫಿಸಲು ಇನ್ನು ಮೂರಂದೆ ಬರಲಿರುವ ಒಂದು ವಿಚಾರ ಕಾರ್ಯತಿಯ ದೂರದ ಸದ್ಯ ಆದಾಗಲೇ ಕೇಳಬರತೊಡಗಿತ್ತು. ಈಗಿನ ಎಲ್ಲ ಮನೋವೈಚಾರಣೆ ನಿಕಾಂಪ್ರದಾಯಗಳು ಏಕ್ಕು ಸಂಗತಿಗಳ ಕುರಿತು ನಷ್ಟೇ ಮತಭೇದವ್ಯಾಪ್ತವಾದರೂ ಒಂದು ವಾತಾವರಣೆ ಎಲ್ಲರೂ ಒಪ್ಪಿಕೊಂಡಂತಿದೆ. ಅದೇನೆಂದರೆ ಮನಸ್ಸು ಒಂದು ಕ್ರಿಯಾಚೈತನ್ಯ ತತ್ವವು; ಮನಸು ಒರೇ ಹೊರಗಿನ ವಾತಾವರಗಳ ಪದಿನೇರುಗಳ ಗುಂಪಲ್ಲವೆಂದು ಗ್ರಹಿಸಿದಂತಿದೆ. ಈ ಹೊಸ ವಿಚಾರಗಳ ಒಂದು ಅಂಗವು ಮನೋವಿಚಾರಣೆ ನದ ಕ್ಷೇತ್ರದಲ್ಲಿ ಉಪಕಾರಿಯಾಗಿಯೇ ಪರಣವಿಸಿತು. ಆತನು ಮನೋವಿಚಾರಣೆ ನವನ್ನು ಪಾರವಾಧಿಕ ಮತ್ತು ಆಧ್ಯಾತ್ಮಿಕ ಪ್ರಾರ್ಥನೆಗ್ರಹಿಕಗಳ ವಾತಾವರಣದಿಂದ ಪ್ರಾಣವಾಗಿ ಹೊರಗಿ ತಂದಿರಿಸಿದನು; ಮತ್ತು ಮನೋವಿಚಾರಣೆ ನದ ವಿಷಯವೆಂದರೆ ಪ್ರಜ್ಞಿಯ ಸ್ವರೂಪವು ಅದರ ಬೀರೆ ಬೀರೆ ಬಗೆಗಳನ್ನು ಜೀವೇಡಿಸುವ ಸಂಬಂಧಗಳ ವಿವರವೂ ಆಗಿರುತ್ತದೆಂದು ಆತನು ತಿಳಿಸಿದನು.

ಮನೋವಿಜ್ಞಾನಪೂರ್ವ ಜರ್ನಲ್ ದಾರ್ಶನಿಕರಳ

‘ಸಂವೇದನಾತ್ಮಕ ದ್ರವ್ಯವಿಚಾರ’

ಡೆವ್ವಿಡ್ ‘ಹೃದಯನು ಅರು ವರ್ಷದ ಮಗುವಿರುವಾಗಲೇ ಚರ್ಚನಿಯಲ್ಲಿ ಒರ್ವ ತತ್ವವೇತ್ತನಾಗಿಕೊಂಡನು. ಆತನ ಹೇಸರು ಗೊಟ್ಟಾಸ್ಟಿಡ್ ವಿಲ್ ಹೈಲ್ ಲಿಟ್ಟಿಟರ್ಸ್. ಆತನು ಸ್ವತಂತ್ರವಾದ ಕ್ರಿಯಾತ್ಮಕವಾದ ಮನಸ್ತತ್ವದ ಪನ್ಮುಗಳಿಂದ—“ವೊನಾಡ್” ಎಂಬ ಚಿಸ್ಟ್ಯಯ ಕಣಗಳಿಂದ—ಆ ವಿಶ್ವವು ಮಾರ್ಪಾಟಿಯಿದೆ. ಇಂಥ ಚಿಸ್ಟ್ಯಯ ಪನ್ಮುಗಳಲ್ಲಿ ಆತ್ಮವು ಒಂದು, ಎಂದು ಮಂತಾಗಿ ಆತನು ಒಂದು ವಾದನನ್ನು ಬೆಳೆಸಿದನು. ಆರವನ್ನು ಎಂಱಿದ ಅಚಾಗ್ರಕವಾದ ಮಾನಸಿಕ ಜೀವಿತವು ಕಲ್ಪನೆಯನ್ನು ಆತನೇ ಒಳಕೆಯಲ್ಲಿ ತುದನು. ಆ ಕಲ್ಪನೆಯನ್ನೇ ಮುಂದೆ ಸರಪರಿಸಿದ್ದ ಚರ್ಚನ್ ತತ್ವಜ್ಞಾನಿಯಾವ ಅಧೀಕ್ರಾತ್ ಶೈಲಫೇನಾಯ್ರ್ ಎಂಬವನು ಸ್ವೀಕರಿಸಿದನು. ಸಾರಭಾತವಾದ ಸಹ್ಯವೇವರಿ, ವಿಶ್ವದ ಹೀಂಘಾವೆಂದರೆ ಇಚ್ಛಾತಕ್ತಿ. ಇಚ್ಛಾತಕ್ತಿಯಲ್ಲಿ ಚಾಗ್ರಕವಾವ ಕಾಮನೆಯೂ, ಅಚಾಗ್ರಕವಾದ ಮಾಲಪರಮ್ಯತ್ವಯೂ ಕೂಡಿಯೇ ಒಳಗೊಂಡಿವೆ (ಇಲ್ಲಿ ಚಾಗ್ರತ, ಅಚಾಗ್ರತವೆಂದರೆ ತನ್ನ ಅಂವು ಇದ್ದು, ಇಲ್ಲವೇ ಇಲ್ಲವಾದುದೆಂಬ ಅಧ್ಯ=) ಹೀಗೆ ವಾದಿಸುವಲ್ಲಿ.— ಇಚ್ಛಾತಕ್ತಿಯ ಚಾಗ್ರತ-ಅಚ್ಛಾಗ್ರಕನೆಂಬೆಂದು ಅಂಗಗಳನ್ನು ಕಲ್ಪಿಸುವದರಲ್ಲಿ— ಶೈಲಫೇನಾಯರನು ಮುಂದೆ ಬರಲಿರುವ ಘೂರ್ಣನ ವಿಚಾರಪದ್ಧತಿಯ ಸಂಚಾರವನ್ನು ಕೊಳ್ಳಿಂತಾಯಿತು

ಆಸಂತರ ಮನೋವಿಜ್ಞಾನಕ್ಕೆ ತನ್ನ ಕೃಗಾಣಿಕೆಯ, ಸ್ವತ್ತ ಜ್ಞಾನಿಯೆಂದರೆ ಇವ್ಯಾಸ್ಯಾಪ್ಲಾ ಕಾಂಟೆ ಎಂಬುವನು. ಆತನು ಗಳನೇ ಶತಮಾನದಲ್ಲಿ ಚರ್ಚನಿಯಲ್ಲಿ ಆಗಿಕೊಂಡನು. ಆತನು ಹೃದಯನುತ್ತೆ ಮನೋವಿಜ್ಞಾನವು ಬ್ರಹ್ಮಜ್ಞಾನ ಅಧಿವಾ ಆತ್ಮಾನಾತ್ಮ ವೇದೇಂದ್ರನೆಗಳೊಂದಿಗೆ ಹೊಂದಿರುವ ವಿಷಯವೇ ಅಲ್ಲವೇಲ್ಲ ಬ್ರಹ್ಮದನು. ಮನೋವಿಜ್ಞಾನ ಅಭ್ಯಾಸ ಕ್ಷೇತ್ರವು ಅನಿಖವನ್ನು. ಅನಿಖವನವನ್ನು ಚನ್ಮಾಗಿ ಅಭ್ಯಾಸಿಸ ಬೀಕಾದರೆ ಗಣಿತಶಾಸ್ತ್ರದ ರೀತಿಗಳನ್ನು ಅನುಸರಿಸಬೇಕು—.ಎಂದು ಮುಂತಾಗಿ ಕಾಂಟನು ಸಾರಿದನು. ಶೈಲಫೇನಾಯರನುತ್ತೆ ಇಚ್ಛಾತಕ್ತಿಯ ನ.ತತ್ತ್ವ

ಆದರ ಜೀವತೆಗೆ ಭಾವನೆಯ ಮಹತ್ವವನನ್ನು ಒತ್ತಿ ಹೇಳಿ ಆತನು ಮನೋರ್ವಿ ಚಾಲ್ನಾನ್‌ನದ ವಿಚಾರ ಪಡ್ಡಿ ತಿಯ ಮೇಲೆ ತುಂಬ ಪರಿಶಾಮನವನನ್ನು ಮಾಡಿದನು.

ಕಾಲ್ಯಂಟನ್ ಸಮಕಾಲಿನನಾದರೂ ಅವನ ಸಂತರವೂ ಇಂದ ವರ್ಷ ಬಾಳಿ ಜೋಂಡ್ ಜೋನ್ಸ್ ಹೈಡ್ರಾರಿಟ್ ಹರಬಟ್ಟೆ ಎಂಬ ನೇರಾವಿಯು ಕಾಂಟ್ ನಿಂದಲೂ ಒಂದಡಿ ಮುಂದಿಟ್ಟು ಮನಸ್ಸಿನ ಅಭಿಜ್ಞಾಸಕ್ಕೆ ಗಣಿತಶಾಸ್ತ್ರದ ಸಿಯಮಾಗಳನ್ನು ಏಸಿಯೋಗಿಸಿಯೇ ಬಿಟ್ಟುನು. ಜೀಡಿನ ಜಾಳಿಗೆಯಂತಹ ಒಟ್ಟಿಲಾದ ಗಣಿತದ ಸೂತ್ರಗಳನ್ನು ಆತನು ಉಂಟುಮಾಡಿದನು. ಇನ್ನು ಗಳನ್ನು ತಿಳಿಕೊಂಡವರು ಕೆಲವರೇ ಇದ್ದರು. ಇವುಗಳನ್ನು ಸಂಬಂಧವರು ಅವರಿಗಂತ ಕಚಿಯೇ ಜನರಿದ್ದರು. ಆದರೂ, ಈ ಪಂಡಿತನ ದಾರಿಯು ಸರಿ ಯಾದುದಾಗಿದ್ದಿತು. ಕಲ್ಪನೆಗಳು (‘ಕಲ್ಪನಾಸಂಗತಿ’ ‘ವಾದಿಗಳಿನ್ನು ಪಂತೆ’) ಒಡರೀತುಲ್ಲಿ ಯಾಂತ್ರಿಕವಾಗಿ ಜೋಂಡಿಸಲ್ಪಡಲಾರವು; ಅನ್ನ ಮಾನಸಿಕ ಶಕ್ತಿಗಳಿಂದ ಜೀತನೆಗೊಂಡು ಕೂಡುವವು—ಎಂದು ಹರಬಟ್ಟನ ಮತ್ತೆ ವಿಕ್ರಿ. ಹೀಗೆ ಮನಃಶಕ್ತಿಯು ಗುಂಪುಗೂಡಿಸಿದ ಕಲ್ಪನೆಗಳ ರಾಶಿಗೆ ಆತನು ‘ಸಂವೇದನಾತ್ಮಕ ದ್ರವ್ಯ’ ಎಂದು ಕರೆದನು. ಮನಸ್ಸಿನಲ್ಲಿಯ ಈ ಸಂವೇದನಾತ್ಮಕ ದ್ರವ್ಯದೊಂದಿಗೆ ಹೊಸ ಹೊಸ ಕಲ್ಪನೆಗಳು ಕೂಡುತ್ತೇ ಲಿರುತ್ತುವೆಂದು ಆತನ ಉಪಸಿದ್ಧಾಂತ

ಹರಬಟ್ಟನಿಗೆ ಮನೋವಿಚ್ಛಾನದ ವಾಗ್ಯವಹಾರಿಕ ಬೀಳಿಯೆ ಅರಿವು ಜೀನಾಗಿತ್ತು. ಆದ್ದರಿಂದ ಆಗಿಹೋರ ಅನುಭವದ ಸೆನಿನ ರಾಶಿಗೆ (ಸಂವೇದನಾತ್ಮಕ ದ್ರವ್ಯಕ್ಕೆ) ಹೊಸದಾದ ಮಸ್ತುಬೋಧನನ್ನು ಹೊಂದಿಸಿ ಕೊಳ್ಳುವ ಈ ಶಕ್ತಿವನನ್ನು ಆತನು ಶಿಕ್ಷಣ ಪಡ್ಡಿತ್ಯ ವಿವರಣೆಯಲ್ಲಿ ಏಸಿ ಯೋಗಿಸಿ, ಮುಂದಾಗಲೀರುವ ಅನೇಕ ತಲೆವಾರುಗಳ ಶಿಕ್ಷಣ ಕರಿಗೆ ಉಪ ಕಾರದಲ್ಲಿ ಇರಿಸಿರುವನು.

ಹರಬಟ್ಟನು ಆತ್ಮವಾದಿಯಾಗಿದ್ದನು. ಆತನ ಮತದಂತೆ ಆತ್ಮವೆಂಬ ವದು ಒಂದು ಶಕ್ತಿಪುಂಜವು. ಪ್ರತಿಯೊಂದು ಅನುಭವವು ಉಂಟಾಗುವ ದರಲ್ಲಿ ಒಳಳ ಶಕ್ತಿಯು (ಜ್ಯೋತಿಸ್ಯವು) ವೆಚ್ಚುವಾಗಬೇಕಾಗುತ್ತದೆ. (ಈ ಆತ್ಮ ಶಕ್ತಿಯ ವೆಚ್ಚು ದ ಪ್ರಮಾಣ ಕೋಣ್ಣಕಗಳನ್ನೇ ಆತನು ಗಣಿತ ಪದ್ಡಿತಿಯಂದ ತೋರಿಸಲು ಯತ್ನಿಸಿದ್ದು!) ಈ ರೀತಿಯಾಗಿ ಹೊಸ ಹೊಸ ಅನುಭವದಿಂದ

ತಲೆದೇರುವ ಹೀಗಳವಾದ ಕಲ್ಪನೆಗಳ ಸಂಭಾಧ ವರೋಧಗಳ ಗೊಂದಲ ದಲ್ಲಿ ತನ್ನ ಏಕತೆಯನ್ನು ಕಾಯ್ದುಕೊಳ್ಳುವದರಲ್ಲಿ ಆತ್ಮವು ಎಡೆಬಿಡದೆ ವ್ಯಾಗ್ರವಾಗಿ ತ್ತದೇಬುದು ಮುಂತಾಗಿ ಹರಬಟ್ಟಿನು ಪ್ರತಿಪಾರಿಸಿದನು—

ಯಾವದೀಂದು ಕಲ್ಪನೆಯು—ಬಿಡಿಯಾದ ವಿಚಾರವು—ಆರವಿನ—ಬಾಗ್ರಹ ಪ್ರಜ್ಞೀಯ—ಮೆಟ್ಟಿಲ ಕೇಗಿಂದಲೇ ಮನಸ್ಸನ್ನು ಪ್ರವೇಶಿಸುತ್ತು ದೆಂದು ಆತನು ಪ್ರತಿಪಾರಿಸಿದನು. ಆ ಕಲ್ಪನೆಯು ಖಾತ್ತೇಚಿತವಾಯಿತೆಂದರೆ, ಹೆಚ್ಚು ಹೆಚ್ಚು ಪ್ರಚೋದನೆಯಿಂದ ಸ್ವಷ್ಟವಾಗಿ ಮಾಡಲು ಸಂರೂಪಾಯಿತೆಂದರೆ ಆದು ಆರಿವನ ಗ್ರಹಿಕೆಯಲ್ಲಿ ಒರುವ ತನಕ ಸಂವೇದನಾತ್ಮಕ ದ್ವರ್ವಾ ವಾಗುವುದಕ ಮೇಲೆ ರೂಪದು. (ಇಲ್ಲಿ ಮೆಟ್ಟಿಲು, ಮೇಲೆ ರೂಪದು—ಮುಂತಾದ ಕಬಿಗಳನ್ನು ಲಾಕ್ಷ್ಯಾಳಿಕವಾಗಿ ಖಾಯೋಗಿಸಲಾಗಿದೆ) ಕಲ್ಪನೆಯು ಅರಿವಿನಾಳದಲ್ಲಿ ವಸವು ಕಾಗಿ ಮಾಡುವದೂ ಆಮೇಲೆ ಹೆಚ್ಚು ಹೆಚ್ಚು ಶಿಳಿಯಾಗಿ ನಮ್ಮ ಅವಧಾನದ (ಉತ್ಸ್ವದ) ವಿನಯವಾಗುವದು ಎಂಬುದೇ ಇಲ್ಲಿ ಅಭಿಪ್ರೇತವಾದ ಅರ್ಥ. ಮೇರೆ ಒಮ್ಮೆ ಸ್ವಷ್ಟವಾಗಿ ಸಂವೇದನಾತ್ಮಕ ದ್ವರ್ವಾದ್ವಯದ್ವಯಂದಿಗೆ ಹೊಂದಿಕೊಂಡು ಸಮ್ಮಾನಕ್ಕೆ ಒಂದರೂ ಮರಳ ಆ ಕಲ್ಪನೆಯು ಜಾಗಾಗ್ರತ ಮನಸ್ಸಿನುಗೂ ಕುದುಗಿಕೊಳ್ಳಬಹುದು. ಈ ಸಿದ್ಧಾಂತದ ಸಾರ್ಥಕತೆಯು, ಸ್ವಲ್ಪವಾದರೂ ಕಲಸುವ ಕೆಲಸಮಾಡಿದ ಯಾವದೇ ವ್ಯಕ್ತಿಗೂ ಮನಸ್ಸಿನ್ನು ಗುವಂತಿದೆ.

ಗಳಿಕನನ್ನು ಮನೋವಿಚಾರಣಕ್ಕೆ ಹೆಚ್ಚುವ ಪ್ರಯತ್ನದಲ್ಲಿ ಹರಬಟ್ಟಿನು ಯಕ್ಷಿಯಾಗಲ್ಲ. ಆದರೂ ಅವನ ರೀತಿಯು ಒಂದು ದಾರಿಯನ್ನು ತೋರಿಸುತ್ತು. ಅನೇಕ ಹೈಸ್ಕ್ರಿಪ್ತಿ ವೆಬರ ಎಂಬೀವ್ ಬವುಫ್ ವಿಚಾರಣೆಯಾಗಿ ಮತ್ತು ಸ್ವರ್ಪೀಯದ ಕುರಿತು ಒಂದು ಬಹಳ ಸಂಶೋಧನೆಯನ್ನು ಮಾಡಿ ತನ್ನ ಹೆಸರಿಸಿದ ಒಂದು ಸಿಯಮನನ್ನೇ ಸಾಧಿಸಿದನು. ಆ 'ವೆಬರ ನಿಯಮನವು' ಹಿಂಗಡೆ— ಹೆಚ್ಚು ಹೆಚ್ಚು ಸಂವೇದನೆ (ಅನಿಸಿಕೆ) ಯನ್ನು ಒಂಟುಮಾಡಲು ಬೇಕಾಗುವ ಹೆಚ್ಚಿನ ಪ್ರಜ್ಞೋದನೆಯು (ಬಾಹ್ಯನಿವಿತ್ತದ ಪ್ರೀರಣೆಯು) ಒಂದು ನಿಶ್ಚಯವಾದ ಸ್ವತಂತ್ರವಾದ ಪರಮಾಣವ್ಯಾಧಿಲ್ಲ. ಅಂದರೆ ಹೊರಗಿನ ಇಂದ್ರಿಯಚಾಲನವನ್ನು ಕೆಡುವ ಅಘಾತವು ಇಂತನ್ನೇ ಉತ್ತರಿಸಿದ್ದಿಯೇ ಆದರ ಸಂವೇದನೆಯು

ಈ ಪ್ರಮಾಣದಲ್ಲಿ ಹೆಚ್ಚು ತೀವ್ರವಾಗುವದೆಂತಲ್ಲ. ಹೊರಗಿನ ಪ್ರಚೋದನೆಯು ಎಷ್ಟು ಹೆಚ್ಚಿಗಬೇಕೆಂಬುದರ ಪ್ರಮಾಣವು ಆಗಲೇ ಅಡಕ್ಕೆ ಹೊಂದಿ ಕೊಂಡು ಹಿಂದೆ ಒದಗಿನ ಸಂವೇದನೆಯು (ಸಂಸ್ಕಾರದ) ಮೇಲೆ ಆವಲಂಬಿಸಿರುತ್ತದೆ. ಹೊದಲು ಮೂಡಿದ ಸಂವೇದನೆಯ ಸ್ವಾತಿಯು ಆಳಿಯೇ ಉಳಿದಲ್ಲಿ ಹೊಸ ಸಂವೇದನೆಯ ತೀವ್ರತೆಗೆ ಒಹಳೆಚ್ಚಿಸ ಬಾಹ್ಯಪ್ರಚೋದನೆಯೆಯಲ್ಲಿ ಹೇಳುವ ದನೆಯು ಆಗತ್ಯವಿರುವದಿಲ್ಲ. ಅಂದರೆ ಹರಬಟ್ಟನ ಪರಿಭಾಷೆಯಲ್ಲಿ ಹೇಳುವ ದಾದರೆ ಒಂದು ತಳಕೊಳ್ಳಬೇಕಾದ ಏಷಯ—ಇಲ್ಲವೇ ಪರಿಸ್ಥಿತಿಯ ಕರ್ತವು—ಹಿಂದಿನ ಚಾಲ್ನಾನ್ದ ಸಂವೇದನಾತ್ಮಕ ದ್ರವ್ಯವು ಕರ್ರಳಕೊಂಡಿದ್ದುದಾದರೆ, ಆ ವಿಷಯದ ಹೊಸ ಚಾಲ್ನಾನವನ್ನು ಆಳವಾಗಿ ಮಂಡಿಸಲು ಅಷ್ಟೇನು ಬುಲಿವಾದ ಆಕರ್ಷಣವನ್ನುಂಟುವಾಡಬೇಕಾಗುವದಿಲ್ಲ. ಚಾಲ್ನಾನದಲ್ಲಿ ಆಸಕ್ತಿಯಾದರೆ, ಜ್ಞಾನದ ಹೆಚ್ಚಿಸ ಆಕರ್ಷಣದ ಆವಶ್ಯಕತೆಯಲ್ಲ?

ಹೀಗೆ ಗಣಿತದ ಸಿಯಮಗಳನ್ನು ಮನೋಽಪಚಾಲ್ನಾನಕ್ಕೆ ಅಸ್ತುಯಿಸಿ ಶಾಸ್ತ್ರವನ್ನು ಹೆಚ್ಚು ಸ್ಥಿತಪಾಗಿ ಮಾಡುವ ಮೂದಲೇ, ಶರೀರಶಾಸ್ತ್ರದಲ್ಲಿ ಹಲವು ಪ್ರತಿಭಾವುಣಿವಾದ ಶೈಲಿಧಗಳಾಗಿದ್ದವು. ಈ ಶೈಲಿಧಗಳು, ಮಾನಸಿಕ ಜೀವನದ ಕುರಿತು ಪಾರ್ಪತ್ವವಾದ ಚಾಲ್ನಾನವನ್ನೆಲ್ಲಿ ಕೊನೆಗೆ ಶಾಸ್ತ್ರೀಯ ವ್ಯವಸ್ಥೆಯಿಂದ ಕಟ್ಟಿ ಒಂದು ಸಂಘಟಿತ ಶಾಸ್ತ್ರವನಾಗಿ ಮಾಡಲು ಅಣಿಯಾಗಬಹುದೆಂಬ ಸಂಬಿಗೆ ಉಂಟಾಯಿತು. ಮತ್ತು ಶರೀರ ಶಾಸ್ತ್ರದ ಆಧಾರದಿಂದ ಹೀಗೆ ಏರೆಡಿಸಿದ ಮನಸಃಶಾಸ್ತ್ರವು ಮನಸ್ಸನ ಗಾಥವಾದ ಹಾಗು ಗೊಥವಾದ ಸಮಸ್ಯೆಯನ್ನು ಬಿಗೆಹರಿಸಲು ಸಾಕಷು ಸಮರ್ಥವಾಗಬಹುದೆಂಬ ಆಶೆ ವಿಚಾಲ್ನಾಸಿಗಳಲ್ಲಿ ತಲೆದೊರ್ತತು.

ಮನೋವಿಜ್ಞಾನದ ಮೇಲೆ, ಶರೀರ ಶಾಸ್ತ್ರ ಮತ್ತು ಉತ್ಪಾದನಾದ ಪರಿಣಾಮ:

ಒಲನೇ ಶತಮಾನದಲ್ಲಿ ಕೆಲವು ಫ್ರೆಂಚ್ ವಿಚಾಲ್ನಾಸಿಗಳು ಮಾನಸಿಕ ಕುಂಡಗಳನ್ನು—ಬುದ್ಧಿಗೀಡಿ ಭಾವಗೀಡಿಯಾಗಿ ಶೈಲಿಧಗಳಾದ—ಮಾಕ್ಸು ಲಿಕ್ವಿಡ ಪ್ರಯೋಗಗಳನ್ನು ಕೈಗೆಳಂಡಿದ್ದರು. ಇದು ಇತಿಹಾಸದಲ್ಲಿಯೇ ನೊಟ್ಟಿವೆಂದು ಕಾಣಿಸಿಕೊಂಡಿಸುವ ಹೊಸ ದೃಷ್ಟಿ. ಮಾನಸಿಕ ಅವು ವಸ್ಥಿ ಅನವಸ್ಥಿಗಳನ್ನು, ಅಚಾಲ್ನಾಕವಾದ ಪ್ರೇತ ಪಿಶಾಚಗಳು ವೈಸೇರಿ

ಮಾಡುವ ಹುಚ್ಚಾಟೀಗಳಿಂದು ತಿಳಕೆಂಳುವ ಬದಲು, ಸಾಪ್ತಭಾವಿಕವಾದ ಉಪಾಯ ಉಪಚಾರಗಳಿಂದ ಹೊಗಲಾಡಿಸಲು ಬಾರಿಹುದೆಂಬ ವೈಚಳ್ಳಿ ನಿಕೆ ದೃಷ್ಟಿಯನ್ನು ಆ ಫ್ರೆಂಚ್ ವಿಚಳ್ಳಿನಿಗಳು ಕಾಣಿಸಿದರು. ಅದೇ ಸಮಯ ಕೀವುಡರೂ ನೂಕರೂ ಆದ ಮಹ್ಯ ಅನ್ನ ಕಲಿಸುವ ಕೆಲಸನನ್ನೂ ಕೈಗೊಳ್ಳಲಾಯಿತು. ಇಂದಿನ ಅನೇಕ ಶತಮಾನದಲ್ಲಿ ನಡೆದ ಶಿಕ್ಷಣ ಕೇಂತ್ರದಲ್ಲಿಯ ಮಹತ್ವದ ಕಾರ್ಯಕ್ರಮ ಚೀಜಗಳು ಅಂದಿನ ಆ ಪ್ರಯತ್ನ ಪ್ರಯೋಗಗಳಲ್ಲಿ ಕಂಡುಬರುವವು. ಈ ಪ್ರಯತ್ನ ಪ್ರಯೋಗಗಳಿಗೆ ಮತ್ತೊಂದರ್ಥದಲ್ಲಿ ಮಹತ್ವಪೂರ್ವಿಕಿ. ಸಮವಾದ ಮನಸ್ಸಿನ ಪ್ರಕೃತಿ ಮತ್ತು ವಿಷಮವಾದ ಮನಸ್ಸಿನ ವಿಕೃತಿ ಇವುಗಳಲ್ಲಿಯ ಸಮೀಕರಣ ಸಂಬಂಧವನ್ನು ಇವು ಕಾಣಿಸಿದವು.

ಅದೇ ಶತಮಾನದಲ್ಲಿ ಮತ್ತೊಂದರ್ಥ ವಿಚಳ್ಳಿನಿಗಳು ಮನೋವಿಚಳ್ಳಿನದ ತಳಾರದಿಯನ್ನು ಭದ್ರಗೊಳಿಸಲು ಸಹಾಯಕರಾದರು. ಅನ್ನರೂಪಾದಲ್ಲಿ ಫ್ರೆಂಚ್ ಜೊಸೆಫ್‌ಗಾಲ ಎಂಬಾತನು ಏದುಳಿನ ರಚನೆಯನ್ನು ಕುರಿತು ಬೆಳೆಯುಳ್ಳ ಶೋಧಗಳನ್ನು ಮಾಡಿದನು. ಅದೇ ವೇರೀರಿಗೆ ಇಂಗ್ಲಿಂಡದಲ್ಲಿ ಸರ್ ಜಾಲ್‌ಸ್ ಬೀಲ್ ಎಂಬವನು ವೆಲಿಟ್‌ಮೆಂದಲು ಜ್ಞಾನ (ಮಜ್ಞಾ) ತಂತ್ರಗಳಲ್ಲಿಯ ಎರಡು ಪ್ರಕಾರಗಳನ್ನು ಕಂಡುಹಿಡಿದನು. ಮಜ್ಞಾತಂತ್ರ ಗಳಲ್ಲಿ ಸಂನೇಹಕ ತಂತ್ರಗಳೂ ಪ್ರೇರಕ ತಂತ್ರಗಳೂ ಹೀಗೆ ಎರಡು ಎಂದಿಗಳಿರುತ್ತವೆಂದು ಆತನು ಸಿದ್ಧ ಮಾಡಿದನು. ಸಂನೇಹಕ ತಂತ್ರಗಳು ಹೊರಗಿನ ಪ್ರಪಂಚದ ಅರಿವನ್ನು ಏದುಳಿಗೆ ಮಾಡಿಕೊಡುತ್ತವೆಂದೂ, ಪ್ರೇರಕ ತಂತ್ರಗಳು ಆ ಅರವಿನ ಪರಿಣಾಮವಾಗಿ ಏದುಳಿನ ಪ್ರತಿಕ್ರಿಯೆಗಳನ್ನು, ಬೇರೀ ಬೇರೀ ಚಟುವಟಿಕೆಗಳನ್ನು ಪ್ರೇರಿಸಿ: ಆವಯವಗಳಿಗೆ ತಲ್ಲಿಸುವವೆಂದೂ ಆತನು ಸಾರಿದನು. ಜ್ಞಾನ (ಮಜ್ಞಾ) ತಂತ್ರಗಳ ಈ ಶೋಧದಿಂದ ಪರಾವರ್ತನೆ ಕ್ರಿಯೆಯ ತತ್ವವು—ಆನ್ನೆಚ್ಚಿಕಾಗಾಗಿ ತಾತ್ಕಾಲಿಕವಾಗಿ ಜರಗುವ ಚಲನವಲನಗಳ ತತ್ವವು—ಸಾಧಿಸಲ್ಪಿಟ್ಟುತ್ತು.

ಇನ್ನೇ ಶತಮಾನದ ಪೂರ್ವಾರ್ಥದಲ್ಲಿ ಜೊನ್ಸ್ ಪೀಟರ ಮುಲ್ರೆ ಎಂಬ ಸ್ವಸ್ಥದ್ವಾರಾ ಮಂಫಾ ಶರೀರ ಶಾಸ್ತ್ರಜ್ಞನೂ, ಆತನನ್ನು ಹಿಂಬಾಲಿಸಿದ ಇತರ ಶಾಸ್ತ್ರಜ್ಞರೂ ಮಾಡಿದ ಸಂಶೋಧನಗಳಿಂದ ಶರೀರ ಶಾಸ್ತ್ರದ ಪ್ರಗತಿಯು ಒಂದು ಮೇಲ್ಮೈಟ್‌ಕ್ಷೇತ್ರ ಒಂದು ನಿಂತಿತು. ಮುಲ್ರೆನು ವಿಶೇಷವಾಗಿ

ಇಂದ್ರಿಯ ಜ್ಞಾನ ಮತ್ತು ಜ್ಞಾನ-ತಂತ್ರಗಳ ವಿವರಾದ ಸಂಶೋಧನವನ್ನು ಕೈಕೊಂಡನು. ಈ ಸಂಶೋಧನದ ಪರಿಣಾಮವಾಗಿ ಆತನು ಸಿದ್ಧವಾದಿ ದ್ವೀನೆಂದರೆ—ನಾವು ಆಸುಭವಿಸುವ ಸಂವೇದನೆಯ ಜಾತಿಯು (ಸ್ವರೂಪವು) ಅಂಥ ವೇದನೆಯನ್ನು ಏಂದುಳಿಸ ಪಚಾಜ್ಞೆ ಕೇಂದ್ರಗಳಿಗೆ ಕಳುಹಿಸುವ ಜ್ಞಾನೆಂದ್ರಿಯದ ಸ್ವರೂಪವನ್ನು ವಲಂಬಿಸುತ್ತದೆ. ಆ ಜ್ಞಾನೆಂದ್ರಿಯದ ಸ್ವಾಧ್ಯಾ-ಸಾಮಧ್ಯಾವೇ ಆದರಿಂದ ಒರುವ ವೇದನೆಯ ರೂಪವನ್ನು ಗೊಳಿಸುತ್ತಿರುತ್ತದೆ. ಈ ತತ್ವವನ್ನು ಮೊದಲು ಶೋಧಿಸಿದವನು ಮುಲ್ಲರನೇ.

ಈ ರೀತಿಯಾಗಿ ಗಣಸೇ ತತ್ವವಾನದ ವಿಧ್ಯಾದ ವರಿಗೆ ಮನೋವಿಜ್ಞಾನದ ಮೇಲೆ ಎರಡು ಪಚಾರಸರಣಿಗಳು ಒಂದಾಗಿ ಪ್ರಭಾವ ಬೇರುತ್ತಿದ್ದವು. ಒಂದೆಡೆಯಲ್ಲಿ ತತ್ವಜ್ಞಾನಿಗಳು ಮನಸ್ಸು ಸಂಪೂರ್ಣರೂಪವಾದುದೂ, ಕ್ರಿಯಾ ಚೈಕನ್ಸ್ಯವಂತುವಾದುದೂ ಇರುವದೆಂದು ಆಗ್ರಹಪಡುತ್ತಿದ್ದರು. ಇನ್ನೊಂದೆಡೆಗೆ, ತಮ್ಮ ನಿಶ್ಚಿತವಾದ ನಿಷ್ಟ ಭವಾದ ಶಾಸ್ತ್ರೀಯಪರಯೋಗಗಳಿಂದ, ವಿಚಾರಣಿಗಳು, ಸಂವೇದಕ ಮತ್ತು ಪ್ರೀರಕ ಕಂಠಗಳು ಏಂದುಳಿಸುತ್ತಿದೆಗೆ ಬಾಳಿನದ ವಿಸಿನಂತಹನನ್ನು ಸತತವಾಗಿ ಹೇಗೆ ಮಾಡುತ್ತಿರುತ್ತದೆಂಬುದನ್ನು ಸ್ವಾಫ್ಬಾವಾಗಿ ಕಾಣಿಸುತ್ತಿದ್ದರು. ಹೀಗೆ ಮನೋವಿಜ್ಞಾನದ ಕುರಿತು ಒಂದು ಕೂಸ ದೃಷ್ಟಿಯು ಬೆಳೆಯತೊಡಗಿತು; ಮತ್ತು ಮನೋವಿಜ್ಞಾನದ ಶಾರೀರಕ ಅಂಗ-ಆಂಶಗಳು ವೇಗದಿಂದ ಬೆಳಕಿಗೆ ಒರತೊಡಗಿದವು.

ಅನಂತರ, ಮಾನೃರನೆಯದೊಂದು ಒಹಳ ಪ್ರಭಾವಶಾಲಿಯಾದ ವಿಚಾರ ಸರಣಿಯೊಂದು ತಲೆದೊಳಿರಿತು. ಐಶ್ವರ್ಯಲ್ಲಿ ಜಾಲ್ರ್‌ಸ್ ಡಾರ್ವಿನ್‌ನು ಕನ್ನ ಕಾರ್ಯಾತ್ಮಕಾರಿಯಾದ ಗ್ರಂಥವನ್ನು ಪ್ರಕಟಿಸಿದನು. ‘ನೈಸರ್‌ಗ್ರಂಥ ಅಯ್ಯು ಯಂದ ಆಗುವ ಪಾರಣಿಜಾತಿಗಳ ಉತ್ತರತ್ವ’ ಎಂಬುದೇ ಆ ಗ್ರಂಥ. ಹನ್ನೆ ರಡು ವರ್ಣಗಳ ಸಂತರ ಇನ್ನೂ ಕೆಲವು ಪ್ರಸ್ತುಕಗಳನ್ನು ಪ್ರಕಟಿಸಿದನು. ಆವುಗಳಲ್ಲಿ ‘ಮಾನವನ ಆವಶಯ ಮತ್ತು ಲಿಂಗದೃಷ್ಟಿಯಿಂದ ಜಾತಿ ವಿಭಿನ್ನತೆ’, ಅನಂತರ ‘ಮನವ್ಯಯ ಮತ್ತು ಪಾರಣಿಗಳಲ್ಲಿ ಭಾವನೆಗಳ ಅಭಿವ್ಯಕ್ತಿ’ ಎಂಬವು ಗಳೇ ಮಾರ್ಪಿಣಿಯಾದವು.

ಡಾರ್ವಿನನ ಉತ್ತಮ ಅಂಶವಾದವು ಇತರ ಶಾಸ್ತ್ರಗಳ ಮೇಲೆ ಎಷ್ಟು

ಆಳವಾದ ಪರಿಣಾಮವನ್ನು ಮಾಡಿಕೊ ಆಳವಾಗಿ ಮನೋವಿಚಾಲ್ನಾ ನದ ಮೇಲೂ ಅದರ ಪರಿಣಾಮವಾಗದೆ ಇರಲಿಲ್ಲ. ಲಂಡನೆಶ್ವಿದಾಯಾಲಯದ ಮನೋವಿಚಾಲ್ನಾನದ ಆಚಾರ್ಯನಾದ ಡಾ. ಫಾರ್ನಿಸ್ ಎನ್ನೆಲಿಂಗ್ ಎಂಬ ವನ್ನು ಅಂದಂತೆ ಉತ್ತಾರಂತಿವಾದದ ಸ್ಥಭಾವವು ಮನೋವಿಚಾಲ್ನಾನದ ಮೇಲೆ ಒಹಕೇ ಆಗಿದೆ. ಉತ್ತಾರಂತಿವಾದದ ಪರಿಣಾಮದಿಂದ ಮಾನವ ಪಾರಣೆ ಮತ್ತು ಏಕ್ವಾಪಶುಕೋಣಟಿಯ ಸಂಪನ್ಮೂಲ ಅಂತರವನ್ನು ಕಡಿಯುವ ಒಂದು ಸೇತುವೆ ಕಬ್ಬಿದಂತಾಯಿತು.

ಇದುವರಿಗೆ, ಮನುಷ್ಯನ ಮನಸ್ಸನ್ನು ಒಂದು ಸ್ವತಂತ್ರವಾದ ಏಕ ಮೇವವಾದ ಘಟನೆಯೆಂದು ಅಭ್ಯಾಸಕ್ತಿದ್ದರು. ಹಾಳಾಗಬಾರದೆಂದು ಬಹಳದಲ್ಲಿ ಹೂಳಿಟ್ಟ ವಸ್ತುನಿನಂತೆ, ಮನಸ್ತತ್ವವನ್ನು ಅವರು ಬೇರೆಯಾಗಿ ಬಿಡಿಯಾಗಿ ವಶೀಷಿಸಿ, ವಿಭಜಿಸಿ, ತಿರುಗಿ ಅದರ ಭಾಗಗಳನ್ನೆಲ್ಲ ಒಂದು ಗೂಡಿಸಿ ಕಟ್ಟಿ ಆ ವಿಷಯದ ವೇಳಣಿಯು ಅಲ್ಲಿಗೇ ಮುಗಿಯಿತೆಂದು ಸಮಾಧಾನಪಡುತ್ತಿದ್ದರು. ಆದರೆ ಈ—ಅಗ—ಅಂದರೆ ಉತ್ತಾರಂತಿವಾದವು ಪ್ರಸಾಧಿತವಾದೊಡನೆಯೇ—ಈ ಪರಿಸ್ಥಿತಿಯು ಒಮ್ಮೆಲೇ ವಾಪರಿಟ್ಟಿತು. ಮನೋವಿಚಾಲ್ನಾನವು ತಾವು ತಿಳಕೆಂಡುಡಕಿಂತ ಆಪಲಿನಿತವಾಗಿ ವಿಶಾಲವಾದ ಮತ್ತು ಒಟ್ಟಿಲವಾದ ಸಮಸ್ಯೆಯಾಗಿದೆಯೆಂಬ ವಾತ್ತು ವಿಚಾಲ್ನಾನಿಗಳ ನಿರ್ದರ್ಶನಕ್ಕೆ ಬಂದಿತು. ಶರೀರದ ಬೇಳವಣಿಗೆ, ಬದಲಾವಣಿಗಳನ್ನು ತಿಳಿದು ಕೊಳ್ಳಲು ಉಪಯೋಗಿಸಿಕೊಂಡಂತೆಯೇ ಈಗ ಮನಸ್ಸನ ರೂಪ ರೀತಿಗಳನ್ನು ಅರಿತುಕೊಳ್ಳಲು ಎನಿಯೋಗಿಸಿಕೊಳ್ಳಲಾರಂಭಿಸುವರು.

ಉತ್ತಾರಂತಿವಾದದ ಹೂಸ ಬೆಳಕಿನಲ್ಲಿ ಮನಸ್ಸನ ಬೇಳವಣಿಗೆಯ ಕ್ರಮವನ್ನು ಕಂಡುಕೊಳ್ಳುವದು ಅಗತ್ಯವಾಯಿತು. ಏಕದೇಶಿಯ ಜಂತುವಿನಿಂದ—ಒಂದೇ ಸಣಿಕೋಶದಿಂದ ಆದ ಸಜೀವದ್ವಯದಿಂದ—ಕ್ರಮವಾಗಿ ಏಕಾಸವಾಗುತ್ತ ಮನುಷ್ಯನ ಶರೀರವು ಬೇಳಿದು ಬಂದರೆಯೇ, ಆತನ ಮನಸ್ಸ ಕಾಡ ಕ್ರಮಕ್ಕ ಅರಣ್ಯತ್ವ ಬಂದಿರಬೇಕೆಂಬುದು ಒಮ್ಮೆಕೊಳ್ಳಬೇಕಾಯಿತು. ಮನಸ್ಸನ ಸೆಲೆ, ಸೆಲೆಗಳನ್ನು ಕಂಡುಹಿಡಿಯಬೇಕಾದರೆ, ಪಾರಣೆಸ್ಯಾಪ್ಯಾಯ ಕೆಳಗಿನ ಧರಗಳನಕ ಹೊಗಿ ಅಲ್ಲಿ ಅಂತಾರಾಪದಿಂದ ಕಾಣಿಸಿಕೊಳ್ಳುವ ಮನಸ್ತತ್ವವನ್ನು ನಿರ್ಣಯಿಸಬೇಕು. ಅಲ್ಲಿಂದ ಮನುಷ್ಯ

ನಲ್ಲಿ ಅದು ಹೇಗೆ ಪರಿಣತ ಸ್ಥಿತಿಗೆ ಮುಂಟ್ಯಿದೆ ಎಂಬುದನ್ನು ಕಂಡುಕೊಂಡು ಬರಬೇಕಾಗುವದು. ಹೀಗೆ ಮನೋವಿಜ್ಞಾನದ ಅಭ್ಯಾಸಕ್ಕಾಗಿ ಇಡಿಯಾಗಿ ಪ್ರಾಣಿಕ್ಕೊಳ್ಳಬೇಯನ್ನೇ ಪಯಾರ್ಟೆಂಜಿನಬೇಕಾಗುವದು. ಆದೇ ಮೇರೆಗೆ, ಮನಸ್ಸನ ವಾಟ್ಟಿಗೆ ಕೂಡ, ಬಡೇ ಬಲಕ ಬುದ್ಧಿಯ, ಪಯಸ್ಸಿಗೆ ಬಂದವರ ಮನವನ್ನೇ ನೋಡಿಕೊಂಡರೆ ತೀರುವದಿಲ್ಲ, ಕೇವಲ ಸುಶಿಕ್ಷಿತ ನಾಗರಿಕತೆಯಲ್ಲಿ ಹಾಟ್ಟಿ ಬೆಳೆದವರ ಮನಸ್ಸನ್ನು ನಿರ್ದಿಕ್ಕಿಸಿದರೆ ಮುಗಿಯಲ್ಲ. ಮನ ಸ್ವಿನ ಸಮ್ಮಾನ, ಚಾಲನಾಗಬೇಕಾದರೆ, ಪಶುಕ್ಕೊಳ್ಳಬೇಯ ಅಭ್ಯಾಸ ಮಾಡುವ ಪಂತೆಯೇ, ಹಾಟ್ಟಿದ ಮಗುವಿನಿಂದ ಕ್ರಮವಾಗಿ ಬೆಳೆದುಬರುವ ಮನ ಸ್ವಸ್ಥಿತಿ, ಬಾಳಿನ ಶೀಳತರಗತಿಯಲ್ಲಿರುವ ಕಾಡಿನಲ್ಲಿ ಬಾಳಿವ ಅನಾಗರಿಕತೆಯ ಮಾಟ್ಟೆದಲ್ಲಿ ಇನ್ನೂಲೂಡಿ ಜನಾಂಗಗಳ ಮನಸ್ಸಿನ ಬಲವು, ಇರುವ ಗಳನ್ನು ಅರಿತುಕೊಳ್ಳಬೇಕು. ಮಾನವೀ ಮನಸ್ಸಿನ ವಿಕಾಸಕ್ರಮದ ಸ್ಥಿತಿಗತಿಗಳನ್ನು ತಳೆದುಕೊಳ್ಳಬೇಕು.

ಇಷ್ಟು ವಿಶಾಲವಾಗಿರುವ ಅಭ್ಯಾಸಕ್ಕೇತ್ತರದಲ್ಲಿ ಬೇರೆ ಬೇರೆ ವಿಭಾಗಗಳನ್ನು ಮಾಡಿ, ಅವುಗಳನ್ನು ಒಂದೊಂದಾಗಿ ಸಂತೋಧಿಸಿ ನೋಡುವದು ಆಗತ್ಯವು! ಅಂತೆಯೇ, ಮನೋವಿಜ್ಞಾನ ಮಂದಿರದ ದೊಡ್ಡ ಕಟ್ಟಡದಲ್ಲಿ ಆದರ ಶಾಖೆಯ ಪಶುಬಿಂಗಳ ಹಲವು ಕೋಣಗಳಿವೆ. ಪಶು ಮನೋವಿಜ್ಞಾನ ತುಲನಾತ್ಮಕ ಮನೋವಿಜ್ಞಾನ (ಅಂದರೆ ಮನಸ್ಸನ ಸ್ವಸ್ಥಿತಿ ಪಶುಗಳೊಂದಿಗೆ ಹೋಲಿಸಿ ಮಾನಸಿಕ ಬೇವನದಲ್ಲಿಯು ತಾರತಮ್ಯಮನಸ್ಸು ತಿಳಿಯ ಹೊರಟ ಶಾಸ್ತ್ರ), ಶಿಶುಮನೋವಿಜ್ಞಾನವೆಂಬ ಮೂರು ಮುಖ್ಯ ವಿಭಾಗಗಳಾಗಿ ಮನೋವಿಜ್ಞಾನವು ಮಾಡಿರುತ್ತಿರುತ್ತಿದೆ.

‘ಪಾರಂಜಾತಿಗಳ ಉತ್ಪತ್ತಿ’ ಎಂಬ ಗ್ರಂಥದಲ್ಲಿ ಡಾರ್ವಿನನು ಈ ಸಿನ ಮೂಲ ಪ್ರವೃತ್ತಿಗಳ ಕುರಿತು ಜಚ್ಚೆಮಾಡಿರುವನು. ‘ಮಾನವನ ಆವತಾರ’ ವೆಂಬ ಗ್ರಂಥದಲ್ಲಿ ಮನಸ್ಸನ ಮತ್ತು ಉಳಿದ ಪ್ರಾಣಿಗಳ ಮಾನಸಿಕ ಕಕ್ಷೆಗಳು ಹೇಗೆ ವಿಕಾಸಗೊಂಡುವೆಂಬುದನ್ನು ವಿನೇಚಿಸಿದನು. ಪಶುಗಳ ಮನೋರಚನೆಯು ಮನಸ್ಸನಿಂದ ತೀರಬಿನ್ನು ವಾಗಿದೇವೆಂಬ ಸಿದ್ಧಾಂತವನ್ನು ಡಾರ್ವಿನನು ಖಂಡಿಸಿದನು. ಆದ್ದರಿಂದ ಮನಸ್ಸನ ಸದತ್ತಿಯ ಮೇಲೆ ಬೆಳೆಕು ಕೆಡುಹಲು ಪಶುಗಳ ನಡತೆಯನ್ನು ಸೂಕ್ಷ್ಮವಾಗಿ

ಪರಿಶೀಲನವ ಪದ್ಧತಿಯ ಅಂಶವಾಗಿತ್ತು. ಈ ತೆರನಾಗಿ ಪರಿಶೀಲನೆ ಮಾಡಿದಂತೆ ಅಕ್ಕಂತ ಖಾಪಯುಕ್ತವಾದ ಹೊಸ ಹೊಸ ಸಂಗತಿಗಳು ಬೆಳಕಿಗೆ ಬಂದುವು.

ಮನುಷ್ಯ ಪ್ರಾಣಿಯ, ಗಭಾರವಸ್ಥೆಯ ವಿಕಾಸದಲ್ಲಿಯೂ, ಬಾಲಾಗ್ಯ ವಸ್ಥೆಯೂ ಪೂರ್ವಾರ್ಥದಲ್ಲಿಯೂ ಮಾನವನ ವಂಶದ ವಿಕಾಸಕ್ರಮವನ್ನು ಕೆಲವಂತದಲ್ಲಿ ಕಂಡುಕೊಳ್ಳಬಿಡುವಾಗಿದೆ. ಪ್ರತಿಯೊಂದು ಮ್ಯಾಕ್ಟ್ಯಾಯ ಆಯು ಘ್ಯದ ನೀರಿದಂಭಾಗದಲ್ಲಿ ಮಾನವಜಾತಿಯ ವಿಕಾಸದ ಬೇರೆ ಬೇರೆ ಅವಸ್ಥೆಗಳ ಪಡಿಸಿಕೊಂಡು ಸಂಕ್ಷಿಪ್ತವಾಗಿ ಮಾಡಿದು ಗ್ರಾಹಿಸಿರವಾಗುತ್ತದೆ. ಆದು ದರಿಂದ ಒಂದು ಮ್ಯಾಕ್ಟ್ಯಾಯ ಬಾಲಾಗ್ಯವಸ್ಥೆಯನ್ನು ಕುರಿತು ಬರೆದ ಪೂರ್ವೀ ಮಾನವ ಜಾತಿಯ, ಬಾಲಾಗ್ಯವಸ್ಥೆಗೆ ಅನ್ವಯಿಸುತ್ತದೆ. ಮಹಾಸಾಗರಗಳಲ್ಲಿಯ ಸದುಗಡ್ಡೆಗಳಲ್ಲಿಯೂ, ಕಾಡುಬೆಳೆದ ಭೂತ್ವಿಂಡಗಳ ಸದುಭಾಗಗಳಲ್ಲಿಯೂ ಹಂಟ್ಲಾ, ಬೆಳೆದು ಇನ್ನೂ ಪಾರಾಫ್ರೆಂಕ ಸ್ಟ್ರಿತಿಯಲ್ಲಿ ಬಾಳುವ ಒಸರಗುಂಪುಗಳ ಸಡೆಸುಡಿಗಳಲ್ಲಿ ಸಂಪೂರ್ಣತಿಯಲ್ಲಿ, ಮಾನವ ಜಾತಿಯ ಮುಂಸ್ತಾದೆಯ ಬೇರೆ ಬೇರೆ ಪ್ರಾಣಿಗಳನ್ನು ಕಾಣಬಹುದು. ಇಂತಹ ಬೇರೆ ಮಾನವದ ಮಾರಿಗಳೇ, ಮಾನವ ಜಾತಿಯ ಬಾಲಾಗ್ಯವಸ್ಥೆಯ ಚಿಶ್ರವನ್ನು ಕಲ್ಪಿಸಲು ಸಹಾಯಕವಾಗಿವೆ. ಆದುದರಿಂದ ಈ ಬಾಂಗಂಗಳ ಮೇಲು ಕೀಳು ಮಾಡಿಗಳೂ ಮನೋವಿಜ್ಞಾನದ ಇಭ್ಯಾಸದ ವಿಷಯಗಳಾದುವು. ಬೇರೆ ಬೇರೆ ಬಾಂಗಂಗಳಲ್ಲಿ ದೊರಕುವ ಬಾನವದ ಸಾಮಿಕ್ಯ, ಪುರಾಣ, ವಾಂಬಿಯ, ಕಥೆ, ಗಾದಿಗಳು, ಹಳೀ ಆಚಾರ ಪ್ರಕಾರಗಳು ಸಡೆಸುಡಿಯ ರೀತಿಗಳು, ಧಾರ್ಮಿಕ ಸಾಂಪ್ರದಾಯಗಳು, ಪ್ರಾಜಿನ ಮತ್ತು ಮಧ್ಯಯಂಗದ ಸಾಮಿಕ್ಯಗಳು—ಇವೆಲ್ಲ ವಿಷಯಗಳನ್ನೂ ಮಾನಸಶಾಸ್ತ್ರದ ಸಂಶೋಧಕರು ತಮ್ಮ ಅಭ್ಯಾಸದಲ್ಲಿ ಬಳಸಿಕೊಳ್ಳುವದಕ್ಕೆ ಆರಂಭಿಸಿದರು. ಇದೇ ಮೇರೆಗೆ ಭೂಮಿಪ್ರಮಾಣ ಮತ್ತು ಬುದ್ಧಿಭೂಮಾಣ ಮನಸ್ಸನ ವ್ಯಾಧಿ ವ್ಯಕ್ತಿಗಳಿಂದ ಒಳಿಲು ವಂಥ, ಹುಟ್ಟು ಮಾರಿರಾದ ಮಂವಿಯೆಲ್ಲ ಮನೋನೈಜಿಲ್‌ನಿಕ ಅಭ್ಯಾಸಕ್ಕೆ ವಿಷಯರಾದರು. ಏಕೆಂದರೆ ಇಂಥ ಹಡಗಿಟ್ಟ ಮನಸ್ಸಗಳನ್ನು ಸೀರೆಕ್ಸಿಸಿದರೆ, ಅವುಗಳ ವ್ಯಾಪಾರಗಳಲ್ಲಿ ಕಂಡುಬರುವ ಅತಿರಕ್ತವಾದ ವಿವರಿತವಾದ ರೂಪಗಳಿಂದ ಹಲವು ಮಾನಸಿಕ ಜಟಿವಟಿಕೆಗಳ ಸೂಕ್ಷ್ಮ ಅಂಶಗಳನ್ನು ಅರಿತುಕೊಳ್ಳಲು ಅನುಕೂಲವಾಗುವದು.

ಹೀಗೆ ಡಾರ್ವಿನನ ಉತ್ತಮ ರೂಪವನ್ನು ಮನೋವಿಜ್ಞಾನಕ್ಕಾಗಿ ಅಳವಡಿಸಿಕೊಂಡವರಲ್ಲಿ ಹರಬಟ್ಟಿರುವುದು ಎಂಬ ತತ್ವವಾದನಿಯು ವೇದಿಗೆ ಉಗನು. ಆದರೆ ಈ ಪದ್ಧತಿಯನ್ನು ಆತನು ‘ಕಲ್ಪನಾ ಸಂಗತಿಯ’ ವಾದವನ್ನು ಒಪ್ಪಿ, ಕೇವಲ ಅದರ ಪರಿಮಿತಿಯೇಗೆ ಇದನ್ನು ಉಪಯೋಗಿಸಿದ ಸೆಂಬುದು ಒಂದು ದೋಷವು. ಆದರೂ, ಒಂದು ಘೃತ್ಯಾಯ ಬಾದ್ಯಾಯ ಸ್ವರೂಪ, ಮಾನಸಿಕ ಕ್ರಿಯೆಗಳ ಪರಿಣಾಮವಾಗಳು, ಮುಂತಾದವುಗಳನ್ನು ವಿಶ್ಲೇಷಿಸಿ, ಏನುತ್ತಿಸಿ, ಆತನ ಮಾನಸಿನ ಮಾಹಾರ್ಥಿಗಳ ಹೇಳಿ ಘೃತ್ಯಾಯ ಆಸುವಂತಿಕ ಮತ್ತು ಮಾನವಚಾತಿಯ ಗುಣಸಂಸ್ಥಾರವು—ಪ್ರಭಾವವು—ಬೇಳೆವರೆಂಬುದನ್ನು ಸಿದ್ಧಪಡಿಸಿ, ಆತನು ಒಂದು ಮಂತ್ರದ ಕಾರ್ಯವನ್ನು ಮಾಡಿದನು.

ಈ ನಡುವೆ ಗಣಸೇ ಶತಮಾನದಲ್ಲಿಯೇ—ಸರ್ ಫ್ರಾನ್ಸ್ ಗಾಲ್ಪಿನ್ ಎಂಬ ಮಾನವವಂತ ಶಾಸ್ತ್ರಭ್ರಾತರನು ಡಾರ್ವಿನನಿಂದ ಪ್ರೇರಿತನಾಗಿ ಸಾಗಿಸಿದ ಸಂಶೋಧನೆಯ ಫಲವಾಗಿ, ‘ಅನುವಂತಿಕ-ಪ್ರತಿಭೆ’ ‘ಮಾನವೀ ಮನಃ ಶಕ್ತಿಯ ಕುರತು ವಿಚಾರಣೆ’ ಎಂಬ ಗ್ರಂಥಗಳನ್ನು ಪ್ರಕಟಿಸಿದನು. ಗಾಲ್ಪಿನನು ಮಾನಸಿನ ಗುಣಗಳ ಪರಸ್ಪರ ಸಂಬಂಧಗಳ ಕುರತು ಸಂಶೋಧನೆ ಮಾಡಿದನು. ಈ ಸಂಬಂಧಗಳ ಪರಿಪೂರ್ವವನ್ನು ಗೂತ್ತು ಮಾಡುವ ಒಂದು ಪದ್ಧತಿಯನ್ನೂ ಕಂಡುಹಿಡಿದನು. ಈ ಪದ್ಧತಿಯು ಆಧುನಿಕ ಮನೋವಿಜ್ಞಾನದ ಒಂಕೆ ಸಂಖ್ಯೆಗಳ ಅಂಗದಲ್ಲಿ ಬಹಳೇ ಉಪಯುಕ್ತವಾಗಿದೆ.

ಪ್ರಾಯೋಗಿಕ ಮನೋವಿಜ್ಞಾನವೂ, ವಿಲಿಯನು ಜೀವನ್ನನ ಪ್ರಭಾವವೂ.

ಆದೇ ಶತಮಾನದ ಉತ್ತರಾಧಿಕಾರಿ ವಿಲ್ ಹೆಲ್ಮೆನಂಟಿ ಎಂಬ ಚರ್ಚನ್ ವಿಜ್ಞಾನಿಯು ಲಿಪರಿಗ್ ಎಂಬ ಪಟ್ಟಣದಲ್ಲಿ ಕೇವಲ ಮನೋವೈಚಾರ್ಕನಿಕ ಪ್ರಯೋಗಗಳಿಗಾಗಿಯೇ ಏಂಬಲ್ಲಿ ಒಂದು ಪ್ರಯೋಗಕಾಲೆಯನ್ನು ತೆರಿದನು. ಈ ಅನು ಈ ವೇದಿಗಳು ‘ಶರೀರಕ ಮನೋವಿಜ್ಞಾನ ಸೇಂಗಟ್ಟು’ ಹೇಬಳ ಗ್ರಂಥವನ್ನು ಬರೆದಿದ್ದನು. ಅದರಲ್ಲಿ ಆತನು ಶರೀರ ರಚನಾಶಾಸ್ತ್ರವನ್ನೂ, ಮಜ್ಜತಂತ್ರಗಳ ಜಿಕ್ಕಿತಾಸಶಾಸ್ತ್ರವನ್ನೂ ಮನೋವಿಜ್ಞಾನದಿಗೆ ಹೊಂದಿಸಿ ಬೆಳೆಸಲಿಕ್ಕೆ ಯಂತ್ರೀಸಿದ್ದನು. ಈ ಪ್ರಸ್ತರಕ್ಕೂ

ಆಮೇಲೆ ಅರಂಭಿಸಿದ ಪ್ರಯೋಗಶಾಲೆಯೂ ಈ ವಿಜಾಲ್ಕುನಿಯ ಒಲವು ಯಾವ ಸ್ಟೋನ್‌ಲೀಕ್ತ್ರಿಂಬುದನ್ನು ತೋರಿಸುತ್ತದೆ.

ಮನೋಪಜಾಲ್ಕುನವು ಮಾನವನ ಪ್ರತ್ಯೇಕ್ಕ ಅಸುಭವದ ಮೇಲೆ ನೀಲಿ ಗೊಂಡಿರುವದರಿಂದ. ಈ ಅಸುಭವವು ಸಿಂಧಿ ತವಾದ ಪ್ರಾಯೋಗಿಕ ಅಭಾವನ ಪದ್ಧತಿಗೆ ತಕ್ಕುದಾದ ವಿಷಯವಾದರಿಂದ, ಮನೋವಿಜಾಲ್ಕುನವನ್ನು ಒಂದು ಪಸ್ತನಿಷ್ಟು ಶಾಸ್ತ್ರವನನ್ನಾಗಿ ಮಾಡಬಹುದೆಂದು ಆತನು ನೀಬಿ ದ್ದನು. ಈ ಅಭಾವನಪದ್ಧತಿಯಲ್ಲಿ ಎಂಟನು ಬಿಂಬಿಸುವ ಸದಿಂದ ಮುಂದು ವರಿದನು. ಕೇವಲ ಸಂಶೋಧನೆಯನ್ನೇ ಪ್ರಮಾಣವಾಗಿಟ್ಟುಕೊಂಡನು. ಯಾವಡೇ ಅಸುಭವದ ಉಗಮವು ಶಾರೀರಿಕವೋ ಮಾನಸಿಕವೋ ಎಂಬು ದನ್ನು ಹೊಡಲೇ ಅಸುಮಾನಿಸುವದು ಅವಶ್ಯವೆಂದು ಇಟ್ಟುಕೊಂಡು ಆತನು ತನ್ನ ಸಂಶೋಧನೆಗೆ ಹೈ ಇಕ್ಕೆದನು.

ಅದೇ ರೀತಿಯಲ್ಲಿ ಎಂಟನು ತನ್ನನ್ನು ಯಾವದೇಂದು ವಿಶ್ವಪದ್ಧತಿಗೆ ಬಿಗಿಡುಕೊಳ್ಳಲಿಲ್ಲ. ಮನೋವಿಜಾಲ್ಕುನಿಯು ತನ್ನ ಸಂಶೋಧನೆಯಲ್ಲಿ ಎಲ್ಲ ಪದ್ಧತಿಗಳನ್ನು ಪ್ರತಿಯೊಂದು ರೀತಿಯನ್ನು ಉಪಯೋಗಿಸಿ ಸೋಡಬೇಕು. ಆತ್ಮನಿರೀಕ್ಷಣೆಯೊಂದಿಗೆ ಶಾರೀರಿಕ ಅವಸ್ಥೆಗಳ ಸಿಂಹಿಂತರಗಳಿಗೂ ಮನ ಸ್ಥಿರತ್ವ ಇರುವ ಸಂಬಂಧಗಳನ್ನು ಕುರಿತು ಕ್ಷೇತ್ರಾಂದ ಪ್ರಯೋಗ ಪರೀಕ್ಷೆಗಳನ್ನೂ, ಮನುಷ್ಯನ ವರ್ತನಾದ್ವಿಂದಿಗೆ ಪರುಗಳ ಸದತೆಯನ್ನೂ, ಹಿಂದೆ ಹೇಳಿದಂತೆ ಸಾಮಿತ್ರೀ, ತತ್ವಜ್ಞಾನ, ಧರ್ಮಸಾಂಪ್ರದಾಯ, ಮಾನವ ವಂಶ ಶಾಸ್ತ್ರ ಮುಂತಾದವರ್ಗಳನ್ನೂ — ಸಂಕ್ಷೇಪದಲ್ಲಿ ಮನುಷ್ಯನ ಮನಸ್ಸನ ಪ್ರತಿಬಿಂಬ ಪ್ರತಿಕ್ರಿಯೆಗಳು ಕಂಡುಬರುವ ಜೀವನದ ಎಲ್ಲ ಅಂಗೋಲಾಂಗ ಗಳ ಕುರಿತು ಚಾಲ್ಕನವು ಮನೋವಿಜಾಲ್ಕುನಿಗೆ ಆಶ್ಚರ್ಯ. ಮತ್ತು ಇಂತಿ ವೆಲ್ಲ ಬಗೆಯ ಚಾಲ್ಕನಂಬಿದಂದಲೇ ಮಾನಸಶಾಸ್ತ್ರ ಸಂಶೋಧಕನು ತನ್ನ ಸಿದ್ಧಾಂತಗಳನ್ನು ಪ್ರಸಾಧಿಸಬೇಕೆಂದು ನಂಬಿನ ಮತನಿತ್ತು.

ಈ ಸಂಶೋಧನೆಯು ರೀತಿಯು ಮಂಬದಿನವರಿಗೆಲ್ಲ ಒಂದು ಮೇಲ್ಮೈಂಕ್ಕಿ ಯಾರು. ಇತರ ಮನೋವಿಜಾಲ್ಕುನಿಗಳೂ ಇವನ ಅಸುಕರಣ ಮಾಡಿ ದರು. ಅವನ ಶಾರ್ಯಪದ್ಧತಿಯನ್ನು ತಲವರು ಅಸುಸರಿಸಿದರು. ಹಲವೆಡೆಗಳಲ್ಲಿ ಅವನಂತಹವೇ ಪ್ರಯೋಗಶಾಲೆಗಳು ತೆರೆಯಲ್ಪಟ್ಟವು. ಇದರ

ಪರಿಣಾಮದಿಂದ ಮನೋವಿಜ್ಞಾನದ ಅಭ್ಯಾಸಕ್ಕೆ ತ್ರೈ ವಿಶಾಲವಾಯಿತು. ಅದರ ಶಾಖೋಪಶಾಖೆಗಳು ಬೆಳೆದು ಎಲ್ಲ ಮಾನಸಶಾಸ್ತ್ರವನ್ನೂ ಇಡಿಯಾಗಿ ನೋಡುವ ಧೃಷ್ಟಿಗಿಂತ ಬಿಡಿಯಾಗಿ ಹುಡುಕುವ (ಒಂದೊಂದು ಶಾಖೆಯನ್ನೇ ಕೂಲಂಕಣವಾಗಿ ವಿವರಿಸುವ) ವೃತ್ತಿಬೆಳೆದು ಮನೋವಿಜ್ಞಾನದ ಬೇರೆ ಬೇರೆ ಅಂಗಗಳ ವಿಶೇಷಜ್ಞತೆಯೇ ಹೇಚ್ಚಾಗಿ ಬೆಳೆಯಿತು. ಹೀಗೆ ಮನೋವಿಜ್ಞಾನದಲ್ಲಿ, ಭಿನ್ನ ಭಿನ್ನ ಸಾಂಪ್ರದಾಯಗಳು ಸಡೆದುಬಂದವು.

ಇದೇ ಕೂತ್ತಿಗೆ ಮನೋವಿಜ್ಞಾನ ಅಭಿರುಚಿಯು ಯುರೋಪಿಯಂಡ ದಂತೆ ಅಮೇರಿಕೆಯಲ್ಲೂ ತಲೆದೊರಿತು. ಸ್ಪೈನ್ ಹಾಲ್ ಎಂಬ ತತ್ವವೇತ್ತನು ಅಮೇರಿಕೆಯಲ್ಲ ಮೊದಲನೇ ಪ್ರಯೋಗಶಾಲೆಯನ್ನು ತೆಗೆದನು. ಇವನು ತನ್ನ ಅಭ್ಯಾಸಕ್ಕೇತ್ತಲೆವೆಂದು ಮನುಷ್ಯನ ಪೌರ್ಣಾಂಶಕ್ಕೆಯನ್ನು ಆರಿಸಿಕೊಂಡನು. ಬಾಲ್ಯ ಮತ್ತು ಯೌವನಗಳ ಸಡುವಿನ ಸಂಕ್ರಮಣವನ್ನೆಯ ಕುರಿತು ಈತನು ಸಂಶೋಧನವನ್ನು ಕೈಕೊಂಡನು. ಹಾಲನ ಒಂದು ಮತ್ತು ಪ್ರಸಿದ್ಧವಿದೆ: ಮನುಷ್ಯನು ಪ್ರಾಥ್ಮಿಕ ಸ್ಥಿತಿಯಲ್ಲಿ ವಾಸವಾಗಿದ್ದ ಗೂಡಿಂದ ಆಧ್ಯಾತ್ಮಿಕ ನಾಗರಿಕತೆಯ ಗೋಪುರದ ತನಕ, ಪರಿಬಂಧ ಸಂಸ್ಕೃತಿಯು, ಎಲ್ಲ ಅವಸ್ಥೆಗಳನ್ನು ಪ್ರತಿಯೊಂದು(ವಣವನ) ಶಿಶುವು ತನ್ನ ಬೆಳವಣಿಗೆಯಲ್ಲಿ ಸಂಕ್ಷಿಪ್ತವಾಗಿ ಮತ್ತೆ ಪ್ರಕಟಿಸುವುದು ಅಸುಭವಿಸುವುದು ಎಂದು ಈತನ ಅಭಿಪ್ರಾಯ.

ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಈಗ ಯಾರೂ ಒಮ್ಮೆಕೊಳ್ಳುವ ದಿಲ್ಲ. ಆದ್ದರಿಂದ ಬಾಲಮನಸ್ಸಿನ ವಿಕಾಸದ ಕುರಿತು, ಬಹಳ ಬೆಳಕು ಸಿಕ್ಕಿತು. ಅಮೇರಿಕೆಯು ತಾನು ಸ್ಪೃತಿ ಪೌರ್ಣಾಂಶಕ್ಕೆ ಬಂದ ಹೊಸ ರಥಷ್ಟುವಾದುದರಿಂದಲೋ ಪನೋಽಳಿಯ, ಮನೋವಿಜ್ಞಾನಿಗಳು ಮೊದಲನಂತೇ ಬಾಲಮನೋವಿಜ್ಞಾನದ ಕುರಿತು ಹೇಚ್ಚು ಗಮನವನು ಪೂರ್ವೇ ಸಹತ್ತಿದ್ದರು. ಈ ಕ್ಷೇತ್ರದಲ್ಲಿ ಹೆಸರಾದ ಹಲವು ವಿಜ್ಞಾನಿಗಳಲ್ಲಿ ಸ್ಪೈನ್ ಹಾಲನು ಒಬ್ಬನು. ಅವರೆಲ್ಲರೂ ಬಾಲಮನೋವಿಜ್ಞಾನದಲ್ಲಿ ಪ್ರತಿಭಾಪೂರ್ವಕನೂ ಪ್ರಮುಖನೂ ಆದ

ಗಳನ್ನು ಶತಮಾನದಲ್ಲಿ ಅಮೇರಿಕೆಯಲ್ಲಿ ಆಗಿಷೋದ ತತ್ವವಿಜ್ಞಾನಿಗಳಲ್ಲಿ ಅತ್ಯಂತ ಕಾರ್ಯತ್ವಕಾರಿಯು ಪ್ರತಿಭಾವಂತನೂ ಪ್ರಮುಖನೂ ಆದ

ವನು ವಿಲಿಯನು ಜೀವ್ನು. ಈ ಆಚಾರ್ಯರು ಒಳಿಯಲ್ಲಿಯ ಹಾರವಡೆ ಏಕ್ವಿಡಾಲ್ಯೂಲ್ಯದಲ್ಲಿ ಸ್ನೇಹಾರ್ಥಾಲಸು ವಿದಾಲ್ಫಿಲ್ಯಾರ್ಥಾ ದ್ವಾರಾ ದ್ವಾರಾ ಜೀವ್ನು ನು ಬಾಲ್ಯದಿಂದಲೂ ಸರಗ್ಯಂದು-ಪ್ರಕೃತಿಯವಸೂ ಕೋಧ್ಯಲ ದೇಹಯಷಟ್ಟಿನ್ನು ಯವನೂ ಆಗಿದ್ದಾನು. ತಳಸೆಯ ವಯಸ್ಸಿನ್ನರ್ತನಕ ಆತನು ಆರೆರೆಕ್ಕೆಗೆ ಯಾಗಿಯೇ ಬೆಳೆದಾನು; ಒಂದುವರಾಗಿ ಪ್ರವಾಧವಾಟಿದಾನು. ಎಣಿಕೆನ್ನೀರ ಓದಿದಾನು; ಬಹಳೇ ಹೇಸರಾದ ಶರೀರ ಶಾಸ್ತ್ರಜ್ಞರ ಒಳಿಯಲ್ಲಿ ಅಭ್ಯಾಸವಾಡಿ ತಜ್ಞನಾದಾನು. ಆನ್ನೀಲೆ ವ್ಯಾದ್ಯಶಾಸ್ತ್ರದ ಸಂಪೂರ್ಣ ಶಿಕ್ಷಣ ಪಡೆದಾರೂ, ಮಂಜಾಜ್ಯತಂತ್ರಗಳ ವಿಕಾರಕ್ಕೆ ಒಳಿಯಾಗಿ ಒಂದುವಾಗಿ ಒಳೆತದಾನು. ತನ್ನ ಅಭ್ಯಾಸದಲ್ಲಿ ಆತನು ಚಾಲ್ರಿನ ಬಟ್ಟಂಡ ರೀನೋಽವ್ಯಾಸ್ ಎಂಬ ತತ್ವಜ್ಞಾನಿ ಸಿಯ ದಾಶಾಸ್ನಿಕ ಗ್ರಂಥವನ್ನು ಓದಿದ್ದಾನು. ಆ ತತ್ವವೇತ್ತನ ಸ್ವರ್ಪತಂತ್ರ ಸಂಕಲ್ಪಶಕ್ತಿಯ ತತ್ವವನ್ನು ಜೀವ್ನು ನು ಆರಿತು ಆಗಿಸಿಕೊಂಡಿದ್ದಾನು.

ಸ್ವಾತಂತ್ರ್ಯವೇ ಮನುಷ್ಯನ ಮಂಜಾಜ್ಯಾತವಾದ ಲಕ್ಷಣವೆಂದು ರೀನೋಽವ್ಯಾಸ್ ಸಾರಿದಾನು. ಸ್ವಾತಂತ್ರ್ಯದಲ್ಲಿಯ ಸಮ್ಮಾನ ಸಂಭಗೆಯು ಒರೇ ಒಯಕೆಯಲ್ಲ. ಜೀವಲ ಪೂರ್ವಕೆಯಲ್ಲ ಅದು ಜೀವಾಳದ ಹಂಬಲ ಆತ್ಮಂತಿಕ್ಯ—ಇಚ್ಛಾಶಕ್ತಿ. ಈ ಸಿದ್ಧಾಂತವು ವಿಲಿಯನು ಜೀವ್ನು ನುಲ್ಲಿ ಆಶ್ಚರ್ಯಕರವಾದ ಪರಿವರ್ತನನೆಯನ್ನು ಉಂಟಾಡಿತು. ‘ಇಚ್ಛಾ ಸ್ವಾತಂತ್ರ್ಯದಲ್ಲಿ ಸಂಭಗೆಯಿಡುವದೇ ಸನ್ನ ಸ್ವಾತಂತ್ರ್ಯವಾದ ಇಚ್ಛೆಯ ವೇದಳನೇ ಕೇಲಸವಾಗುವದು.’ ಎಂದೂ ಘೋಷಿಸಿ, ಆತನು ತನ್ನ ತಾರುಣ್ಯದಲ್ಲಿ ಶ್ರದ್ಧೆಯನ್ನಿಟ್ಟಿದ್ದ್ವಾಗಿ ನಿಯತವಾದದ ತತ್ವಜ್ಞಾನವನ್ನು ತೋರಿಸಿದಾನು. ಸಿಯತವಾದ ವೆಂದರೆ ಮಾನವೀ ಜಟಿಪರಿಕೆಯಲ್ಲ ಹೂರಿನಿಶಕ್ತಿಗಳಿಂದ ಗೊತ್ತು ಮಾಡಲ್ಪೂಡುತ್ತವೆಂಬ ತತ್ವ; ಮನುಷ್ಯ ಜೀವನವು ಸಿರುವಾದಿಕವಾಗಿ ಸ್ವಯಂಪ್ರೇರಣೆಯಿಂದ ರೂಪಗೊಳ್ಳುವದಿಲ್ಲವೆಂಬ ಮತ. ಈ ವಾದವನ್ನು ಅಲ್ಲಿಗಳೆಡು ಜೀವ್ನು ನು ಇಚ್ಛಾ ಸ್ವಾತಂತ್ರ್ಯದ ಹೇಳಿಸ ತತ್ತ್ವದಿಂದ ಹುರುತ್ತಿರುತ್ತಿದ್ದು ತನ್ನ ಮಂಜಾಜ್ಯವಿಕೃತಿಯ ವಾಧಿಯನ್ನು ಸಹ ವಾಗಿವಾಡಿ ಕೊಂಡು ಉತ್ಸಂಪದವಾದ ಬೌದ್ಧಿಕ ಜಟಿಪರಿಕೆಯಿಂದ ತುಂಬಿದ ನವೀನ ದಿವ್ಯ ಜೀವನದಲ್ಲಿ ತನ್ನ ನ್ನು ತೇಲಿಟಿಟ್ಟಿನು!

ಆತನು ಹಾರವಡೆ ಏಕ್ವಿಡಾಲ್ಯೂಲ್ಯದಲ್ಲಿ ವೇದಳು ಶರೀರಶಾಸ್ತ್ರ

ವನ್ನು ಕಲಿಸುತ್ತಿದ್ದನು. ಒಳಕ ವಂಸೋವಿಚಾಳ್ಳಾ ನದ ಅಜಾಯಂ ನಾಡನು. ಒಂದು ತಪದ (ಗ್ರಂಥರುಷಗಳ) ಆಭ್ಯಾಸದಿಂದ ಒರೆದ ' ಮನೇಂದ್ರಿಯಾ ನದ ಮೂಲ ತತ್ವಗಳು ' ಎಂಬ ಸುಪ್ರಸಿದ್ಧ ಪುಸ್ತಕವನ್ನು ಆತನು ಪ್ರಕಟಿಸಿದನು. ಇಂದಿನಿಂದ ವಂಸೋವಿಚಾಳ್ಳಾ ನವ್ಯ ಶಂಬಿ ಭರದಿಂದ ಇಬ್ಬಿ, ಕೆಳಿಬ್ಬಿ ವಿಶಾಲರವನ್ನು ಹೊಂದುತ್ತೆಲ್ಲದೆ. ಆತನ ಗ್ರಂಥವು ಈಗ ಹಳೆಯದೆನಿಸಿ ದರೂ ಆ ಗ್ರಂಥಕ್ಕೆ ಏತಿಹಾಸಿಕ ಮಹತ್ವವಿದೆ. ಮನೇಂದ್ರಿಯಾ ನದ ವಿಕಾಸದಲ್ಲಿ ಆದೊಂದು ಹೊಸಯುಗ ಪ್ರವರ್ತಕ ಗ್ರಂಥವಾಗಿದ್ದೀತೆಂಬುದು ಸಂಖ್ಯೆ. ಏಂಂತ್ರಿಸುವ ದಾಟಗಳಿಂದ ಬೆಳೆದುಬಂದ ಆದುವರೆಗಿನ, ಶಾರೀರಕ ಶಾಸ್ತ್ರ, ಶಾರೀರಕ ಮನಿಶಾಸ್ತ್ರ, ಏಶ್ಲೋಷಕ ಮಾನಸಶಾಸ್ತ್ರ, ಏಕೃತ ಮನೇಂದ್ರಿ ಏಜಾಳ್ಳಾ ಮತ್ತು ತಾತ್ಪರ್ಯಕ ಮಾನಸಶಾಸ್ತ್ರ ಹಿಗೆ ಬೇರೆ ಬೇರೆ ಮನೇಂದ್ರಿ ಏಜಾಳ್ಳಾ ನದ ಬೇರೆ ಬೇರೆ ಶಾಖೆಗಳ ಸಮನ್ಯಯಗಳಿನಿಂದ ಬರದು ವಿಶಾಲ ತತ್ವ ಪ್ರತಾಲಿಗೆ ಆವಸ್ಯೆಲ್ಲ ಒಳಪಟಿಸಿ, ಜೀವಸ್ತುನು ಮನೇಂದ್ರಿಯಾ ನದ ಹೊಸ ದೃಷ್ಟಿಯನ್ನು ಉಂಟು ಮಾಡಲು ಕಾರಣವಾದ ಎಲ್ಲ ಏಜಾರ ಧಾರೆಗಳಿಗೆ ಒಂದು ಆಚ್ಚು ಕಟ್ಟಿತನವನ್ನು ತಂದನು.

ಜೀವಸ್ತುನು ಒದೆದ ವಂಸೋವಿಚಾಳ್ಳಾ ನದಲ್ಲಿ ಎಡು ಸಂಗತಿಗಳು ತತ್ವತಃ ಹೊಸವಾಗಿವೆ; ಆತನ ಸಂಶೋಧನದ ಶುದ್ಧವಾದ ವೈಚಾಳ್ಳಾಸ್ಕ ಪದ್ಧತಿ ಒಂದು, ಮಾತ್ರ ದೈತ್ಯನಂದಿನ ಬೇರೆವನದೊಂದಿಗೆ ಹೊಂದಿಸಲು, ವ್ಯವಹಾರಕ ಹಿಂದೆಗಳು ವಂಸೋವಿಚಾಳ್ಳಾ ನವನ್ನು ಇಚ್ಛಲು ಆತನು ತೋರಿದ ತತ್ವ ರತೆ ಇನ್ನೊಂದು.

ಮನೇಂದ್ರಿಯಾ ನದ ಗುರಿಯು, ಕೇವಲ ಮನಸ್ಸಿನ ರಚನೆಯ ರೂಪ ವನ್ನು ರೂಪಿಸುತ್ತಿರುತ್ತಿರುವದೇ ಆಗಿರದೆ ಮನೇಂದ್ರಿಯಾ ನವ್ಯ ಮನಸ್ಸಿನ ಧರ್ಮಗಳನ್ನು ಅದರ ಕಾರ್ಯಗಳನ್ನು ಏಷಜಿಸಿ ವಿವರಿಸಲು ಹೊರಟ ಶಾಸ್ತ್ರವೆಂದು ಆತನು ಒತ್ತಿ ಒತ್ತಿ ಹೇಳಿದನು. ತಿಳಿಸುಡಿಯಲ್ಲನ್ನಬೇಕಾದರೆ ಮನಸು ಏನಿದೆ ಎಂಬುದಕ್ಕಿಂತ ಆದು ಏನು ಮಾಡುತ್ತೇದಂಬುದೇ ಮಾನಸ ಶಾಸ್ತ್ರದ ಮುಖ್ಯವಣಯವೆಂದು ಆತನು ಸಾರಿದನು.

ಆತನ ಸಹಕಾರಿಯಾದ ಹ್ಯಾಗೋ ಮನ್ಸ್ಪರಬಗ್ರ ಎಂಬವನ್ನು ಈ ಹೊಸ ದೃಷ್ಟಿಯಿಂದ ಆಭ್ಯಾಸ ನಡಿಸಿದನು. ಈ ಆಭ್ಯಾಸದ ಫಲವಾಗಿ

ಆತನು ‘ಅಪರಾಧವೂ ಮನೋನಿಜಾಲ್ನಾನವೂ’ ಎಂಬ ಗ್ರಂಥವನ್ನೂ ಆಸಂ ತರ ‘ಮನೋನಿಜಾಲ್ನಾನವೂ ಬೀದೋಗ್ರೀಕ ಕಾರ್ಯಕ್ರಮವೈಯಾ’ ಎಂಬ ಪ್ರಸ್ತುತವನ್ನು ಪ್ರಕಟಿಸಿದನು. ಈ ಪ್ರಸ್ತುತಗಳ ಹೆಸರುಗಳಿಂದಲೇ ಮನೋನಿಜಾಲ್ನಾನವು ವ್ಯವಹಾರಿಕ ಜೀವನಕ್ಕೆ ಏಷ್ಟೂಂದು ಉವ ಯಂತ್ರವಿದೆಯೆಂಬುದು ಗೊತ್ತಾಗುವಂತಿದೆ.

ಇಂದಿನ ಎರಡು ಪ್ರಮುಖ ಮನೋನಿಜಾಲ್ನಿಕ ವಿಜಾರ ಸಂಸ್ಥೆಗಳು ಎಲ್ಲರೂ ಜೀಮನ್ಸಿಗೆ ತುಂಬ ಉಪಕೃತವಾಗಿವೆ. ಇವೆರಡೂ ಉತ್ತರ ಅನೇರಿಕೆಯಲ್ಲಿಯೇ ತಲೆದೊರಿದನು. ಈ ಸಾಂಸ್ಕರಾಯಗಳಲ್ಲಿ ವೇದಲನಸೆಯದು—‘ಬಿಹೇವಿಯರಿಮುನ್’ (ಅಂದರೆ ವರ್ತನಾದ) ಎರಡನೆಯದು, ‘ಹೊರ್ನಿಕ ಸಾಯಕೊಲೊಚೆ’ (ಅಂದರೆ ಕೇತುವಾದಿನಾನೋ ವಿಜಾಲ್ನಾನ).

ಮನೋರಜನೆಗಿಂತ ಗುಣಧರ್ಮಕ್ಕೆ ಹೆಚ್ಚಿಗೆ ಗಮನವನ್ತು ದರ ಪರಿ ನಾಮವಾಗಿ, ಮನುಷ್ಯನ ವರ್ತನದ ನಿಶ್ಚಯವಾದ ಅಭ್ಯಾಸವಾಗುವದು ಅಗತ್ಯವಾಯಿತು. ಮನಸ್ಸಿನ ಗುಣಧರ್ಮಗಳ ಫಲಿತವೇ ಎಂದರೆ ಒಳಗಣ ಮಾನಸಿಕ ಚಟ್ಟವಟಿಕೆಯ ಹೊರಗಣ ಪ್ರಕಟಿರೂಪವೇ ಮನುಷ್ಯನ ವರ್ತನವು. ಆದುದರಿಂದ ಶಾಸ್ತ್ರಕುದ್ದವಾಗಿ ಕೈಕೊಂಡ ಮಾನವೀ ವರ್ತನದ ಯಾವುದೇ ಅಭ್ಯಾಸವು ಕನೊಂದಿಗೆ ಅನಿವಾರ್ಯವಾಗಿ, ಆ ವರ್ತನದ ಉಗ ಮಾದ ಪ್ರಕ್ರಿಯನ್ನು ಉಂಟುಮಾಡಿದೇ ಬಿಡುವದಿಲ್ಲ. ಮನುಷ್ಯಪ್ರಾಣಿಯಾಗಲಿ, ಉಳಿದ ಯಾವದೇ ಪಾಠ್ಯಕ್ರಿಯಾಗಲಿ ತನ್ನ ಪ್ರತಿಸಿಕ್ಷೆದ ಬಾಳುವೆಗೆ ಬೇಕಾದ ಬಗಬಗೆಯ ಚಟ್ಟವಟಿಕೆಗಳನ್ನು ಯಾವಾದಾದರೂಂದು ರೀತಿಯಿಂದ ಕಲಿತುಕೊಳ್ಳಲೀಬೇಕಾಗುವದು. ಈ ಕಲೆಯುವಿಕೆಯ ತಳಹದಿ ಯಾವದು? ಆ ಮೂಲಭೂತವಾದ ಸರಲವಾದ ತಳಹದಿಯ ಹೇಳಿ ಕ್ರಮೇಣ, ಹೆಚ್ಚು ಹೆಚ್ಚು ಓಟಿಲವಾದ ಮಾದರಿಗಳನ್ನೊಳಗೊಂಡ ಸದತ್ಯು, ಮಾನವೀ ವರ್ತನವು ಹೇಗೆ ವರ್ಣಿಸುವದು?

ಈ ಬಗೆಯಾಗಿ ಮನುಷ್ಯನ ನಡೆವಳಿಯ ಅಭ್ಯಾಸವು ಮನೋನಿಜಾಲ್ನಾನಕ್ಕೆ ತೀರ ಹೊಸದಲ್ಲ. ಆದರೆ ಹಿಂದೆ ಉಲ್ಲೇಖಿಸಿದಂತೆ ಡಾರ್ವಿನನು ಉತ್ತಾಪ್ತಿವಾದದ ಸಿದ್ಧಾಂತವನ್ನು ಸಾಫ್ಟ್‌ಪಿನ್‌ವ ತನಕವೂ, ಮನುಷ್ಯ

ಮತ್ತು ಪಶುವಿನ ಸಡಿವಳಿಯಲ್ಲಿ ಮಾಲತೆ ಭಿನ್ನ ವಾದಸ್ಥಗಳಿಂದಂತೆ ಅವು ಗಳ ಖಗಮವು ಭಿನ್ನಮನೆಯೇವೃತ್ತಿಗಳಲ್ಲಿರುವುದೆಂದೂ ಹಲವರು ಗ್ರಹಿಸಿದ್ದಾರು. ೨೦ನೇ ಶತಮಾನದ ಆರಂಭದವರೆಗೂ ಮನೋವಿಜ್ಞಾನಿಗಳು, ಮನಸ್ಯರಿಗೆ ಪೂರ್ತಿ ಸ್ವರೂಪದ ಜ್ಞಾನ (ಕನ್ನಡದ ಅರಿವು) ಇರುವದೆಂದು ಎಣಿಸಿ ಸಮಾಧಾನಪಟ್ಟುಕೊಂಡಿದ್ದಾರು. ಮನಸ್ಯನು ಒಂದು ವಿಶ್ವದಲ್ಲಿ ಇಂತಿರಾಗಿ ಏಕೆ ವರ್ತಿಸುತ್ತಾನೆ? ವಾಸನಾ ಪ್ರತಿಯೊಂದು ಕೃತಿಗೂ ಆತನ ಯಾವದೆಂದು ವಿಚಾರವೇ ಪ್ರಚೋದಕವಾಗಿರುತ್ತದೆಂಬ ಗ್ರಹಿಕೆಯು ಸಾಯಿಸಿ? ಹಲವು ವರುಷಗಳಿಂದ ಸಡಿದ ಶಾರೀರಕಾಸ್ತ್ರದ ಸಂಶೋಧನೆಗಳು ಈ ವಿಷಯದ ಮೇಲೆ ಉದ್ದೃತವಾದ ಪ್ರಕಾಶವನ್ನು ಕೆಡವಿರುವವು.

ಪರಾವರ್ತನಕ್ಕಿರುವುಂಟು, ವರ್ತನವಾದವೂ:-

ಸರ್ ಚಾಲಸ್ ಬೆಲ್ಲಾನು ಜ್ಞಾನತಂತ್ರಗಳ ಏರಡು ಪ್ರಕಾರಗಳನ್ನು ಶ್ರೀಧಿಸಿ ಪರಾವರ್ತನಕ್ಕಿರುವುಂಟು ತಕ್ಷಣನ್ನು ಪ್ರಸಾಧಿಸಿದಂದು ಹಿಂದೆ ಹೀಳಿದೆಯವ್ಯೇ. ಈ ಪರಾವರ್ತನಕ್ಕಿರುವುಂ (ಇಂದ್ರಿಯ ಅಂಶದು ಹೊರಗಿನ ವೇದನಾ) ಮತ್ತು ಪ್ರೀರಣಾತ್ಮಕವಾದ ಪ್ರತಿಕ್ರಿಯೆಯು ಮನು ವ್ಯಾಸಲ್ಲಿ ಕಂಡುಬರುವಂತೆ ಪರಂಗಳಲ್ಲಿಯೂ ಅವ್ಯೇಕೆ-ಅತ್ಯಂತ ಕೆಳತರಗತಿಯ ಸಾವಯವ ಒಂತುಗಳಲ್ಲಿಯೂ ಕೂಡ ಕಂಡುಬರುತ್ತದೆ. ಆಕಸ್ಮಾತವಾದ ಬೆಳಕಿನವರ್ಚಿಗೆ ನಮ್ಮ ಕಣ್ಣಗಳು ಮುಚ್ಚಿಕೊಳ್ಳುತ್ತವೆ. ಅದೇ ಮೇರೆಗೆ ಧೂಳಿಯೊಳಗಿನ ಹುಣಿ ಒವೆಲ್ಲೊಮ್ಮೆ ಹಕ್ಕಿಯೊಂದು ಸೆಲಕ್ಕು ಇಳಿಯಾವ ಸದ್ಗು ಕೇಳಿದೊಡನೆ ಹತ್ತಿರದ ಬಿಲವನ್ನು ಹೊಗುವದು. ಇದು ಪರಾವರ್ತನಕ್ಕಿರುವುಂ. ಇದು ಕಲಿತು ಬಂದ ಕ್ರಿಯೆಲ್ಲ. ಒಂದು ಬಾತಿಯ ಎಲ್ಲ ಪಾರಣಿಗಳಿಗೂ ಈ ತರದ ಕ್ರಿಯೆಯು ಸರ್ವಸಾಮಾನ್ಯವಾಗಿ ವ್ಯಾತಾಸ ಏಲ್ಲದೆ ತಂಗಿ ತಾನೇ ಬರುತ್ತದೆ. ಇಂಥ ಪರಾವರ್ತನಕ್ಕಿರುವುಂ ಇಂಥಾಗಿ ವಿಚಾರದ ಅವಕ್ಷೇತ್ರವು ಸಹಜವಾಗಿ ಬರಗುವದು.

ಪರಾವರ್ತನ ಕ್ರಿಯೆಯ ತತ್ವದ ಕಳೆಹದಿಯ ಮೇಲೆಯೇ ಮನೋವಿಜ್ಞಾನವನ್ನು ಕಟ್ಟಬೇಕಂದು ರಾಷ್ಟ್ರಿಯದ ಮನೋವಿಜ್ಞಾನಿಗಳ ಅಪೇಕ್ಷೆಯಾಗಿತ್ತು. ಮನಸ್ಯನ ಮತ್ತು ಇತರ ಪರಂಗಳ ಸಡಿವಳಿಯಲ್ಲಿ ಮಾಲತೆ

ಭೇದವಿಲ್ಲ—ಮಾಲಭೂತವಾದ ಭಿನ್ನತೆಯಲ್ಲ. ಆದುದರಿಂದ ಆವೇರಣನ್ನು ಒಟ್ಟಿಗೆ ಒಂದಕ್ಕೊಂಡು ಹೋಲಿಸಿ ಅಭಾವಸಿಹಬೇಕೆಂದು ಡಾರ್ವಿನನು ಪ್ರತಿಪಾದಿಸಿದುದೂ ಇದೇ ಸಂಪಾರಿಗೆ.

ಆತನ ಮುಂದಾಕುತನನನ್ನು ಒಟ್ಟಿಗೆ ಕೆಲವು ವಿಚಾರಣಿಗಳು ಪತ್ರಗಳ ಪತ್ರ-ಸದಳ್ಲಿ ಸಂಶೋಧನಾನಿರ್ವಹಣೆ ಆರಂಭಿಸಿದರು. ವೊದಲಳ್ಲಿ ಅವರ ಅಭಾವ ಸವು ಒರೇ ವರ್ಣನಾತ್ಮಕವಾಗಿತ್ತು. ಪತ್ರವಿನ ಸಡತೆಯನ್ನು ನಿರೀಕ್ಷಣೆ ಅದರ ಒಗೆಗಳನ್ನೇ ಸಂಪ್ರಿಸಿ ಬರೆವಿಡುತ್ತಿದ್ದರು. ಅನಂತರ ಅವರು ಎವರೆ ಸಂಶೋಧನಾ ಕಡೆಗೆ ಬಂದರು. ಪತ್ರಗಳು ತಮ್ಮ ವಿಶಿಷ್ಟ ಸಡತೆಯನ್ನು ಹೇಗೆ ಕಲಿಯುತ್ತಿವೆಂಬುದನ್ನು ಅಂತುಕೊಳ್ಳುವ ಅಳಿಯೇ ಮನೋವಿಚಾರಣೆಗಳು ವ್ಯಗ್ರರಾದರು.

ಇದರಲ್ಲಿ ಹೆಸರಾದ ಮನೋವಿಚಾರಣಿಗಳ ಗುಂಪಿನಲ್ಲಿ ರಶಿಯದ ಇವ್ವಾನ್ ಪೆಟ್ರೋವಿಚ್ ಪವಲೊನ್ ಎಂಬಾತನು ಅಗ್ರಗಣ್ಯನು. ಪತ್ರನ ವಾದೀ ಮನೋವಿಚಾರಣಿಗಳು ಪವಲೊನ್ವನನನ್ನು ಆಘಾತಿಸಿಕ ಪಚಾಳಣಿಗಳಲ್ಲಿ ಅತ್ಯಂತ ಶಾರ್ಯಂತಿಕಾರಿಯೆಂದು ಎಲ್ಲರೂ ಒಪ್ಪುವರು. (ಆತನು ಗೆಜೆರಲ್ಲಿ ತೀರಿಕೊಂಡನು.) ಅವನಿಗೆ ಶಾರ್ಯಂತಿಕಾರಿಯೆಂದು ಕರೆಯಲು ಅಂತಹ ಕಾರಣವೂ ಉಂಟು. ಅವನು “ಸಾಂಕೇತಿಕ ಪರಾವರ್ತನ ಕ್ಷಯೆ” ಎಂಬ ಒಂದು ಮಹತ್ವದ ತತ್ವವನ್ನು ಕಂಡುಂಟಿದೆನು. ಬಾಹ್ಯ ಪರಿಸ್ಥಿತಿಯಲ್ಲಿಯ ಕೆಲವೊಂದು “ವಿಕಾರ ಹೇತು” ಗಳೊಂದಿಗೆ ಒಂದು ಪ್ರಾಣಿಯು ವಿಶಿಷ್ಟ ಪತ್ರನಾವನನ್ನು ಯಾಂದಿಸಿ ಸಡೆಸಿದರೆ ಕ್ರಮೇಣ ಆ ವಿಕಾರ ಹೇತುವಿಲ್ಲದಿದ್ದರೂ ಅಂತಹ ಪರಿಸ್ಥಿತಿಯಲ್ಲಿ ಪ್ರಾಣಿಯು ಆ ವಿಶಿಷ್ಟ ಪತ್ರನವು ಒರಗುತ್ತದೆ ಎಂಬುವದೇ ಈ ಸಾಂಕೇತಿಕ ಪರಾವರ್ತನ ಕ್ಷಯೆಯ ತತ್ವ. (ಇದರ ಕುರಿತು ಮುಂದೆ “ಪತ್ರ-ಸವಾನ್” ದ ವಿವೇಚನೆಯಲ್ಲಿ ಬರೆಯಲಾಗುವದು.) ಪವಲೊನ್ವನ ಸಿದ್ಧಾಂತವ ನುಹತ್ತವನ್ನು ಆತನ ಪಕ್ಷಸಾತಿಗಳು ಬ್ರಹ್ಮಸು ವಂತೆ ಏಕಮೇವಾನ್ಯತೀಯವಾದ ತತ್ವವೆಂದು ಹೇಳುವದು ಅತಿವಾದವಾಗಬಹುದು. ಆದರೂ ಪ್ರಾಣಿಕ ಪರಾವರ್ತನ ಕ್ಷಯೆಯ ಕುರಿತು ಪವಲೊನ್ವನ ಪರಿಸ್ಥಿತಿ ವಂಫಿನವರೂ ಕಂಡುಂಟಿದ ಸಿದ್ಧಾಂತಗಳು ಮನೋವಿಚಾರಣೆಯಲ್ಲಿ ಒಂದು ಶಾರ್ಯಂತಿಯನ್ನೇ ಎಟ್ಟಿಸಿನೆ! ಪವಲೊನ್ವನನು ಮುಖ್ಯವಾಗಿ

తరీరథాస్తుజ్ఞాను; మనికాస్తుజ్ఞానల్ల. ఆతను తన్న కాయివనన్న రంభిసిదాగ మనోవిజ్ఞానద కురితు ఎనోందస్తు అరితిరల్ల. ఆద్యంద ఆతన తిథువళికేయు ఇతర మనోఎన్యేజ్ఞానిక సిద్ధాంత గళింద పూవ్యగ్రహయుక్తవాగిరల్ల. పచనస్కియేయ క్రనుద కురితు ఆతను శరీరతాస్తుద దృష్టియింద కాయివనాడుత్తిరువాగ లాలా రసద గ్రంథిగళ కీర్యేయు ఆతన లక్ష్మీవన్న ఎళెదుకొండితు.

యావదొందు పారుణీయు ఆహారవన్న తేగెదుకొండాగ ఆదర బాయియల్లి లాలారసవు ఖంటాగుత్తదే,— జొల్లు సురయుత్తదే. బాయోళిగిట్టు ఆహారద స్ఫురణపక్కే నరయాగి ఈ జొల్లున ప్రమాణముగుణవ్రా బీరబీరీయవాగిరుత్తదే. కీగే జొల్లు ఖంటాగువదా ఆదర గుణ పరిమాణగళల్లి హజ్చు కడివేయవాగువదా పరావర్తనస్కియేయ పరిణానువు. ఆదరే పవలీఎవను సిరీక్షీ సిదసేసేందరి, (ఆహారద) తుత్తు బాయియల్లిరచిరువాగలా, చిరీ ఆహారద పొసనే, దక్షన ఇల్లవే ఆ ఆహారవన్న ఉటువనాడువాగ ఆగువ శబ్ద ఇవ్వగళల్లి యావదాదరేందు కూడ పారుణీయ బాయియల్లి జొల్లు బరలు కారణవాగుత్తదే. ఆదరే ఈ వోదలు ఆ పార్శ్వాయు ఆహారద ఆభవానునే, దక్షన ఇల్లనే శబ్దవన్న అరితిరలేబీచు. ఈ సిత్తిత తభ జదియ మేలి పవలీఎవను హజ్చున ప్రయోగగళన్న రంభిసిదసు. ఆతను ఈ వోదలు పచనస్కియేయ అభ్యాసదల్లి నాయిగళన్న ప్రయోగగళగాగి లుపయోగిసికోవిద్దసు. ఈగలూ నాయిగళ మేలియే పరావర్తన స్కియేయ కురితు కుర్యాఎగగళన్న వనాడ తోడగిదసు. ఆతన ప్రయోగవు మనోరంజకవాగిద్దదరింద ఇల్లి ఒణ్ణుసలాగిదే:- ఒందు “కురివంరి” నాయియన్న ఆతను ఏకాశి యాగి సద్గుల్లిద ఒందు కోర్ణిపుల్లి ఇట్టును. సన్వీపదల్లియే ఒందు టిక్ టిక్ అన్నవ “ ఎట్టిఱ్సేనేమ ” ఎంబ కాలవాసక యంత్ర వన్న ఇట్టును. ఆ నాయియు ఆ సప్పుళవన్న కేళిదోడనే, ఆహార తుంబిద బందు హరివాణవన్న కేళిశేయల్లి తట్టునే బరువంతే వాసి

ದನು. ಇದೇ ಸಹ್ಯಾಳ ಮತ್ತು ಹರಿವಾಳದ ಕ್ರಮವನ್ನು ಬಿಡುವು ಸಾಕಷ್ಟು ಬಿಟ್ಟು ಆಗಾಗ ನಡೆಸಿದನು. ಕೆಲವೊಮ್ಮೆ ಬಾರಿಗಳ ಸಂತರ, ರೂಢಿಯಾದ ಒಳ ನಾಯಿಯು ಬೆರೇ ಟಿಕ್ ಟಿಕ್ ಸಹ್ಯಾಳವನ್ನು ಕೇಳಿದ ಮಾತ್ರಕ್ಕೆ (ಹರಿವಾಳ ಮೂರಂದೆ ಬರದಿದ್ದರು) ಆಹಾರದ ಅಪೇಕ್ಷೆಯಂದ ತಲೆದೋರುವ (ಹಸಿವಿನ) ಎಲ್ಲ ವಾಡಿಕೆಯು ಪ್ರತಿಕ್ರಿಯೆಗಳನ್ನು ತೈಲೀರಿಸಲಾರಂಭಿಸುತ್ತು; ಬಾಲವಲ್ಲಾಡಿಸಿ ನಾಲ್ಕಿಗೆ ಚಪ್ಪರಿಸಿ ಡೊಲ್ಲು ಸುರಿಸಿ ತನ್ನ ಆಶುರತೆಯನ್ನು ತೈಲೀರಹತ್ತಿತ್ತು.

ಈ ಪ್ರಯೋಗದಿಂದಲೂ ಇವೇ ಮಾದರಿಯ ಜೇರೆ ಪ್ರಯೋಗಗಳಂಡಲ್ಲಿ, ಪಾವಲೋವನು ಒಂದು ಸಣ್ಣ ಫ್ರೆಕ್ಸ್‌ಕ್ಯಾಪ್ಸ್ ತೆಗ್ಗಿದನು; ಆ ಪಾರಣೆಯು ಟಿಕ್ ಟಿಕ್ ಸಹ್ಯಾಳವನ್ನು ಆಹಾರದೊಂದಿಗೆ ತಳಕು ಹಾಕಿ ಸಾಹಚರಣದ ಮೂಲಕ ವಾಗಿ ವಸಿವನ್ನು ಒಟ್ಟುಮಾಡಿಕೊಳ್ಳಲು. ‘ಕಲ್ಲಿಯಿತೆಂ’ ತಲ್ಲಿ; ಒಂದು ಪರಾವರ್ತನೆ ಕ್ರಿಯೆಯು ಕೃತ್ಯವಾಗಿ ಒಳಗೊಂಡ ಪ್ರೇರಣೆಯಂದ, ‘ವಕ್ತಾರಮೇತು’ ಏಸಿಂದ ಉಂಟುಮಾಡಂತಾಯಿತ್ತು; ಅಂದರೆ ಕೆಲವೊಮ್ಮೆ ಹಂಚಿಕೆಯಂದ ಸಾಂಕೇತಿಕವಾಗಿ ಪರಾವರ್ತನ ಕ್ರಿಯೆಯನ್ನು ಶಿತ್ಯದಲ್ಲಿ ಮಾಡಲು ಬರುತ್ತ ದೊರು ಸಿದ್ದಾಂತಾಯ್ತು. ಪಕೆಂದರೆ ಆಹಾರವನ್ನು ಸೇರಿದಿ ಇಲ್ಲವೇ ಮೂಸಿ ಪಣಿಕ ರೀತಿಯಂದ ಆಗುವಂತಹ ಪ್ರತಿಕ್ರಿಯೆಯು ಅಷ್ಟೇ ಅಸ್ವೀಕ್ಷಣೆ ಕವಾಗಿ ಏಕ್ ಟಿಕ್ ಸಹ್ಯಾಳವನ್ನು ಕೇಳಿದು ಗಳಂಡಲೂ ಬಾಯಿಯಲ್ಲಿ ಉಂಟಾಯ್ತು.

ಯಾವದೂಂದು ಪಾರಣೆಯಲ್ಲಿ ಹಂಟ್ಯಿಸೆಂದಿಗೆಯೇ ಒಂದ ಸಹಜ ವಾದ ಮೂಲ ಪ್ರಮೃತಿ. ಪ್ರತಿಕ್ರಿಯೆಯನ್ನು ಪಾವಲೋವನು ‘ಅಸಾಂ ಕೇಂತಿಕ ಪರಾವರ್ತನ ಕ್ರಿಯೆ’ ಎಂದು ಕರೆದನು. ಕೃತ್ಯವು ಸಂಕೇತಗಳ ಮೂಲಕ ಕೊಳಿದ ಪ್ರತಿಕ್ರಿಯೆಯನ್ನು ಆತನು ‘ಸಾಂಕೇತಿಕ ಪರಾವರ್ತನ ಕ್ರಿಯೆ’ ಎಂದು ಕರೆದನು. ಈ ಸಾಂಕೇತಿಕ ಪರಾವರ್ತನದ ತತ್ವದ ಮೇಲೆ ಒಂದು ಸಮಗ್ರವಾದ ಮನೋವಿಜ್ಞಾನದ ಸಾಂಪ್ರದಾಯವೇ ಸಿಂತಿದೆ.

ಮನಸ್ಯನ ಎಲ್ಲ ವರ್ತನವನ್ನು, ಸಡತೆಯ ಎಲ್ಲ ಮಾದರಿಗಳನ್ನು, ಈ ತತ್ವದಿಂದಲೇ ವಿವರಣಲು ಬರುವದೆಂದು ಪಾವಲೋವನ ಸಂಬಿಗೆಯು. ನಾವು ಸಾಮಾನ್ಯವಾಗಿ ಪ್ರಮೃತಿ ಉಸ್ಕ್ಕೆಯೆಗಳಿಂದು ಕಡೆವ— ಸುಡುವ ಶಂಡಿಂದಿಂದ ಸರ್ಜನೆ ಬೆರಳನ್ನು ಹಿಂದಕ್ಕೆ ಸರಿಸುವಂತಹ— ವರ್ತನದಿಂದ

ಮೊದಲೀಗೂಂಡು ಬಂದು ಗಡುಚಾದ ಗಣತಪ್ಪಮೇಯವನ್ನು ಬಿಡಿಸುವಲ್ಲಿ ಉಪಯೋಗಿಸಬೇಕಾಗುವ ಕ್ಲಿಷ್ಟ್ ವಾದ ಕೆಲಸದ ವರೆಗೆ ಎಲ್ಲ ಮಾನ್ಯವೀ ವರ್ತನಾ ಏಂದೂಂಸಿಯಂತಹ ಉಪಪತ್ತಿಯನ್ನು (ಬದಗಿದ ಪ್ರಚೇಂಡನೆಗೆ ಪ್ರತಿಯಾಗಿ ಜರಗುವ ಮಜ್ಜಾತಂತ್ರವಿನ) ಪರಾವರ್ತನ ಕೃಯೆಯ ಮಾತಿನಿಂದಲೇ ಮಾಡಿಕೊಂಡು ಬರುತ್ತದೆಂದು ಪಾನಲೋವನು ಸಾಧಿಸಿದನು.

ಈ ಸಿದ್ಧಾಂತವನ್ನು ಒಪ್ಪಿಕೊಂಡಲ್ಲಿ, ನಮ್ಮ ನಿಮ್ಮ ಕಲ್ಪನೆಯಂತೆ ಇಮ್ಮೆಕೊಂಡ ಮನಸ್ಸಿನ ವ್ಯಾಖ್ಯಾಯನ್ನು ಅತ್ಯನ್ನಿರೀಕ್ಷಣೆಯಿಂದ ಮನಸ್ಸೇ ವಿಚಾರಣನವನ್ನು ಪಡೆಯಲಿಟ್ಟಿಸುವ ಅಂತರ್ಮಾನ ಅಭಾವಾಸಿಯು ತಿಳಿದು ಕೊಂಡಂಥ ಮನಸ್ಸಿನ ಸ್ವರೂಪವನ್ನು—ಪೂರ್ವವಾಗಿ ಅಲ್ಲಾಗಳಿಯಬೇಕಾಗುತ್ತದೆ! ಮಾಡಿಕೊಂಡು ಮನಸ್ಸಿಂಬ ವಸ್ತುವೇ ಅಳಿದುಕೊಂಗುತ್ತದೆ.

ಇದೇ ಸಮಯಕ್ಕೆ ಇತರ ಪಾರಣಿಗಳ ಬುದ್ಧಿಕ್ಷಿಯನ್ನು ಪರೀಕ್ಷೆ ಸಲು ಹಲವು ಒಗೆಯ ಪರಯೋಗಗಳೂ ಸಡೆದವು. ಕೇಳಿಣಿಗಳಾಕ್ರಿಕ್ಷೆ ಶರಗತಿಯದಾದ ‘ಇವಾಜಾ’ ಎಂಬ ಏಕವೇಶಿಯು ಜಂತುವಿನಿಂದ ಹೊದಲೀಗೂಂಡು ಬೆಂಬು ಸೆಟಿಸಿ ಸಡೆನ ಅತ್ಯಂತ ಮೇಲ್ಮೈರಗತಿಯ ಪಾರಣಿಯ ವರೆಗೆ ಎಲ್ಲ ತರದ ಪಾರಣಿಗಳ ಮೇಲೆ ಪ್ರಯೋಗಗಳನ್ನು ಮಾಡಿ ಸೋಜಲಾಯಿತು. ಈ ಕಾರ್ಯದಲ್ಲಿ ಇಂಗ್ಲಂಡಿನ ಸಿ. ಲೋಯಡ್ ಮೋರ್ಗನ್ ಮತ್ತು ಅಮೇರಿಕೆಯ ಜೇಕ್ಸ್‌ಲೋವಜ್, ಈ. ಎಲಾ. ಡೊರ್ಡ್ ಥೋಡಾಯ್ಸ್ ಎಂಬ ವಿಚಾರಣಿಗಳು ಮೊದಲಿಗರಾಗಿ ಹೆಸರಿಗೆ ಬಂದರು.

ಮಾತ್ರವೇ ಪ್ರತಿಕ್ರಿಯೆಗಳಲ್ಲಿ— ಪಾರಣಿಗಳ ಚಟುವಟಿಕೆಗಳಲ್ಲಿ—ಪ್ರಚೇಂಡನೆಯ ಕೆಂದ್ರದಿಂದ ಉಂಟಾಗುವ ಶಾರೀರಿಕ ಚಲನವಲನಗಳು ಮೊತ್ತ ಮೊದಲನ ಕೃಯೆಗಳು. ಸರಳವಾದ ಈ ಆಂಗಿಕ ಚಲನವಲನಗಳನ್ನು ಲೋನ್ ಬ್ರಾಸ್ ಸಂಕೋಧಿಸಿದನು. (ಈ ಚಲನವಲನಗಳಿಗೆ ಆಕಸು “ಟೆಲ್ರಾಫಿರ್ಮ್ಸ್” ಎಂಬ ಹೆಸರನ್ನು ಕೊಟ್ಟಿದ್ದನು.) ಲೋನ್ ಮೋರ್ಗನ್ ಮತ್ತು ಥೋರ್ಡ್ ಡಾಯ್ಸ್ ಇವರೂ ಇಷ್ಟಿಕರರೂ, ಮತ್ತೊಂದು ತತ್ವವನ್ನು ಸಪ್ರಯೋಗವಾಗಿ ಪರೀಕ್ಷಿಸಿದರು. ಪಶ್ಚಿಮ ಯಾವದೊಂದು ಸಮಸ್ಯೆಯನ್ನು ಇಡಿಯಾಗಿ ಸೋಧಿಕೊಂಡು ಹಿಡಿತದಲ್ಲಿ ತರುವ ಹೊರಧ್ವಷ್ಟುಳುಂದ ಚಟುವಟಿ

ಕೆಗಳನ್ನು ಕಲಿಯಿವದಿಲ್ಲ; ಹಲವು ಬಾರಿ ತಪ್ಪಿ ತಲೆಗೆ ಬಡಿದ ಬಳಿಕ ತೆದ್ದಿ ಕೊಳ್ಳುವ ಪದ್ಧತಿಯಿಂದಲೇ ಪಾರಣಗಳು ಹಲವು ಮಾತ್ರಾಗಳನ್ನು ಕಲಿತು ಜ್ಞಾನ ಪಡೆದಿವೆ. ತಮ್ಮ ಸಜ್ಜತೀರ್ಥನ್ನು ಮಾರ್ಚಿಸಿಹೊಂಡಿವೆ. ಈ ಪದ್ಧತಿಯಲ್ಲಿ ಅನುಮಾನ ಆಲೋಚನೆಗಳಿಂದ ಸರಿಯಾದ ಚಂಪಣಿಕೆ ಹೊಳೆಯುವದಿಲ್ಲ. ಪಶುನು ಅಕಸ್ಮಾತ್ತಾಗಿ ತಟ್ಟನೆ ಯಾವದೊಂದು ಪರಿಸ್ಥಿತಿಯಲ್ಲಿ ಅವಕ್ಕೆ ಸರಿಯಾಗಿ ಸಡೆಡುಕೊಳ್ಳುತ್ತದೆ. ಯೋಗ್ಯವಾದ ಪ್ರತಿಕ್ರಿಯೆಯನ್ನು ಕಂಡುಕೊಳ್ಳುತ್ತದೆ. ಈ ಪ್ರತಿಕ್ರಿಯೆಯು ಹಲವು ಪುನರಾವರ್ತನೆಗಳಿಂದ ಮನಸ್ಸಿನ ಮೇಲೆ ಉಜ್ಜಾಗಿ ಉಷ್ಣ ಹೆಂಡೆ ನಿತ್ಯ ಅದೇ ಸದಿಯು ಒಂದು ಪದ್ಧತಿಯ ಮಾಡಿಯಾಗುತ್ತದೆ ಎಂಬ ಈ ಸಿದ್ಧಾಂತವನ್ನೇ ಮೊಗರ್ನಾ ಧೋಸೆಡಃಯ್ಯ ಮೊಡಲಾದವರು ಸಮಾಧಿಸಿದರು.

ವರ್ತನವಾದಕ್ಕೆ ಆವ್ಯಾಹನೆ (ಕೊಹಲರನ ಜಿಂಪೆಂರಿಯಗಳೂ:-)

ಆದರೆ ಈ ಸಿದ್ಧಾಂತವೂ ಸರ್ವಮಾನ್ಯವಾಗಿಲ್ಲ. ಇದಕ್ಕೂ ಒಬ್ಬ ಪ್ರತಿದ್ವಂದ್ವಿಯ ಆವಾಜುಹನೆಯು ಒಂದಿತು. ಕಳೆದ ಮಹಾಯಾದ್ವಿದ್ವತ್ತರು ಮುಂಚೆ ವೋಲ್ಫ್‌ಗೆಂಗ ಕೊಹಲಲಿಕೆ ಎಂಬ ಒಮ್ಮನ್ ಪಿಜಾನ್‌ನಿಯು ಕೆಲವು ಎಳಿ ವಯಸ್ಸಿನ 'ಅರಿಕ್ಕಿತ' ಚಿಂಪೆಂರಿ (ಕೋತಿ) ಗಳ ಗುಂಪಿನ ಮೇಲೆ ಈಗ ಸುಪ್ರಸಿದ್ಧವಾದ ಹಲವು ಪ್ರಯೋಗಗಳನ್ನು ಮಾಡಿದನು. ಆಗ ಆ ಪಶುಗಳಲ್ಲಿ ಮೇಲ್ತುರಗತಿಯ ಕೈಜಳಕದ ಕುಕುತ್ತೆಯನ್ನು—ಮುಸೆನ್ನೊಂಟಿದ ಅರಿವನ್ನು—ನಿಸ್ಪಂದೀಹವಾಗಿ ನ್ನಕ್ಕುಮಾಡುವಂಥ ಮನೋವಾಪಾರಗಳು ಆ ಮಂಗಳ ಸಡಕೆಯಲ್ಲಿ ಅಡಕವಾಗಿರುವದನ್ನು ಆತನು ಶೋಧಿಸಿದನು. ಇದಲ್ಲದೆ ಪೌರ್ಣ ಮನುಷ್ಯರು ತೋರಿಸುವಂತಹವೇ ಆದ ಭಾವನೆಗಳ ಲಕ್ಷಣಗಳನ್ನು ಚಿಂಪೆಂರಿಗಳೂ ವ್ಯಕ್ತಪಡಿಸುವವೇದು ಆತನು ಗೊತ್ತು ಹಿಟಿದನು.

ಇದನ್ನು ಕಂಡು ಹಿಡಿಯಬೇಕಾದರೆ ಕೈಕೊಂಡ ಪ್ರಯೋಗಗಳಲ್ಲಿ ಸಂದೇಹ ಸಂದಿಗ್ಧ ತೆಗಳಿಗೆ ಎಡೆಗೊಡಿದಂಥ ಪರೀಕ್ಷೆಗಳನ್ನೇ ಆ ಚಿಂಪೆಂರಿಗಳಿಂದ ಮಾಡಿಸಲಾಯ್ತು. ಈ ಪಾರಣೆಗೆ ಸಹಜ ನಿಲುಕದಂತೆ ಸ್ವಲ್ಪ

ಎತ್ತರದಲ್ಲಿ ಆಹಾರವನ್ನು ಟ್ಯೂ ಅದೇ ಸಮಯಕ್ಕೆ ಆ ಆಹಾರವನ್ನು ಪಡ ಕೊಳ್ಳಲು ಬೇಕಾದ ಸಾಧನವನ್ನೂ ಆ ಪ್ರಾಣಿಯ ಕಣ್ಣವುಂದೆ ಇರಿಸಲಾಯಿತು. ಆ ಸಾಧನವನ್ನು ಉಪಯೋಗಿಸಿ ಆಹಾರವನ್ನು ದೊರಕಿಸಲು ಕೇವಲ ಚಾಣಾಕ್ರಿಯೆ ಆವಶ್ಯಕತೆಯಿತ್ತು. ಪಾರಿಭಾಷಿಕ ಮಾತಿನಲ್ಲಿ ಹೀಗೆ ವದಾದರದೆ ಸಮಸ್ಯೆಯ ಉತ್ತರಕ್ಕೆ ಸಹಾಯಕವಾಗುವ ಸಂಗತಿ ಮತ್ತು ಸಮಸ್ಯೆಯ ಉತ್ತರ ಇವರಡರ ಸಂಬಂಧವನ್ನು ಗ್ರಹಿಸಿಕೊಳ್ಳುವ ಸ್ವಂತ ಬಾಧಿಯು ಮಾತ್ರ ಚಿಂಪೆಂಬಿಗೆ ಅವಶ್ಯವಿತ್ತು. ಇದೇ ಮಾದಿಯ ಹಲವು ಪ್ರಯೋಗ ಪರೀಕ್ಷೆಗಳನ್ನು ಮಾಡಿ ನೋಡಿ, ಪರ್ಯಾಗಳಲ್ಲಿ ಕೂಡ ಪರಿವರ್ತನೆ ಕ್ರಿಯೆಯ ಹೂರತಾದ (ತನ್ನದೇ ಆದ ಒಂದು ಕಾರ್ಯ ಪ್ರೇರಕವಾದ ಬಾಧಿ ಶಕ್ತಿಯು ಇರುತ್ತದೆಂದು ಕೊಹಲರನು ಗೀದ್ದಿಂದಿರುತ್ತದೆ) ಮಾಡಿದ ನಿನ್ತು ತಪ್ಪೇತ್ತನಾದ ಪ್ಲೇಟಿಂಟ್ ಮಾತ್ರ ನೀನಿಗೆ ಬರುತ್ತದೆ. ಬಾಧಿಯ ಅಕ್ಷ್ಯಂತ ಶ್ರೀಷ್ಟಿ ಸ್ವರೂಪವೆಂದರೆ ವಸ್ತುಗಳ ಅಸ್ಯೋಸ್ಯ ಸಂಬಂಧಗಳನ್ನು ಸರಿಯಾಗಿ ಕಂಡುಕೊಳ್ಳುವ ಸಾಮಾನ್ಯವೇ ನರಿ ಎಂದು ಆತನು ಆಭಿಪ್ರಾಯ ಪಟ್ಟಿದ್ದನು.

ಕೊಹರನ ಚಿಂಪೆಂಬಿಗಳು ತಮ್ಮ ಪಂಚರದಲ್ಲಿ ಆಹಾರವನ್ನು ಎಳಿದುಕೊಳ್ಳಲುಕ್ಕೆ ಕೋಲುಗಳನ್ನು ಕೂಡಲೇ ಉಪಯೋಗಿಸಬಹುದವೇ; ಒಂದು ಕೋಲು ಸಾಕಷ್ಟು ಉದ್ದೇಶಿಸಬೇಕೆಂದು ಕಂಡುಬಂದೊಡನೆಯೇ ಆದಕ್ಕೆ ಇನ್ನೊಂದು ಕೋಲನ್ನು ಬೇಳೆದಿಸಿ ಕೂಡಿಸಿದವೇ. (ಹೀಗೆ ಏರಡು ಕೋಲುಗಳನ್ನು ಕೂಡಿಸಿ ಆಹಾರಪ್ರಾಪ್ತಿಯ ಸಮಸ್ಯೆಯನ್ನು ಒಗೆಹರಿಸಲು ಸಾಧನವನ್ನು ಕಲ್ಪಿಸಿಕೊಳ್ಳಬೇಕೆಂಬ ಸಂಗತಿಯು ಚಿಂಪೆಂಬಿಗಳಿಗೆ ಯೋಗಾಯೋಗದಿಂದ ತೋರಿಬಿಲ್ಲ.) ಆದರೂ, ಈ ಕಲ್ಪನೆಯ ಶಕ್ತಿ ಗಳನ್ನು ಆ ಪಶುವು ಕೂಡಲೇ ಗ್ರಹಿಸಿಕೊಂಡಿತು.) ಮರದ ಟೊಂಗಿಗಳನ್ನು ಕಿತ್ತು ತೆಗೆದು ಕೋಲುಗಳಂತೆ ಉಪಯೋಗಿಸುವದನ್ನು ಅವು ಮೆಲ್ಲಿಗೆ ಕಳಿತ್ತವು. ತಮಗೆ ನಿಲುಕದಷ್ಟು ದೂರದಲ್ಲಿ ಎತ್ತರದ ಹೇಳಿ ಪಟ್ಟಿಗಳನ್ನು ಬಂದರಮೇಲೊಂದು ಹೇರಿದರೆ, ಅಥವಾ ಹಗ್ಗಿಗಳ ಸರವಿನಿಂದ ಮೇಲೇರಲು ಅನುಕೂಲವಾಗುವ

ದೇಂದು ಆ ಚಿಂಪೆಂರ್ಯಾಗಳು ಅರಿತವು.. ಇವೆಲ್ಲ ಜಟಿಗಳಿಗಲ್ಲಿ ಒಡೀ ಮಂಚಾಷಿ ತಂತುಗಳ ತಾತ್ವಾರ್ಥಕವಾದ ಅಸೈಚಿ ಕವಾದ ಪ್ರತಿಕ್ರಿಯೆಯ ಕುರುಡು ರೀತಿಯಿರದೆ, ಸಹೇತುಕವಾದ ಕ್ರಿಯೆಯನ್ನು ಪ್ರೇರಿಸುವ ವಿಚಕ್ಷಣತೆಯೆಂದು ಒಡನುಂಡುವದೆಂದು ಕೋಹರನು ಪ್ರಸಾರಿಸಿದನು.

ಆದರೆ ಇದರೊಂದಿಗೆ, ಮಂಗನ ಬುದ್ಧಿಯ ವಿಚಕ್ಷಣತೆಯನ್ನು — ಪಶುವಿನ ಮನಸ್ಸಿನ ಶ್ರೀಷ್ಠಾಂತಗಳನ್ನು — ತೋರಿಸಿದಂತೆ ಆದರ ಪರಿವಿತ ಯನ್ನೂ ಈ ಪ್ರಯೋಗಗಳು ಸ್ವಾಷ್ಟಪೂರ್ವದವು; ಪಶುಬುದ್ಧಿಯು ಮರ್ಯಾದಿತವಾದ ಶಕ್ತಿಯೆಂಬಂಡೂ ಆ ಪ್ರಯೋಗಗಳಿಂದ ಸಿದ್ಧವಾಯುತ್ತು. ಚಿಂಪೆಂರ್ಯಾಗಳ ತಿಳುವಳಿಕೆಯು ಮಂಟ್ಯವು ಮನುಷ್ಯನಿಗಂತ ಎಷ್ಟೂ ಕೆಳಗಿರುತ್ತದೆ. ಆದರೂ ಅವುಗಳ ಮನಸ್ಸೂ ಮನುಷ್ಯನ ಮನಸ್ಸಿನಂತೆಯೇ ಹರಿಯುವ ದೇಂಬ ಮಾತ್ರ ತಿಳಿದುಂಟು. ಮನುಷ್ಯನ ಬುದ್ಧಿಯು ಹೊರಗಿನ ಸಂಗತಿಗಳಲ್ಲಿಯ ಸಂಬಂಧಗಳನ್ನು ಹೆಚ್ಚು ಹೆಚ್ಚು ಸೂಕ್ಷ್ಮವಾಗಿ ವಿವಿಧವಾಗಿ ಅರಿತುಕೊಳ್ಳಬಿಹುದು. ಆದರೆ ಇದನ್ನು ಅರವ ಬುದ್ಧಿಯ ರೀತಿಯು ಮಂಗನ ಮತ್ತು ಮನುಷ್ಯರಲ್ಲಿ ಒಂದೇ ಒಗ್ಗೊಗಿರುತ್ತದೆ.

ಬೌದ್ಧಿಕ ಅಂಗಕ್ಕಿಂತಲೂ ಭಾವನೆಗಳ ದೃಷ್ಟಿಯಿಂದ ಚಿಂಪೆಂರ್ಯಾಗಳು ಮನುಷ್ಯನಿಗೆ ತೀರ ಹತ್ತಿರದುವಾಗಿವೆ. ಮನುಷ್ಯನಂತೆಯೇ ಅವು ಆಳುತ್ತವೆ; ನಗುತ್ತವೆ; ಆಟದಲ್ಲಿ ಆನಂದವಾಡುತ್ತವೆ. ಒಬ್ಬರಿಗೊಬ್ಬರು ಮುತ್ತಿಟ್ಯಾ ನಲಿಯುತ್ತವೆ. ದುಃಖಕ್ಕೆ ಇಡಾದ ತಮ್ಮ ಸಂಗತಿಗಳ ವಿವಯಕ್ಕೆ ಸ್ವಷ್ಟವಾಗಿ ಸಹಾನುಭವಿತಯನ್ನು ತೋರಿಸುತ್ತವೆ. ತಮ್ಮ ಪ್ರತಿಸ್ವಾರ್ಥಿಗಳ ಕುರಿತು ಅಷ್ಟೇ ಸ್ವಷ್ಟವಾದ ಅಶಾಯೆಯನ್ನೂ, ಅಸಹನೆಯನ್ನೂ, ಸಿಕ್ಕಿಸಿಲ್ಲ ವ್ಯಕ್ತಿಪಡಿಸುತ್ತವೆ. ಹೀಗೆ ನರ, ದಾನರರಲ್ಲಿಯ ಮಾನಸಿಕ ಸಾಧನ್ಯವು ಕೋಹರನ ಪ್ರಯೋಗಗಳಿಂದ ವ್ಯಕ್ತವಾಯಿತು. ಮತ್ತು ಮಂಗಗಳಿಗೆ ಇರುವ ‘ನಾ-ನರ’ ಎಂಬ ಹೆಸರಿನ ಸಾಫ್ರಕತೆಯು ಸಿದ್ಧವಾಯುತ್ತು.

ಪ್ರತಿಕ್ರಿಯೆಯ ನಾಲ್ಕು ಮಾದರಿಗಳು :

ಇಂಥ ವಿವಿಧವಾದ ಪ್ರಯೋಗ-ಪ್ರಯತ್ನಗಳ ಪರಿಣಾಮವಾಗಿ, ಸರಿ

ಸ್ಥಿತಿಯ ಪ್ರಚೇಳಿದನೆಗೆ ಪಾರಣೆಯಿಂದ ಜರಗುವ ಪ್ರತಿಕ್ರಿಯೆಗಳಲ್ಲಿ ನಾಲ್ಕು ಗುಂಪುಗಳು—ನಾಲ್ಕು ಮಾದರಿಗಳು ಇರುತ್ತವೆಂಬುದು ತಿಳಿದುಬರುತ್ತದೆ. ಇವುಗಳಲ್ಲಿ ಯಾವದಾದರೊಂದನ್ನೇ ಹೆಚ್ಚಿನವೆಂದು ಗ್ರಹಿಸಿದರೆ ನವ್ಯ ಸೈಜಾಲ್ನಿಕ ದೃಷ್ಟಿಯ ತ್ವರಿತವಾದು. ಈ ನಾಲ್ಕು ಮಾದರಿಯ ಪ್ರತಿಕ್ರಿಯೆಗಳು ಈ ಬಗೆಯಾಗಿವೆ:—(ಗ) ಅಂಗಿಕ ಚಲನವಲನಗಳು (ಟಿಂಪಿ ರ್ಯಾವರ್) (ಉ) ಪರಾವರ್ತನಕ್ಕಿಯೆ (ರಫ್ಲೆಕ್ಸ್‌ನ್) (ಇ) ಮೂಲಪ್ರವೃತ್ತಿಗಳ ಪ್ರತಿಕ್ರಿಯೆಗಳು ಮತ್ತು (ಉ) ಬುದ್ಧಿಪೂರ್ವಾದ ವರ್ತನೆ.

ಇವುಗಳಲ್ಲಿ ಬರೇ ಅಂಗಿಕ ಚಲನವಲನಗಳ ರಾಜದ ಪ್ರತಿಕ್ರಿಯೆಗಳು ಎಲ್ಲ ಪಾರಣೆಕೋಣಿಗೂ ಸಾಮಾನ್ಯವಾಗಿರುವದಿಲ್ಲ. ಈ ಬಗೆಯ ಸದೆವಳಿಯು ಕೆಳಗಿನ ಕೀಳುತರಗತಿಯ ಪಾರಣೆಬೀವನದಲ್ಲಿ ಮಾತ್ರ ಕಾಣಿಸಿಕೊಳ್ಳುವದು. ಪರಾವರ್ತನಕ್ಕಿಯೆಯು ಸರ್ವಸಾಮಾನ್ಯವಾದುದು. ಮೂಲಪ್ರವೃತ್ತಿಗಳಿಂದ ಜರಗುವ ಪ್ರತಿಕ್ರಿಯೆಗಳಿಂದರೆ ಅಂಥ ಪರಾವರ್ತನಕ್ಕಿಯೆಗಳ ಮೂಲಗಳೇ ಸರಿ. ಬೌದ್ಧ ಕವರ್ತನೆಯು ಕೇವಲ ಮನುಷ್ಯವರಣಿಗೂ ಆತನ ತರಗತಿಯ ಮೇಲಿನ ಪಶುವರಗ್ರಹಕ್ಕೂ ಸೇರಿದ ಕ್ರಿಯೆಯು.

ಬುದ್ಧಿಕ್ಕಿಯು ಕೇವಲ ಮನುಷ್ಯವರಗ್ರಹಕ್ಕೇ ಒಮ್ಮೆ ಸಂಗತಿಯಿಂದು ವೋದಲು ತಿಳಿದಿದ್ದರು. ಪಶುಗಳೂ ಇತರ ಪಾರಣೆಗಳೂ ಮೂಲಪ್ರವೃತ್ತಿಗಳಿಂದ ಸದೆಯುವನವು, ಮನುಷ್ಯನು ಮಾತ್ರ ಬುದ್ಧಿಯು ಪ್ರೇರಣೆಯಿಂದ ವರ್ತಿಸುವನು, ಎಂದು ಹೇಳಲಾಗುತ್ತತ್ತು. ಆದರೆ ಈಗಿನ ತುಲನಾತ್ಮಕ ಮನೋವಿಜಾಲ್ನಿದಲ್ಲಿ ತಬ್ಬಿರಾದವರ ಮತಡಂತೆ, ಏಕವೇಶಿಯ ‘ಅವಿಭಾ’ ಒಂತುವನಿಂದ ಮನುಷ್ಯನ ವರಿಗೂ ಇರುವ ಪಾರಣೆಮಾತ್ರಗಳ ಸದೆವಳಿಯು ಸುಸಂಬದ್ಧವಾಗಿ ವಿಕಾಸವಾಗುತ್ತು, ಬಂದುದೇ ಅನುಭವಕ್ಕೆ ಬಂದಿದೆ. ಆದುದರಿಂದ ಮನುಷ್ಯನ ಮನಸ್ಸು ಪಶುಗಳ ಮನಸ್ಸುಗಳಿಂದ ತೀರ ಬೇರೆಯಿಂದು ಭಾವಿಸಲು ಎಕ್ಕಿಷ್ಟು ಆಧಾರವಿಲ್ಲ. ಎಲ್ಲವೂ ಮನಸ್ಸುತ್ಪದ ವಿಕಾಸದಲ್ಲಿಯ ಹೆಚ್ಚು ಕಡಿಮೆ ತರಗತಿಗಳು ಗೋಚರವಾಗುವವೇ ಹೊರತು ಅವು ತೀರ ಬೇರೆ ಬೇರೆಯಾದವರ್ಗಳಲ್ಲ—.ಎಂಬೀ ತತ್ವವೇ ಈಗ ಸರ್ವಸಾಮಾನ್ಯವಾಗಿದೆ. ಮನಸ್ಸಿನ ಈ ಬೀಳವಣಿಗೆಯು ಕೇವಲ ಶಾರೀರಿಕ ಸ್ವರೂಪದ ಫಲಿಸಿಯಿಂದಿಲ್ಲ,

ಆದ್ದರಿಂದ ಮನಸ್ಸಿನ ವಿವರವನ್ನು ಕೇವಲ ವಸ್ತುನಿಷ್ಠಾವಾದ ಸಂಶೋಧನೆಗೆ ಒಳಪಡಿಸಿ ಅಭ್ಯಾಸಿಸಬೇಕೆಂದೂ ಪ್ರಶ್ನನವಾದಿ ವಿಚಾರಣಿಗಳ ಆಗ್ರಹವಿದೆ.

ಇಂದು ಮನೋವಿಚಾರಣದ ಪ್ರತಿಯೊಂದು ಸಾಂಪ್ರದಾಯವೂ ಮನ ಸ್ಸಿನ ಪ್ರಾರ್ಥಾಸ್ತ್ರೀಯವಾದ ತಳಹದಿಯನ್ನು ಒಪ್ಪಿಕೊಳ್ಳುತ್ತದೆ. ಆದರೂ ಪ್ರಶ್ನನವಾದಿಗಳು ವಹಿಸುವ ಕೇವಲ ಶರೀರಪ್ರಧಾನವಾದ ಆಕ್ಯಂತಿಕ ಭೂಮಿಕೆಯನ್ನು ಕೆಲವೇ ಮನೋವಿಚಾರಣಿಗಳು ಮಾನ್ಯಮಾಡುವರು. ಮಾನವನ ಆತರಿಕ ಸ್ವಯಂಪ್ರೇರಣೆಯ ಕುರಿತು ಇನ್ನೂ ಜೆನಾತ್ಮಗಿ ತಿಳುವಳಿಕೆಯಾಗಿರದಿದ್ದರೂ, ಅಂತಹದೊಂದು ಶಕ್ತಿಯಾಗಿಂಟೆಂದು ಆಧ್ಯಾತ್ಮಿಕ ಮನೋವಿಚಾರಣಿಗಳು ಹೆಚ್ಚು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. ಹಿಂದಿನ ಯುಗದ ದೇಹಾತ್ಮವಾದಿ ಪ್ರಕ್ರಿಯಾತ್ಮವಾದಿಗಳ ಹೊರಾಟವು ಈ ಹೊಸ ಯುಗದಲ್ಲಿ ಹೊಸ ರೂಪದಲ್ಲಿ ನಡೆಯುತ್ತಿಲಿದೆ!

ಮನೋವಿಚಾರಣದ ವಿಕಾಸದ ದಾರಿಗುಂಟಿ ನಾವು ಕೆಲವು ಶತಮಾನಗಳನ್ನು ದಾಟಿ ನಡೆದುಬಂದೇವು. ಆದರೂ ಹಿಂದಿನ ವಾದಗಳು ಮತ್ತೆ ಮತ್ತೆ ಹೊಸ ರೂಪ ತಾಳಿ ತಲೆದೊರುತ್ತಿದ್ದುದೇ ಗೋಚರವಾಗುತ್ತಿರುವುದೇ ಎಕೆ? ಷ್ಲೋಷೀ-ಎರಿಸ್ಯೋಟಿಲ್, ಲಾಕ್-ಡೆಕಾಟ್‌ ಡಾರ್ವಿನ್-ವಿಲಯವೂ ಜೀವನ್ನು, ಪವಲೀವ-ಕೊಹಲರ ಹೀಗೆ ದ್ರುಂಡ್ರುಗಳು ಅಡಿಗಿಡಿಗೆ ಸಿಕ್ಕುವದೇಕೇ. ತತ್ವಜ್ಞಾನದಲ್ಲಿಯ ಪ್ರವೃತ್ತಿ—ನಿವೃತ್ತಿ—ಮಾರ್ಗಗಳಂತೆ ಮನೋವಿಚಾರಣದಲ್ಲಿಯೂ ಎರಡು ವಿಚಾರಧಾರೆಗಳು ಹರಿದು ಬಂದುದು ಸ್ವಸ್ಥವಾಗುತ್ತದೆ. ಆಗಾಗ ಅವೇರಡರಲ್ಲಿ ತಿಕಾಳಿಟ ನಡೆದುದೂ ಕಣ್ಣಿಗೆ ಬೀಳುತ್ತದೆ. ಆದರೆ ಅಂತಹ ಪ್ರತಿಯೊಂದು ತಿಕಾಳಿಟವು ವಾದ—ವಿಗ್ರಹವು ಹೊದಲಿಗಂತ ಮುಂದುವರಿದ ಪಾತ್ರಿಯ ಮೇಲೆ ನಡೆಯುತ್ತ ಬಂದಿದೆ. ಮನೋವಿಚಾರಣದ ಪ್ರಗತಿಯು ಒಂದೇ ಸವನೆ ನೇರವಾದ ದಾರಿಯಿಂದಲೇ ಆಗಿದೆಯಂದು ತಿಳಿಯಕೂಡದು. ಅಡ್ಡತಿಡ್ಡ ಹಾದಿಗಳಿಂದ ಸುತ್ತು ತೊಳಲುತ್ತ ಬಳಲುತ್ತ ಲಾದರೂ ಮುಂದುವರಿಯುತ್ತಿಲಿದೆ.

೧. ಪ್ರಶ್ನನವಾದಿ ಮನೋವಿಚಾರಣವೂ
೨. ಹೇಳುತ್ತವಾದಿ ಸಾಂಪ್ರದಾಯವೂ

ಇನೆಯೆ ಅಭ್ಯಾಸೆ

ವಾಟ್ಸನ್ ಪರ್ಕನವಾದ:

ಮನೋವಿಜ್ಞಾನದಲ್ಲಿ ವರ್ತನವಾದಿಗಳ ಒಂದು ಶಾಖೆಯಾದೆ. ನಿಷಿ ವಾಗಿ ಪರ್ಕನವಾದೀ ಸಾಂಸ್ರಧಾರ್ಯದ ಸಾಫ್ ಸನೆಯಾದದ್ದು ಕ್ರಿ. ಕೆ. ಗೌಗಿಲಲ್ಲಿ. ಅವೇರಿಕೆಯ ಜೊನ್ ಬಿ. ವಾಟ್ಸನ್ ಎಂಬ ಮನೋವಿಜ್ಞಾನಿಯು “ವರ್ತನವಾದಿಯ ದೃಷ್ಟಿಯಲ್ಲಿ ಮನೋವಿಜ್ಞಾನವು” ಮತ್ತು “ಮಾನವೀ ವರ್ತನದಲ್ಲಿ ಕಲ್ಲನೆ ಮತ್ತು ಸ್ನೇಹ” ಎಂಬ ಎರಡು ಪ್ರಬಂಧಗಳನ್ನು ಪ್ರಸಿದ್ಧಿಸಿದನು. ಈತನು ಭಾರ್ಚುನೋರ ಎಂಬಲ್ಲಿ ಜೊನ್ ಹೊಷ್ಟಿನ್ ವಿಶ್ವವಿದ್ಯಾಲಯದಲ್ಲಿ ಪಾರಿಯೋಗಿಕ ಮತ್ತು ತಲನಾತ್ಮಕ ಮನೋವಿಜ್ಞಾನದ ಆಚಾರ್ಯನಾಗಿದ್ದನು. ಅಸಂತರ ಗೌಗಿಲಲ್ಲಿ ತನ್ನ, ತತ್ವಪ್ರಕಾರ ಲಿಖಿಸ್ತು ಸವಿಸ್ತಾರವಾಗಿ ಮಂಡಿ ಶುವ “ವರ್ತನವಾದ—ತುಲನಾತ್ಮಕ ಮನೋವಿಜ್ಞಾನಕ್ಕೆ ಒಂದು ಉಪೋದಧ್ವತ್ತ” ಎಂಬ ಮಹಾಗ್ರಂಥವನ್ನು ಬರೆದನು.

“ವರ್ತನವಾದ” ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ. ಅದು ಮನೋವಿಜ್ಞಾನದ ಒಂದು ಸದಾಂತವನ್ನಿಲ್ಲ ಸೂಚಿಸುವದು. ಅದರಂತೆ ಆ ಸದಾಂತಕ್ಕೆ ಕಾರಣವಾದ ಕಾರ್ಯ ಪದ್ಧತಿಯನ್ನು ಸೂಚಿಸುವದು. ವನಸ್ಪತಿ ಪಾರಿಷಿವರ್ಗ ಮತ್ತು ಮನುವ್ಯ ಹೀಗೆ ಮಾರು ಬಗೆಯಾಗಿರುವ ಎಲ್ಲ ಸಜೀವ ವಸ್ತುಗಳ ವರ್ತನವನ್ನು ತಾಸ್ತ್ರೀಯವಾಗಿ ಅಭ್ಯಾಸವಾಡಿ ಇತರ ಭಾತಿಕ ಶಾಸ್ತ್ರಗಳಂತೆಯೇ ಪ್ರಯೋಗ ಪದ್ಧತಿಗಳನ್ನು ಅನುಸರಿಸಿ ಸಂಶೋಧನೆ ಮಾಡುವದೇ ವರ್ತನವಾದೀ ಮನೋವಿಜ್ಞಾನದ ಕಾರ್ಯರೀತಿಯು.

ವರ್ತನಸೆಯಲ್ಲಿಯ ಘಟನೆಗಳೇ ವರ್ತನವಾದಿಯ ಮಂಟ್ಪಿಗೆ ಮಹತ್ತದ ವಿಷಯವು. ಬೀರೆ ಬೀರೆ ಸಡತೆಯ ಮಾಡರಿಗಳನ್ನು ಘಟನೆಗಳನ್ನು ಆತನು ಕಲೆಹಳೆ, ಆವುಗಳನ್ನು ಹೋಲಿಸಿ, ವಶ್ಲೇಷಿಸಿ ಅಂತೆ ಸಂಪೂರ್ಣಗಳ ಕೋಷ್ಟಕಕ್ಕೆ ಇಳಿಸಿ, ಲೆಕ್ಕೆ ಸಿಜವೆಂದು ನಿಶ್ಚಯವಾದ ಪ್ರಮಾಣಗಳ ಮೇಲಿಂದಲೇ ಸದಾಂತಗಳನ್ನು ಅನುಮಾನಿಸುವ ಧೈರಣಾವನ್ನಿಟ್ಟುಕೊಳ್ಳುವನು. ವರ್ತನವಾದಿಯು ಯಾವದೇ ತರದ ಆತ್ಮನಿರೀಕ್ಷೆ ಹೇಯ ಅಂತರ್ಮಾನವೃತ್ತಿಯನ್ನು ಸ್ವೀಕರಿಸಲು ಒಪ್ಪುವದಿಲ್ಲ. ಏಕೆಂದರೆ ಅಂಥ ಪದ್ಧತಿಯಿಂದ ವಾಸ್ತವ ಘಟನೆಗಳು ದೊರಕುವದಿಲ್ಲ, ಬರೇ ತಾತ್ತ್ವಿಕ ಕಲ್ಪನೆಗಳು ಹೊರ

ಡಂವವು. ಡಾ ವಾಟ್ಸನ್ ನ ಅಭಿಪ್ರಾಯದ ಹೇಳಿಗೆ “ ಮನೆನೇವಿಜ್ಞಾನವು ಚಿರಕಾಲ ಉಳಿಯಬೇಕಾದರೆ ಆತ್ಮಸಿವ್ಯವಾದ ಚಿಂತನವಾದ ವಿವರಗಳನ್ನೇಲ್ಲ ಹಂಗಿದು ಬಿಟ್ಟು ಆತ್ಮಸಿರೀಕ್ಷಣೆಯ ರೀತಿಗಳನ್ನೂ ಈಗ ಒಳಗೆಯಲ್ಲಿರುವ ಅಂತರ್ದ್ವಷ್ಟು, ಆತ್ಮವೇದಳಾದ ಪರಭಾಷೆಯನ್ನು, ನಾವು ಮರೆತುಬಿಡಬೇಕು. ”

ವರ್ತನವಾದವು ಹೀಗೆ ಸಂಪೂರ್ಣವಾಗಿ ಶರೀರ ಶಾಸ್ತ್ರೀಯವಾದ ಪಾಠ್ಯಕ್ಷೇತ್ರ ಪ್ರವರ್ಣಣಗಳನ್ನೇ ಆಪೇಕ್ಷಿಸುತ್ತದೆ. ಸಿರೀಕ್ಷೆ ಸಲಕ್ಕಾರ್ತ ತತ್ವವು ಮಾರ್ಪಿನ ಸೋಡಲಕ್ಕೂ, ಪ್ರಯೋಗ ಮಾಡಲಕ್ಕೂ ಬರುವ ಫಲಿಸುಗಳನ್ನು ಷ್ಟೇರ್ ಅದು ಒಮ್ಮೆಕೊಳ್ಳುತ್ತದೆ. ಮನೆನೇವಿಜ್ಞಾನವು ಸದೇಪುಂಡ ದೂರದ ದಾರಿಯಲ್ಲಿ ಎಲ್ಲಿಯಾದರೂ ಆತ್ಮ, ಮನಸ್ಸು ಇಲ್ಲವೇ ಪ್ರಜ್ಞೆಯೆಂಬ ಅಥವಾ ಅಂಥ ಇನ್ನಾವ ಹೆಸರುಳ್ಳ ವಸ್ತುವನ್ನೂ ಯಾರೆಂಬ್ಬರೂ ಕಂಡಿಲ್ಲ; ಕಾಣಿಸಿ ಕೊಡುವದು ಸಾಧ್ಯವಲ್ಲ. ಆದರೂ ಈ ಸಂಶೋಧನೆಯಲ್ಲಿ ವರ್ತನವಾದಿ ಯಾದರೂ ಏಕ್ಕುರಿಗಿಂತ ಹಂಚಿಕೊನೂ ಯಂತಸ್ಸಿರೂಗಿಲ್ಲ. ಮನಸ್ಸು ತ್ವರೆಯಂಬ ಬುದ್ಧಿಯಲ್ಲಿ ಉಂಟಿರಬುದನ್ನು ಆತನು ಅಲ್ಲಿಗಾಗೆಯುವನು ಅಥವಾ ಮನ ಸ್ವೀಂಬ ಸಂಗತಿಯನ್ನು ಕೇವಲ ಶಾರೀರಿಕ ಪ್ರತಿಕ್ರಿಯೆಗಳ, (ಶರೀರ ಶಾಸ್ತ್ರದ ದೃಷ್ಟಿಯಿಂದ) ಪರಭಾಷೆಯಲ್ಲಿಯೇ ಸಂಪೂರ್ಣವಾಗಿ ವಿವರಿಸಿ ತೋಡಿಸಲು ಬಿಡುವದೆಂದೂ ವರ್ತನವಾದಿಯು ಸಂಬಂಧ. ಈ ಪ್ರತಿಕ್ರಿಯೆಗಳಲ್ಲಿ ಪ್ರಜ್ಞೋದನೆ (ಬಾಯ್ದು ವಿಕಾರ ಹೇತು) ಮತ್ತು ಅದಕ್ಕೆ ಆಗುವ ಪ್ರತಿಕ್ರಿಯೆ ಇವ್ವೆಗಳ ಮೇಲೆ ಮಾತ್ರ ನೆಲೆಗೊಂಡಿವೆಯೆಂದು ವರ್ತನವಾದಿಯ ಶ್ರದ್ಧೆ.

ಯಾವದೇ ಪ್ರಾಣಿಯಂತೆ ಮನುಷ್ಯನಾದರೂ ಶಾರೀರಿಕ ಯಂತ್ರವಾಗಿದ್ದ ಪರಾವರ್ತನ ಕ್ರಿಯೆಯ ತತ್ವದಂತೆ ವರ್ತನಾತ್ಮಾನೆ. ಆತನು (ಆತನ ಹಂಡತಿಯೂ) ಕೆಲವೇ ಬಾಹ್ಯ ಪ್ರಜ್ಞೆಯಾದನೆಗಳಿಗೆ ಬೇಕಾಗುವ ಕೆಲವೇ ಮನಾಭಿಕ್ರಿತವಾದ ಪ್ರತಿಕ್ರಿಯೆಗಳಿಂದಿಗೆ ಹಂಟ್ಟಿ ಒಂದು ತನ್ನ ಬಾಳಸ್ಸು ಆರಂಭಿಸುತ್ತಾನೆ. (ಈ ಮನಾಭಿಕ್ರಿತ ಪ್ರತಿಕ್ರಿಯೆಗಳು ಎಷ್ಟು ವೆಯೆಂಬುದು ಇನ್ನೂ ನಿಶ್ಚಯವಾಗಿಲ್ಲ.) ಬಾಳಿನ ಪ್ರತಿನಿವಿಷದಲ್ಲಿಯೂ, ತನ್ನ ಆ ಮನಾಭಿಕ್ರಿಯೆಗಳ ನೆಲೆಯ ಮೇಲೆ ಹೆಚ್ಚು ಹೆಚ್ಚು ಒಟ್ಟಿಲವಾದ ಸದತೆಯೆ

మాదరిగళన్నూ, వత్సనేయ రీతి రావగళన్నూ హిందుకొళ్ళువల్లి ఆతను తక్కురనాగుతానే.

ఆదుదరింద మానవి వత్సనేయన్న హట్టినింద సావిన తనక పరితీలిసనేశాగుత్తదే. ఆవేదు ఘట్టనేగళ సద్గవిన యావదేందు క్రియెయన్న ఆరకుశోభదే బింబంతిల్ల. ఈ దృష్టిల్లింద మనువ్య పారుణీయ కురితు నడిద సంగతిగళ పరపూర్వావాద సంగ్రహ మాది కొండు, ఆ పారుణీయ వయోవానన్న యావదే ఇద్దరూ, ఆ పారుణీయ పరిస్థితియు వనే ఇద్దరూ, యావదాదరేందు ప్రజోదనేయ శారణవు మాత్ర తెలిదల్లి, ఆ పారుణీయు అదక్కే జొందుపంతే యావ ప్రతిక్రియెయన్న మాడబీకెంబుదన్న తప్పదే తత్క్షేణవే అను మానసి హేళువ సామధ్యపు మనోవిజ్ఞానిగే ఇరక్కుద్దెంబుదే వత్సనవాదిగళ వ్యాసంగద హగ్గరి. అదే మేరిగే వ్యక్తియ యావ దొందు ప్రతిక్రియెయు తెలిదు బందరె, అదన్న పేరిసిద హొరగిన సిమత్తపు—ప్రజోదనేయు—యావదిత్తేందు సించుయవాగి హేళలు బరువ యోగ్యతెయన్న పడకొళ్ళువదే ఆతన హంబల.

ప్రజోదనె ప్రతిక్రియెగళ కట్టిడపూ, “సస్పంకేతికరణపూ”:

వత్సనవాదియాద మనోవిజ్ఞానియ మతదంతే, మానవ తికువు హట్టువాగలే, కెలవు బాహ్యప్రజోదనేగళ కురితు ప్రతిక్రియగళన్న తోరుసువ శక్తియున్న పడకొండే నమ్మ ప్రపంచ వన్న ప్రవేతిసుత్తదే. ఖదావరసేగాగి, దొడ్డదొందు సప్పల మాదిదర ఆధ్వరా ఒన్మేళే ఆధారవన్న తప్పిసుదరె హొసదాగి హట్టిడ తికువసల్లి కూడ హదరికేయు కాసిసికొళ్ళుత్తదే. ఆ వయ స్ససల్ల బేరి యావ తరద సిమత్తపూ ఇదరంతే భీతిగే కారణవాగ లారమ. మేలినవేరడే ప్రజోదనేగళు హదరికేయన్న హట్టిస బల్లవు. ఇంకష సుదభ్యదల్లి మగువినల్లి ప్రతిక్రియెయులు (భీతియ లక్షణాభావ) ఒన్మేళే కాసింకొళ్ళుత్తనే. తికువు చేరికొళ్ళు

ತ್ತದೆ. ಇಲ್ಲವೇ ಉಸಿರನ್ನು ಬಿಗಿಹಿಡಿದುಕೊಳ್ಳುತ್ತದೆ. ಇಂತಹ ಘೀತಯ ಬಾಹ್ಯಲಕ್ಷ್ಯಾಂಗಳು ವ್ಯಕ್ತವಾಗುತ್ತವೆ.

ಈ ತಖಹದಿಯ ಮೇಲೆ,—ಇಂಥ ಮೂಲಭೂತವಾದ ಸ್ವತಃಸಿದ್ಧಾವಾದ (ಅಂದರೆ ಕೆಲ್ಲಿಯದೇ ಒರುವ) ಪ್ರಚೋದನೆ ಪ್ರತಿಕ್ರಿಯೆಗಳ ನೀಲಗಟ್ಟಿನ ಮೇಲೆ,—ವರ್ಣಗಳು ಗತಿಗಳಂತೆ ಎಡೆಬಿಡದೆ ಜರಗುವ ಸಾಂಕೇತಿಕಪರಾವರ್ತನ ಕ್ರಿಯೆಗಳ ಮೂಲಕವಾಗಿ ಹೌಫ್ ಮನುಷ್ಯನ ವರ್ತನಾವ್ರಾಹಗಳು—ನಡೆವಳಿಯ ರೀತಿಗಳು—ಬಲ್ಲೀ (ಕಲ) ಬೆರಕೆಯಾಗುತ್ತವೆ.

ಪಾವಲೋವನು ಆಹಾರದೊಂದಿಗೆ ಏಂಬೆಂದುವರುತ್ತವನ್ನು ತಖಕುಹಾಕಿ ಸಾಹಜಯುದ್ಧದ ಮೂಲಕವಾಗಿ ಟಿಕ್ ಟಿಕ್ ಸಪ್ಪಣದಿಂದಲೇ ನಾಯಬಾಯಿಗೆ ಸೀರ್ಹರಿ ಬೊಲ್ಲು ಸುರಿಯುವಂತೆ ವಾಡಿದನಷ್ಟೇ. ಆದೇ ರೀತಿಯಲ್ಲಿ ಬೆಳೆಯುವ ಶಿಶುವಿನ ಬಾಳಿನಲ್ಲಿಯೂ, ಹೊಸದೊಂದು ಪ್ರಚೋದನೆಯು, ಸಹಜವಾದ ಮೂಲಭೂತವಾದ ಪ್ರಚೋದನೆಯೊಂದಿಗೆ ಹೊಂದಿಕೊಂಡು ಅದರದೇ ಪ್ರತಿಕ್ರಿಯೆಗಳನ್ನು ಹೊಸ ಪರಿಸ್ಥಿತಿಯಲ್ಲಿಯೂ ಪ್ರೇರಸುತ್ತದೆ. ಆದೇ ಮೇಲೆಗೆ, ಮೂಲ ಪ್ರಚೋದನೆಯು ಸಿಮಿತ್ತದಕುರಿತು ಪಡಸಿತ್ತಿರುವುದಿಂದ ಹೊಸ ಪ್ರತಿಕ್ರಿಯೆಗಳನ್ನು ಶಿಶುವು ಕಲಿಯುತ್ತದೆ. ಆ ಮೇಲೆ ಈ ಪ್ರತಿಕ್ರಿಯೆಗಳು ಸಾಂಕೇತಿಕ ನಿರ್ವಿತ್ತಗಳೊಂದಿಗೆ (ಅಂದರೆ ಮೂಲ ಪ್ರಚೋದನೆಗೊಂದಿಗೆ ಒದಗುವ ಹೊಸ ಪ್ರಚೋದನೆಗಳೊಂದಿಗೆ) ಕೂಡಿಕೊಳ್ಳುತ್ತವೆ. ಹೀಗೆ ವರ್ತನವಾದವೆಂದರೆ ಹಿಂದೆಹೇಳಿದ “ ಕಲ್ಲುನಾ ಸಂಗತಿ ” ವಾದವನ್ನೇ ಹೊಲ್ಲುವ ಮನೋಪಜ್ಞಾನ ಪದ್ಧತಿಯಾಗಿದೆ. ಆದರೆ ಈ “ಸಂಗತಿ” ಯು (ಸಾಹಜಯುದ್ಧ ಅನೊಂದ್ಯಾಸ್ಯ ಸಂಬಂಧವು) ಕಲ್ಪನೆಗಳಲ್ಲಿ ಕೂಡಿಬರುವದಿಲ್ಲ; ಪ್ರಚೋದನೆ (ಪ್ರತಿಕ್ರಿಯೆಗಳಲ್ಲಿ) ಉಂಟಾಗುತ್ತದೆ.

ವರ್ತನವಾದಿಯು ಅನ್ನವದೇನಂದರೆ:- ಸಂವೇದನೆಯು ಬಾಹ್ಯಪ್ರಚೋದನೆಗೆ ಉಂಟಾಗುವ ಮಜ್ಜತಂತುಗಳ ಪ್ರತಿಕ್ರಿಯೆಯು. ಭಾವನೆಯು ಅಂತಹಾವ ಗ್ರಂಥಿಗಳ ಪ್ರತಿಕ್ರಿಯೆಯು. ಸ್ಕೃತಿಯು ಮಜ್ಜತಂತುಗಳಿಗೆ ಉಂಟಾದ ಒಂದು ರೂಪಿ. ವಿಚಾರನೆಂದರೆ ಭಾಷೆಯ ರೂಪದಿಂದ ವ್ಯಕ್ತವಾಗುವ ಪ್ರತಿಕ್ರಿಯೆಯು.

ಸಾಂಕೇತಿಕ ಪರಾವರ್ತನ ಕ್ರಿಯೆಗಳ ಕ್ರಮವು ಅಸಾಮಾನ್ಯವಾಗಿ ವೇಗದಿಂದ ಮುಂದುವರಿಯುತ್ತದೆ. ಈ ತ್ವರೆಯು ಭಾವನೆಗಳ ಕ್ಷೇತ್ರದಲ್ಲಿ ವಶೇವವಾಗಿ ಕಂಡುಬರುತ್ತದೆ. ಇಂಥ ಕ್ರಿಯೆಗಳು ಹೆಚ್ಚಾಗಿ ಪ್ರಸಂಗ ಬಂದಂತೆ—ಒಮ್ಮೊಮ್ಮೆ ಬರೀ ಯೋಗಾಯೋಗದಿಂದಳೂ—ಒದಗಿಬರುತ್ತವೆ. ಉದಾಹರಣಾರ್ಥವಾಗಿ, ಯಾವ ತಂಡೆ ತಾಲಿಗಳೂ ಬೇಕೆಂದು ತನ್ನ ಮಗುವು ಕತ್ತಲೆಯಲ್ಲಾಗಲಿ ಕುಸ್ನಿಯಾನ್ನು ಕಂಡಾಗಲಿ ಅಂಜಬೇಕೆಂದು ಬಯಸುವದಿಲ್ಲ. ಆದರೂ ಎಷ್ಟೋ ಮಕ್ಕಳು ಅಂಥ ಅಂಬಿಕೆಯನ್ನು ಬೇಕೆಂದು ಬಿಡುತ್ತವೆ. ಹೀಗಾಗುವ ಕಾರಣವೇನು? ಕತ್ತಲೆಯಾಗಲಿ, ಕುಸ್ನಿಯಾಗಲಿ ಮಗುವಿನ ಅನುಭವದಲ್ಲಿ ಅಂಬಿಕೆಯನ್ನು ಕೊಂಡಂಥ ಮೂಲಭೂತವಾದ ಪ್ರಚೋದನೆಯೊಂದಿಗೆ ತಳಕುಬಿದ್ದಿನೆ. ಒಮ್ಮೆ ಒದಗಿದ ಆ ನಿರ್ವಿತ್ತಗಳ ಸಾಹಜರ್ಯದ ಪರಿಣಾಮವಾಗಿ, ಮೂಲಪ್ರಚೋದನೆಯ ಕುರಿತು ಆಗಬೇಕಾದ ಪ್ರತಿಕ್ರಿಯೆಯು ಆಗಂತು ಕಪ್ರಚೋದನೆಗೆ (ಕತ್ತಲೆ ಇಲ್ಲವೇ ಕುಸ್ನಿಯ ಕಲ್ಲನೆಗೆ) ಅಂಬಿಕೆಯಂಡು ಒಟ್ಟಿದೆ!

ಹೀಗೆ ಯಾವದೊಂದು ಹೊಸ ಪ್ರಚೋದನೆಯೊಂದಿಗೆ ಪ್ರತಿಕ್ರಿಯೆಯು ಅಂಬಿಕೆಯಳ್ಳಿವಂತೆಯೇ ಆದನ್ನು ಆ ಪ್ರಚೋದನೆಯಂದ ದಿಸಿ ಬೇರ್ವಾಸುವದೂ ಶಕ್ತಿವಿದೆ. ಈ ಕ್ರಿಯೆಗೆ “ಸಂಕೇತ ನಿರಾಕರಣ” ಎಂದು ಹೆಸರು, ಆದರೆ ಈ ಕೆಲಸವು ಸಾಂಕೇತಿಕ ಪ್ರತಿಕ್ರಿಯೆಯಂತೆ ಯೋಗಾಯೋಗದಿಂದ ಸಂಭವಿಸುವದಿಲ್ಲ, ಹೀತುವೂರ್ವಕವಾಗಿ ಪ್ರಯತ್ನ ಪಡಬೇಕಾಗುತ್ತದೆ. ಹೀಗೆ ಅನಿಷ್ಟ ಪ್ರಚೋದನೆಗಳಿಂದ ಪ್ರತಿಕ್ರಿಯೆಗಳನ್ನು ತಪ್ಪಿಸುವ ಅಥವಾ ಅನಿಷ್ಟ ಪ್ರತಿಕ್ರಿಯೆಗಳಿಂದ ಪ್ರಚೋದನೆಯನ್ನು ಏಂಗಡಿಸುವ ಪದ್ಧತಿಯನ್ನು ಶೋಧಿಸಿ ವರ್ತನವಾದಿ ಮನೋವೈಜ್ಞಾನಿಕರು ವ್ಯವಹಾರದಲ್ಲಿ ಮಹತ್ವದ ಉಪಯೋಗವಳ್ಳ ಸಾಧನೆಯನ್ನು ಒದಗಿಸಿ ಕೊಟ್ಟಿದ್ದಾರೆ. ಈ ತತ್ವದ ಉಪಯೋಗವು—“ನಿಸ್ಸಂಕೇತಿಕರಣ” ಇಲ್ಲವೇ “ಸಂಕೇತ ನಿರಾಕರಣ” ದ ವಿನಿಯೋಗವು—ಎಂಬುಕ್ಕಳ ಶಿಕ್ಷಣ ಕ್ರಮದಲ್ಲಿ ವಶೇವವಾಗಿ ಆಗುತ್ತದೆ.

ಒಂದು ಉದಾಹರಣೆಗಾಗಿ ಕುಸ್ನಿಗೆ ಹೆದರಂವ ಒಂದು ಕೂಸನ್ನೇ ತೆಗೆದುಕೊಳ್ಳಿಣ. ಆದರ ಆ ಹುಸಿ ಹೆದರಿಕೆಯನ್ನು ಹೋಗಲಾಡಿಸಲು

ವನು ವಾಡಬೇಕು? ಆ ಕೂಸನ್ನು ಎತ್ತಿತುದು ಕುಸ್ಸಿಯ ಮುಂದೆ ನಿಲ್ಲಿಸಿ, “ಹೆಡರುವದು ಹುಣ್ಣತನ! ಅದನ್ನು ಬಿಡು” ಎಂದು ಹೇಳಿ “ಮುದ್ದಾದ ಈ ಕಾಳಿ ಮರಿಯನ್ನು ಸಿನ್ನ ಬಡನಾಡಿಯಾಗಿ ವಾಡಿಕೊಂಡೇ” ಎಂದು ಸೂಚಿ ಸುವರು ಕೆಲರಿದ್ದಾರೆ. ಆದರೆ ಇದು ಸರಿಯಾದ ರೀತಿಯಲ್ಲ. ಆದರಂತೆಯೇ ಆ ಮಗುವಿನ ಮುಂದೆ ಹಿರಿಯರು ಕುಸ್ಸಿಯನ್ನು ಎತ್ತಿ ಮುದ್ದಾಡಿ ಈ ಕುಸ್ಸಿಗೆ ಹೆಡರಬೇಡವೆಂದು ಉಪದೇಶಿಸುವವರೂ ಉಂಟು, ಇದೂ ನಿರ ಧ್ರೀಕ. “ನಾಯಿಯು ನಮಗೆ ಈಲಾದ ಪಾರಣೆ. ಆದು ಮನೆ ವಾರು ಕಾಯಲಿಕ್ಕೆ ಬಹಳ ಉಪಯುಕ್ತವಾದ ಆಳು. ಧರ್ಮರಾಜನು ಒಂದು ನಾಯಿಯನ್ನು ಪ್ರೀತಿಸಿದ್ದನು; ಅದನ್ನು ತನೆಷ್ಟುಡನೆ ಸ್ವರ್ಗಕ್ಕೆ ಬಯ್ದುದೆ ಬಿಡಲಿಲ್ಲ! ” ಎಂದು ಮುಂತಾಗಿ ಉಪದೇಶ ವಾಡಿದರೂ ವ್ಯಧಿವು ಸಿಜಿ ವಾಗಿಯೂ ಪರಿಣಾಮಕಾರಿಯಾಗುವ ಒಂದೇ ಉಪಾಯವೆಂದರೆ ನಾಯಿ ಯೋಂದಿಗೆ ಅಂಬಿಕೆಯಂಡಿರುವ ಮಗುವಿನ ಭೀತಿ-ಪ್ರತಿಕ್ರಿಯೆಯನ್ನು ಬೇರೆ ವಾಡುವದು. ಇದು ಹೇಗೆ ಸಾಧ್ಯಾ?

ಇಲ್ಲಿ ವರ್ತನವಾದಿಯ ಸೆರವು ನಮಗೆ ಬೇಕೆಂಬೇಕು. ಮಗುವಿನ ಹತ್ತರ ಆ ಮಗುವಿಗೆ ಗೊತ್ತಾಗದಂತೆ ಸಹಜ ಸ್ವಾಭಾವಿಕ ರೀತಿಯಲ್ಲಿ (ಆಕ್ರಿಯೆಗೆ ಏನೂ ಮಹತ್ವ ಕೊಡದೆ) ವರ್ತನವಾದಿ ಶಾಸ್ತ್ರಜ್ಞನು ಒಂದು ನಾಯಿಯನ್ನು ತಂದಿದುವನು. ಮಗುವಿನ ಪ್ರತಿಕ್ರಿಯೆಯನ್ನು (ಅಂಬಿಕೆಯನ್ನು) ಕೆರಳಿಸುವವ್ಯಾಪ್ತಿಯು ನಾಯಿಯ ದರ್ಶನದಲ್ಲಿ ಇಲ್ಲದುದರಿಂದ ಮಗುವು ತನ್ನ ಹತ್ತರ ನಾಯಿಯು ಇರುವದನ್ನು ಕಂಡರೂ ಅಂಬಾವದಿಲ್ಲ. (ಅಲ್ಕ್ಯಾಂತ ವಾಡುವದು.) ಹೇಗೆ ನಾಯಿಯು ಹತ್ತರ ಇರುವದನ್ನು ಸಹಿ ಸುವ ಹೊಸ ಪ್ರತಿಕ್ರಿಯೆಯು ಆ ಮಗುವಿನ ಮನಸ್ಸಿನ ಮೇಲೆ ಜೆನಾಗಿ ಮಂಡಿ ನಿಲ್ಲುವಂತೆ, ನಾಯಿಯನ್ನು ಗೌಣ ಭೂಮಿಕೆಯಲ್ಲಿಯೇ ಕೆಲ ಬಾರಿ ಇಟ್ಟು ರೂಢಿ ವಾಡಬೇಕು. ಮುಂದೆ ಕ್ರಮೇಣ ನಾಯಿಯೋಂದೇ ಎದುರಿಗೆ ಒಂದರೂ ವೋದಲನಂತೆ ಮಗುವನಲ್ಲಿ ಭೀತಿಯ ಪ್ರತಿಕ್ರಿಯೆಯುಂ ಟಾಗುವ ಸಂಭವವೇ ಇಲ್ಲ. ನಾಯಿ ಮತ್ತು ಭೀತಿಗಳ ಪ್ರಜೋದನೆ ಪ್ರತಿಕ್ರಿಯೆಗಳ ಸಂಬಂಧವು ಈಗ ವಾಯುವಾದದ್ದು ಕಂಡುಬರುವದು.

ಹೇಗೆ, ಹುಟ್ಟಿದಾಗ ಶಿಶುವು ಕೆಲವೊಂದು ಪ್ರಚೋದನೆ ಪ್ರತಿಕ್ರಿಯೆ

ಗಳುಳ್ಳದ್ದರುತ್ತದೆಂಬ ಮಾತನ್ನು, ಗೃಹೀತವಾಗಿ ಇಟ್ಟಕೊಳ್ಳುವ ವರ್ತನ
ವಾದಿಗಳು, ಮನುಷ್ಯನಲ್ಲಿ ಮಾಲಪ್ರವೃತ್ತಿಗಳು ಜನ್ಮತಿ ಇರುತ್ತವೆಂಬ ತತ್ವ
ವನ್ನು ಬಿಟ್ಟಕೊಟ್ಟಿರುವರು ! ಪ್ರವೃತ್ತಿಗಳಿರದ ಉಂಟಾದುದೆಂದು ಹೇಳ
ಲ್ಪಡುವ ವರ್ತನದ ಒಹುಭಾಗವು ಸಿಂಬಾಗಿಯೂ ಸಾಂಕೇತಿಕ ಕ್ರಿಯೆಯು
ಪರಿಣಾಮವಾಗಿರುತ್ತದೆಂದು ಅವರು ಭಾವಿಸುವರು.

ವರ್ತನವಾದಿಗಳಿಗೂ ಇತರ ಮನೋವಿಜ್ಞಾನಿಗಳಿಗೂ

ಇರುವ ಮುಖ್ಯ ಮತಭೇದ :

ಈ ಮಾತನ್ನಿಯೇ ವರ್ತನವಾದಿಗಳು ಉಳಿದ ಮನೋವೈಚಾರ್ಕಾನಿಕ
ರಿಂದ ಮಾಲಕೆ ಬೇರೆಯಾಗಿರುವರು. ಮತ್ತು ಒಂದು ತೀವ್ರವಾದ
ಮತಭೇದದ ಕಾಣಬಿದೆ; ಮನುಷ್ಯನ ವಿಚಾರ, ಕಲ್ಪನಾಶಕ್ತಿ, ಮತ್ತು
ಭಾಷೆ ಇವು ಏಕ್ವ ಮಾನಸಿಕ ಪ್ರಕ್ರಿಯೆಗಳಿಂದ ಸ್ವಲ್ಪವೂ ಬೇರೆಯಾಗಿಲ್ಲ.
ಸಾಂಕೇತಿಕ ಪ್ರತಿಕ್ರಿಯೆಗಳಿಂದ ಮಾರಪಟ್ಟ ಸಂಗತಿಗಳಾಗಿ. ಇವು
ಮನುಷ್ಯನ ವರ್ತನೆಯ ಅಂಗಗಳಾದುದಿಂದ ವಿಚಾರ, ಭಾಷೆ ಮೌದಲಾದು
ವೆಲ್ಲವೂ ಪರಾವರ್ತನ ಕ್ರಿಯೆಗಳಿಂದ ದೃಢವಾದ ಜಟಗಳೇ ಸರಿ, ಎಂದು
ಮುಂತಾಗಿ ವರ್ತನವಾದಿಗಳು ಅತ್ಯಂತ ಆಗ್ರಹಪೂರ್ವಕವಾಗಿ ಪ್ರತಿಪಾದಿ
ಸುತ್ತಾರೆ. ಭಾಷೆಯೆಂದರೆ ಹೊರಗಿನ ಪ್ರಚೋರನೆಗೆ ಶಬ್ದಮಯವಾದ
(ನಾಲಿಗೆಯ) ಪ್ರತಿಕ್ರಿಯೆಯೆಂದೂ, ವಿಚಾರ, ಕಲ್ಪನಾಶಕ್ತಿಗಳಿಂದರೆ
ಹತ್ತಿಕ್ಕಿಂದ ಮಾತ್ರ ಭಾಷೆಯೆಂದೂ ಅವರು ವಾಣಿಭ್ಯೆಮಾಡುವರು. ಈ
ಮತವನ್ನು ಒಪ್ಪುವಲ್ಲಿ ಒಂದು ಪ್ರಶ್ನೆ ತಲೆದೊರುತ್ತದೆ. ನಾವು ಯಾವಾ
ಗಳೂ ಮಾತನ್ನಿಯೇ ವಿಚಾರ ಮಾಡುವೆನೇ ? ಭಾಷೆಯಲ್ಲಿದೆ ವಿಚಾರವು
ಸಾಧ್ಯವಿಲ್ಲವೇ ? ಶಬ್ದದಲ್ಲಿಯೇ ಮಾಲಕೆ ಅಥವು ಅಡಕವಾಗಿದೆಯೇ ?
ಎಂಬ ಈ ಪ್ರಶ್ನೆಗೆ ವರ್ತನವಾದಿಯ ಸಕಾರಾತ್ಮಕವಾದ ಉತ್ತರವು ನಿಶ್ಚಯ.
ನಾವು ವಸ್ತುಗಳ ಮತ್ತು ಕೃತ್ಯಗಳ ನಿರ್ವಿತ್ತದಿಂದ ವಿಚಾರಮಾಡುವೆನು.
ವಸ್ತು, ಕೃತ್ಯಗಳ ಬದಲಾಗಿ ಸಾಂಕೇತಿಕ ಪ್ರತಿಕ್ರಿಯೆಗಳಾಗಿ ಶಬ್ದಗಳುಂಟಾ
ಗಿರುವನು. ಕೆಲವು ಮಾದರಿಯ ವಿಚಾರಗಳಲ್ಲಿ ನಾವು ಈ ‘ಬದಲು’ ಗಳ
ಹೊರತಾಗಿ ಮಾಲ ಸಂಗತಿಗಳ ಕುರಿತೇ ವ್ಯವಹರಿಸುತ್ತೇವೆ.

ಇದೆಲ್ಲ ಏವೇಂಜನೆ ವ್ಯಕ್ತಿಗೆ ಸಂಬಂಧಪಟ್ಟ ಮನೋವಿಜ್ಞಾನವನ್ನು

ಕುರಿತಾಯಿತು. ಆದರೆ ವರ್ತನವಾದಿಯು ಮನೋವಿಚಾಳ್ಳಾನವು ವ್ಯಕ್ತಿಯ ಮಟ್ಟಿಗೇ ಮಯಾದಿತವಾಗಿಲ್ಲ. ಆತನು ತನ್ನ ಸಿದ್ಧಾಂತವನ್ನು ಸಮಾಜಕ್ಕೆ ರಾಷ್ಟ್ರಗಳಿಗೂ, ಮಾನವ ವಂಶಗಳಿಗೂ ಅನ್ವಯಿಸಿ ಬಹಿಸಿಕೊಳ್ಳುವ ವನ್ನು. ಆದರೆ ಹೀಗೆ ವಾಪ್ತಪಕವಾಗಿ ಅನ್ವಯಿಸಿದಾಗ ಸರಿಯಾದ ಫಲಿತಗಳನ್ನು ಕಂಡುಹಿಡಿಯಲು ಕಾಣಿಸ್ತೂ ವಿಲಂಬವೂ ಆಗುತ್ತದೆ. ಏಕೆಂದರೆ ಅಂಥ ಸಮಸ್ಯೆಗಳು ಎಷ್ಟೂ ಒಟ್ಟಿಲವಾದವೂ ಗೊಂದಲಗೊಳಿಸುವಂತಹವೂ ಇರುತ್ತವೆ.

ಒಂದು ನಿಶ್ಚಯವಾದ ಪ್ರಚೋದನೆಯನ್ನು ಕೊಟ್ಟರೆ—ಉದಾಹರಣಾರ್ಥವಾಗಿ, ಯುದ್ಧದ ಹುಳಿಲೆಬ್ಬಿಸಿದರೆ—ಒಂದು ಸಮಾಜನಾಗಲಿ, ಒನಾಂಗನಾಗಲಿ, ಮಾನವಜಾತಿಯಾಗಲಿ ಹೀಗೆ ಪ್ರತಿಕ್ರಿಯೆಯನ್ನು ತೋರಿಸುವದು? ಇದಕ್ಕೆ ಸರುಪಕವಾಗಿ ಸಿಗಬೇಕಾದ ಉತ್ತರವನ್ನು ಒಮ್ಮೆಲೆ ಉಂಟಿಸಲು ಬರುವಂತಿಲ್ಲ. ಬೇರೆ ಬೇರೆ ಕಾಲನಾಗಳಲ್ಲಿ ಅಂಥ ಪ್ರಸಂಗಗಳು ಬಂದಾಗ ಎತ್ತಿಪ್ಪಿ ಒನವನುಂದಾಯದಲ್ಲಿ ಹೀಗೆ ಮತ್ತು ಎಂಥ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳುವವೆಂಬುದರ ಲೆಕ್ಕಗಳನ್ನು ಹಲವು ತಲೀನಾರುಗಳಿಂದ ಕೂಡಿಸಿ ಕಲೆಭಾಕಿ ಹೋರಿಸಿ ಸತ್ಯದ ವರೆಗೆ ಹಜ್ಜ್ ಆ ಹೇಳಿ ನಿಶ್ಚಯ ಅಭಿವಾರ್ಯಮಕ್ಕೆ ತಲುಪಬೇಕಾಗುತ್ತದೆ. ಈ ನಡುವೆ, ಪ್ರವಾಣವೆಂದು ಇಟ್ಟುಕೊಂಡ ಘಟನೆಗಳ ವಿವರವೇ ಬೇರೆ ಕಂಡುಬರುವುದು; ವಿತರಣಾಸಿಕ ಸಂಶೋಧನವಿಂದ ನಾವು ಗ್ರಹಿಸಿದ ಆಧಾರವೇ ಸುಳ್ಳಿಂದುದು! ಆದರೂ ಸರಿಯಾದ ನಿಶ್ಚಯಿವ ಸಂಶೋಧನೆಯನ್ನು ಸಾಗಿಸಿದರೆ, ವ್ಯಕ್ತಿಯ ಮನದಂತಹ ಸಮಸ್ಯೆಯ ಮನಸ್ಸನ ಸಮಸ್ಯೆಗಳನ್ನೂ ಕೊನೆಗೆ ಸಮರ್ಪಕವಾಗಿ ಬಿಡಿಸಿ ತೋರಿಸಬಹುದೆಂದು ವರ್ತನವಾದಿಗಳ ಬಲವಾದ ನಂಬಿಗೆಯಿದೆ.

ವರ್ತನವಾದಿಗಳು, ಮಾರ್ಗಸ್ವರ್ವತ್ತಿಗಳ ತತ್ವವನ್ನೇ ಮಾನ್ಯಮಾಡುವದಿಲ್ಲ. ಇದಕ್ಕೆ ವಿರುದ್ಧವಾಗಿ ಹೇತುವಾದಿ ಮನೋವಿಚಾಳ್ಳಾನಿಗಳು (‘ಹೈಮಂತ’ ಮನೋವಿಚಾಳ್ಳಾನಿಗಳು ಮಾರ್ಗಸ್ವರ್ವತ್ತಿಗಳನ್ನೇ ತನ್ನ ಸಂಪ್ರದಾಯವ ತಳಹದಿಯನ್ನೇ ಮಾಡಿರುವರು. ‘ಹೈಮಂತ’ ಎಂಬ ಗ್ರಿಕ ಶಿಫ್ಟ್‌ದಿಂದ ಅವರು ತಮ್ಮ ಮನೋವಿಚಾಳ್ಳಾನಕ್ಕೆ ಈ ಹೈಸರನ್ನು

కల్పిసికొండిదువరు. ‘హోమఫ’ అందరే సఖ్యతీ, కుమ్మణి, ప్రేరణయేంద్రధార. హేతువాది (‘హోమిఫిక్’) మనోవిజ్ఞానియు జీవనద ఎల్ల చట్టివటికెగళ ఆదియల్లి ఒందు ఉద్దేశ, హేతువన్ను కొళువసు. ఈ హేతువు, మనుష్ణసల్లియు మాల ప్రపృతీగళు గతికొట్టి సఖ్యతీయిందలూ ప్రేరణయిందలూ ఉత్సవాగువదు. ఈ మాల ప్రవృత్తిగళు తలేనారినింద తలేనారిగే పరంపరెయింద ప్రతియందు వ్యక్తియల్లి ఇళిదు బరువవు.

మేకుడుగల్లన మాల ప్రవృత్తిగళు:

మనుష్ణసల్లి కండుబరువ మాల ప్రవృత్తిగళన్ను బేరే బేరే యాగి ఉణిసి, హసరట్టు వగిఏకరిసిరువరు. కేలవు విజ్ఞానిగళ అభివార్యాదంతి సువారు ఇం మాల ప్రవృత్తిగళుంటిం. ఆదరే విలియన్ మేకుడుగల్ ఎంబ సుప్రసిద్ధ మనోవిజ్ఞానియు వగిఏకరణహ్రా మాల ప్రవృత్తిగళూ సామాన్యవాగి హేచ్చుమాన్యతేయన్ను పడెదివే. ఈతను ఆంగ్లనాగిద్దరూ తలవు వషాగింద ఆనేరికియల్లి నేలసి అల్లియ విక్షనిద్వాలయద వారధ్వాపకనాగిద్వానే, మత్తు ఈతను హేతువాద (‘హోమిఫిక్’) మనోవిజ్ఞానదాంక్రదాయద ఆద్యప్రవత్తికనూ ముఖ్య ప్రచారకనూ ఎందేణిసల్పుడుత్తానే. ఈతను ముఖ్య హదినుందు మాలప్రవృత్తిగళన్ను హేళువసు. ఇవుగలొడని కేలవ్యోము గౌణప్రవృత్తిగళూ ఇరువవు. ఆ మాల ప్రవృత్తిగళు ఆవునెందరి:

१ పితృప్రవృత్తి—(తండ్రతాయియాగబేఁకెంబి ఒయికే)

౨ యుయుత్సు వృత్తి—(హోరాడబేఁకెంబి లవలనికే)

౩ జిజ్ఞాసే—(సోచిగపడువ వృత్తి)

౪ బుభుక్షే—(హసివే)

౫ జుగుప్పే—(హేసి హింజరియబేఁకెంబి అనిసికే)

౬ పలాయన వృత్తి—(ఓదివారాగబేఁకెంబి ఆతుర)

౭ యూతవృత్తి—(గుంపుగూడిరబేఁకెంబి హార్చేకే)

೫ ಆತ್ಮ ಸಾಧಾರನೆ— (ತನ್ನ ಪ್ರಭಾವ, ಹಬ್ಬವನ್ನು ಸದಿಸಬೇಕೆಂಬ ಲವಲವಿಕೆ)

೬ ಶರಣಾಗತಿ— (ತನ್ನ ಸ್ವಾ ಅಲ್ಲಿಗಳಿಂದ ಮಹಾವ್ಯಕ್ತಿಗಳ ಅಡಿಯಲ್ಲಿ ಇಡಬೇಕೆಂಬ ಒಲವು)

೭ ವ್ಯೇಧನ— (ಕಾಮ ತ್ಯಾಗಿಯ ಲವಲವಿಕೆ)

೮ ಅರ್ಚನೆ— (ಗಳಿಸಬೇಕೆಂಬ, ಪಡೆದು ಕೂಡಿಸಬೇಕೆಂಬ ವೃತ್ತಿ)

೯ ಸಿಸ್ಕ್ರಿಪ್ತಿ— (ಏನಾದರೂಂದು ರಚಿಸಬೇಕೆಂಬ ತವಕ)

೧೦ ಆಕರ್ಷಣ— (ಜನರ ಲಕ್ಷ್ಯವನ್ನು ಸೆಳಕೊಳ್ಳುವ ಲವಲವಿಕೆ)

ಸಾಮಾನ್ಯವಾಗಿ ಈ ಪ್ರವೃತ್ತಿಗಳಿಗೆ “ ಕುರುಡ ” ವ್ಯತ್ಯಿಗಳಿಂದು ಕರೆಯುತ್ತಾರೆ. ಆದರೆ ಹಾಗೆ ಎಣಿಸುವದು ಸರಿಯಲ್ಲ. ಕುರುಡೆಂಬಾದರ ಅಥವು ಪರಿಣಾಮವು ಕುರಿತು ಪರಿವೆಯಿಲ್ಲದಂಥ ಅಪಾಯಕಾರಿ ಆತತಾಯಿ ಸ್ವರೂಪ ಎಂದಿದ್ದರೆ, ಈ ಮೂಲವ್ಯತ್ಯಿಗಳು ಕುರುಡಲ್ಲ. ಅವು ಉಪಯುಕ್ತವೆಂದೇ ಖಂಟಾಗಿವೆ. ಪ್ರಾಣಿಯ ಬಾಳಕೆಯ, ಬೆಳವಣಿಗೆಯ ಹೇತುವಿನಿಂದಲೇ ಉಳಿದಿವೆ. ಈ ಮೂಲ ಪ್ರವೃತ್ತಿಗಳು ಜೀವನದ ಉದ್ದೇಶಕ್ಕೆ ಸಫಲತೆಯ ಸಲೆಗಳು. ಬುದ್ಧಿಯು ನಿಯಂತ್ರಿಸಿ ನಡೆಯಿಸಿಕೊಳ್ಳಬೇಕಾದ, ನಿಶ್ಚಯ ಗುರಿಗಳುಳ್ಳ, ಜೀವನದ ಪ್ರೀರಕ ಶಕ್ತಿಗಳು. ಹೀಗೆ ಹೇತುವಾದಿ (ಹೊಮೀರ್ಕೆ) ಮನೋವಿಜ್ಞಾನವು ಎಲ್ಲ ವಾಸನೆಗಳಿಂದ ಜೀವನದ ಉದ್ದೇಶವನ್ನು ಕಂಡುಹಿಡಿದು ಆ ತತ್ವದ ಅಡಿಗಲ್ಲ ಮೇಲೆಯೇ ಏರಬ್ಬಿರುವ ಮೂಲಕ ಈ ಸಾಂಪ್ರದಾಯದವರಿಗೆ “ಹೇತುವಾದಿ” ಗಳಿಂದು ಕರಿವಾಡಿಕೆಯಿದೆ. ವರ್ತನವಾದಕ್ಕೂ ಇದಕ್ಕೂ ಎರಡು ಧುರಗಳ ನಡುವಿರುವಷ್ಟು ಅಂತರವಿರುವದರಿಂದ ಇವರನ್ನು ಒಂದು ಸಂಪ್ರದಾಯದವರು ಇನ್ನೊಂದು ಸಂಪ್ರದಾಯದವರನ್ನು ಸಹ್ಯದ ಗುತ್ತಿಗೆ ತಮಗೇ ಇದ್ದಂತಹಲವು ಬಾರಿ ವಾದ ಬೆಳಿಸುವದುಂಟು !

ಮೂಲ ಪ್ರವೃತ್ತಿಯಂದರೇನು ? ಮೇಕ್ಕಾಡುಗಳನ್ನು ಅದರ ವ್ಯಾಪ್ತಿಯ ಮತ್ತು ಏವರಣಿಯ ರೀತಿ ಹೀಗಿದೆ: ಪ್ರಾಣಿಯು, ಯಾವದೊಂದು (ಜಾತಿಯ ಅಥವಾ ವರ್ಗದ) ಪಸ್ತುವನ್ನು ಇಲ್ಲವೇ ಏಷಯವನ್ನು ನೇರೆಡಿಕೊಂಡು ಅದನ್ನು ಏಷಾರಿಸಲಿಕ್ಕೂ ಹಾಗೆ ಏಷಾರ ಏನೆರ್ಕಿಗಳಿಂದ ಆ ಏಷಯದ

ಮೂಲಕವಾಗಿ ಒಂದು ವಿಶ್ವ ರೂಪದ ಭಾವನೆಯ ಉದ್ದೇಶವನ್ನು ಈನು ಭವಿಸಲಿಕ್ಕಾಗಿ ಸಮರ್ಥವಾಗುತ್ತದೆ; ಬಳಿಕ ಆ ವಿಷಯದ ಕುರಿತು ಒಂದು ರೀತಿಯಾಗಿ ವರ್ತಿಸಲಿಕ್ಕಾಗಿ ಇಲ್ಲವೆ ಹಾಗೆ ವರ್ತಿಸಬೇಕೆಂಬ ಪ್ರೀರಣೆಯನ್ನು ಪಡೆಯಲಿಕ್ಕಾಗಿ ಪ್ರಾಣಿಯನ್ನು ಒತ್ತಾಯಿಸಿಸುವಂಥ, ಆನುವಂಶಿಕವಾಗಿ ಒಂದು ಇಲ್ಲವೆ ಅದರದೇ ಅಂತರಂಗಿಕವಾದ ಶಾರೀರಿಕ ಮಾನಸಿಕ ಸ್ವರೂಪದ ಒಂದು ಒಲವೇ ಮೂಲಪ್ರವೃತ್ತಿಯು.

ವ್ಯಾಖ್ಯೆಯ ವಾಕ್ಯವು ಮಾರುದ್ದುವಾಯಿತಲ್ಲವೇ? ಅದನ್ನು ಸ್ವಲ್ಪ ಸಿಧಾನವಾಗಿ ಒವಿದರೆ ಲೇಸು. ಈ ವ್ಯಾಖ್ಯೆಯಲ್ಲಿ ಮೂರು ಭಾಗಗಳಾಗುತ್ತವೆ. ಹೊತ್ತುವೊದಲು, ಮೂಲ ಪ್ರವೃತ್ತಿಯ ಸ್ವರೂಪದ ಮಾತ್ರ:— ಮೂಲಪ್ರವೃತ್ತಿಯೇಂದರೆ ವ್ಯಕ್ತಿಯ ಇಲ್ಲವೆ ಪ್ರಾಣಿಯ ವಂಶದಲ್ಲಿ ಹಲವು ಹೀಳಗಳಿಂದ ನಡೆದು ಬಾದುದರಿಂದ ತಲೆದೊರುವ ಅಧವಾ ಆ ಪ್ರಾಣಿಯಲ್ಲಿ ಒನ್ನಂತೆ ಸಹಜವಾಗಿ ಇರುವ ಒಂದು ಗುಣಧರ್ಮವು. ಅದರೆ ನಿಯತವಾದ ಕರ್ಮವೆಂದರೆ ವಿಶ್ವ ವಿಷಯಗಳ ಕಡೆಗೆ ನಮ್ಮ ಲಕ್ಷ್ಯವು ಸೆಳೆಯುವಂತೆ ನಮಗೆ ಒತ್ತಾಯಿಸಿಸುವದು. ಎರಡನೆಯ ಮಾತ್ರ:— ಈ ಸಾಪ್ತಭಾವಿಕವಾದ ಪ್ರೀರಣೆಯು ಆ ವ್ಯಕ್ತಿ ಅಧವಾ ಪ್ರಾಣಿಯಲ್ಲಿ ಒಂದು ವಿಶ್ವ ರೂಪದ ಭಾವನೆಯನ್ನು ಕೇರಳಿಸುತ್ತದೆ. ಈ ಕ್ರಿಯೆಯನ್ನು ಹಿಂಬಾಲಿಸಿ ಮೂರನೇ ಮಾತ್ರ ಬರುತ್ತದೆ. ಅದೇನೆಂದರೆ:— ಯಾವದೊಂದು ಮೂಲ ಪ್ರವೃತ್ತಿಯು— ನಮ್ಮ ಹುಟ್ಟಿನೊಂದಿಗೆ ನಮ್ಮ ಬೆಂಬತ್ತಿ ಒಂದು ಮನಸ್ಸನಲ್ಲಿಯ ಒಲವು,—ತನಗೆ ಅನುರೂಪವಾದ ಕ್ರಿಯೆಯನ್ನಾಗಲಿ ಕ್ರಿಯೆಯ ಕುರಿತು ಪ್ರೀರಣೆಯನ್ನಾಗಲಿ ಗೊತ್ತುಪಡಿಸುತ್ತದೆ; ಆ ಕ್ರಿಯೆಯೊಂದಿಗೆ ಅದಕ್ಕೆ ಅನುಗುಣವಾದ ಅನುಕೂಲ ಅಧವಾ ಪ್ರತಿಕೂಲವೇದನೆಯೂ ಉಂಟಾಗುತ್ತದೆ. ಪ್ರತಿಯೊಂದು ಮೂಲ ಪ್ರವೃತ್ತಿಯು ಈ ಮೂರು ಬಗೆಯ ಸಂಗತಿಗಳನ್ನು ಒಳಗೊಂಡಿರುತ್ತದೆ.

ಇಲ್ಲಿ ಮಹತ್ವದ ಮಾತೇನೆಂದರೆ ಯಾವದೊಂದು ವಿಶ್ವ ಭಾವನೆಯು ಇಂತಹ ಒಂದು ವಿಶ್ವ ಮೂಲಪ್ರವೃತ್ತಿಯಿಂದಲೇ ಯಾವಾಗಲೂ ತಲೆದೊರುತ್ತದೆಂದು ಎದೆತಟ್ಟಿ ಹೇಳಿಕೊಂಡುವುದಿಲ್ಲ. ಆನುದರಿಂದ ಇಂತಹ ಒಂದು ಮಾತ್ರ ಪ್ರವೃತ್ತಿ ಇಂತಹ ಒಂದು ಭಾವನೆ ಇವೆರಡೂ

ಒಂದೇ; ಅದೇ ಇದು, ಇದೇ ಆದು ಎಂದು ಭಾವಿಸಕೂಡದು. ಆದರೆ ಸಮ್ಮು ವಾಡಿಕೆಯ ಮಾತ್ರ—ಕತೆಯಲ್ಲಿ ನಾವು ಹಾಗೆ ಮಾಡುವದುಂಟು. ಬಲ್ಲವರು ಎಷ್ಟೊಬನ ಹೆಚ್ಚು ತಳುವಳಿಕೆಯಿಂದ ಸುಡಿಯಾನ್ನು ಒಳಗೊಳ್ಳಬೇಕಾದ ವರು ಕೂಡ ಇಂಥ ಗೊಂದಲದಲ್ಲಿ ಬೇಕುವದುಂಟು! ಜಲವುಣಾರೆ ‘ಭೀತಿಯ ಪ್ರವೃತ್ತಿ’ ಎಂದು ನಾವೆನ್ನುವೆವು. ಆದರೆ ಇದು ತಪ್ಪು. ಭೀತಿಯು (ಮೂಲ) ಪ್ರವೃತ್ತಿಯೇ ಈಲ್ಲ. ಆದೋಂದು ಭಾವನೆಯು; — ಒಂದು ಮೂಲ ಪ್ರವೃತ್ತಿಯಿಂದ ಕೆರಳಿಸಲ್ಪಟ್ಟ ಮನೋವಿಕಾರ ಭೀತಿಯ ಭಾವನೆಯು ಇಂತಹ ಒಂದೇ ಮೂಲ ಪ್ರವೃತ್ತಿಯಿಂದ ಯಾವಾಗಲೂ ಉಂಟಾಗುವದೆಂಬ ಸಿಹಿಮನಿಲ್ಲ. ಒಂದು ಪ್ರಾಣಿಯಲ್ಲಿ ಭೀತಿಯನ್ನು ಕೆರಳಿಸುವ ಮೂಲ ಪ್ರವೃತ್ತಿಯು ಇನ್ನೊಂದು ಪಾರಣೆಯಲ್ಲಿ ಆದಕ್ಕೆ ಬೇರೆ ಭಾವನೆಗೆ ಕಾರಣವಾಗಬಹುದು. ಆದಕ್ಕೆ ಹಲವು ಮೂಲ ಪ್ರವೃತ್ತಿಗಳಿಂದಿಗೆ ಹೆಚ್ಚಾಗಿ ಹೊಂದಿಕೊಂಡು ಅವುಗಳಿಗೇ ವಿಶಿಷ್ಟವಾದ ಪಾರಧ ಏಕ ಮೂಲ ಕೆಲವು ಭಾವನೆಗಳೂ ಉಂಟು.

ಒಂದು ಭಾವನೆಯನ್ನುಂಟು ಮಾಡಲು ಒಂದೇ ಇಲ್ಲವೇ ಅದೇ ಮೂಲ ಪ್ರವೃತ್ತಿಯೇ ಕಾರಣವಾಗಲೇಬೇಕೆಂದಿಲ್ಲವೆಂಬುದರ ಬಗ್ಗೆ ಮೇಲಿನ ಭೀತಿಯ ಉದಾಹರಣೆಯೇ ಸಾಕಾ. ಸಾಮಾನ್ಯವಾಗಿ ಪಲಾಯನ ಪ್ರವೃತ್ತಿಯು ತಪ್ಪದೇ ಭೀತಿಯ ಭಾವನೆಯನ್ನು ಕೆರಳಿಸುತ್ತದೆ. ಆದರೂ ಎಷ್ಟೊಂದೇ ವಾತ್ಸಲ್ಯದಿಂದ (ಮಾತ್ರ ಪಿತ್ತ ಪ್ರವೃತ್ತಿಯಿಂದ) ಕೂಡ ಈ ಭಾವನೆಯು ಉಂಟಾಗುವದುಂಟಿಂಬುದು ಹಲವು ಹಿರಿಯರ ಅನುಭವದ ಮಾತ್ರ. ಈ ಭೀತಿ ಭಾವನೆಯನ್ನು ಜಾಗುಪ್ಪೆ (ತಿರಸಾಘರ), ಶರಣಾಗತಿ, ಬುಧುಕ್ಕೆ ಗಳಿಂಬ ಮೂಲ ಪ್ರವೃತ್ತಿಗಳೂ ಕೆರಳಿಸಬಹುದು. ವಸ್ತುತಃ ಭೀತಿಯನ್ನು ಹೆಚ್ಚು ಕಡಿಮೆ ಅಂಶದಲ್ಲಿ ಉದ್ದೇಶಗೊಳಿಸಲಾರದಂಥ ಒಂದೂ ಮೂಲ ಪ್ರವೃತ್ತಿಯಿಲ್ಲ.

ಇಂತು ಭಾವನೆಯನ್ನು ಮೂಲ ಪ್ರವೃತ್ತಿಯಿಂದ ಬೇರೆರೂಪದಿಸಿ, ವಿಂಗಡಿಸಿ, ಆದು ಮೂಲ ಪ್ರವೃತ್ತಿಯ ಕ್ರಿಯೆಯಿಂದು ನೇನಪಿಡಬೇಕು. ಆದರೂ ಆದು ಮೂಲ ಪ್ರವೃತ್ತಿಗಿಂತ ಗೌಣವೆಂದು ಮಾತ್ರ ಎನಿಸಕೂಡದು. ಭಾವನೆಯ ಮಹತ್ವವು ಮೂಲ ಪ್ರವೃತ್ತಿಗಿಂತ ಕಡಿಮೆಯಿಲ್ಲ. ಸಿಜವಾಗಿಯೂ

ಆದರ ಮಹತ್ವ ಅವರೂ ಉಕಾಗಿದೆ. ಏಕೆಂದರೆ ಯಾವದೊಂದು ವಾಗಿಲ ಪ್ರವೃತ್ತಿಯು ತಾನಾಗಿ ಸೆಟ್ಟಿಗೆ ಕ್ರಿಯೆಯನ್ನು ಪ್ರೇರಿಸಲು ಸಾಕಷ್ಟು ಕಷಣಕ್ಕಾಗಿ ರುವದಿಲ್ಲ. ಆದರಿಂದ ಕೆರಳಿನಲ್ಲಿರುವ ಭಾವನೆಯೇ ಯಾವ ದೊಂದು ಕ್ರಿಯೆಗೆ ಪ್ರೇರಿಕಾಕಿಯಾಗುತ್ತದೆ.

ಈ ಸಂದರ್ಭದಲ್ಲಿ ೒೧೬ ವರ್ಷ ನಾತು ನೆನಪಿಡುವದು ಆಗತ್ಯವಿದೆ. ಮೂಲ ಪ್ರವೃತ್ತಿಗಳ ಚಟುವಟಿಕೆಯ ಕ್ರಮವು ಕೇವಲ ಸ್ಥಿರವಾಗಿಯೂ, ಎಂದೂ ಹೆಚ್ಚು ಕಡಿಮೆಯಾಗಲು ಇಂಬಿಗೊಡದಂತಹದೂ ಆಗಿರುವದಿಲ್ಲ. ಮೂಲ ಪ್ರವೃತ್ತಿಗಳ ವ್ಯಾಪಾರ ಕ್ರಮವು ಹಾಗೆ ಆಚಲನಾದುದಾಗಿದ್ದರೆ, ಮನು ಷ್ಟ್ರೇನ್ ಏಕ್ಕು ಪಶುಗರ್ವದಿಂದ ವೇಗೀಲೇರಿಂದು ವೇಗಿಯ್ತಿದ್ದಿಲ್ಲ; ಮತ್ತು ಪಶುಗಳೂ ಈಗಿರುವಷ್ಟು ತಿಳಿನಳಿಕೆಯ ಮಟ್ಟಕ್ಕೆ ಮೂಟ್ಟಿತ್ತಿದ್ದಿಲ್ಲ. ಆದರೆ ಹಾಗಾಗಿರಲು ಕಾರಣವೇನೇಂದರೆ, ಮೂಲಪ್ರವೃತ್ತಿಗಳ ವ್ಯಾಪಾರ ಕ್ರಮವು ವ್ಯಾತಾಸಗೊಳ್ಳುತ್ತದೆ. ಆದರಲ್ಲಿ ಪರಿಪರ್ವನೆಯಾಗಬಲ್ಲದು ಎಲ್ಲ ತರದ ನಾನೀ ಚಟುವಟಿಕೆಗಳು,—ಅವು ಎಷ್ಟೇ ಚಟೀಲವಾದವಿರಲಿ, ಎಷ್ಟೇ ವೇಗಲ್ಲ ರಗತಿಯವಿರಲಿ,—ಮೂಲಪ್ರವೃತ್ತಿಗಳು ಪೂರ್ವೇಸಿದ ಭಾವ ನಾಮಾವಾದ ಪ್ರೇರಣೆಯನ್ನು ಬಗೆಬಗೆಯಾಗಿ ರೂಪಾಂತರಿಸಿಕೊಂಡು ಕಾರ್ಯಕರಾಯಾಗಿನಾದಿದುರ ಫಲವೆಂದು ಹೇಳುವಾದಿಗಳು-ಹೇಳುವುದೇ ಮನೋವಿಜ್ಞಾನಿಗಳು—ಅಭಿಪ್ರಾಯವಡುತ್ತಾರೆ.

ಮೂಲಪ್ರವೃತ್ತಿಗಳ ಶಾರೀರಿಕ ರಚನೆಯು ಹೀಗಿದೆ: (೧) ಜ್ಞಾನೇಂದ್ರಿಯಗಳೂ ಅವುಗಳನ್ನು ಏಂದುಳಿಸೇಂದಿಗೆ ಜೋಡಿಸುವ ಮಜ್ಜಾ ತಂತುಗಳು; (೨) ಏಂದುಳು; (೩) ಏಂದುಳನ್ನು ಶರೀರದ ಒಳಗಿನ ಆವಯವ ಗಳಿಂದಿಗೂ ಅಂತಸ್ಥಾವಗ್ರಂಥಿಗಳಿಂದಿಗೂ ಜೋಡಿಸುವ ಮಜ್ಜಾ ತಂತುಗಳು; ಮತ್ತು (೪) ಸ್ವಾಯುಗಳಿಗೆ ಏಂದುಳಿಸಿದ ಬರುವ ಮಜ್ಜಾ ತಂತುಗಳು. ಈ ಜತುರಂಗ ಬಲದಿಂದ ಮೂಲಪ್ರವೃತ್ತಿಗಳಿಂಬ ದಳಪತಿಗಳು ಪ್ರಾರಣೆಯ ತಾಳಿಕೆಬಾಳಿಕೆಗಾಗಿ ಪರಿಸ್ಥಿತಿಯನ್ನು ಗೆಲ್ಲುತ್ತವೆ; ಚೀವನ ವನ್ನು ಕಾಪಾಡುತ್ತವೆ ಎಂದು ಹೇಳಬಹುದು.

ಮನಸ್ಸಿನ ಪ್ರಾಹಣವು ಈ ನಾಳ್ಬು ವಿಧವಾದ ಶಾರೀರಿಕ ವ್ಯಾಪಾರ ಕ್ರಮಗಳಿಗೆ ಹೊಂದಿಕೊಂಡು, ಸಮಾಂತರವಾಗಿ ಹರಯುತ್ತದೆ.

ಜ್ಞಾನೇಂದ್ರಿಯಗಳನ್ನು ಏಂದುಳಿಗೆ ಜೋಡಿಸುವ ಮಂಜ್ಞಾತಂತುಗಳ ವಂತ್ಯು
ಆಂದ್ರಿಯಗಳ ಚಟುವಟಿಕೆಯು (೧) ಸಂವೇದನೆಯಾಗುತ್ತದೆ. ಏಂದುಳು,
ಅಂತಸ್ಥಾನ ಗ್ರಂಥಿಗಳೂ—ಇವುಗಳ ಸದುವಿನ ಮಂಜ್ಞಾತಂತುಗಳ ಕ್ರಿಯೆ
ಯನ್ನೆಲ್ಲ ಖಗೆಂದು (೨) ಭಾವನೆಯಾಗುತ್ತದೆ. ಏಂದುಳಿನಿಂದ ಸ್ವಾಯಂ
ಗಳಿಗೆ ಸಂದೇಹಗಳನ್ನು ತರುವ ಮಂಜ್ಞಾತಂತುಗಳ ದ್ವಾರದಿಂದ (೩) ಕ್ರಿಯೆಯು
(ಕೆಲಸವು) ಸಂಭವಿಸುತ್ತದೆ. ಇದೇ ಸದವಳಿ ಅಥವಾ ವರ್ತನ. ಈ ತೆರ
ನಾಗಿ ವರ್ತನ ಕ್ರಿಯೆಯು ಘಟಿಸದಿದ್ದರೂ ವರ್ತನಾದ ಪ್ರೇರಣೆಯಾದರೂ
ದೊರೆಯುತ್ತದೆ. (ಆ ಮೂಲ ಏಧನಾದ ಕಾರ್ಯಗಳಿಗೆ ಆಧಾರಕೇಂದ್ರ
ವಾಗಿ ಏಂದುಳು ಕೆಲಸ ಮಾಡುತ್ತಲು ರೂಪಿಸಿದೆ.)

ಮುಖಲಪ್ರವೃತ್ತಿಯಿಂದ ವರ್ತನವು ಹೇಗೆ ಮಾರ್ಪಡುವದು?

ಮುಖಲಪ್ರವೃತ್ತಿಯ ಈ ಮೂಲ ರೂಪ ಧವಾದ ವ್ಯಾಪಾರದಲ್ಲಿ ಭಾವನೆ
ಗಳ ಸ್ವರೂಪವು ಬದಲಾಗುವದಿಲ್ಲ. ಅದು ಉಂಟಾಗುವದು ನಿಶ್ಚಯ,
ಅದರೆ ಸಂವೇದನೆ ವಂತ್ಯು ವರ್ತನೆಗೆ ಮಾತ್ರ ತಮ್ಮ ರೂಪನನ್ನು ಬದ
ಲಿಸಬಹುದು. ರೂಪಾಂತರ ಹೊಂದಬಹುದು. ಹೆಡರಿ ಹೌತಾರಿದ ನಾಯಿ
ಯಾಗಲಿ ಮಗುವಾಗಲಿ ಆ ಹೆಡರಿಕೆಯನ್ನು ಉಟ್ಟಿಸಾಡಿದ ವಸ್ತುವಿನಿಂದ
ಗಾಬರಿಗೊಂಡು ಒಡಿಪೋಗಬಹುದು. ಆದರೆ ಪ್ರಾರ್ಥ ಮನುಷ್ಯನು ಅಂಥ
ಹಲವು ಸಂಧಭರಿತಗಳಲ್ಲಿ ಹೆಡರಿದರೂ, ತನ್ನ ಸ್ಥಳ ಬೆಟ್ಟು ಕಡಲದೆ ಧೈಯರು
ದಿಂದಲೂ ಜಾಣ್ಣಿಯಿಂದಲೂ ಬಂದ ಪ್ರಸಂಗಕ್ಕೆ ಎಡಗೊಟ್ಟು ನೀಲಿಬಹುದು.
ಏಕೆಂದರೆ ಹೆಡರಿದ ಪಕುವಿಗಿಂತ, ಹೌತಾರಿದ ಶಿಕುವಿಗಿಂತ ಆತನು ಪರಿಸ್ಥಿತಿ
ಯನ್ನು ಭಿನ್ನವಾಗಿ ಏನುರಿಸುವನು. ಆತನ ಏಂದುಳು ಸಂವೇದನೆಗಳನ್ನು
ರೂಪಾಂತರಿಸಿಕೊಳ್ಳುವದು; ಮತ್ತು ತನ್ನ ಪಾರಾಥ್ಯಾಸವಾದ ಮುಖಲಪ್ರವೃ
ತ್ತಿಯ ಆ ಪ್ರತಿಕ್ರಿಯೆಯನ್ನು ಬೇರೆ ರೀತಿಯಲ್ಲಿ ಮಾರ್ಪಡಿಸಲು ಆತನು ಕಲಿ
ತಿರುವನು. ಆದರೆ ಪ್ರಾರ್ಥರಲ್ಲಿ ಚಿಕ್ಕನಾಗು ಅಥವಾ ಪಕುಗಳಂತೆ ಹೊದಲು
ಭಾವನೆಯು ಜಾಗ್ರತವಾಗುವದು ನಿಶ್ಚಯ. ಆದನ್ನು ಬದಲಿಸಲು ಸಾಧ್ಯವಿಲ್ಲ.

ಯಾವದೇ ಮುಖಲಪ್ರವೃತ್ತಿಯು ನಿಜವಾಗಿ ಒಳತಾಗಲಿ ಕಡಕಾ
ಗಳಿ ಇರುವದಿಲ್ಲ. ಅದರಿಂದಂಬಂಗುವ ಕಾರ್ಯ-ಪ್ರೇರಣೆಯನ್ನು ಏನಿ

ಯೋಗಿಸಿಕೊಳ್ಳುವ ರೀತಿಯು ಸಮ್ಮು ಸದತ್ತೆಯಲ್ಲಿಯ ಒಳಿತು ಕೆಡಕು ಗಳನ್ನು ಗೈತ್ತಿಪಡಿಸುತ್ತದೆ. (ಇಲ್ಲಿ ಒಳಿತು ಕೆಡಕೆಂದರೆ ಲಾಭಕರ ಹಾನಿಕರ ಉಪಯುಕ್ತ ಸಿರುಪಯುಕ್ತ ಎಂಬ ಅರ್ಥ) ಆದೇ ಮೇರೆಗೆ ಯಾವದೇ ಭಾವ ಸೆಯೂ ವಸ್ತುತಃ ಒಳಿತಾಗಲಿ ಕೆಡಕಾಗಲಿ ಇರುವದಿಲ್ಲ. ಸಭ್ಚಸರ 'ಸಾತ್ತ್ವಿಕ ಸಂತಾಪ'ನು ಸಮ್ಮುಲ್ಲಿಗೆ ಪರಿಚಿತವನ್ನೇ! ಇದರಂತೆ ಭೀತಿಯು ಕೂಡ ಕೆಲವೆಡೆಗಳಲ್ಲಿ ಉದಾತ್ತವೆಂದೇ ಏನಿಸುವುದು. ಹೀಗೆಯೇ ಇನ್ನು ಇದ ಭಾವನೆಗಳ ವ್ಯಾತು.

ಸರಳವಾದ ಕೆಲವೇ ಮೂಲ ಪ್ರತಿಕ್ರಿಯೆ ಪರಾವರ್ತನ ಕ್ರಿಯೆಗಳಿಂದ ಸಾಂಕೇತಿಕವಾಗಿ ಹೆಚ್ಚು ಹೆಚ್ಚು ಜಟಿಲವಾದ ಅಗಣಿತ ಪ್ರತಿಕ್ರಿಯೆಗಳ ಕಟ್ಟಡವು ಏರಡುತ್ತದೆಂದು ವರ್ತನವಾದಿಗಳ ಪ್ರತಿಪಾದನೆಯಾಗಿದೆಯೆಂದು ಹಿಂದೆ ಹೇಳಿದೆಯನ್ನೇ. ಹೇತು (ಹೆನ್ರಿರ್ಕ) ವಾದಿ ಮನೋವಿಜ್ಞಾನಿಗಳೂ ಇದೇ ತೆರನಾಗಿ ತೊಡಕೆಂದ ವರ್ತನಕ್ರಮವು ವ್ಯಾಪಾರದುವ ಬಗೆಯನ್ನು ವಿವರಿಸುತ್ತಾರೆ. ಆದರೆ ಈ ಕ್ರಮವು ಶಾರೀರಿಕ ಪರಾವರ್ತನ ಕ್ರಿಯೆಗಳ ಮೇಲೆಯೇ ಸಿಂಕಿಡಯಿಂದು ಅವರು ತಿಳಿಯುವುದಿಲ್ಲ. ಇನ್ನು ದಾರಭ್ಯ ಬಂದ ಕೆಲವು ಮೂಲಪ್ರವೃತ್ತಿಗಳ ಕುರಿತು, ಕಲಿಯದೇ ಆಗುವ ಪ್ರತಿಕ್ರಿಯೆಗಳ ತಳಹದಿಯ ಮೇಲೆಯೇ ಅಂಥ ಪ್ರವೃತ್ತಿಗಳಿಂದ ಉಂಟಾಗುವ ಭಾವನೆ ಕ್ರಿಯಾಪ್ರೇರಣಗಳನ್ನೊಳಗೊಂಡ ಸಂಕೀರ್ಣವಾದ ಸದತ್ತೆಯ ವ್ಯಾಪಾರಿಯು ರೂಪಗೊಳ್ಳುತ್ತು. ಬೆಳಿಯುತ್ತದೆಂದು ಹೇತುವಾದಿಗಳು ಸಾಧಿಸುವರು. ಇವೆರಡೂ ಸಾಂಪ್ರದಾಯದವರು ಮಾನಸಿಕ ಕ್ರಿಯೆಗಳಲ್ಲಿಯ ಸಂಗತಿ, ಸಾಹಜಯು ತತ್ವವನ್ನು ಒಪ್ಪಿಕೊಳ್ಳುವರು. ಆದರೆ, ಇಲ್ಲಿಯೂ ಒಂದು ಭೇದವಿದೆ. ವರ್ತನವಾದಿಗಳು ಬಾಹ್ಯಪ್ರಚೋದನೆ ಮತ್ತು ಅಡಕೊಳ್ಳುದಗುವ ಪರಾವರ್ತನ ರೂಪವಾದ ಪ್ರತಿಕ್ರಿಯೆ ಇವೆರಡರಲ್ಲಿ ಸಂಗತಿಯನ್ನು, ಸಂಂಧಿವನ್ನು ಹಚ್ಚುವರು. ಆದರೆ ಈ ಯಾಂತ್ರಿಕ ಕ್ರಿಯೆಯನ್ನು ನ್ನೆ ಮನ್ನಿಸಿ ಸದಿ, ಹೇತುವಾದಿಗಳು ಈ ತರದ ಸಂಗತಿ-ಸಂಂಧಿಗಳನ್ನು ಮೂಲಪ್ರವೃತ್ತಿ ಮತ್ತು ಅದರಿಂದ ಒರಗುವ ಪ್ರತಿಕ್ರಿಯೆ ಇವುಗಳಲ್ಲಿ ಹೊಂದಿಸುತ್ತಾರೆ. ಈ ಸಂಗತಿಯು ಹೊಂದಿಕೆ ಅಥವಾ ಹೇಳಿತ್ತೇಯ ತತ್ವದ ಮೇಲೆಯೇ ಒರಗುತ್ತದೆಂದು ಅವರೂ ಸಂಬಿಂಬರು.

ಹೊಸ ಹೊಸ ಪ್ರತಿಕ್ರಿಯೆಗಳು ಹೇಗೆ ಉಂಟಾಗುತ್ತವೆ? ಮೂಲ ಪ್ರವೃತ್ತಿಗೆ ಪ್ರಚೋದನೆ ಕೊಡುವ ಹೇತುನೊಂದಿಗೇ ಬೇರೊಂದು ಹೇತುವು ಸಂಗಡವೇ ಅನುಭವಕ್ಕೆ ಬಂದರೆ, ಎರಡನೆಯದಾಗಿ, ಭಿನ್ನವಾದ ವಿಕಾರ ಹೇತುವು ವೋಡಲನೆಯು ಹೇತುನನ್ನೇ ಹೆಚ್ಚಾಗಿ ಹೊಳೆಲುತ್ತಿದ್ದರೆ ಹೊಸ ಪ್ರತಿಕ್ರಿಯೆಯು ಉಂಟಾಗುತ್ತದೆ. ಇದಲ್ಲದೆ, ಹೇಗೆ ಪ್ರತಿಕ್ರಿಯೆಗಳನ್ನು ರೂಪಾಂತರಿಸಿಕೊಳ್ಳುವಲ್ಲಿಯೂ—ತದರ ಪರಿಣಾಮವಾಗಿ ವರ್ತನವನ್ನು ಬೇರೆಡಿಸಿ ವಾರ್ಥಾಡಿಸಿಕೊಳ್ಳುವಲ್ಲಿಯೂ ಮನುಷ್ಯನ ಬುದ್ಧಿಶಕ್ತಿಯು ಮುಖ್ಯವಾದ ಭೂಮಿಕೆಯನ್ನು ವಹಿಸುವದೆಂದು ಹೇತುಪಾದಿಗಳು ಪ್ರತಿಪಾದಿಸುತ್ತಾರೆ. ಆದರೆ ವರ್ತನವಾದಿಗಳು ಬುದ್ಧಿ ಎಂಬುದೆಂದು ಸ್ವತಂತ್ರ ಪ್ರೇರಕ ತತ್ವವು ಉಂಟಿದು ಒಮ್ಮೆಕೊಳ್ಳುವದಕ್ಕೇ ಸಿದ್ಧಿರಿಲ್ಲ.

‘ಹೊಮಿರ್ಕೆ’ ಮನೊನಿಚಾನ್ನಿಗಳು ಹೇಳುವ ಈ ಉಪವಶ್ತಿಯ ಮೂಲಕ, ಏಕ್ಕು ಸಾಮಾಜಿಕ ಪ್ರವೃತ್ತಿಯಾಗ್ಗೆ, ಇರಿನೆ ಜೀನೊನ್ನಾಗಳಿಂತಹ ಜಂತುಗಳಿಗಿಂತ—ಗುಂಪುಗೂಡಿ ಖಳಿಯುವ ಪ್ರಾಣಿಗಳಿಗಿಂತ—ಮನುಷ್ಯನ ನಡತೆಯು ಅಣ್ಣೊಂದು ಭಿನ್ನವಾದುದೂ, ಶ್ರೇಷ್ಠವಾದುದೂ ಏಕೆ ಆಗದೆಯೆಂಬದನ್ನು ಕುರಿತು ಇತ್ತೆಧ್ವನಿವಾಗುವುದು. ಮನುಷ್ಯನು ಹುಟ್ಟಿ ಬರುವಾಗ ಬಹಳೇ ಅಪರಿಪಕ್ವನಾಗಿರುತ್ತಾನೆ; ಅಂದರೆ ಆತನ ಶಾರೀರಿಕ-ಮಾನಸಿಕ ಶಕ್ತಿಗಳಲ್ಲಿ ಎನ್ನೂ ಬೆಳವಣಿಗೆಯಾರುವುದಿಲ್ಲ. ಆದರೆ ಒಂದು ಜೀನೊನ್ನಾಗಿ ವಾಗಲಿ, ಒಂದು ಇರಿನೆಯಾಗಿ ಯಾಗಲ್ಲ; ಆದು ಹುಟ್ಟಿ ಬಂದಾಗಲೇ ಪೂರ್ಣವಾಗಿ ಬೀಳಿದು ಬಂದಿರುತ್ತದೆ. ಆದ್ದರಿಂದ ಜಟಿನಬಿಕೆಯ ಜಟಿಗಳ ರೀತಿಗಳು ಆ ಮೌದಲೇ ನಿಶ್ಚಯವಾದಂತಿರುತ್ತವೆ ಹುಟ್ಟಿದಂದಿನಿಂದಲೂ, ಜೀನೊನ್ನಾ ಇಲ್ಲವೇ ಇರಿವೆಗಳ ನಡಕೆಯು ಮಾದರಿಯು ಬಹುತೇಕವಾಗಿ ಬಂದೇ ಎರಕದಲ್ಲಿ ಹೊಯ್ದ ಆಚ್ಚಗೆ ಹಿಂಡಂತಿರುತ್ತದೆ.

ಕೆಲವೊಂದು ಜಾತಿಯ ಪ್ರಾಣಿಗಳು ಒಂದುಗೂಡಿಕೊಂಡು ಮನುಷ್ಯನನ್ನು ತಮ್ಮ ಅಂಕೆಯಲ್ಲಿ ತಿಂಡು, ಆಳಾಗಿಸಿಕೊಂಡ ಇದ್ದುತ್ತಕಡತೆಗಳು ಜನಸಂಗ್ರಹಿಯನ್ನು ಬೆರಗುಗೊಳಿಸಲು ಆಗ ಆಗ ಪ್ರಕಟವಾಗುತ್ತಿರುತ್ತವೆ! ಮತ್ತು ಸೋಜಿಗದ ಮಾತ್ರೆದರೆ ಇಂಥ ಕಡತೆಗಳನ್ನು ಸಂಬುವಣನಗಳೂ ಉಂಟು! ಆದರೆ ಪಂಚತಂತ್ರದ ಪ್ರಪಂಚದ ನೋರಗೆ ಇಂಥ

ಸಂಗತಿಗಳು ಜರಗುವವೆಂದು ಸಂಭಾವುವುದು ಶುದ್ಧ ತಿಳಿಗೇಡಿತನ. ಏಕೆಂದರೆ, ಅಂಥ ಸಾಮಾಜಿಕ ಜಂತುಗಳು ತಮ್ಮ ಒನ್ನುಸಿದ್ಧವಾದ ವರ್ತನದ ದಾರಿ ಬಿಟ್ಟು ಮನುಷ್ಯನ ಗೊಡನೆಗೆ ಹೂಡಿಗುವವೆಂಬ ಮಾತ್ರೇ ನಿಸರ್ಗಕ್ಕೆ ವಿರುದ್ಧ! ಮನುಷ್ಯನ ನಡತೆಯಂತೆ ಬೇಕಾದಾಗ ಪಾರ್ಫಡುವ ನಡೆವಳಿ ಪಶುವರ್ಗಕ್ಕೆ ಸಾಧ್ಯವಿಲ್ಲ. ಪರಿಸ್ಥಿತಿಯಲ್ಲಿ ಹೆಚ್ಚು ಕಡಿಮೆಯಾದರೂತೆ, ಮನುಷ್ಯನ ನಡತೆಯೂ ರೂಪಾಂತರಗೊಳ್ಳುವುದು. ಆದರೆ ಇತರ ಸಾಮಾಜಿಕ ಜಂತುಗಳ ನಡತೆಯು ಹಾಗಲ್ಲ. ಆವುಗಳ ನಡತೆಯು ಪಡಿಯಜ್ಞ ಮೊದಲೇ ಗೊತ್ತಾದಂತಿರುತ್ತದೆ. ಆದ್ದರಿಂದ ಹೊಸದೊಂದು ಪರಿಸ್ಥಿತಿಯು ಒಬ್ಬಂದೆಂದು ಉಂಟಾದರೆ ಅದಕ್ಕೆ ಕೂಡಲೇ ತಕ್ಕಂತೆ ನಡಿಕೊಳ್ಳಲು ಮನುಷ್ಯೇ ಈತರ ಪ್ರಾಣಿಗಳು ಆಸಪುರ್ಣವಾಗಿವೆ.

ಹೇತುವಾದ ಮತ್ತು ವರ್ತನವಾದಗಳ ತಂತ್ರ:

ಈವರೆಗಳ ವಿವೇಚನೆಯಂದ ಒಂದು ವಾತು ಸ್ವಷ್ಟವಾದಂತಹದೆ. ಹೇತುವಾದಿ (“ ಹೊಮೀರ್ಕ ”) ಮನೋವಿಜ್ಞಾನಿಯ ದೃಷ್ಟಿಕೋನವು ವರ್ತನವಾದಿ ಮನೋವಿಜ್ಞಾನಿಗಳಿಗೆ ತೀರ ಬೇರೆಯಾಗಿದೆ. ವರ್ತನವಾದಿಗೆ ಮೂಲಪ್ರವೃತ್ತಿಗಳು ಉಂಟು ಎಂಬುದೇ ಮಾನಸ್ಯವಿಲ್ಲ. ಆದರೆ ಹೇತುವಾದಿಯು ಎಲ್ಲ ಮಾನಸಿಕ ಜೀವನದ ಉಗಮವನ್ನು ಮೂಲಪ್ರವೃತ್ತಿಯ ಲ್ಲಿಯೇ ಹುಡುಕುವನು! ವರ್ತನವಾದಿಯು ಪ್ರಜ್ಞಾಬೋಧವುಳ್ಳ ತನ್ನ ತನದ ಅರಿವುಳ್ಳ ಮಾನಸಿಕ ಜೀವನವನ್ನು ಒಪ್ಪಿಕೊಳ್ಳುವದೇನೋ ಸಿಜಾ ಆದರೆ ಸ್ವತಂತ್ರವಾದ ಕಾರ್ಯಪ್ರೇರಕವಾದ ಮನಸ್ತತ್ವದಲ್ಲಿ ಆತಸಿಗೆ ನೀಬುಗಿಯೇ ಇಲ್ಲ! ಆದರೆ ಹೇತುವಾದಿ (“ ಹೊಮೀರ್ಕ ”) ಮನೋವಿಜ್ಞಾನಿಯು ಎಲ್ಲ ಜೀವನ ವ್ಯಾಪಾರಗಳ ಉಗಮದಲ್ಲಿ (ಮಾನವೀ ಜೀವನವಿರಲಿ, ಪಾಶವೀ ಜೀವನವಿರಲಿ) ಇರುವಿನ ಹೇತುಪೂರ್ಣತೆಯು ಗೆಯ್ಯಿಯನ್ನೇ ಕಾಣುತ್ತಾನೆ. ಅತ್ಯಂತ ಕೀಳುತರಗತಿಯ ಜಂತುವಿನ ಬಾಳಿನಲ್ಲಿ ಕೂಡಿಂದುಕಾರ್ಯ ಪ್ರೇರಕ ಹೇತುವಿದೆಯಂದು ಈತನು ತಿಳಿಯುತ್ತಾನೆ. ಆದರಿಷ್ಟೇ, ಅಂಥ ಬಾಳಿನಲ್ಲಿ ಈ ಹೇತುವಾತ್ಮವು ಅನ್ವೇಷಿಕವಾಗಿ ಕೆಲಸ ಮಾಡುತ್ತದೆ. ತನ್ನ ಪ್ರವೃತ್ತಿಗಳ ಅರಿವು ಸಾಮಾನ್ಯವಾಗಿ ಜೀವಿಗಳಿಗ್ಲಿ. ಸೃಷ್ಟಿಯು ಮೂಲಪ್ರವೃತ್ತಿಗಳ ಮೂಲಕವಾಗಿ ಪೂರ್ಣಮಾತ್ರಗಳಿಂದ

ಒತ್ತಾಯವಡಿಸಿ ತನ್ನ ಹೇತುವನ್ನು ಪೂರ್ಣವಾಡಿಕೊಳ್ಳುತ್ತದೆ. ಆದುದ ರಿಂದ ಅನ್ಯೆಚ್ಚಿಕ ಹೇತುವನ್ನುವೆಂಬ ಮಾತು ವಿರೋಧಾಭಾಸವುಳ್ಳದೆಂದು ತಿಳಿದುಕೊಳ್ಳಬೇಕಾಗಿಲ್ಲ. ಜೀವನದಲ್ಲಿ ವಾಸನೀ ಇಚ್ಛೆಗಳಿಗೆ, ಏಂಬಿದುದಾರಾ ಜೂ ಬಾಳಿನ ಉದ್ದೇಶಕ್ಕೆ ಕೂಂಡಂಬಂಥ ಶ್ರೀಯೆಗಳ ಉದಾಹರಣೆಗಳು ಅಡಿಗಡಿಗೆ ದೊರಕುತ್ತವೆ. ಸಮ್ಮು ಪಚನಕ್ಕಿಯೆಯ ಮೇಲೆ ಸಮ್ಮು ಇಚ್ಛೆಯ ನಿಯಂತ್ರಣವೆಲ್ಲಿದೆ? ಸಮ್ಮು ದೇಹದೊಳಗಿನ ಗ್ರಂಥಿಗಳು ತಮ್ಮ ವಿಶಿಷ್ಟ ರಸಗಳನ್ನು ಕಾಲಕಾಲಕ್ಕೆ ತಕ್ಕು ಪ್ರವಾಣದಲ್ಲಿ ಉಂಟುವಾಡಿ ಸಂರಿಸುವವು. ಅವಗಳ ಮೇಲೆ ಸಮ್ಮು ಇಚ್ಛೆಯ ಅಧಿಕಾರ ಸಡೆಯುವದೇ? ಸಿರಂಕುಶ ಕವಿಗಳಂತೆಯೇ ಇಂಥ ಅಂತರಿಂದ್ರಿಯಗಳು ವರ್ತಿಸುವವು! ಆದರೂ ಈವಿಗಳು ಒಮ್ಮೆಯೇ ಸುರೆತು ಬಿಡುವಂತಹ ಉದ್ದೇಶವನ್ನು ಇವು ಯಾವಾಗಲೂ ಇಟ್ಟುಕೊಂಡು ಸಡೆಯುವವು. ವಾಸನವ ಪ್ರಾಣಿಯ ಬಾಳಿಕೆತಾಳಿಕೆಯೇ ಇವೆಲ್ಲ ಅನ್ಯೆಚ್ಚಿಕ ವಾಸ್ತವಾರಗಳ ಹೇತುವು. ಪ್ರತಿಯೊಂದು ಕ್ಷಣಿಕ್ಕು ಮೇಲೆ ಹೇಳಿದ ಅಂತರಿಂದ್ರಿಯಗಳು ಅನ್ನವನ್ನು ಅರ್ಗಿಸುವ ದೊಂದೇ ಹೇತುವಿಗಳಿಗಿ ದುಡಿಯುತ್ತಿರುವವು. ಇರಲಿ.

ಹೀಗೆ ವರ್ತನವಾದವು ಹೇತುವಾದವೂ ತಾತ್ಪರ್ಯಕ ಭಾವಿತಿಕೆಯಲ್ಲಿ ಪೂರ್ಣವಾಗಿ ಪರಸ್ಪರ ವಿರುದ್ಧವಿದ್ದರೂ, ಬೇರೆ ತರದಿಂದ ಅವೇರಡರಲ್ಲಿ ತುಂಬ ಹೇಳೆಲಿಕೆಯುಂಟು. ಮೊದಲನೆಯು ಮಾತೆಂದರೆ, ಅವೇರಡೂ ಸಿದ್ಧಾಂತಗಳು ಪಾರಮಂಶ್ವವಾಗಿ ವ್ಯವಹಾರಕ್ಕೆ ಉಪಯೋಗವಾಗುವಂಥಿವೆ. ಗಂಗಾನೇ ಇಸ್ತ್ರಿಯಲ್ಲಿ ಮೇರೆಡುಗಲನು "ಮನೋಽವಿಜ್ಞಾನ ಸಡೆವಳಿಯ ಅಭ್ಯಾಸ" ಎಂಬ ಹೆಸರಿನದೊಂದು ಪ್ರಸ್ತುತವನ್ನು ಪ್ರಕಟಿಸಿದನು; ಅದರಲ್ಲಿ ಮನೋಽವಿಜ್ಞಾನವನ್ನು "ಸಚೀವ ವಸ್ತುಗಳ ಸಡೆವಳಿಯನ್ನು ಕುರಿತು (ಭೌತಿಕ) ರಾಸ್ತು" ಎಂದು ಹೇಳಿದಾನ್ನೇ. ಸಡೆವಳಿಯನ್ನು ವರಿಸುತ್ತು ವಿನುತ್ತ ಸುತ್ತು ಕಟ್ಟಿಕಡೆಗೆ, ಎಲ್ಲ ವಿಧವಾದ ಸಚೀವ ವರ್ತನದ ಮುಖ್ಯ ಲಕ್ಷಣವೆಂದರೆ "ಉದ್ದೇಶದ ಪ್ರಕಾರೀಕರಣ ಇಲ್ಲವೆ ಒಂದು ಹೇತುವನ್ನು ಸಾಧಿಸಲು ಜರಗುವ ಸತತ ಪ್ರಯತ್ನ" ಎಂದು ಪ್ರತಿವಾದಿಸಿ, ಆತನು ವರ್ತನವಾದಿ ತನ್ನ ಹೇತುವಾದ (ಹೈಮಿಂಗ್) ಪಂಥವು ಬೇರೆಯಾಗಿರುವದನ್ನು ಸಾಫ್ ಪಿಸಿದನು.

ಇವೆರಡು ಸಾಂಪ್ರದಾಯಗಳಲ್ಲಿರುವ ಇನ್ನೊಂದು ಹೋಲಿಕೆಯುಂಟು. ವರ್ತನವಾದದಂತೆ ಹೇತುವಾದವೂ ಮೂಲಾನ್ವೇಷಿಯಾಗಿದೆ; ಅದರೆ ಇಬ್ಬರೂ ಮನೋವಿಜ್ಞಾನಿಗಳು ಮೂಲದಿಂದ ಸಂಶೋಧನವನ್ನು ಆರಂಭಿಸುವರು; ವರ್ತನದ ಕುರಿತು ತಂತ್ಯಂತ ಕೆಳಗಿನ ಆಶ್ಯಂತ ಪಾರ್ಥಿವಿಕವಾದ ಫಂಟಿಗಳನ್ನು ಗೂತ್ತುಹಚ್ಚಿ, ಅಲ್ಲಿಂದ ಮುಂದುವರದು ಹಚ್ಚು ಹೆಚ್ಚು ಜಟಿಲವಾದ ವ್ಯವಸ್ಥಿತವಾದ ಬಗೆಬಗೆಯ ನಡೆವಳಿಗಳ ತಮ್ಮ ಸಂಶೋಧನವನ್ನು ಸಾಗಿಸಿದ್ದಾರೆ.

ಇದಲ್ಲದೆ ಇವರಡೂ ಮನೋವಿಜ್ಞಾನ ಶಾಖೆಗಳಲ್ಲಿ ತುಲನಾತ್ಮಕ ಪದ್ದತಿಯನ್ನೇ ಸಂಶೋಧನೆಯಲ್ಲಿ ಉಪಯೋಗಿಸುತ್ತಾರೆ. ಮನುಷ್ಯ ಪಾರಂಪರ್ಯಲ್ಲಿ ವ್ಯಕ್ತವಾಗುವ ಮನೋವಾರಕ್ರಮಗಳ ಮಾಡಲಿಗಳೇ ಕಂತರಗತಿಯ ಪಾರಂಪರ್ಯಗಳಲ್ಲಿಯೂ ಕಾಣಿಸಿಕೊಳ್ಳುತ್ತವೆಂದು ಇಬ್ಬರೂ ಕಂಡುಬಂದಿದ್ದಾರೆ.

ವ್ಯಕ್ತಿಯ ಮನೋವ್ಯಾಸಾರಕ್ತೆ ಸಾಮಾಜಿಕ ತಡೆಗಳು :

ವ್ಯಕ್ತಿಯು ತನ್ನ ಪರಿಸ್ಥಿತಿಯೊಂದಿಗೆ ಸರಿಹೊಂದಿಸಿಕೊಳ್ಳುವ ನಡಕಾಳಿ ವಾಡಿಕೊಂಡ ಕೊನೆಯ ಒಪ್ಪಂದ ಬದಂಬಡಿಕೆಗಳನ್ನು ಎರಡೂ ಸಾಂಪ್ರದಾಯದವರೂ ಪ್ರತಿಯೊಬ್ಬು ಮನುಷ್ಯನಲ್ಲಿ ಕಂಡುಕೊಳ್ಳುತ್ತಾರೆ. ಆದರೆ ಈ ಫಂಟನೆಯನ್ನು ಹೇತುವಾದಿಗಳು ಹೇಳುವ ಮ್ಯಾಂಟಿಸ್ಮ್ ಬಿಗಿಕಟ್ಟು ನಿಟ್ಟಿ; ನಿಂದ ವರ್ತನವಾದಿಗಳು ಸಾರುವದಿಲ್ಲ. ಆದರೂ ಆವರು ಒಪ್ಪಿಕೊಳ್ಳುವ ಸಾಂಕೇತಿಕ ಪ್ರತಿಕ್ರಿಯೆಯಂದರೆ ಪರ್ಯಾರ್ಥಿಯವಾಗಿ ಪರಿಸ್ಥಿತಿಯೊಂದಿಗೆ ಆದ ಒಪ್ಪಂದ ಸಮನ್ವಯವೇ ಸರಿ. ಏಕೆಂದರೆ ವ್ಯಕ್ತಿಗೆ ಮೂಲಭೂತವಲ್ಲದ ಜನ್ಮಸಿದ್ಧವಲ್ಲದ ಎಲ್ಲ ಪ್ರಚೋರದನೆ-ಪ್ರತಿಕ್ರಿಯೆಗಳನ್ನು ವ್ಯಕ್ತಿಯ ಪರಿಸ್ಥಿತಿಯೇ ಪೂರ್ವೀಸುವದು. ಈ ಪರಿಸ್ಥಿತಿಯಲ್ಲಿ ಆ ವ್ಯಕ್ತಿಯು ನಿಂತು ನಡೆಯುವ ಸಮಾಜವೂ ಒಳಪಟ್ಟಿದೆ.

ವರ್ತನವಾದಿಯ ದೃಷ್ಟಿಯಿಂದ ವ್ಯಕ್ತಿ-ಪರಿಸ್ಥಿತಿಗಳ ಸದುವಿನ ಈ ಬದಂಬಡಿಕೆಯು — ಈ ಸಮನ್ವಯವು ಕಾರೀರಿಕ ವಾಣಿಪಾರಕ್ರಮದ ಫಲವಾಗಿದೆ. ಆದರೆ ಹೋಮಿಕ್ ಮನೋವಿಜ್ಞಾನಿಯು ಈ ಸಮನ್ವಯ

ಮನುಷ್ಯನ ಮೂಲಭೂತ ಪ್ರವೃತ್ತಿಗಳ ಮತ್ತು ಆತನು ಒಳಪಡಿ ಬೇಕಾದ ಸಮಾಜದ ಬೀಡಿಕೆಗಳ ಸದುವೆ ಎಂದೆಂದಿಗೂ ಎಡೆಬಿಡದೆ ಹೋರಾಟವು ಸಡೆದಿದೆ. ಈ ತಿಕಾಣಿ, ಹೋರಾಟಗಳಲ್ಲಿ ಆಗಾಗೆ ಒದಗುವ ಒವ್ವಂದಗಳಂಬ ದೃಷ್ಟಿಯಿಂದ ವಾಸನನ ಸಹವಳಿಯನ್ನು ಇವರು ಸ್ಥಿರವಾಗಿ ಸುತ್ತಾರೆ. ಎಲ್ಲ ಸಾಮಾಜಿಕ ಜೀವನವೂ, ಪ್ರತಿಯೊಂದು ನಾಗರಿಕತೆಯೂ, ಸಂಸ್ಕೃತಿಯೂ, ಮನುಷ್ಯನ ಸತತ ಪ್ರಯತ್ನದ ಫಲವಾಗಿದೆ. ವ್ಯಕ್ತಿ ಮತ್ತು ಸಮಾಜದ ಹೋರಾಟವೆಂಬ ಸಮುದ್ರಸುಧನದಲ್ಲಿ ಹೋರಾಟ ಅಮೃತವೇ ಇಂದಿನ ವಾಸವ ಸಂಸ್ಕರಣೆ. ವಾಸನವ ಒತ್ತರದ ಒತ್ತಾಯದ ಪ್ರೇರಣೆಯನ್ನು ಆತನ ಮೂಲಪ್ರವೃತ್ತಿಗಳೇ ಪೂರ್ವಿಸುತ್ತಾರೆ. ಆದರೂ ವ್ಯಕ್ತಿಯು ತಾನೇರ್ವ ವ್ಯಕ್ತಿಯಿಂಬ ಬಿಡಿಸೊಳಿಸುತ್ತವನ್ನು ಬಿಟ್ಟು, ಕುಟ್ಟಿಂಬ, ಕುಲಸಮಾಜ, ನಾಡು ಮುಂತಾದ ಯಾವದೇ ರೂಪದ ಸಾಂಘಿಕ-ಸಾಮಾಜಿಕ ವಾರಾರಾದಲ್ಲಿ ಇತರ ವ್ಯಕ್ತಿಗಳಿಡನೆ ಕೂಡಿಕೊಂಡು ಇರಲು ಆರಂಭಿಸಿದ ಕೂಡಲೇ, ಆತನಿಗೆ, ತನ್ನ ಮೂಲಪ್ರವೃತ್ತಿಗಳ ಪ್ರೇರಣೆಗಳನ್ನು ಒಹಳ ಮಟ್ಟಿಗೆ ಯತ್ನಕ್ಕೆ ಸದೆದುಕೊಳ್ಳಬೇಕಾಗುವದು; ಇಲ್ಲವೇ ಆ ಮೂಲಪ್ರವೃತ್ತಿಗಳನ್ನು ವಾರ್ಷಿಕಿಸಿಕೊಳ್ಳಬೇಕಾಗುವದು ಅನಿವಾಯ, ಕಟ್ಟಿಸುತ್ತೇ, (೧) ಕೆಲವು ಪ್ರವೃತ್ತಿಗಳನ್ನು ಅಂಶತ್ವ ದಮನ ವಾಡಿಕೊಳ್ಳಬೇಕಾಗುವದು; (೨) ಉಳಿದ ಕೆಲವುಗಳ ಸಹಜವಾದ ಚಟುವಟಿಕೆಗಳನ್ನು ಬೀರಿ ದಾಂಗೆ ಕಾಣಬೇಕಾಗುವದು; (೩) ಏಕ್ಕು ಕೆಲವು ಪ್ರವೃತ್ತಿಗಳನ್ನು ವಾತ್ರ ಉತ್ತೇಜನಕೊಳ್ಳಬೇಕಾಗುವದು.

ಕೆಲವು ಲೇಖಕರು ಮೂಲಪ್ರವೃತ್ತಿಗಳ ಈ ಮೂರು ವಿಧಗಳನ್ನು ಮೂರು ಜಾತಿಗಳಾಗಿ ವಿಭಾಗಿಸುತ್ತಾರೆ. ಸ್ವಾಧೀನರ, ಸಂಧಿ-ಇಗರ, ಮತ್ತು ಸಮಾಜವರವೆಂಬವೇ ಈ ಮೂರು ವರಗಳಾಗಿ. ಈ ದೃಷ್ಟಿಯಿಂದ ಸ್ವೇಧಿದರಿ ಸಮಾಜದ ಸ್ವಾಸ್ಥ್ಯ ಮತ್ತು ಸ್ಥಿರತೆಯು ಉಳಿಯಬೇಕಾದರೆ ಸ್ವೀರವಾದ-ಅನಿಯಂತ್ರಿತವಾದ ಸಂಭೋಗ ಪ್ರವೃತ್ತಿಗಳನ್ನು ದಮನ ವಾಡಲೇಬೇಕಾಗುತ್ತದೆ. ಗೀತೆಯ ಮಾತಿನಲ್ಲಿ ಹೇಳುವದಾದರೆ ಕಾಮವನನ್ನು ಧರ್ಮಕ್ಕೆ ಅವರೊಂದಿಗೆ ಬಳಸಿಕೊಳ್ಳಬೇಕಾಗುತ್ತದೆ. ಅದೇ ಮೇರಿಗೆ ಸ್ವಾಧೀನರವಾದ ಮೂಲಪ್ರವೃತ್ತಿಗಳನ್ನು ವಿಚಾರ, ಇಚ್ಛಾ-

ಶಕ್ತಿಗಳ ಬಲದಿಂದ ಮಾರ್ಚಿಸಿಕೊಳ್ಳಬಹುದು. ಇದಕ್ಕಾಗಿ ಸ್ವಾರ್ಥದ ಸಂಕುಚಿತ ಕ್ಷೇತ್ರವನ್ನು ನಿಸ್ತಾರಗೊಳಿಸಿ, ಪರಾರ್ಥಕ್ಕಾಗಿ ಎಂದರೆ ಏತಾಲ ವಾದ ಸ್ವಾರ್ಥಕ್ಕಾಗಿ ಹೊಗಾಡಲು ಕಲಿಯಬೇಕಾಗುತ್ತದೆ. ಮತ್ತು ಇದಕ್ಕೂ ಉಜ್ಜ್ವಲರ್ಗತಿಯವಾಗಿರುವ ಸಮಾಜಪರ ಪ್ರವೃತ್ತಿಗಳನ್ನು ಜಾಣ್ಣಿಯಿಂದ ಭಾಗ್ಯತಗೊಳಿಸಿ, ಪ್ರೋತ್ಸಾಹಿಸಿ ಪ್ರೋಷಿಸಬೇಕಾಗುತ್ತದೆ.

ನಿಜವಾಗಿಯೂ ಅತ್ಯಂತ ಸೂಕ್ಷ್ಮವಾಗಿರುವ ಮತ್ತು ಮಾತಿಗೆ ಸಿಲುಕದ ವಿವರಗಳನ್ನು ಇಲ್ಲಿ ಕೆಲವು ಸೂಧಿಲವಾದ ವಿಧಾನಗಳಲ್ಲಿ ಹೇಳದೆಗೆ ತಿಳಿಲ್ಲವಾಗಿದೆ. ಅಲ್ಲಿ ಸ್ವಲ್ಪ ವಿವರಣ ಸ್ವಾರ್ಥದ, ಸಂಭೋಗದ ಮತ್ತು ಸಮಾಜಪರ ಪ್ರವೃತ್ತಿಗಳ ಕುರಿತು ಹೇಳಿದ ಸಂಗತಿಗಳನ್ನು ಏವರೀತಾಗಿ ತಿಳಿಕೊಳ್ಳುತ್ತಾಗೂ ಈ ಕುರಿತು ಸಂಭೋಗವರ್ತಿಗಳನ್ನು ಪೂರ್ಣವಾಗಿ ಹತ್ತಿಕ್ಕು ಒತ್ತಿದೆಬೇಕೆಂಬ ಅರ್ಥವಲ್ಲ; ಅದೇ ಮೇರೆಗೆ ಸಂಭೋಗಪ್ರವೃತ್ತಿಗಳಿಂದ ಕಾಮವಾಸನೆಯಿಂದ—ಮಾಡುವ ಭಾವನೆಗಳು ಸಮಾಜವನ್ನು ಕಟ್ಟುವಲ್ಲಿ ಮಹತ್ವದ ಪಾಲುಗಾರರಾಗುವವೆಂಬ ಮಾತನ್ನು ಅಲ್ಲಿಗಳಿಯಬೇಕೆಂದಿಲ್ಲ.

ವರ್ತನವಾದವೂ, ಹೇತುವಾದವೂ-ಕೂಡಿಯೇ, ನಮ್ಮ ಪ್ರತಿನಿಷ್ಠೆ ಜೀವನ ಸಮಸ್ಯೆಗಳನ್ನು ಬಿಡಿಸಲು ಉಪಯುಕ್ತವಾಗಿವೆ. ಇದಿಂದ ಮನು ಘ್ಯನಿಗೆ ಆತನ ಭಾಳಿಗೆ ಎಷ್ಟೋ ಹೊಸ ಬೆಳಕು ಹೊಸ ಸೊಗಸೂ ದೊರೆತುಡೂ ಉಂಟು. ಇದು ಯುಕ್ತವೇ ಸರಿ. ಮನುಘ್ಯನ ವರ್ತನದ ವಿಧ್ಯಮಾನಗಳನ್ನು ಕುರಿತು ಮಾಡಿದ ಆಳವಾದ ಪರಿಶೀಲನ ಪರಾಮರ್ಶನ ಗಳು (ಶಾಸ್ತ್ರೀಯ ಪದ್ಧತಿಯಲ್ಲಿ ಸಾಗಿಸಿದ ಅಭ್ಯಾಸ-ಅಧ್ಯಯನಗಳು) ನಮ್ಮ ಸದತ್ತಿಯ ಸರಿಯಾದ ಗೊತ್ತುಗುರಿಗಳನ್ನು ಕಂಡುಹಿಡಿಯಿಂತಲ್ಲಿ ಬಹಳ ಉಪಯುಕ್ತವಾದ ಜ್ಞಾನವನ್ನು ನಮಗೆ ಕೊಡುವವೆಂಬುವಲ್ಲಿ ಸೋಜಿಗಿಲ್ಲ. ಇವೆಡೂ ಸಂಪೂರ್ಣವಾಗಿ ವ್ಯಾವಹಾರಿಕ ಮಹತ್ವದ ಅತ್ಯಂತ ಲಾಭದಾರುಕವಾದ ಎಷ್ಟೋ ಜ್ಞಾನವನ್ನು ದಯವಾಲಿಸಿವೆ. ಆದರೆ, ವರ್ತನವಾದಿ ಮನೋವಿಜ್ಞಾನವು, ಮುಖ್ಯವಾಗಿ ಚಿಕ್ಕ ಮಹತ್ವದ ಭಾಳಿಸ ಒಗಟಿಗಳನ್ನು ಬಿಡಿಸುವ ಮಟ್ಟಿಗೆ ಮರ್ಯಾದಿತವಾಗಿವೆ. ಹೇತುವಾದ (ಹೊಮೆರ್ಸ) ಮನೋವಿಜ್ಞಾನವು ಹೆಚ್ಚಾಗಿ,

ಸಾರ್ವಾಜೀಕ ಸಮಸ್ಯೆಗಳನ್ನು ಸ್ವಷ್ಟವಾಗಿಯೂ ಸರಳವಾಗಿಯೂ ವಿವರಿಸುವದರಲ್ಲಿ ತೊಡಗಿದೆ.

ಅಧ್ಯಾತ್ಮನಿಕ ಮನೋವಿಜ್ಞಾನದ ಈ ಎರಡು ಪ್ರಮುಖವಾದ ವಿಚಾರಾಧಾರೆಗಳ ಪರಿಚಯವನ್ನು ಕೆಲವೊಂದು ಸೂಳಲ ಪರಿಚಯವನ್ನು ವಾಚಕ ರಿಗೆ ಮಾಡಿಕೊಟ್ಟಂತಾಯಿತು. ಏಲಿಯಮ್ ಜೀವನ್ಸನ್ ಕಾಲದಿಂದ ಕವಲೊಡೆದು ಎರಡು ಮಾರ್ಗವಾಗಿ ನಡೆದುಬಂದ ಮನೋವಿಜ್ಞಾನದ ಶಾರೀರಿಕ ಮತ್ತು ಆಂತರಂಗಿಕ ಬದಿಗಳನ್ನು ಪ್ರಥಾವವಾಗಿಟ್ಟುಕೊಂಡ ವಾದ ಪರಂಪರೆಗಳು, ವ್ಯಾವಹಾರಿಕ ಜೀವನದ ಅಂಗಣದಲ್ಲಿ ಒಂದುಗೂಡುವ ವೆಂದು ಕಂಡುಕೊಂಡಂತಾಯಿತು. ಆದುದರಿಂದ ಅವರಡರ ಕುರಿತು ವಾಚಕರು ಸಮಸ್ಯೆಯದೃಷ್ಟಿಯಿಂದಲೇ ಸೋಧುವದು ಸಮಂಜಸವೆಂದು ಬೇರೆ ಹೇಳಬೇಕಾಗಿಲ್ಲ.

ಬುದ್ಧಿಯ ಸ್ವರೂಪ

ಇನೆಯ ಅಧ್ಯಾಯ

ಜ್ಞಾನಮೂಲದ ಮೂರು ನಿಯಮಗಳೂ, ಸ್ವಿಯರಮನ್ನನೂ :

ಮೂಲಪರಮ್ಪತ್ತಿಗಳ ಪಾರಧರ್ಮಿಕ ಪ್ರತಿಕ್ರಿಯೆಗಳನ್ನು ವಾರ್ಷಿಕಿಸುವಲ್ಲಿ ಬುದ್ಧಿಯು ಮಹತ್ವದ ಭಾಗವಹಿಸುತ್ತದೆಂದು “ಹೊರ್ಮಿಕ್” ಮನೋವಿಜ್ಞಾನಿಗಳು ಪ್ರತಿಪಾದಿಸುವರೆಂದು ಹಿಂದೆ ಬರೆದಿದೆಯಷ್ಟೇ. ಇಲ್ಲಿ ಆ ಬುದ್ಧಿಯ ಸ್ವರೂಪವನ್ನು ಕುರಿತು.—ಗುಣಧರ್ಮಗಳ ಕುರಿತು—ಆದಷ್ಟು ಸ್ವಲ್ಪದರಲ್ಲಿ ವೇಳಿಚಿಸಬೇಕೆಂದಿದ್ದೇವೆ.

ಜಂಗ ಎಂಬ ವಿಶ್ವಾತ ಮನೋವಿಜ್ಞಾನಿಯು ಮನಸ್ಯನಲ್ಲಿರುವ ಸಿಸ್ಕೆಯ ಪ್ರಪೃತ್ತಿಗೆ (ರಜನಾಶೀಲ ಮನೋಪೃತ್ತಿಗೆ) ಹೆಚ್ಚ ಮಹತ್ವವನ್ನು ಕೊಡುತ್ತಾನೆ. ಈತನು ಮನಸ್ಸಿನ ಮುಖ್ಯ ಧರ್ಮಗಳಲ್ಲಿ—ಸಿಯತಕಾರ್ಯಗಳಲ್ಲಿ—ನಾಲ್ಕು ಅಂಗಗಳಿಂದು ಕಲ್ಪಿಸುತ್ತಾನೆ. ವಿಚಾರ, ಭಾವನೆ, ಸಂವೇದನೆ ಮತ್ತು ಆಂತರಿಕರ್ಥಿ ಎಂಬಿವೇ ಈ ನಾಲ್ಕು ಭೇದಗಳು. ಈ ಸಿದ್ಧಾಂತವು ಮನೋವಿಜ್ಞಾನದ ಇನ್ನೊಂದು ಸಾಂಪ್ರದಾಯದಲ್ಲಿ ಸಮೃದ್ಧಿ ಬಯಸ್ತುತ್ತದೆ. ಈ ಸಾಂಪ್ರದಾಯಕ್ಕೆ “ಸಿಯೋಜನೆಟಿಕ್” ಎಂಬ ಒಂದು ಬಿರುಸಾದ ಅಂದಗೇಡಿಯಾದ ಹೆಸರಿದೆ. ಈ ಸಾಂಪ್ರದಾಯ ದಲ್ಲಿ ಸಂತೋಧನೆಯ ಮುಖ್ಯ ವಿಷಯವೆಂದರೆ ಬುದ್ಧಿಯ ಸ್ವರೂಪವು.

“‘ಸಿಯೋಜನೆಟಿಕ್’ ಎಂಬದರ ಅರ್ಥವು ಜಾಲ್ನಾನದ ಮೂಲಕ್ಕೆ ಸಂಬಂಧಿಸಬೇಕ್ಕಾದ ಅರ್ಥ ಅಂದನ ವಿಶ್ವವಿದ್ಯಾಲಯದಲ್ಲಿ ಮನಸ್ತತ್ವಚಾಲನದ ಹಿಂದಿನ ಅರ್ಥ ರಾಜ್ಯಾಂತರದ ಜಾಲ್ನಾ ಎಡ್‌ಡಿ ಸ್ಪಿರಿರಮನ್ ಎಂಬವನು ಜಾಲ್ನಾನದ ಮೂಲವನ್ನು ಕುರಿತು ಇರುವ ಸಿದ್ಧಾಂತಗಳನ್ನು ಅಥವಾ ಸಿಯಂಗಳನ್ನು ರೂಪಗೊಳಿಸುತ್ತಾನೆ. ಅವು ಈ ರೀತಿಯಾಗಿವೆ:—

(೧) ಮನಸ್ಯನ ಬಾಳಿನ ಯಾವದೇ ಅನುಭವವು ಕೂಡಲೇ, ಅದರ ಲಕ್ಷ್ಯಗಳ ಮತ್ತು ಅದನ್ನು ಅನುಭವಿಸುವವನ ವಿಷಯವಾಗಿ ಅದು ಅರಿವನ್ನು (ಜಾಲ್ನಾವನನ್ನು) ಉಂಟು ಮಾಡುತ್ತದೆ. ಅಂದರೆ, ನಮ್ಮ ಅನುಭವದಲ್ಲಿ ಬರುವ ಯಾವದೇ ಸಂಗತಿಯನ್ನು ಅದರ ಘಟಕಗಳನ್ನೊಳಗೊಂಡ ಇಡಿಯಾದ ರೂಪದಲ್ಲಿ ತಿಳಿದುಕೊಳ್ಳುವದರ ಕಡೆಗೆ ನಮ್ಮ ಒಲವು ಇರುತ್ತದೆ. ಉದಾಹರಣಾರ್ಥವಾಗಿ, ನಾವು ಶಬ್ದ, ರೂಪ, ದುಷಿ ಮತ್ತು ಗಂಧಗಳನ್ನು ಎಂಗಡಿಸಿ ಅರಿತುಕೊಳ್ಳುತ್ತೇವೆ. ಮತ್ತು ಅದೇ ಸಮಯ, ನಮ್ಮ ಅನುಭವದ ಈ ಘಟಕಗಳ ಅರಿವು ನಮಗೆ ಆಗುತ್ತಿರುವಾಗಲೇ, ಈ ಅರಿವು ಮಾಡಿಕೊಳ್ಳುವ ನಮ್ಮ ಸ್ವಂತ ವ್ಯಕ್ತಿತ್ವದ ತಿಳುವಳಿಕೆಯು ಕೂಡ ನಮಗೆ ಸ್ವಷ್ಟವಾಗಿ ಆಗುತ್ತದೆ. ಜ್ಯೇಷ್ಠದೊಂದಿಗೆಯೇ ನಮ್ಮ ಜಾಲ್ನಾತ್ಮಕವು ಜಾಲ್ನಾನವೂ ನಮಗೆ ಆಗುತ್ತದೆ.

(೨) ನಮಗೆ ಒದಗಿಸಿರುವ ಅನುಭವದ ಎರಡು ಇಲ್ಲವೆ ಹೆಚ್ಚು ಲಕ್ಷ್ಯಗಳು ನಮ್ಮ ಮನಸ್ಸಿಗೆ ಮೂಡಿದರೆ, ಕೂಡಲೇ ಅವುಗಳ ನಡುವಿನ ಸಂಬಂಧಗಳ ಜಾಲ್ನಾನವೂ ತಲೆದೊರುತ್ತದೆ. ಅಂದರೆ, ನಮ್ಮ ಅನುಭವದ ಘಟಕಗಳ ಅರಿವು ನಮಗೆ ಆಗುತ್ತಿರುವಾಗಲೇ ಅವುಗಳಿಂಳಿನ ಸಾಧಮ್ಯ—ಮೈಧಮ್ಯ, ಸಾಮ್ಯ—ವಿರೋಧ, ತಾರತಮ್ಯ ಮುಂತಾದ ಸಂಬಂಧಗಳನ್ನು ಲಕ್ಷ್ಯದಲ್ಲಿ ತಂದುಕೊಳ್ಳುವದರ ಕಡೆಗೆ ನಮ್ಮ ಒಲವು ಇರುತ್ತದೆ.

(೩) ಇಂಥ ಅನುಭವದಲ್ಲಿಯ ಯಾವದಾದರೂಂದು ಘಟಕದ ಲಕ್ಷ್ಯವೂ ಅದರ ಸಂಬಂಧವೂ ಮನಸ್ಸಿನೆಡುರು ನಿಂತರೆ, ಅದಕ್ಕೆ ಸಂಬಂಧಿಸಿದ ಬೀರೆಂದು ಲಕ್ಷ್ಯವೂ ಘಟಕವೂ ಕೂಡಲೇ ತಿಳಿದುಬರುವವು.

ಅಂದರೆ, ನಮ್ಮ ಅನುಭವದ ಫಲಕಗಳು ಎರಡನೇ ಸಿಯನುದಂತೆ ಕೆಲವೊಂದ ವರ್ಗಗಳಾಗಿ ಒಂದಕ್ಕೊಂದು ಸಾಪೇಕ್ಷವಾಗಿ ಹೊಂದಿಕೊಂಡು ಇಲ್ಲವೆ ಹೊಳೆಲುವಂತೆ ಮನಸ್ಸಿನಲ್ಲಿ ಮಾಡುವವಾದ್ದರಿಂದ, ಯಾವದಾದರೊಂದು ಫಲಕವನ್ನು ಆದರ ನಿಶ್ಚಯ ಸಂಬಂಧದೊಡನೆ ನೋಡಿದೆವೆಂದರೆ ಆದಕ್ಕೆ ಹೊಂದಿಕೊಂಡಿರಬೇಕಾದ ಇನ್ನೊಂದು ಫಲಕವೂ ನಮ್ಮ ವಿಚಾರದಲ್ಲಿ ಹೊಳೆಯುತ್ತದೆ. ಉದಾಹರಣಾರ್ಥವಾಗಿ, “ಆಗಲವು....ನ ಏರುದ್ದ ವಾಗಿದೆ” ಎಂಬ ನಡುವೆ ಸ್ಥಳ ತುಂಬಿ ಪೂರ್ಣ ಮಾಡಬೇಕಾದ ಒಂದು ವಾಕ್ಯವನ್ನು ಕೊಟ್ಟರೆ ಯಾವದೇ ಸಾಧಾರಣ ತಿಳುವಳಿಕೆಯ ವೃತ್ತಿಯೂ, “ಇಕ್ಕಟ್ಟಿನು” ಎಂಬ ಶಬ್ದವನ್ನು ಪೂರ್ವಿಸಿರಲಾರನು. ಇದು ಬರೇ ಪಾರುಧೀವಿಕ ರೂಪದ ಉದಾಹರಣೆಯು. ಈ ಗುಣಧರ್ಮವೇ ಮಾನಸಿಕ ವ್ಯಾಪಾರದ ಉನ್ನತ ಪಾಠ್ಯಾಯ ಮೇಲೆ ಎಲ್ಲ ತರದ ಹೊಸ ಶೋಧಗಳಿಗೆ ಕಾರಣವಾಗಿದೆ.

ಜ್ಞಾನವು ಹೇಗೆ ಮಾರ್ಚಡುವದೆಂಬುದರ ವ್ಯಾಖ್ಯೆಯನ್ನು ಈ ವಾರು ಮಹತ್ವದ ನಿಯಮಗಳು ಮಾಡುತ್ತವೆ. ಈ ವಾರೂ ಮಾನಸಿಕ ವ್ಯಾಪಾರಕ್ರಮಗಳು ಆಚಾರದಲ್ಲಿ ಒಂದವೆಂದರೆ ಆಗುವ ಪರಿಣಾಮವೇ ಜ್ಞಾನವು. ಅಂಥ ಜ್ಞಾನವು ಅವಕ್ಷವಾಗಿಯೂ ಕೇವಲ ಸರಿಯಾದುದಿರಬೇಕು.

ಆದರೆ ನಮ್ಮ ತಿಳುವಳಿಕೆಯ ಮೇರಿಗೆ ಮನಸ್ಸನ ಜ್ಞಾನವು “ಕೇವಲ ಸರಿ” ಯಾಗುವಿಕೆಯಿಂದ ಹಲವು ಸಲ ಎಷ್ಟೋ ಹರದಾರಿ ದೂರವಿರುತ್ತದೆ! ಸಾಮಾನ್ಯವಾಗಿ ಅದು ಕುಂಡುಕೊರತೆಗಳಿಂದಲೂ, ದೊಂಷಗಳಿಂದಲೂ ತುಂಬಿರುತ್ತದೆ. ಇಂಥ ಅವಸ್ಥೆಗೆ ಯಾರು ಹೇಣಿಗಾರರು? ಸಮರ್ಪಕ ಜ್ಞಾನವನ್ನು ನಿಶ್ಚಯವಾಡುವ ನಿಯಮಗಳಿದ್ದೂ ಹೇಗೆ ಸಾಮಾನ್ಯವಾಗಿ ಸದೋವನಾದ ಜ್ಞಾನವೇ ಉಂಟಾಗಲು ಕಾರಣವೇನು?

ಆ ನಿಯಮಗಳನ್ನು ತಿರುಗೊಮ್ಮೆ ಓದಿಸೋಡಿದರೆ ಅವುಗಳಲ್ಲಿಯ ಒಂದು ಮಾತು ನೇಸಿನಲ್ಲಿ ಬರುವದು. “ಜ್ಞಾನವನ್ನು ಪ್ರೇರಿಸು”ತ್ತದೆ. ಇಲ್ಲವೇ “ತಿಳಿದುಕೊಳ್ಳುವದರ ಕಡೆ ಒಲವು” ಇರುತ್ತದೆ ಎಂಬ ಶಬ್ದಗಳು ಪ್ರತಿ ನಿಯಮದಲ್ಲಿಯೂ ಉಪಯೋಗಿಸಲ್ಪಟ್ಟಿವೆ. ಈ “ಪ್ರೇರಣೆ”ಯು “ಈ ಒಲವು” ಯಾವ ಪ್ರಮಾಣವಲ್ಲಿ ಕೆಲಸ ಮಾಡುವದೆಂಬುದು ಎಷ್ಟು

ಮಟ್ಟಿಗೆ ಪರಿಣಾಮಕಾರಿಯಾಗುವದೆಂಬುವದು ನಮಗಿರುವ ಬುದ್ಧಿಯ ಪರಿನಾರಣಾದ ಮೇಲೂ ಆ ಬುದ್ಧಿಯು ಒಳಪಡುವ ಸಂಕೇತ ಅವಸ್ಥೆಗಳ ಮೇಲೂ ಅವಲಂಬಿಸಿದೆ. ಈ ಎಲ್ಲ ಬೌದ್ಧಿಕ ವ್ಯಾವಾರ ಕ್ರಮಕ್ಕೆ-ಕಾರ್ಯಕ್ರೇತರಕ್ಕೆ ಅನ್ವಯಿಸುವಂತೆ ಸ್ವಯಂಪಾನ್ಯನು ಇನ್ನೂ ಇದು ಸಿಹಿಮಾರ್ಗಳನ್ನು ರೂಪಗೊಳಿಸಿರುತ್ತಾನೆ. ಮೇಲೆ ಕೊಟ್ಟಿ ಮಾರು ನಿಯಮಗಳು ಬುದ್ಧಿಯ ಕಾರ್ಯಕ್ರದ ಗುಣವನ್ನೇ ಕುರಿತು ಇದ್ದು ದರಿಂದ ಈ ಹೊಸ ಇದು ನಿಯಮಗಳಿಗೆ ಆತಸು ಪಾರಿವಾಸಿಕ ತತ್ವಗಳಿಂದು ಹುಸರು ಕೊಟ್ಟಿದ್ದಾನೆ. ಬುದ್ಧಿಯ ಇದು ಪಾರಿವಾಸಿಕ ತತ್ವಗಳು:

ಮೊದಲನೇ ತತ್ವವು ಮಾನಸಿಕ ಚೈತನ್ಯಶಕ್ತಿಯದು, ಪ್ರತಿಯೊಬ್ಬು ನಿಗೂ ಕೆಲಸೊಂದು ಪ್ರಮಾಣದಲ್ಲಿ ಮಾನಸಿಕ ಕಾರ್ಯಶಕ್ತಿಯು ಇರುತ್ತದೆ. ಕೆಲವರು ಇತರರಿಗಿಂತ ಹೆಚ್ಚು ಶಕ್ತಿಯನ್ನು ಹೇಣಿದಿರಬಹುದು. ಯಾವೆಡೆ ಈವರು ವ್ಯಕ್ತಿಗಳು ಒಂದೇ ಪ್ರಮಾಣದಲ್ಲಿ ಮಾನಸಿಕ ಶಕ್ತಿಯನ್ನು ಪಡೆಯಲಾರು. ಆದರೆ ಸೋಜಿಗದ ಸಂಗತಿಯೇ ಸಂದರೆ ಓರ್ವ ವ್ಯಕ್ತಿಯಲ್ಲಿದ್ದ ಮಾನಸಿಕ ಚೈತನ್ಯ ಶಕ್ತಿಯು ಹೆಚ್ಚಿರಲಿ, ಕಡಿಮೆ ಇರಲಿ, ಕೊನೆಯ ತನಕ ಇದ್ದಷ್ಟೇ ಇರುತ್ತದೆ. ಆದರ ಪರಿವಾಳವು ಹೆಚ್ಚು ಇಲ್ಲವೇ ಕಡಿಮೆ ಯಾಗುವದಿಲ್ಲ. ಆದರ ಗುಣದಲ್ಲಿ ವ್ಯತ್ಯಾಸವಾಗಬಹುದು. ಯಾವ ದೊಂದು ಕಾಲದಲ್ಲಿ, ಮತ್ತೊಂದು ಕ್ಷಣಿಕ್ಯಾಂತ ಆ ಶಕ್ತಿಯು ಹೆಚ್ಚಿನ ಸುಸ್ಥಿತಿಯಲ್ಲಿ, ಸುಧಾರಿಸಿದ ತಪಗತಿಯಲ್ಲಿ ಇರಬಹುದು. ಆದರೆ, ಆ ಶಕ್ತಿಯ ಒಮ್ಮೆ ಆದ ಪೂರ್ವೀಕೆಯು ಒಂದೇ ಸಮನಾಗಿರುವದು.

ಎರಡನೆಯ ತತ್ವವು ಗ್ರಹಣಶಕ್ತಿ; ಸ್ತರಣಶೀಲತೆಯದು. ಸರಳ ಮಾತಿನಲ್ಲಿ ಹೇಳುವದಾದರೆ, ಯಾವದೇ ಮಾನಸಿಕ ವ್ಯಾವಾರ ಕ್ರಮವು ಹೆಚ್ಚು ಹೆಚ್ಚು ಬಾರಿ ಜರುಗಿದಂತೆ ಹೆಚ್ಚು ಹೆಚ್ಚು ಸುಲಭವಾಗಿ ಸಹಜವಾಗಿ ಒದಗುತ್ತದೆ. ಪುನರಾವೃತ್ಯಾಯ ಪ್ರಮಾಣದಲ್ಲಿ ಯಾವದೊಂದು ಮಾನಸಿಕ ಶಕ್ತಿಯು ನಿರಾಯಾಸತೆಯು ಬೆಳೆಯುವದು.

ಮಾರನೆಯ ತತ್ವವು ಇದಕ್ಕೆ ಏರಾದ್ದಿನಾದುದು. ಆದು ಒಳಲಿಕೆ-ಕ್ರಮಖೀದದ ತತ್ವವು. ಇದಕ್ಕೆ ಅನುಸರಿಸಿ, ಕೆಲವೊಂದು ಮಾನಸಿಕ

ವಾಯ್ವಾರ ಕ್ರಮಗಳು ಪುನರಾವೃತ್ಯಾಗಲ್ಲಾರವು—ಮತ್ತೆ ಮತ್ತೆ ಒದಗಿನ ಕಡೆಗೆ ಅವುಗಳ ಬಲವೇ ಇರುವದಿಲ್ಲ.

ನಾಲ್ಕುನೇಯ ತತ್ವವೆಂದರೆ, ಬುದ್ಧಿಯ, ಕ್ರಿಯಾವಾಯವಾರಗಳ ಮೇಲೆ ಇಚ್ಛಾಶಕ್ತಿಯು ಇಡುವ ನಿಯಂತ್ರಣವು. ಇದರ ಪರಿಷಯವು ನಮಗೆ ಬಹಳ ಹಳೆಯದು. ಯಾವದೇಂದು ವಿಷಯದಲ್ಲಿ ಸಮ್ಮುಖ ಆಸಕ್ತಿಯು—ಅಭಿರುಚಿಯು ಆಳವಾಗಿದ್ದಷ್ಟು, ಇದರ ಜ್ಞಾನವು ನಮಗೆ ಹೆಚ್ಚು ಸುಲಭವಾಗಿಯೂ ಗಾಥವಾಗಿಯೂ ಆಗುತ್ತದೆ. ನಮ್ಮ ಅಪೇಕ್ಷೆ ಅಥವಾ ಉಪೇಕ್ಷೆಯ ಪ್ರವಾಣಾದಲ್ಲಿ ನಮ್ಮ “ಗ್ರಹಣಶಕ್ತಿ” ಯ ತೀವ್ರತೆಯು ಮಂದತ್ವವು ಕಂಡುಬರುತ್ತದೆ. ಇದರ ಉದಾಹರಣೆಯನ್ನು ಸಮ್ಮುಖ ಶಾಲೆಗಳಲ್ಲಿ ಸೇರಿಡಬಹುದು. ಹಾದಿಯಂಚಿಗೆ ಮೋಷರಿನ ಕೆಳಗೆ ಮಾಸಿದ ಅಂಗಿ ಚಣ್ಣಗಳಲ್ಲಿ ಅಂಗಾತ ಮಂಲಗಿ ಕೆಲಸ ಮಾಡುವ ಡಾರ್ಯವ್ವು ರಸನ್ನಿಧಿ ದಿಟ್ಟಿಸಿ ಸೇರಿಡುವಷ್ಟು ಆಸಕ್ತಿಯಿಂದ, ಯಾವ ಎದ್ದಾರ್ಥಿಯೂ ಹೊಸ ಉಡುಪು ತೊಟ್ಟಿದ್ದರೂ ಆ ಶಿಕ್ಷಕನ ಕಾಲಿಸಿನ ರಗಳೆಯನ್ನಾಗಲಿ ಆಕನ ಮುಂದಿನ ಹಿಂದುಸ್ಥಾನದ ಹರಕು ಸಕಾಶವನ್ನಾಗಲೀ, ಗಮನಿಸುವದಿಲ್ಲ! ಅತ್ಯಂತ ಚಟ್ಟಿಲವಾದ ಮೋಷರಿನ ಯಂತ್ರ, ಇಲ್ಲವೇ ಏವಾನದ ಇಂಜನಿನ ರಚನೆ ಕಾರ್ಯಗಳನ್ನು ಸರಿಯಾಗಿ ತಿಳಿಯಾಗಿ ಬಣ್ಣಿಸುವ ಜಾಣ ಹುಡುಗಿನಿಗೇ ಸಂಸ್ಕೃತರ ಎರಡನೇ ಗಣದ ಧಾರ್ಕಗಳನ್ನು ನಡಿಸುವ ಕ್ರಮವಾಗಲೀ, ಬೀಜಗಣಿತದ ಕಾರಿಕೆಗಳಾಗಲೀ—ಅವು ಎಷ್ಟೂ ಪಟ್ಟು ಸರಳವೂ ಸುಲಭವೂ ಆಗಿದ್ದರೂ ಈಡ—ಜೀವ ಹೊಂದರೂ ಮನದಬ್ಜಾಗದಿರುವ ದೃಶ್ಯವನ್ನು ನಾವು ಒಮ್ಮೆಮ್ಮೆ ಸೇರಿಡುತ್ತೇವೆ! ಇದಕ್ಕೆ ಏರುಧ್ವನಾದ ಉದಾಹರಣೆಗಳೂ ಆಗುತ್ತವೆ. ಬರೇ ಇಚ್ಛಾಶಕ್ತಿಯ ಬಲದ ಮೇಲೆ, ಹಟದ ಆಗ್ರಹದ ಮೇಲೆ ಯಾವದೇಂದು ಅಪ್ರಿಯವೇನಿಸುವ ವಿಷಯದಲ್ಲಿ ಏಕಾಗ್ರತೆಯನ್ನು ಸಾಧಿಸಿ ಆ ವಿಷಯದ ಪ್ರಭುತ್ವವನ್ನು ನಾವು ಪಡೆಯಲು ಬರುವ ದುಂಟು. ಈ ಐತಿಹಾಸಿಕೆ ಕೇವಲ ಸಂಕಲ್ಪ ಬಲದಿಂದ ಸಾಧನೆಯ ಭಾಂದಿಂದ ಯಶದ ಕಿಂಬರವನ್ನೇ ಇದ ವ್ಯಕ್ತಿಗಳ ಚರಿತ್ರಗಳು ಇತಿಹಾಸಕ್ಕೆ ಕಳೆಕ್ಟಿವೆ.

ಇದನೇಯ ಮತ್ತು ಕೊನೆಯ ತತ್ವವು ವ್ಯಕ್ತಿಯ ಶಾರೀರಕ ಮತ್ತು

ಮಾನಸಿಕ ಸ್ಥಿತಿಗತಿಯಲ್ಲಿ ಆಗುವ ಹೆಚ್ಚು ಕಡಿಮೆಯದು. ಚಿತ್ತಶುದ್ಧಿಗಾಗಿ ಸಹೃದ್ಯತೆಯನ್ನು ಶರೀರ ಸ್ವಾಸ್ಥ್ಯದ ಅವಶ್ಯಕತೆಯಿರುವದೆಂಬ ಮಾತ್ರ ಪಾಠೀನ ಕಾಲದಿಂದಲೂ ಎಲ್ಲರಿಗೆ ಗೊತ್ತಿದೆ. ನಾವು ದಣಿದಿರುವಾಗ, ಇಲ್ಲವೇ ಜೋ ಹಂತವೇ, ನಿದ್ವೆ ಅಥವಾ ದುಃಖದಿಂದ ಒಳ್ಳೆಯ್ತಿರುವಾಗ, ನಮ್ಮ ಕೆಲಸವು ಹೆಚ್ಚು ಆಯಾಸದಿಂದಲೂ, ಕಡಿಮೆ ಹುಮ್ಮಿಸದಿಂದಲೂ ಆಗತೊಡಗುವ ದೆಂಬುದು ನಮಗೆಲ್ಲ ಗೊತ್ತಿದ್ದ ಸಂಗತಿ. ಆದೇ ಮೇರೆಗೆ, ನಮ್ಮ ಬುದ್ಧಿಯ ಸಾಮಾನ್ಯವನ್ನು ನಿಶ್ಚಯಿಸಿಕೊಳ್ಳುವಲ್ಲಿ ಆನುವಂಶಿಕ ಸಂಸ್ಕಾರಗಳೂ ನಮ್ಮ ಸುತ್ತುಲಿನ ಪರಿಸ್ಥಿತಿಯೂ ಮಹತ್ವದ ಭಾಗವನ್ನು ವಹಿಸುತ್ತವೆಂಬ ಮಾತನ್ನು ಮರೆಯಲಿಕ್ಕುಗೆದು.

ಬುದ್ಧಿಯೆಂದರೇನೂ? „ಜೀ“ ನುತ್ತು „ಎಸ್“ತತ್ವಗಳು ೪-

ಓಂದೆ ಹೇಳಿದ ಜ್ಞಾನ ಮೂಲದ ನಿಯಮಗಳು, ಬುದ್ಧಿಯ ಕೆಲಸದ ಬಗೆಯನ್ನು ಮಾತ್ರ ವಿವರಿಸುವವೇ ಏನಹ, ಬುದ್ಧಿಯೆಂದರೇನೆಂಬುದನ್ನು ಬಿಡಿಸಿ ಹೇಳುವದಿಲ್ಲ. ಆ ಕುರಿತು ಸ್ವಿಯರಮನ್ನು ಸುಜಿನ್ನಿಂದು ಸಿದ್ಧಾಂತ ವನ್ನು ಪ್ರತಿಪಾದಿಸಿರುವನು. ಆ ಸಿದ್ಧಾಂತವು ಎಲ್ಲಿಡೆಯಲ್ಲಿಯೂ ಇಂದು ಹೆಚ್ಚಾಗಿ ಮಾನ್ಯವಾಗಿದೆ.

ಅವನ ಅಭಿಪ್ರಾಯದಂತೆ ಬುದ್ಧಿಯುಕ್ತ ಪ್ರತಿಯೋಂದು ವರ್ತಸದಲ್ಲಿ ಎರಡು ಸಂಗತಿಗಳು ಆದಕವಾಗಿವೆ. ಮೊದಲನೆಯುದು ವ್ಯಕ್ತಿಯ ಸಾಮಾನ್ಯವಾದ ಮಾನಸಿಕ ಶಕ್ತಿಯು (ಬೌದ್ಧಿಕ ಚೈತನ್ಯವು.) ಈ ಶಕ್ತಿಗೆ “ಜೀ” ಎಂಬ ಸಂಜ್ಞೆ ಕೊಟ್ಟಿರುವನು. ಅವನ್ನು ನಮ್ಮ ಪಾರಿಭಾಷೆಯಲ್ಲಿ “ಧೀ” ಎಂದು ಕರೆಯುವೇವು. ಧೀ ಶಕ್ತಿಯು, ಹೆಚ್ಚು ಕಡಿಮೆ ಪ್ರಮಾಣದಲ್ಲಿ, ಪ್ರತಿಯೋಂದು ಮಾನಸಿಕ ಕ್ರಿಯೆಯಲ್ಲಿಯೂ ಆಡಕವಾಗಿರುತ್ತದೆ. ಈ ಸಾಧಾರಣವಾದ ಮಾನಸಿಕ ಕ್ರಿಯಾಶಕ್ತಿಯು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಕಡಿಮೆಯಾಗಿರಬಹುದು. ಆದರೆ ಅದು ಯಾವನೇರೇ ಒಂದು ವ್ಯಕ್ತಿಯಲ್ಲಿ ಇರುತ್ತೇ ಇರುತ್ತದೆ. ಈ ಶಕ್ತಿಯು ಮಕ್ಕಳಲ್ಲಿ ಚಿಕ್ಕಂದಿಸಿಂದ ಬೆಳೆಯುತ್ತು ಬಂದು ಅವನ ಜಾನೆಯು ಇಲ್ಲವೇ ಇನೆಯು ವಯಸ್ಸಿಗೆ ಕೆಲ ವೇಳದು ಪರಿಮಾಣಕ್ಕೆ ಮುಖ್ಯ ಅನಂತರ ಆ ವ್ಯಕ್ತಿಯ ಬೇವಮಾನದಲ್ಲಿಲ್ಲ

ಅದೇ ಪರಮಾಣದಲ್ಲಿ ಸ್ಥಿರವಾಗಿರುತ್ತದೆ. ಇನ್ನೇಯ ವರ್ಷದ ಸಂತರ, ವಯಸ್ಸು ಬೆಳೆದಂತೆ ಬುದ್ಧಿಯೂ ಬೆಳೆಯುತ್ತು ಹೋಗುವದಿಲ್ಲ. ಆದುದ ರಿಂದ ಈ ಸಿದಾಧಿಂತದಂತೆ ಪ್ರತಿಯೊಬ್ಬ ಪೌರಧ ಮನುಷ್ಯನೂ ಇತಿ ವರ್ಷ ವಯಸ್ಸಿನ ಬುದ್ಧಿಯವನಿರುತ್ತಾನೆ.

ಬುದ್ಧಿಪೂರ್ವಕ ವರ್ತನವನ್ನೊಂದು ಗೆಳಿಂಡ ಎರಡನೇಯ ಸಂಗತಿಯೇ ನೆಂದರೆ,—ವ್ಯಕ್ತಿ ವ್ಯಕ್ತಿಗೂ ಏಶಿಷ್ಟವಾದ ಅವರವರ ಮಾನಸಿಕ ಕ್ಷಯೆಯ ಶಕ್ತಿಯು ಭಿನ್ನವಾಗಿದೆ. ಇದಕ್ಕೆ ಸ್ವಯರವನ್ನನು ‘ಎನ್’ ಎಂಬ ಸಂಜ್ಞೆ ಕೊಟ್ಟಿರುವನು. ಈ ಗುಣವ ವ್ಯಕ್ತಿಯ ಏಶಿಷ್ಟವಾದ ತಜ್ಞತೆಯನ್ನು ಕಾಗೆ ಸುವರ್ದಾದ್ದರಿಂದ ಇದಕ್ಕೆ ನಾವು ‘ಜ್ಞಾನ್’ ಎಂತ ಕರೆಯಬಹುದು. ನಮ್ಮ ಸಮ್ಮ ಕೆಲವೊಂದು ಮಾನಸಿಕ ಚಟುವಟಿಕೆಗಳಲ್ಲಿ ‘ಧೀ’ (‘ಬೆ’) ಯ ಅಂಶವು ಹೆಚ್ಚಾಗಿ ಒಳಗೊಂಡಿರುತ್ತದೆ. ‘ಜ್ಞಾನ್’ (‘ಎನ್’) ದ ಅಂಶವು ಸ್ವಲ್ಪವೇ ಸೇರಿರುತ್ತದೆ. ಇನ್ನು ಹಲವು ಚಟುವಟಿಕೆಗಳಲ್ಲಿ ಈ ‘ಜ್ಞಾನ್’ (‘ಎನ್’) ಶಕ್ತಿಯೇ ಹೆಚ್ಚು ಅಂಶದಲ್ಲಿದ್ದು ‘ಧೀ’ (‘ಬೆ’) ತತ್ವವು ಕಡಿಮೆಯಾಗಿರಬಹುದು.

ಮಾನಸಿಕ ಕ್ಷಯಾಶಕ್ತಿಯ ‘ಧೀ’ (‘ಬೆ’) ತತ್ವವೇ ಪ್ರತಿಯೊಂದು ಮನೊವಾಸ್ತವಾರದಲ್ಲಿ ಸಾಮಾನ್ಯವಾಗಿರುತ್ತದೆ. ಆದನ್ನೇ ಬುದ್ಧಿಯೆಂದು ಕರೆಯುತ್ತಾರೆ. ಮತ್ತು ಸಾಕಷ್ಟು ಪ್ರಮಾಣದಲ್ಲಿ ಈ ‘ಧೀ’ (‘ಬೆ’) ಶಕ್ತಿಯಿರುವ ಮನುಷ್ಯನನ್ನು ಶ್ರೀಷ್ಟಿ ಬುದ್ಧಿಯವನೆಂದು ಕರೆಯುತ್ತಾರೆ. ಸ್ವಯರವನ್ನನ ಸುಪ್ರಸಿದ್ಧವಾದ ವಾಕ್ಯದಲ್ಲಿ ಹೇಳುವುದಾದರೆ, ‘ಪ್ರತಿಯೊಬ್ಬ ಸಾಧಾರಣ ಆರೋಗ್ಯವಳ್ಳ ಮನುಷ್ಯವಾಡಿಯು—ಗಂಡಸಿರಲಿ, ಹೆಂಗಸಿರಲಿ, ಮಗುವಿರಲಿ, ಯಾವದೊಂದು ವಿಷಯದಲ್ಲಿ ಅತ್ಯಂತ ಮೇರ್ಧಾ ಎಯೂ, ಇನ್ನೊಂದು ಯಾವದೇ ವಿಷಯದಲ್ಲಿ ಅಷ್ಟೇ ಮಂದಮತಿಯೂ ಅಳಗೇಡಿಯೂ ಆಗಿರುತ್ತಾನೆ! ’ ಒಬ್ಬ ಮನುಷ್ಯನಿಗೆ ಶ್ರೀಷ್ಟವಾದ ಬುದ್ಧಿಯಿರುವದೆಂದು ಅನ್ನ ವಾಗ, ಆತನ ಇಲ್ಲವೇ ಆಕೆಯ ಹಲವನ್ನು ಮನೊವಾಸ್ತವಾರಗಳಲ್ಲಿ ಮೇಲ್ತರಗತಿಯ ಮಾನಸಿಕ ಕ್ಷಯಾಶಕ್ತಿಯು ವ್ಯಕ್ತವಾಗುತ್ತದೆಂಬುದೇ ಅಭಿಪ್ರಾಯವಿರುತ್ತದೆ. ಪ್ರತಿಭಾಶಾಲಿಯು ಪ್ರತಿಯೊಂದು ವಿಷಯದಲ್ಲಿಯೂ ಪ್ರತಿಭೇಯುಳ್ಳವನಿರುತ್ತಾನೆಂದು ತಿಳಿಯುವದು

ವಾತ್ರ ತಪ್ಪು; ಪ್ರತಿಭಾಶಾಲಯೇ ತನ್ನ ಕುರಿತು ಹಾಗೆ ತಿಳಿದುಕೊಳ್ಳುವ ದೆಂದರೆ ಒಂದು ದೊಡ್ಡ ತೊಂದರೆಯೇ!

ಪ್ರತಿಭಾವಂತನ ಪ್ರತಿಭೀಗಿ ಆತನಲ್ಲಿರುವ ‘ಜ್ಞಾನ’ (ಎನ್) ಶಕ್ತಿಯೇ ಮುಖ್ಯಕಾರಣ. ಯಾವದೊಂದು ವಷಯದಲ್ಲಿರುವ ವಶೀಜ ಶಕ್ತಿಯ ರೂಪದಿಂದ—ಹೆಚ್ಚಿನ ತಪ್ಪಿತೆಯ ರೂಪದಿಂದ—ಯಾವದೊಂದು ವ್ಯಕ್ತಿಯ ಲ್ಲರುವ ‘ಜ್ಞಾನ’ (ಎನ್) ತತ್ವದ ಪ್ರವಾಣವು ವ್ಯಕ್ತವಾಗುತ್ತದೆ. ಇಂಥ ವಶೀಷತಪ್ಪಿತೆಯ ಸಂಗಡ ಸಾಮಾನ್ಯಶಕ್ತಿಯು ಎಂದರೆ ‘ಧೀ’ (ಬೆ) ತತ್ವವು ಹೆಚ್ಚಾಗಿ ಇಲ್ಲದೆಯೂ ಇರಬಹುದು. ಉದಾಹರಣಾರ್ಥವಾಗಿ, ಒಮ್ಮ ಪ್ರಭಾವಶಾಲೀಯಾದ ವೈಣಿಕ ಶಿಖಾವಣಿಯು ಇಲ್ಲವೇ ಹಾನೇರ್ನಿ ಯನು ಬಾರಿಸುವವನು, ತೀರಕಡಿಮೆ ‘ಧೀ’ ಶಕ್ತಿಯವನಾಗಿರುವ ದುಂಟು; ಚಲಣಿತ್ವಪಟ್ಟಗಳ ಪ್ರಪಂಚದಲ್ಲಿ ನಟಿಗಳ ಆರ್ಥಿಕೆಂದು ವೇರೆ ವವಳೂ, ಜಾಗತಿಕ ಶಾಸ್ತ್ರತಿಯನ್ನು ಪಡೆದ ಕ್ರಿಕೆಟ್ ಕ್ರೀಡಾಪಟವೂ ಸಾಮಾನ್ಯಜೀವಸದಲ್ಲಿ ಹೆಳವರಗಿಂತಲೂ ಹೆಳವರಾಗಿದುದನ್ನು ಕಾಣಬಹುದು. ಇತರ ದೃಷ್ಟಿಯಿಂದ, ತೆಳಗೇಡಿ ಅಪ್ರಬುದ್ಧರಾಗಿಯೆ ಉಳಿದ ಎನ್ನೊಂದು ವ್ಯಕ್ತಿಗಳು ಅಸಾಮಾನ್ಯ ಸ್ವರಣಶಕ್ತಿಯನ್ನಾಗಲಿ, ಇನ್ನಾಗುದೇ ತರದ ಕ್ಷೇತ್ರಕ್ಕೆಯಲ್ಲಿ ಕುಶಲತೆಯನ್ನಾಗಲೀ ತೋರುವ ಉದಾಹರಣೆಗಳು ಅನೇಕವರುವವು.

ಬುದ್ಧಿಪರೀಕ್ಷೆಯ ಪದ್ಧತಿಗಳು—

ಆದರೆ ಪ್ರತ್ಯೇಕ್ಕ ಬುದ್ಧಿಶಕ್ತಿಯನ್ನು ಅಳಿಯಲು—ಬರುವದಿಲ್ಲ. ಏಕೆಂದರೆ ಆ ಶಕ್ತಿಯ ಯಥಾರ್ಥ ಪರಿಚಯವು, ಸ್ವರೂಪದ ಜ್ಞಾನವು ಇನ್ನೊಂದಿಲ್ಲ. ಬುದ್ಧಿಶಕ್ತಿಯಂದರೇನೇಂಬುದು ಇನ್ನೊಂದು ಗೊತ್ತಾಗಿಲ್ಲವಾದರೂ ಅದರ ಪರಿಣಾಮವನ್ನು, ಅದರ ಕಾರಣದ ಪ್ರಮಾಣವನ್ನು ಅಳಿಯಬಹುದಾಗಿದೆ. ಪಾರಜದಲ್ಲಿ ಒದಗುವ ಪ್ರಸರಣ ಕಾರ್ಯದಿಂದ ಅದಕ್ಕೆ ಕಾರಣವಾದ ಉಣಿತೆಯ ಅಂಶವನ್ನು ತಿಳಿದುಕೊಳ್ಳುವಂತೆ, ಬುದ್ಧಿಯನ್ನು ಅಳಿವ ರೀತಿಯನ್ನು ಕಂಡುಹಿಡಿಯಬಹುದು. ಯಾವುದೇ ವ್ಯಕ್ತಿಯಲ್ಲಿ ಇರುವ ಸಾಧಾರಣ ‘ಧೀ’ ಶಕ್ತಿಯು (‘ಬೆ’) ಸಾಮಾನ್ಯವಾಗಿ ಸ್ಥಿರವಾಗಿರುವ

ದರಿಂದ, ಅದರ ಇಂಥ ಶಳತೆಯು ಆ ವ್ಯಕ್ತಿಯು ಯೋಗ್ಯತೆಯ ಬಗ್ಗೆ ಸಂಭಲಹಾದ ನಿದಾನವನ್ನು ಸಮಗೆ ಕೊಡಬಹುದು. ಅದರೆ ಹೀಗೆ ಧೀಯನ್ನು ತೂಗುವಾಗ ಮನುಷ್ಯನ ಬುದ್ಧಿಯ ಸಹಜವಾದ ಪರಿಣಾಮಗಳನ್ನು ಹೈಕ್ಕೆ ಅಳೆಯಬೇಕೆ ಹೊರತು ಆತನು ಪಡೆದ ಶಿಕ್ಷಣ ಸಂಸ್ಕಾರದ ಫಲವನ್ನಲ್ಲ; ಕಲಿತುಬಂದ ಚಟುವಟಿಕೆಗಳ ಮಾದರಿಗಳನ್ನಲ್ಲ. ಇಂಥ ಶಳತೆಯ ಯಂತ್ರವೇ ಬುದ್ಧಿಪರೀಕ್ಷೆ ಪದ್ಧತಿ.

ಇಂಥ ಬುದ್ಧಿಪರೀಕ್ಷೆ ಪದ್ಧತಿಗಳನ್ನು ಹಲವರು ಸಂಪೇಹದಿಂದ ನೋಡುತ್ತಾರೆ. ಈ ಪರೀಕ್ಷೆಗಳು ಇನ್ನೂ ಪೂರ್ಣವಸ್ಥಿಗೆ ಮಂಟ್ಪಲಿ ವೆಂದು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಆದರೂ, ಇವು ಏನೂ ಹುರ್ಜಿಲಿ ದುವೆಂದು ಭಾವಿಸುವುದು ಮಾತ್ರ ಸರಿಯಲ್ಲ, ಇವು ಆತ್ಮಂತ ಮಹತ್ವದವೂ ಆದಷ್ಟು ಫಲಕಾರಿಗಳೂ ಆಗಿವೆಯೆಂಬುದು ಅಲ್ಲಿಗಳಿಯಲ್ಲಾಗುವದಿಲ್ಲ. ಮನು ಷ್ಟ್ಯಾನ ಆಚಾರ ವಿಚಾರಗಳನ್ನು ಆಭ್ಯಾಸಿಸುವದರ ಸಲುವಾಗಿ ಉಂಟಾದ ಸಾಧನ ಸಾರ್ಕಾರಗಳಲ್ಲಿ ಈ ಬುದ್ಧಿಯ ಪರೀಕ್ಷೆ ಪದ್ಧತಿಗಳೂ ಆತ್ಮಂತ ಸೂಕ್ಷ್ಮವಾದ ಮತ್ತು ಸಂಪೇದನಾಕ್ಷಮ್ಯವಾದ ಸಲಕರಣೆಗಳಲ್ಲಿ ಎಂಂದ ಲ್ಯಾಡುತ್ತವೆ.

ಅಲಪ್ಪೆಡ್ ಬಿನೆಟ್ ಎಂಬ ಫ್ರೆಂಚ್ ಮನೋವಿಜ್ಞಾನಿಯು ಈ ಬುದ್ಧಿಪರೀಕ್ಷೆಗಳನ್ನು ಮೊದಲು ಕಂಡುಹಿಡಿದನು. ಆತನು ೧೯೧೫ ರಲ್ಲಿ ಸಾಮಾನ್ಯ ‘ಧೀ’ ಶಕ್ತಿಯನ್ನು ಪರೀಕ್ಷೆಸುವ ಕೆಲವು ಪ್ರಶ್ನೆ ಪದ್ಧತಿಗಳನ್ನು ವರ್ಣಿಸಿದನು. ಅವು ಈಗ ಜಗತ್ತಿಗೆ ವಾಗಿವೆ. ಆದರೂ ಮನೋವಾಣಾರಗಳನ್ನು ಪರೀಕ್ಷೆಸುವ ಪದ್ಧತಿಗಳ ಪರಂಪರೆಯು ಬಿನೆಟ್‌ಸಿಗಿಂತ ಮೊದಲಿನಿಂದಲೂ ನಡೆದುಬಂದಿದೆ. ಇಂದಿಯ ಸಂಪೇದನೆಗಳ ಕುರಿತು ಪರಿಕ್ಷೆಕ್ರಮಗಳು ಇಂದುವರು ಮೊದಲಿನಿಂದಲೂ ಉಪಯೋಗಿಸಲ್ಪು ದುತ್ತವೆ. ಆದ್ದರಿಂದ ಬನೆಟ್‌ನು ಮಾಡಿದ ಕೆಲಸವು ಸ್ವತಂತ್ರವಾದ ಸಂಶೋಧನೆ ಧನವೆಂದೆಣಿಸುವದಕ್ಕಿಂತ, ದೀರ್ಘಕಾಲದಿಂದ ಮಾಡಿದ ಬೇರೆ ಬೇರೆ ಸಂಶೋಧನೆ, ಪ್ರಯೋಗಗಳ ಪರಂಪರೆಯನ್ನು ಆತನು ಪೂರ್ಣಗೊಳಿಸಿದ ನೇನ್ನ ವದು ಹೆಚ್ಚು ಸಮಂಜಸ. ಆದರೆ ಇದರಿಂದ ಆತನ ಕಾರ್ಯದ ಎಲ್ಲಕಡಿಗೆ ಕಡಿಮೆಯಾಗುವದಿಲ್ಲ. ಶಾಲೆಗಳಲ್ಲಿ ಕೆಲವು ಮಕ್ಕಳು ಬುದ್ಧಿ

వంకరూ కేలరు మందరాల హిందుళిదవరూ ఇరువదన్ను నోఇడి పుగొరువుదర కారణవేనేందు కండుహిడియలు, వ్యారీసనగర సభీయాల వరు అలఫ్రెడ్ బినేట్ నిగె కేళికొండరు. బినేట్ ను ఒందే మాద రియ ఒందు ప్రత్యుపత్రికేయన్ను ఏపాచిసిదను. బాలకర ఎల్ల బగీయ బుద్ధి శక్తియన్ను తెలిగి నోఇఉపుదక్కాగి వగీఎకరిసిద అం ప్రత్యే మత్తు కాయిగళ ఒందు క్రగువన్ను రచిసిదను.

ఈ పరీక్షె గళన్ను క్యేకోళ్చువాగ బినేట్ న హేతువు ఒందు తాత్క్విక రూపద బుద్ధి శక్తియన్ను నిశ్చితగొళిసువదిద్దిల్ల. మున్సిపిల్లి హలవు బగీయ శక్తిగళివే—స్ట్రాస్, కల్పనే, నిణయ ముంతాద బేరే బేరే శక్తిగళివేయిందు ఆతను సంబిద్ధను. ఇవేల్ల శక్తిగళ జట్టువటికేగళిగి శంబంధపట్టు ఏపిథవాద పరీక్షా ప్రత్యేగళన్ను వగీఎకరిసి రచిసిదరి మక్కల బుద్ధియ పాట్టుద సహస్రారణవాద కల్పనేయాదరూ ఒచచఙుదేందు ఆతను గ్రహించ్చాడను. శాలేయల్లి ప్రతి యోందు ఇయక్కేగాగియిలో ఒందోందు ప్రత్యుపలియత్తు. ఆ ఆ వషాద పరీక్షె యల్లి బాలకను తేగఁడేయాగుత్తు హోదరే ఆ బాల కన మానసిక వయస్సు ఆతన ఆయుమానద వయస్సిగి సరియాగిరు త్రైందేణిసల్పడుతిత్తు. యావదోందు ప్రత్యుపలియల్లి తేగఁడే— హోందలు తప్పుడల్లి కేలవోందు తింగళుగళన్ను ఆతన మానసిక వయస్సినల్లి కళేయలాగుత్తిత్తు; తేగఁడేయాదరే కేలవోందు తింగళు గళన్ను కూడిసలాగుతిత్తు.

బినేట్ న ఈ ప్రత్యే పద్ధతియు వ్యేయక్కికవాగిత్తు, అందరే ప్రత్యేగళన్ను ఒబ్బినిగి ఒమ్మెయే కేళిఖండుదాగిత్తు. బినేట్ న ఈ వ్యేయక్కిక పరీక్షా పద్ధతియు ఇత్తు ప్రచారవాగుత్తిరువ సమయ దల్లియే, అత్తు అమేలికేయల్లి, బుద్ధిపరీక్షెయ సాముదాయిక పద్ధతియు మాపాదుతిత్తు. ఈ పద్ధతియల్లి హలవుమక్కల పరీక్షెయు ఒమ్మెలే నడెవుదుంటు. కేలవు ప్రత్యేగళన్నూ హలవు అభ్యసనగళన్నూ ఆచ్చుకాచిసి ఇవరేల్లిరిగూ ఒమ్మెలే కొదువరు.

ಗರಾಳರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಇಂಥ ಸಾಮುದಾಯಕ ಬುದ್ಧಿ ಪರೀಕ್ಷೆಗಳು ಸಡೆದುವು. ಕಳಿದ ಮಹಾಯಾದ್ವಾದಲ್ಲಿ ಭಾಗವಹಿಸುವ ವರದಕ್ಕಾಗಿ ಅಮೇರಿಕೆಯ ಸೈನ್ಯದಲ್ಲಿ ಸೇರಲು ಬಂದ ಪ್ರತಿಯೊಬ್ಬ ಯುವಕನ ಬುದ್ಧಿಯನ್ನು ಸಾಮುದಾಯಕ ಪ್ರಶ್ನ ಪದ್ಧತಿಯಿಂದ ತಂಗಿ ನೋಡಲಾಯಿತು. ಸುಮಾರು ಶಂ ಲಕ್ಷ ಜನರು ಹೀಗೆ ಪರೀಕ್ಷೆ ಸಲ್ಪಟ್ಟರು. ಆಗ ಅಮೇರಿಕೆಯನ್ನೇಲ್ಲ ದಂಗು ಬಡಿಸುವ ಆಫ್ರಾತವನ್ನು ಕೊಡುವಂಥಂದು ಸೋಜಿಗದ ಸಂಗತಿಯು ಬೆಳಕಿಗೆ ಬಂತು. ಅಮೇರಿಕೆಯ ಸವತರುಣ ವರ್ಗದ ಸರ್ವಸಾಧಾರಣ ಬುದ್ಧಿಮತ್ತೆಯ ಮಟ್ಟೆನ್ನು ಹದಿಮಾರು ವರ್ಷ ವಯಸ್ಸಿನವರಿಗಂತ ಕೊಂಡ ಹೆಚ್ಚೆಂದು ಸಿದ್ಧವಾಯಿತು.

ಆ ನಿರ್ಣಯನ್ನು ಅಷ್ಟೇಂದು ಕರ್ತೀರವಾಯಿತೆಂದು ತಿಳಕೊಳ್ಳಬೇಕಾಗಲ್ಲ. ಏಕೆಂದರೆ ಹಿಂದೆ ಹೇಳಿದರೆ ಪೌರಾಣಿಕ, ಪ್ರಬುದ್ಧನಾಡ ಒಬ್ಬ ಮನು ಷ್ಯಾನ ಬೌದ್ಧಿಕ ವಯಸ್ಸೇ ಈ ಇಲ್ಲವೇ ಇಲ್ಲ ವರ್ಣದಾಗಿರುವಾಗ ಜನ ಸಾಮಾನ್ಯದ ಸರಾಸರಿ ಬೌದ್ಧಿಕ ವಯೋಮಾನವು ಇದಕ್ಕೂ ಕಡಿಮೆಯಾಗಿದ್ದರೆ ಸೋಜಿಗವೇನು? ಆದರೆ ಬುದ್ಧಿಕ್ಕೆಯ ಇಯತ್ತೆಯನ್ನು ಸಿಶ್ಚಿತವಾಗಿ ನಿರ್ಣಯಿಸುವಂಥ ನಿದೋರ್ವನಾದ ಯಾವದೇ ಬಂದು ಅಳತೆಗೊಳುತ್ತಿರುತ್ತಿಲ್ಲವೆಂಬುದೂ ನಿಜ. ಇಂದಿಗೆ, ಸಾರರ ಪ್ರಮಾಣದಲ್ಲಿ ಮಂಡಿಸಿದ ಬೌದ್ಧಿಕ ವಯಸ್ಸಿಗೆ ಮತ್ತು ಶಾರೀರಿಕ ವಯಸ್ಸಿಗೆ ಇದ್ದ ಪ್ರಮಾಣವೇ ಬುದ್ಧಿಯ ಇಯತ್ತೆಯನ್ನು ತೋರಿಸುವ ಜಿನ್ನವಾಗಿದೆ. ಇದಕ್ಕೆ “ಇ. ಕ್ರಿ.” ಎಂತ ಪಾರಿಖಾಷಿಕ ಹೆಸರು. (“ಬೌದ್ಧಿಕ ಗುರ್ಣೋತ್ತರ” ವೆಂಬಫೆದ ಇಲ್ಲವ ಕಟ್ಟಿದ ನೋಡಲಕ್ಷ್ಯರಗಳಿವು.)

ಶಿಕ್ಷಣ ಮತ್ತು ಉದ್ದೇಶಗ್ರಿಹ ಬುದ್ಧಿ ಪರೀಕ್ಷೆಗಳ ಉಪಯೋಗಃ:-

ಇಂದಿಗೆ ಅಮೇರಿಕೆಯ ಶಾಲೆಗಳಲ್ಲಿ ಬುದ್ಧಿ ಪರೀಕ್ಷೆಗಳ ಉಪಯೋಗ ವನ್ನು ವಿಶೇಷವಾಗಿ ಮಾಡಲಾಗುತ್ತದೆ; ಇಂಗ್ಲಿಂಡದಲ್ಲಿಯೂ ಯುರೋಪದಲ್ಲಿಯೂ ಈ ಪದ್ಧತಿಯು ಇತ್ತಲಾಗಿ ಹೆಚ್ಚಾಗಿ ಬಳಕೆಯಲ್ಲಿ ಬರುತ್ತಲಿದೆ. ಮಾನಸಿಕ ಸ್ವಭಾವಕ್ಕಿಗಳು ಮತ್ತು ಯಾವವು ಎಂದು ನಿರ್ಧರಿಸಿ ಎಂಗಡಿಸಲು ಈ ಪರೀಕ್ಷೆಗಳು ಬಹಳ ಉಪಯುಕ್ತವಾಗಿವೆ. ಬೇನೆ, ಶಾಲೆ ತಪ್ಪಿ

ಸುವಿಕೆ, ಅರ್ಥಿಕ ಮತ್ತು ಸಾಮಾಜಿಕ ಅನಾನುಕೂಲತೆ ಮುಂತಾದ ಆಗಂತು ಕ ಪ್ರತಿಕೂಲತೆಗಳ ಮೂಲಕ ಅಭ್ಯಾಸದಲ್ಲಿ ಕುಂದಿದಗತಿಯ ಮಂದ ಮತಿಗಳಾಗಿ ವರ್ಗದಲ್ಲಿ ಹಿಂದುಖಿಯುವ ಮಕ್ಕಳನ್ನು ಏಗಿಲಾದ ಬುದ್ಧಿ ಶಕ್ತಿಯಾಳ್ವಿನರಿಂದ ಬೇರೆಡಿಸಲಿಕ್ಕೂ, ಒಂದಿಲ್ಲಿಂದು ಕಾರಣದಿಂದ ತಮ್ಮ ಶಕ್ತಿಗೆ ಹೊಲುವಷ್ಟು ಬೌದ್ಧಿಕ ಚಟುವಟಿಕೆಯನ್ನು ವ್ಯಕ್ತಪಡಿಸಲಾರದಂಥವರನ್ನು ನಗ್ರಜೀಕರಿಸಿ ಅಂಥವರಿಗೆಲ್ಲ ಹೆಚ್ಚು ಲಕ್ಷ್ಯ ಪೂರ್ವೇಸಲಿಕ್ಕೂ ಈ ಬುದ್ಧಿ ಪರೀಕ್ಷೆ ಪದ್ಧತಿಯು ತೋರಿಸಿಕೊಂಡುತ್ತದೆ.

ಇಂಥಿಂದುಳಿದ ಹಂಂಬ ಮಕ್ಕಳಿಗೆ ವಿಶೇಷವಾದ ಲಕ್ಷ್ಯ ಪೂರ್ವೇಸಿಕಲಿಸುವ ನಾಶಕ ಮಾಡಿದ್ದರೆ, ಅವರು ತಮ್ಮಲ್ಲಿ ಇದ್ದಷ್ಟು ಬುದ್ಧಿ ಮತ್ತೆಗೆ ಒಪ್ಪುವಷ್ಟೂ ಚಟುವಟಿಕೆಗಳನ್ನು ಮಾಡಲಾರದಾಗಿ ಮುಂದೆ ಕೇಳು ಬಳಿಗೆ ಈಡಾಗುತ್ತಾರೆ. ಅದೇ ರೀತಿಯಲ್ಲಿ ಜಾಣಾದ—ಹೆಚ್ಚಿನ ಬುದ್ಧಿಮತ್ತೆಯ—ಮಕ್ಕಳನ್ನು ಅಂಥವರ ಜೊತೆಯಲ್ಲಿ ಇಟ್ಟು ಕಲಿಸಿದರೆ ಶಿಕ್ಷಣದ ಮಟ್ಟೆ ವನ್ನು ಆ ಇಯತ್ತೆಯ ಎಲ್ಲವರ ಗ್ರಹಿಕೆಯ ಸಾಧಾರಣ ಥೀದಕ್ಕೆ ಇಳಿಸಬೇಕಾದುದರಿಂದ, ತಮ್ಮ ಬುದ್ಧಿಯ ತೀವ್ರತೆಗೆ ತಕ್ಷಂತಹ ಪ್ರಗತಿಯ ಅಧ್ಯಾದಷ್ಟು ಮಾತ್ರ ಬೆಳವಣಿಗೆಯಾಗುತ್ತದೆ. ಈ ಸಂಗತಿಯು ಈಗ ಸಪರಯೋಗವಾಗಿ ಸಿದ್ಧವಾಗಿದೆ. ಆದುದರಿಂದಲೇ ಶಿಕ್ಷಣ ಪ್ರಪಂಚದಲ್ಲಿ ಬುದ್ಧಿ ಪರೀಕ್ಷೆಯ ಮಹತ್ವನನ್ನು ಸ್ವಲ್ಪವೂ ದುರ್ಬಳಿಸಿ ಸಲಕ್ಕು ಆಗುವ ದಿಲ್ಲಿಂದು ಬಲ್ಲವರು ಮನಗಂಡಿರುವರು.

ಬೆಂತ್ತೋಗಿಕ ಕ್ಷೇತ್ರದಲ್ಲಿಯೂ ಈ ಬುದ್ಧಿ ಪರೀಕ್ಷೆಗಳೂ ವಾಸನವಿಗೆ ಅಮೂಲ್ಯವಾದ ಸಹಾಯ ವನ್ನಿತ್ತಿರುವವು. ಬುದ್ಧಿ ಪರೀಕ್ಷೆಗಳೊಂದಿಗೆ ವ್ಯಕ್ತಿತ್ವವನ್ನೂ ಶೀಲವನ್ನೂ ನಿದಾನಿಸುವ ಪರೀಕ್ಷೆಗಳೂ ಈಗ ತಲೆದೋರಿವೆ. ಈ ಪದ್ಧತಿಯು ವಿಶೇಷ ಮಹತ್ವದ ಇಲ್ಲವೇ ವಿಶೇಷ ಕಾರ್ಯವು ಬೇಕಾಗುವ ವ್ಯವಸಾಯಗಳಾಗಿ ಕೆಲಸಗಾರರನ್ನು ಆರಿಸುವದರಲ್ಲಿ ಒಳ್ಳೆ ಮಾರ್ಗದರ್ಶಕವಾಗಿದೆ. ಇಂಗ್ಲಂಡದಲ್ಲಿ “ಬೆಂತ್ತೋಗಿಕ ಮನೋವಿಜ್ಞಾನದ ರಾಷ್ಟ್ರೀಯ ಸಂಸ್ಥೆ” ಯಂಬ ಸಂಶೋಧನ ಸಂಸ್ಥೆಯು ಇಂಗ್ಲಂಡಿನ ಕೆಲಸಗಾರರ ಆಯ್ದೆಯ ಕೆಲಸವನ್ನು ಬಹು ಸಮರ್ಪಕವಾಗಿ ನಡಿಸಿದೆ.

ತಮ್ಮ ಶಿಕ್ಷಣವನ್ನು ಮಾಗಿಸಿ ಶಾಲೆಗಳಿಂದ ಹೊರಬೀಳುವ ದರಲ್ಲಿರುವ ತರುಣ ತರುಣಯರು ಈ ಸಂಸ್ಥೆಯ ಪರೀಕ್ಷೆಗಳಿಗೆ ಕೂಡುತ್ತಾರೆ. ಅವರ ವರ ಪರೀಕ್ಷೆಗಳ ಪರಿಶಾಮಗಳನ್ನು ಪರಿಶೀಲಿಸಿ, ಪರೀಕ್ಷೆ ಕರು ಪ್ರತಿಯೊಬ್ಬ ಪರೀಕ್ಷಾ ಫಿರ್ಯಾ ಯಾವ ಉದ್ದೇಶೀಗ ವ್ಯವಸಾಯವನ್ನು ಸೇರಿದರೆ ಯಶಸ್ವಿಯಾಗುವನೆಂಬುದರ ಕುಟುಂಬ, ಉಚಿತವಾದ ಸಲಹೆಗಳನ್ನು ಕೂಡುತ್ತಾರೆ. ಇಂಥು ಮಾರ್ಗದರ್ಶಕ ಅಭಿಪೂರ್ಯದ ಉಪಯುಕ್ತ ಯಾವ ಎಸ್ಟ್ರಾರುವದೊಬ್ಬ ದನ್ನು ಬೇರೆ ಹೇಳಬೇಕಾಗಿಲ್ಲ. ಹೀಗೆ ತಮ್ಮನ್ನು ಪರೀಕ್ಷೆ ಸಿಕ್ಕಾಂಡು ಅಭಿಪೂರ್ಯ ಪಡೆದು ಆ ಮೇಲಿಗೆ ತಮಗೆ ಅನುರೂಪವಾದ ಉದ್ದೇಶೀಗವನ್ನು ಅರಿಸಿಕೆಂಡವರಲ್ಲಿ ಒಹುಸಂಖ್ಯಾಕರು ತಮ್ಮ ಜಾಳಿಸಲ್ಲಿ ಒಳಿತು ಕಂಡಿದ್ದಾರೆ; ಮೇಲ್ಮೈಯನ್ನು ಪಡೆದಿದ್ದಾರೆ. ಇದಕ್ಕೆ ವಿರುದ್ಧವಾಗಿ ಜೀದೆಂಬ್ರೇಗಿ ಮನೋವಿಜ್ಞಾನದ ರಾಷ್ಟ್ರೀಯ ಸಂಸ್ಥೆಯು ಕೊಟ್ಟ ಸಮರ್ಪಕ ಸಲಹೆಯನ್ನು ಏರಿ, ತಮಗೆ ತಕ್ಷಾವಲ್ಲದ ಸಿಕ್ಕು ಸಿಕ್ಕು ಹೊರೆಯನ್ನು ಕೈಕೊಂಡ ವರಲ್ಲಿ ಎಷ್ಟೇ ಮಂದಿ ಅಪಯಕ್ಕೆ ದಾಗಿದ್ದಾರೆ. “ಗುಣಕರ್ಮ ವಿಭಾಗಕ್ಕಿ” ಮಣಿಗಳನ್ನು ಒಟ್ಟು ಮಾಡುವ ಹೊಸೆಯನ್ನು ಭಗವಂತನ ಹೌಲಿ ಮೇಲಿಂದ ಇಂಗ್ಲಿಂಡದ ಮಂಟ್ಪಿಗೆ ಈ ಸಂಸ್ಥೆಯು ಇಂದು ತನ್ನ ತಲೆಯ ಮೇಲೆ ತೆಗೆದುಕೊಂಡಿದೆ. (ಹೀಗೆ ಶಾಸ್ತ್ರೀಯ ರೀತಿಯಲ್ಲಿ ಯಶಸ್ವಿನ ದಾರಿಯನ್ನು ಹಿಡಿಯ ಬಯಸುವ ಇಂಗ್ಲಿಂಡದ ಸುಶಿಕ್ಷಿತರೆಲ್ಲಿ, ಮತ್ತು ಮತ್ತು ರಾಷ್ಟ್ರಿಯ ವಾರ ಭವಿಷ್ಯವನ್ನೇ ದೇವರಾಜ್ಞಿಯಂದು ಸೆರೆನಂಬಿ ಕಾರಕನಿನ್ನಾಕರಿಗಾಗಿ ಅಚ್ಚಿಗೆಂಜುವ ನಮ್ಮಲ್ಲಿಯ ಸುಶಿಕ್ಷಿತರೆನಿಸುವ ಪದವೀಧರ ಪಂಡಿಕರೆಲ್ಲಿ?)

ಈ ಬುದ್ಧಿ ಪರೀಕ್ಷೆ ಪದ್ಧತಿಗಳ ಪ್ರಭಾವವು ಶಾಲೆಗಳಲ್ಲಿ ಸಡೆಯುವ ಪರೀಕ್ಷೆಗಳ ರೀತಿಗಳ ಮೇಲೆ ತುಂಬ ಒಡೆದು ಕಾಣುತ್ತದೆ. ಈ ವೊದಲು ಪರೀಕ್ಷೆಗಳಲ್ಲಿ ಆದ ಸಂಗತಿಗಳನ್ನು ನೆನಪಿಟ್ಟು ಹೇಳುವದಕ್ಕೇ ಮಹತ್ವ ವಿತ್ತು. ಇತಹಾಸ, ಭಾಗವತೀಲ ಮುಂತಾದ ವಿಷಯಗಳಲ್ಲಿ ಹಲವು ಸಂಗತಿಗಳ ವರದಿ ಒಪ್ಪಿಸುವದೇ ಉತ್ತರ ಪತ್ರಿಕೆಗಳನ್ನು ಬರೆವ ಆದರ್ಶ ಪದ್ಧತಿಯಾಗಿತ್ತು. ಇದರಿಂದ ಏಡುಳಿಸ—ಇಲ್ಲವೇ ಮನಸ್ಸಿನ—ಖಳಿದ ಜಟ್ಟು

ರುಪಾಕಿ “ಗಟ್ಟಿ” ಮಾಡುವ ತಿಸ್ತಿಗೇ-ಮಿತಿವೀರಿದ ಪ್ರಾಧಾನ್ಯ ಕೆಳಟ್ಟಿಂ ತಾಯಿತು. ಹೀಗೆ ಮನಸ್ಸಿನ ವಿಕಾಸವು ಸವಾರಂಗಿಣಿವಾಗಿ ಆಗುವ ಒದಲು, ಏಕಾಂಗಿಕವಾದ ಬೆಳವಣಿಗೆಯಿಂದ ತೂಕ ತಪ್ಪಿದ ತಿಳಿಗೇಡಿ ತನದ ಪ್ರಸ್ತುಕೇ ವಿದ್ಯೆಯೇ ಸಮ್ಮು ತರುಣರ ಗುರಿಯಾಯಿತು. ಆದರೆ ಬುದ್ಧಿ ಪರೀಕ್ಷೆಯ ತತ್ವಗಳ ಮೇಲೆ ನಿರ್ಫಟ್ಟಿ ಶಾಲೇಯ ಪರೀಕ್ಷೆಗಳ ಆಧ್ಯಾತ್ಮಿಕ ಶಿಕ್ಷಣದ ಸಂಸ್ಥಾರಗಳ ಪರಿಣಾಮವಾಗಿ ಮಾನಸಿಕ ಶ್ರಯಾಶಕ್ತಿಯ ವಿಕಾಸವು ಎಷ್ಟು ಮಟ್ಟಿಗೆ ಪ್ರಮಾಣಬ್ದಾವಾಗಿ ಸಾಧಿಸಲಾಗಿದೆಯೆಂಬುದನ್ನೇ ತೊಡುಕೊಳ್ಳುವದು ಮುಖ್ಯ ಗುರಿಯಾಗಿದೆ. ಆದುದರಿಂದ, ಪರೀಕ್ಷಾ ಧೀಯ ವಿಧಾಯಕ ವಿಚಾರ ಶಕ್ತಿಯೂ, ನಿರ್ಣಯದ ಸಮರ್ಪಣೆಯೂ, ಕಲಿತ ಘಟನೆಗಳನ್ನು ಸಂಘಟಿತವಾಗಿ ಯಾವದೊಂದು ಸಂದರ್ಭಕ್ಕೆ ಸಮರ್ಪಕವಾಗಿ ಮಂಡಿಸುವ ಕುಶಲತೆಯೂ, ಕಲ್ಪನಾಶಕ್ತಿಯೂ ಭಾವನೆಗಳ ಪರಿಪೂರ್ವ ಎಷ್ಟು ಮಟ್ಟಿಗೆ ಸಾಧ್ಯವಾಗಿವೆಯೆಂಬುದನ್ನೇ ಗೊತ್ತು ಪಡಿಸಲು ಬರುವಾತೆಯೇ ಎಲ್ಲ ಪ್ರಕ್ರಿಯೆಗಳ ರಚನೆಯಿರುತ್ತದೆ.

ಇದಲ್ಲದೆ, ಸಮ್ಮು ಶಾಲೆಗಳಲ್ಲಿ ಸಾಮಾನ್ಯವಾಗಿ ಸಾಗುವ ಪರೀಕ್ಷೆಗಳು ವಿದ್ಯಾರ್ಥಿಯ ಗಿಳಿವಾರಿನ “ಪಾರಂಗತ” ತ್ವವನ್ನೇ (ಪರ್ಯಾಪ್ತಸ್ತಕಗಳಲ್ಲಿ ಒರೆದಿಟ್ಟ ವಿಷಯಗಳ ವಿವರವನ್ನು ಆದ್ಯತ್ವ ಹೆಚ್ಚು ತಲೆಯಲ್ಲಿ ತುಂಬಿಕೊಂಡು ಶಿಕ್ಷಕರ ಕೈಯೊಳಗಿಂದ ಪಾರಾಗಿ ಹೊರಗಲು ಅವನು ಎಷ್ಟು ಯೋಗ್ಯನಾಗಿರುವನೆಂಬುದನ್ನೇ) ಗೊತ್ತು ಪಡಿಸುವವು! ಇದೆಲ್ಲ ಸಾಮಾನ್ಯವಾಗಿ ಸ್ವರಣಶಕ್ತಿಯ ಪರೀಕ್ಷೆಯೇ ಹೊರತು, ವಿದ್ಯಾರ್ಥಿಯ ಬುದ್ಧಿಶಕ್ತಿಯ ಪರಿಪಕ್ವತೆಯಲ್ಲ. ಆದ್ದರಿಂದ ಇಂದಿನ ಶಿಕ್ಷಣ ಪ್ರಪಂಚದಲ್ಲಿಯ ಎಷ್ಟುಕ್ಕೂ ಇಧಿಕಾರಿಗಳು ವಿದ್ಯಾರ್ಥಿಗಳು ಶಿಷ್ಯವೃತ್ತಿಗಳಿಗೆ ಯೋಗ್ಯರಿರುವರೇ, ವಿಶೇಷ ಯೋಗ್ಯತೆಯುಳ್ಳವರಿರುವರೇ— ಎಂದು ಮುಂತಾದಾಗಿ ನಿರ್ಣಯಿಸಲು, ಬರೇ ಪ್ರಸ್ತುಕೇ-ಪರೀಕ್ಷೆಗಳೊಂದಿಗೆ ಬುದ್ಧಿ ಮಾಪನದ ಪರೀಕ್ಷೆಗಳನ್ನೂ ನಡೆಸುತ್ತಾರೆ.

ಡಾ. ಬಟ್ಟರ ಅಪರಾಧ ಸೀಮಾಂಸಿ—

ಈ ಬಗಿಯಾಗಿ ಬುದ್ಧಿಪರೀಕ್ಷೆಗಳ ವಿನಿಯೋಗವನ್ನು ಶಿಷ್ಟಜೀವನ

ದಲ್ಲಿ ಮಾಡಿಕೊಂಡಂತೆ ದುಸ್ಯ ಜೀವನದ ಕುರಿತು ಮಾಡಿಕೊಂಡಿದ್ದಾರೆ. ಅಪರಾಧಕಾಸ್ತುದಲ್ಲಿ—ವಿಶೇಷವಾಗಿ ತರಳರೂ ತರುಣರೂ ಅಪರಾಧಿಗಳಾದ ಪ್ರಸಂಗಗಳಲ್ಲಿ—ಬುದ್ಧಿ ಪರೀಕ್ಷೆ ಪದ್ಧತಿಯನ್ನು ಇತ್ತಲಾಗಿ ಹೆಚ್ಚುಹೆಚ್ಚಾಗಿ, ಖಾಸಗಿಗೋಗಿಸುವದಂತಹು. ನಕೆಂದರೆ ಯಾವದೊಂದೇ ಅಪರಾಧವು ಬೇರೆ ಬೇರೆ ಶಾರಣಗಳಿಂದ ಫಲಿಸಬಹುದು. ಅದು ಸಿಬವಾಗಿಯೂ ಹಲವು ಬಾರಿ ಅಪರಾಧ ಪ್ರಿಯವಾದ ವಃನಃಪ್ರವೃತ್ತಿಯ—ವಿಪರೀತವಾಗಿ ಒಲಿತ ಅಸಾಮಾಜಿಕ ಪ್ರವೃತ್ತಿಗಳ—ಪರಿಸಾಮವಾಗಿರಬಹುದು; ಅದೇ ಮೇರೆಗೆ ಕೆಲಸಾರೆ, ಪರಿಸ್ಥಿತಿಯ ಕೇವೊಂದು ಪ್ರೇರಣೆಗಳ ಫಲವಾಗಿರಬಹುದು; ಇಲ್ಲವೇ ಅಪರಾಧವನ್ನು ಮಾಡಿದ ವ್ಯಕ್ತಿಯ ಮನೋವಾಸ್ತಾನಾರಗಳು ಸರಿಯಾಗಿ ಸಡೆಯದಂತಾಗಿ, ಪಾನಸಿಕ ಚಟುವಟಿಕೆಗಳಲ್ಲಿಯೇ ಲೋಪದೇವಿಷಗಳುಂಟಾಗಿಬಂದು ಅಪರಾಧವು ಸಂಭವಿಸಬಹುದು. ಉದಾಹರಣಾರ್ಥವಾಗಿ, ಒಮ್ಮೆಯೊಮ್ಮೆ ಕಳವು ಮಾಡುವ ಪ್ರವೃತ್ತಿಯು ಹತ್ತಿಕ್ಕೆದ ಪ್ರಕ್ರಿಯೆ ಪ್ರಾಜೆಯ ಏಕೃತ ಪರಿಸಾಮವೆಂದು—ಕಂಡು ಬಂದುದ್ದಂತು. ಇದು ಸೋಜಿಗಪಲ್ಲವೇ?

ಈ ಕುರಿತು ತಿಳಿದುಕೊಳ್ಳಬಯಸುವವರು, — ಅಪರಾಧಕಾಸ್ತುದ ಅಶ್ವಿಂತ ಉಪಯುಕ್ತವೂ ಮನೋರಂಜಕವೂ ಆದ ಅಂಗವೆಸಿಸಿದ ತರುಣ ಅಪರಾಧಿಗಳ ಬಗ್ಗೆ ಓದಿಯಸುವವರು,— ಡಾ. ಸಿರಿಲ್ ಬಟ್ಟೆ ಇವನ್ “ತರುಣ ಅಪರಾಧಿ” ಎಂಬ ಗ್ರಂಥವನ್ನು ಅವಶ್ಯವಾಗಿ ಪರಿಶೀಲಿಸಬೇಕು. ಡಾ. ಬಟ್ಟೆನು “ಲಂಡನ್ ಕೌಟ್ ಕೌನಸಿಲ್” ಗೆ ಮನೋವಿಜ್ಞಾನದ ಸಲೇಹಿಗಾರನಾಗಿ ಅಂ ವಣ ಕೆಲಸವಾಡಿದನು. ಆ ಮೇಲೆ ಲಂಡನ್ ಏಕ್ವಿಡಾರ್ಲಯರಲ್ಲಿ ಶಿಕ್ಷಣ ಮಾತ್ರ ಮನೋವಿಜ್ಞಾನದ ಆಚಾರ್ಯನಾದನು.

ಡಾ. ಬಟ್ಟೆನು ತನ್ನ ಪ್ರಸ್ತುತದಲ್ಲಿ ವರಿಸುವದೇನಂದರೆ, ತಾನು ಪರೀಕ್ಷೆ ಸಿದ ಅಪರಾಧ ತರಳ ತರಳಿಯರಲ್ಲಿ ಸೂರಕ್ಷೆ, ಜಾ.ಲ ರಘು ಮಂದಿ (ಗ) ಬಿಡತನದಿಂದ ಒಳಳುವಂಥವರಳ, ಜಾ.ಎ ರಘು ಸಂಖ್ಯೆ (ಇ) ಗೃಹ ಸೌಖ್ಯವಿಲ್ಲದವರೂ, ಕೌಟ್ಯಂದಿಕ ಸಂಬಂಧಗಳು ಕೆಟ್ಟು—ಕಡಿದು ಹೇಳೇದು ನರಿಂದ ಗೊಳಿಗೆಡಾದವರೂ, ಅಂ.ಎ ರಘು ಜನ (ಈ) ಸೀತಿಭ್ರಷ್ಟ ಮನೆ

ಗಳಿಗದ ಒಂದವರೂ, ೧೦.೯ ರಷ್ಟು (೪) ಮನೆಯಲ್ಲಿ ಸರಿಯಾದ ಶಿಸ್ತನೆ ಕೊರತೆಯಾಳ್ಳುವರೂ, ಮತ್ತು ೭.೨ ರಷ್ಟು (೫) ಮಕ್ಕಳು ಶೀಲಕೆಡಿಸುವ ನೆರೆಹೊರೆಯ ಕೀಳು ಸಹವಾಸದ ಸಂಸ್ಕಾರಗಳಿಗೆ ಒಲಿಯಾದವರೂ ಇದ್ದರು! ಹೀಗೆ ಯಾವಡೊಂದು ಅಪರಾಧಕ್ಕೆ ಇಂಥ ವಿದು ಕಾರಣ ಗಳಲ್ಲಿ ಒಂದಾದರೂ ಮುಳ್ಳವಾಗಬಹುದು, ಇಲ್ಲವೇ ಅಂಶತಃ ವಿದೂ ಕೂಡಿ ಕಾರಣವಾಗಬಹುದು. ಆದುದರಿಂದ ಇವೈಗಳಲ್ಲಿಯ ಒಂದಿಲ್ಲಿಂದು ಕಾರಣ ವ್ಯಾಳಜನರು ತಿಷ್ಣಸಮಾಜದಲ್ಲಿ ಸಿಕ್ಕುವುದು ಆಸಂಭವವಲ್ಲ. ಕಾರಣವನ್ನು ಬಲಪಡಿಸುವಷ್ಟು ಅವರ ಪರಿಸ್ಥಿತಿಯು ಸುದ್ದೇವದಿಂದ ಕೆಟ್ಟವಿರಲುಕ್ಕಿಲ್ಲ! ಆದುದರಿಂದ ಇಂಥವರು ಬಹಿರಂಗರದಲ್ಲಿ ಸಭ್ಯರೆಂದೇ ಎಣಿಸಲ್ಪಡುವುದು ಸಹಚ. ಅಪರಾಧಿಯನ್ನು ಬುಗುಪ್ಪೆಯಿಂದ ಸೋಧುವದದೆಷ್ಟು ಸುಲಭ! ಆದರೆ ಅಪರಾಧದಲ್ಲಿ ಜಾರಿಬಿಳಿದೆ ಉಳಿಯುವುದು ಆದೆನ್ನು ಕವ್ಯ!

ಇರಲಿ, ಇದುವರೆಗೆ ಬುದ್ಧಿಯ ಸ್ವರೂಪನೇನು, ಅದರ ಜ್ಞಾನ—ಮಾನಾಲದ ನಿಯಮಗಳೇನು? ಅದರ ಎರಡು ಘಟಕಗಳಾದ ಸಾಮಾನ್ಯ ಮತ್ತು ವರ್ತೀನ ಶಕ್ತಿಗಳ ಲಕ್ಷ್ಯಗಳೇನು? ಬುದ್ಧಿಯನ್ನು ಅಳಿದು ನೋಡುವ ಬಗೆ ಹೀಗೆ? ಈ ಬುದ್ಧಿಶಕ್ತಿ ನಿದಾನದ ಪದ್ಧತಿಗಳಿಂದ ಸಮ್ಮುಖಿಕ್ಕಿಣಿ, ಉದ್ದೇಶೀಗ, ಮುಂತಾದ ಜೀವನದ ಆತ್ಮಂತ ಮಹತ್ವದ ಕ್ಷೇತ್ರಗಳಲ್ಲಿ ಅನುಷ್ಠಾವಾದ ಉಪಯೋಗವು ಹೀಗೆ ಮತ್ತು ಎಷ್ಟು ಆಗಿದೆ? ಎಂಬಿವೇ ಮೊದಲಾದ ವಿಷಯಗಳನ್ನೂ ಖಗೊಂಡ ಬುದ್ಧಿಶಕ್ತಿಯ ಏೱವಾಂ ಸೆಯನ್ನು ಓಡು—ನೋಂಟಿದಿಂದ ಮಾಡಿದಂತಾಯಿತು.

ಈ ವರೆಗೆ ಮನೋವಿಜ್ಞಾನ ಮಂದಿರದ * ಚತುರಾಲೆಯಲ್ಲಿಯ ಇನ್ನೂ ಒಂದು ಶಾಲೆಯನ್ನು ನೋಡುವದುಳಿದಿದೆ. ಅದೇ೧೧ ಅಲ್ಲಿ ಈ ಕಟ್ಟಿಡದ ಹೆಸರು ದೊಡ್ಡಕ್ಕಾರಗಳಲ್ಲಿ ಬರಿದಿದೆ:— “ರೂಪಕೆ ಮನೋವಿಜ್ಞಾನ, ಅಂದರೆ ಗೊಪ್ಯಲ್ಪ ಸಾಯೆಕೊಲೊಜಿ ” ಸಡೆಯಿರಿ. ಒಳಹೊಕ್ಕು ಇದರ ಅಂತರಂಗವನ್ನು ಆರಿತುಕೊಳ್ಳುವುದು.

* ಮನೋವಿಜ್ಞಾನ ಮಂದಿರದಲ್ಲಿ ಈ ಚತುರಾಲೆಯ ಹೊರತು ಇನ್ನೊಂದು ಕಟ್ಟಿಡಿಲ್ಲ ಎಂಬುದನ್ನು ನಿಜವಾಗಿಯೂ ಆದು ಹೊರಿಸಿಕೊಂಡಿರುತ್ತಾರೆಯದ್ದು ಒಂದು ಶ್ರವಣತ್ವತ್ವಿಯ ವಿಕ್ರಿತಿ ವಿಶೇಷದ ಕುಡತು ಹೊರಟಿ ಸಂಶೋಧನೆಯಾಗಿ ಬೇಕಿದರೂ ಮನೋ

“ ಗೆಸ್ಪಾಲ್ಟ್ ” (ರೂಪಕ) ಮನೋವಿಜ್ಞಾನಃ-

ಉನೆಯ ಅಧ್ಯಾಯ

ಮನೋವಿಜ್ಞಾನದ ರೂಪರೇಖೆಗು ಪೂರ್ವವಾಗಬೇಕಾದರೆ ಇನ್ನೆ ರದು ಸಾಂಪ್ರದಾಯಗಳ ವರ್ಣನೆಯನ್ನು ಸ್ವಲ್ಪದರಲ್ಲಿ ಕೊಡುವದು ಅವಶ್ಯ. ಇವೆರಡೂ ವಾದಗಳು ಒಂದಕ್ಕೊಂದು ಒಹಳೇ ಹೊಂದಿಕೊಂಡಿರುವಂಥ ವಾದುದರಿಂದ ಅನ್ನಗಳ ನಿರ್ದೇಶವನ್ನು ಇದರಡಿಯಲ್ಲಿಯೇ ಮಾಡಬಹುದು. ಈ ಮನೋವಿಜ್ಞಾನ ಸಾಂಪ್ರದಾಯವನ್ನು ಒಳಕೆಯಲ್ಲಿ ತಂದನನು ಕೀರ್ತನ್ನ ಎರಿನ್ ಫೆಲ್ಪು ಎಂಬ ಆಸ್ಟ್ರೋಯನ್ ತತ್ವವಿಜ್ಞಾನಿಯು, ಇದನ್ನು ಬೆಳಿಸಿಕೊಂಡು ಒಂದವರಲ್ಲಿ ಈ ವೊಡಲೇ ಉಲ್ಲೇಖಿಸಿದ ವೊಲ್ಪುಗೆಂಗ ಕೊಹಲರ, ಮ್ಯಾಕ್ಸ್ ನದಿರ್ ಮರ, ಕೆಟ್‌ ಕೊಫ್‌ ಕಾ ಎಂಬವನು ಪ್ರಮುಖರು. ಈ ಸಾಂಪ್ರದಾಯಕ್ಕೆ ಹೊಂದಿಕೊಂಡಿರುವ ಇನ್ನೊಂದು ಸಾಂಪ್ರದಾಯವು ಟಿಗ್‌ ನಿಸ್ಟ್‌ತ್ ಮನೋವಿಜ್ಞಾನವೆಂಬದು.

ಗೆಸ್ಪಾಲ್ಟ್ ಸಾಂಪ್ರದಾಯದ ತಿರುಳುಃ-

“ ಗೆಸ್ಪಾಲ್ಟ್ ” ಎಂದರೇನು? ಇದೊಂದು ಜರ್ಮನ್‌ಭಾಷೆಯ ಶಬ್ದ. ಅದರ ಅರ್ಥ ಆಕೃತಿ, ರೂಪವೆಂದು ಹೇಳಬಹುದು. (ಒಂದು ಸುದಿಯೊಳಗಿನ ವಾತಿನ ದುರಳಿ ಇನ್ನೊಂದು ಸುದಿಯಲ್ಲಿ ಸರಿಯಾಗಿ ತಿಳಿಯಾಗಿ ಇಳಿಸಲು ಬರುವದು ಬಿಗಿಯೆಂದ ಬಳಿಕ, ವಿಚಾರಕ್ಕಿರ್ದೆಯು ಭಾವಾ ನಿಷ್ಪತ್ತಿ ಸರಿ ಎಂಬ ವಾತು ಏಕೆ ನಿಜವಿರಲ್ಲಾರದು? ವರಕವಿಗಳ ವಾರೇಕೆ, ಸಾಮಾನ್ಯ ಜನರ ಭಾಷೆಗೂ “ ವಾಜವಂಥ್ರೋನು ಧಾವತಿ ” ಎಂಬ ಭವಭೂತಿಯ ವಚನವು ಶಾಸ್ತ್ರೀಯ ದೃಷ್ಟಿಯಿಂದ ಅನ್ವಯಿಸುವದು! ಗೆಸ್ಪಾಲ್ಟ್ ಅಂದರೆ ರೂಪ; ಅಂತೆಯೇ ಈ ಸಾಂಪ್ರದಾಯಕ್ಕೆ ರೂಪಕ

ತತ್ತ್ವದ ಕುರಿತು ಕ್ರಾತಿಕಾರಿಯಾದ ಹೇಳಣ ದೃಷ್ಟಿಯನ್ನು ಕೊಡುವಂಥ, ಕ್ಷಾನಪ್ರಪಂಚ ದಲ್ಲಿ ಒಂದು ಶ್ರಕ್ಷೇಭವನ್ನೇ ಉಂಟಿಸುವಾದಿದ ಹೇಳಣದೊಂದು ಮನೋವಿಜ್ಞಾನ ಸಾಂಪ್ರದಾಯವಾಗಿ ಆದು ಬಲತ್ವ ನಿಂತಿತು. ಈ ಸಾಂಪ್ರದಾಯದ ಅಭಿವಾಸಿಗಳ ಅಭಿಪ್ರಾಯದಂತೆ ಆದು ಬರೇ ಹೊಸದೊಂದು ಚಂದ್ರಶಾಲೆಯಲ್ಲಿ; ಮನೋವಿಜ್ಞಾನವುಂದಿರದ ಗಂಭೀರ ಗುಂಪಿಯೇ ಸರಿ! ಈ ಸಾಂಪ್ರದಾಯವು “ ಮನೋವಿಕೀಂಷಣ ಸಿದ್ಧಾಂತವು ” ಅದರ ವಿಸ್ತಾರ ಭವುದಿಂವಲೂ, ಅದರ ವಿವರಕೆಯನ್ನು ಇಲ್ಲಿ ಮಾಡಿಲ್ಲ.

ಮನೋವಿಜ್ಞಾನವೆಂದು ಇಲ್ಲಿ ಹರು ಹಾತು ಒಳಿಸಿಕೊಂಡಿದ್ದಾಗಿದೆ. ರೂಪಕವೆಂದರೆ ಒಂದು ಕಾಘಾಲಂಕಾರವೆಂಬ ತತ್ವ ತಿಳಿವಳಿಕೆಯನ್ನು ಹಾತ್ರ ಯಾರೂ ಹಾಡಿಕೊಳ್ಳಬಾರದಾಗಿ ಬಿಸ್ತಿಹ.

ಗೆಸ್ಟಾಟ್ (ರೂಪಕ) ಮನೋವಿಜ್ಞಾನದ ತಿರುಳನ ತತ್ವವೇನಂದರೆ, ನಾವು ಯಾವದೆಂದು ವಸ್ತು—ವಿಷಯವನ್ನು ಮನಗಾಣವಾಗ—ಅರಿತು ಕೊಳ್ಳುವಾಗ—ಆದರ ಬೀರೆ ಬೀರೆ ಅವಯವಗಳ ಗುಂಪನ್ನು ಸೈನೀಡಿ ಕೊಳ್ಳುವದಿಲ್ಲ; ಆದರ ಅಂಗೀಕಾರಂಗಗಳ - ಫುಟಕಾಂಶಗಳ ಸಾಂಧಿಕ ಚಿತ್ರವನ್ನೇ ಮನಸ್ಸಿನಲ್ಲಿ ಮಂಜುಂಗದಿಲ್ಲ; ಆ ವಸ್ತು ವಿಷಯವನ್ನು ಸಾಕ ಆವಾಗಿ, ಸಮಗ್ರವಾಗಿ ಆದರ ಏಕರೂಪತೆಯಲ್ಲಿ ಮನಗಾಣತ್ವೇನೇ. ಜ್ಞೀಯ ವಸ್ತುವಿನ ವ್ಯತಿರೇಕ ರೀತಿಯ ಬೀಳಧಕ್ಕಿಂತ ಅನ್ವಯ ರೀತಿಯ ಜ್ಞಾನವೇ ನಮ್ಮ ಮನಸ್ಸಿನಲ್ಲಿ ವೇದಲು ಬಂಬಿಸುತ್ತದೆ. ಆದ್ದರಿಂದ ಮನೋವಿಜ್ಞಾನದ ದೃಷ್ಟಿಯಿಂದ ವಸ್ತುಬೀಳಧದಲ್ಲಿಯ ಯಾವುದೇ ರೂಪ ಗೊಂಡ ಪೂರ್ಣತೆಯು ಆದರ ಅಂಶ—ಅಂಗಗಳ ಸಮುದಾಯಕ್ಕಿಂತ ಏನೋ ಎಗಿಲಾದದ್ದಿರುತ್ತದೆ.

ಈ ಸಿದ್ಧಾಂತವು ಅನೇಕ ಪ್ರಯೋಗಗಳ ಮೇಲೆ ಸೆಲೆಗೊಂಡಿದೆ; ಎಕೀ ವವಾಗಿ, ಕಣ್ಣು ಮತ್ತು ಕೆವಿಗಳ ನಾಡಿನಲ್ಲಿ, ಹಲವುಬಗೆಯ ಪ್ರಯೋಗಗಳನ್ನು ಹಾಡಿಸೊಂಡಿ, ಸಾಫ್ಟ್‌ಪಿಸಿದ ಪರಿಣಾಮಗಳ ಮೇಲೆ ನಿಂತಿದೆ. ಆದ್ದರಿಂದ ಕೆಲವೊಂದು ಉದಾಹರಣೆಗಳಿಂದ ಈ ಸಿದ್ಧಾಂತವನ್ನು ಮನದಂಬಾಗಿ ಹಾಡಬಹುದಾಗಿದೆ.

ಕೆಲವು ಉದಾಹರಣೆಗಳು:-

ನಾವು ಸಿನೇಮಾ ಸೋಡಲು ಹೋಗಿರುವೆಂದು ತಿಳಿಯೋಣ. ಕತ್ತಲೆಯೋಳಗೆ ನಮ್ಮೆದುರು ಬೆಳ್ಳಿರೆಯ ಮೇಲೆ ನಿಜವಾಗಿಯೂ ಸ್ಥಿರವಾದ ಬಿಡಿ ಬಿಡಿಯಾದ ಚಿತ್ರಗಳು ಹೇಳಳವಾಗಿ ಮಂಜುಂತ್ತು ಹೋಗುತ್ತವೆ. ಆದರೂ ನಾವು ಹಾಗೆಯೇ ಬಿಡಿಯಾಗಿ ಬೀರೆಯಾಗಿ ಅವುಗಳನ್ನು ಸೋಡುವದೇ ಇಲ್ಲ. ಎಡಬಿಡದೆ ಸಾಗಿದ ಚಟುವಟಿಕೆಗಳ ಇಡಿಯಾದ ಕಥಾಪ್ರಸಂಗವು ನಮ್ಮೆದುರು ಕಾಣುತ್ತದೆ. ಗತಿಪರಿಯವಾದ ಒಂದು ಅಪ್ಪಿಡ ಚಿತ್ರವನ್ನೇ

ನಾವು ನೋಡುತ್ತೇವೆ. ಆದುದರಿಂದ ಗೆಸ್ಪ್ಯಾಟ್ ಮನೋವಿಜ್ಞಾನಿಯು ಇದರ ಉಪತ್ತಿಯನ್ನು ಹೀಗೆ ಕಂಡುಹಿಡಿದಿರುವನು.

ಬಿಡಿಯಾದ ಚಿಕ್ಕಗಳು ಭರದಿಂದ ನಮ್ಮ ಕಣ್ಣದುರು ಸರಿದು ಹೋಗುತ್ತಿರುವಾಗ, ಅವುಗಳ ಅನುಕ್ರಮವಾದ ಬೇಳೆಧನನ್ನು (ಸಂನೇರನೆಯನ್ನು) ನಾವು ಪಡೆಯುತ್ತಿರುವಾಗಲೇ, ಒಂದರ ಹಿಂದೊಂದು ಮಾಡಿ, ವಾಯವಾಗುತ್ತಿರುವ ಆ ಚಿಕ್ಕಗಳ ಅರಿವು, ನಮ್ಮ ಮನಸ್ಸಿನಲ್ಲಿ ಇನ್ನೂ ಒಂದು ವ್ಯಾಪಾರಕ್ರಮವನ್ನು ಚಾಲನೆಗೊಳಿಸುತ್ತದೆ. ಈ ಮನೋವಾಸ್ತಾಪಾರವೇ ರೂಪಕ ಕ್ರಿಯೆಯು—ರೂಪೀಕರಣವು. ಈ ಕ್ರಿಯೆಯ ಪರಿಣಾಮವಾಗಿ ಗತಿನುಯವಾಗಿ ತೋರುವ ಸತತ ಚಿಕ್ಕದ ಪಡಿಮುಚ್ಚು ಮಾಡುತ್ತದೆ. ಬಿಡಿಯಾದ ಭಾಸಗಳನ್ನು ಹೊಂದಿಸಿಕೊಂಡು ಒಂದು ಇಡಿಯಾದ ಆಭಾಸಮನಸ್ಸು ಪಡೆಯುತ್ತದೆ.

ಸ್ಥಿರ ಚಿಕ್ಕಗಳ ಅನೈಕ್ಯಾನ್ಸ್ ಸಂಬಂಧಗಳ ಅಭಿಜ್ಞಾನದಿಂದ (ಬೇಳೆಧದಿಂದ) ಪ್ರೇರಿತವಾಗುವ ರೂಪೀಕರಣದ ವ್ಯಾಪಕ ಕ್ರಮವು, ಭೋದಿಂದ ಸಾಗುವ ಚಿಕ್ಕಾಟದ ಹರಿದಾಟದ ಬೇರೆ ಹೊರಗಿನ ಅರಿವನ್ನು ಅಂಟಿಕೊಂಡಿರುವದಿಲ್ಲ; ಅದು ಮನಸ್ಸಿನದೇ ರಚನಾತ್ಮಕವಾದ ವಿಧಾಯಕವಾದ ಒಂದು ಚಟುವಟಿಕೆಯ ಫಲವಾಗಿದೆ.

ಇನ್ನೊಂದು ಉದಾಹರಣೆಯನ್ನು ನೋಡೋಣ. ಒಂದು ಕೊಳ್ಳಲು ಇಲ್ಲನೇ ಏನೇಯಂಥ ವಾದನ ಸಾಧನದ ಮೇಲೆ ವಿವಿಧ ಸ್ವರಗಳ ಮಾಲೆಯನ್ನು ಸಂಗೀತಗಾರನು ಸುಡಿಸುತ್ತಾನೆ. ಆದರೆ ನಾವು ಕೇಳುವದು (ಅಂದರೆ ನಮಗೆ ಅನಿಸುವದು) ಒರೆ ಸ್ವರಗಳ ವಿವಿಧತೆಯಲ್ಲ; ಅವುಗಳೊಳಗೆ ಗಂಡ ಅನುಸ್ಯಾತವಾದ, ಅವುಗಳನ್ನೇಲ್ಲ ಒಳಗೊಂಡು ಸಿಂಕ ರಾಗ ಎಸ್ತಾರದ—ಸಂಗೀತ ಎಲಾಷದ—ರಮ್ಯಾರೂಪ, ಸ್ವರ ರಚನೆಯ ಹಂಡರದಲ್ಲಿ ಹಾಸುಹೊಕ್ಕಾಗಿ ಇಟ್ಟಿದ ರಾಗದ ಉಪವು ಕೇವಲ ಸ್ವರಗಳ ಸಮುದಾಯವಲ್ಲ. ಏಕೆಂದರೆ ಒಂದು ಶ್ರುತಿಯಿಂದ ಇನ್ನೊಂದು ಶ್ರುತಿಗೆ ಏರಿಸಿ ಇಳಿಸಿ ನಾವು ಆ ಆ ಬಿಟ್ಟಸ್ವರಗಳನ್ನು ಒಷಾಯಿಸಿಕೊಳ್ಳಬಹುದು. ಆದರೂ ಅದೇ ರಾಗನನ್ನು ರೂಪಗೊಳಿಸಿಕೊಳ್ಳತ್ತೀವೆ. ಇದೇ ಲಕ್ಷಣವು ಪ್ರತಿಯೊಂದು ಶ್ರುತಿಯಲ್ಲಿಯೂ ಕಂಡಬಂದು. ಯಾವದೆಂದು ಶ್ರುತಿ

ಯನ್ನು ಅದರ ಮುಖ್ಯ ಮತ್ತು ಗೌಣ ಸ್ವಂದನಗಳಲ್ಲಿ ವಿಂಗಡಿಸಿಕೊಳ್ಳು ಬಹುದು. (ಗೌಣ ಸ್ವಂದನಗಳಿಂದರೆ ಒಂದು ಶ್ರುತಿಯಿಂದ ಇನ್ನೊಂದಕ್ಕೆ ತಲ್ಲಿಸುವ ನಡುವಿನ ಏಕೆನ್ನ ಇಲ್ಲವೇ ಇಂದಿಯ ಮಂದ ಸ್ವಂದನಗಳು) ಆದರೆ ಆನೆಲ್ಲ ಸ್ವಂದನಗಳನ್ನು ಚಿಡಿಯಾಗಿ ಶಾಂತಿ ಮಾಡಿ ವಿಚಾರದಿಂದ ಬರೇ ಒಟ್ಟುಗೂಡಿಸಿಕೊಂಡರೆ ಆ ಅಖಂತವಾದ ಮಾಧುರ್ಯದ ಶ್ರುತಿಯ ಭಾಸವಾಗುವದಿಲ್ಲ.

ಪರಿಪೂರ್ಣಜೀವಿಧಿದ ಏಕರೂಪತೆಯ ತತ್ವ:

ಏಕರೂಪವಾದ ಪೂರ್ಣ ಜೀವಿಧಿದ ಈತತ್ವವು ಪಶು ಮನೋವಿಜ್ಞಾನದಲ್ಲಿಯೂ ಶಿಶು ಮನೋವಿಜ್ಞಾನದಲ್ಲಿಯೂ ಬಹಳೇ ಮಹತ್ವದ ಶೀರ್ಘಿಧವಾಗಿದೆ ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಬೇರೆ ಬೇರೆ ಶರಗ ತಿಯ ಬುದ್ಧಿ ಶಕ್ತಿಯ ಉನಗಳು ಗ್ರಹಿಸಿಕೊಳ್ಳುವ ಭಾಷ್ಯ ಪ್ರಪಂಚದಲ್ಲಿಯ ವಸ್ತು ವಿಷಯಗಳ ಅಖಂಡ ಏಕರೂಪವಾದ ಪೂರ್ಣ ಚಿತ್ರವು, ಎಲ್ಲರಲ್ಲಿ ಒಂದೇ ತೆರನಾಗಿರುವದಿಲ್ಲನೆಂಬುದು ಪ್ರಯೋಗಗಳಿಂದ ಕಂಡುಬಂದಿದೆ.

ಈ ಮೂದಲು ಕೊಹಲರಸು ಮಾಡಿದ ಚಿಂಪೆಂಬು ಎಂಬ ಕೋಡಗ ಗಳ ಪ್ರಯೋಗಗಳನ್ನು ಒಣ್ಣಿ ಸಲಾಗಿದೆ. ಆ ಚಿಂಪೆಂಬುಗಳು ಕೆಲವೊಂದು ಸನ್ನಿವೇಶಗಳನ್ನು ತಮ್ಮ ಹಿಡಿತದಲ್ಲಿ ತರಲಾರವೆಂದು ಹೇಳಿದಾಗಿದೆ. ಕೆಲವೊಂದು ಸಮಸ್ಯೆಯ ಸಂಭರಣಗಳನ್ನು ತಿಳಿದುಕೊಳ್ಳಲು ಆ ಪ್ರಾಣಿಗಳಿಗೆ ಬಿಗಿಯಾಗುತ್ತದೆ. ಏಕೆಂದರೆ ಯಾವದೊಂದು ವಸ್ತುವಿನ ಭಾಗಗಳನ್ನೆಲ್ಲ ಇಡಿಯಾಗಿ ನೋಡಿ ಸಮ್ಮಕ್ಕೆ ದೃಷ್ಟಿಯಂದ ವಿಚಾರಿಸಿ ತಿಳಿದುಕೊಳ್ಳಲು ಅವು ಇಸಮರ್ಥವಾಗಿವೆ. ಈ ಶಕ್ತಿಯು ಒಳನೋರ್ಮಿದ ವಿಷಯವು. ಅಂತ ಗಳ ಅನೋನ್ಯ ಸಂಬಂಧಗಳನ್ನು ಸರಿಯಾಗಿ ಮನಗಾಣವ ಸ್ವರ್ಪಕಿಸಿದ್ದ ವಾದ ಶಕ್ತಿಯು. ಈ ಶಕ್ತಿಯು ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದೇ ಪ್ರಮಾಣದಲ್ಲಿ ಇರುವದಿಲ್ಲ; ಮತ್ತು ಪಶುಗಳಿಗಿಂತ ಮನಸ್ಸುರಲ್ಲಿ ಅದು ಬಹಳೇ ಏಗಿಲಾದ ಪ್ರಮಾಣದಲ್ಲಿರುತ್ತದೆ. ಇಂಗ್ಲಿಂಡಿಗೆ ಒಂದಕ್ಕೂ ಇಂದಿಯೇ ಸೀರ್ಫುವನು ಅಂಗ್ಲಿಭಾವಿಯನ್ನೆಲ್ಲ ಗೆದ್ದಂತೆ, ದೃಷ್ಟಿಯಾತ್ಮದಿಂದಲೇ ಮನಸ್ಸನು ಹಲವು ಸಮಸ್ಯೆಗಳನ್ನು ಗ್ರಹಿಸಿಕೊಳ್ಳಬಲ್ಲನು

ಆದರೆ ಇಂತಹ ತೀರ ಸಾಮಾನ್ಯ ಸಮಸ್ಯೆಯನ್ನು ಕೂಡ ಸಮಗ್ರವಾಗಿ ಇರಿಕುತ್ತಿರುತ್ತಲು ಜಿಂಪೆಂರಿಗೆ ಬಹಳ ಬಿಗಿರ್ಯಾಗುವದು ಇದಕ್ಕೆ ಕಾರಣವೇನು? ಮಾನವನಿಗೆ ಇರುವ ರೂಪೀಕರಣದ ಎಂದರೆ ಈ ಇಡಿ ನೋಟದ ಈ ರೂಪನ ಕೂರತೆಯು.

ಅಧ್ಯಾತ್ಮ ಶಿಕ್ಷಣದಲ್ಲಿ “ಗೆನ್ನಾಪ್ತಿ” ಮನೋವಿಚಾಳ್ಳಾಸಿಗಳು ಬುದ್ಧಿಕಕ್ಷೆಯೆಂದರೆ ಮಜ್ಜಾತಂತ್ರಸಂಸ್ಥೆಯಲ್ಲಿ ನಡೆವ ಬಟ್ಟಿಲವಾದ ಚಟ್ಟಂಪಬಿಕೆಗಳ ಕ್ರಮವೆಂದು ತಿಳಿಯುವರು. ಈ ಕ್ರಮವಾಗಲ್ಲಿ ಕಸ್ತಿಯಾಗಲ್ಲಿ ಚಾಲ್ನನೇಂದ್ರಿಯಗಳಿಂದಸಿಗುವ ಮಾನಾಭೂತ ಸಂಪೇದನಸೆಗಳ ಅಧಾರದ ವೇಲೆ ಕೆಲಸ ಮಾಡುತ್ತದೆ.

ವರ್ತನವಾದಿಗಳಂತೆಯೇ ಈ ರೂಪಕವಾದಿಗಳು (‘ಗೆನ್ನಾಪ್ತಿ’ ಮನೋವಿಚಾಳ್ಳಾಸಿಗಳು) ಎಲ್ಲ ಮನೋವಾಣಿಪಾಠಕ್ರಮಗಳಿಗೆ ಶಾರೀರಕ ಅಧಿಷ್ಟಾನವನ್ನು ಒಪ್ಪಿಕೊಳ್ಳುವರು. ಬಾಹ್ಯ ಪರಿಸ್ಥಿತಿಯಲ್ಲಿರುವ ಪೂರ್ಣತೆಗಳಿಗೆ ಪ್ರತಿಯಾಗಿ ಕೆಲಸ ಮಾಡುವ—ಇವುಗಳನ್ನು ಪ್ರತಿಬಿಂಬಿಸುವ,—ವ್ಯವಸ್ಥೆಯಂತಿರುವ ರೂಪಕ ರೀತಿಗಳು,— ರೂಪೀಕರಣದ ಮಾಡರಿಗಳು ಮನುಷ್ಯನ ಮಜ್ಜಾತಂತ್ರ ಸಂಸ್ಥೆಯಲ್ಲಿ ಇರುತ್ತವೆಂದೂ ಈ ವ್ಯವಸ್ಥೆಯು ಸಮಗೆ ಅನಿಸುವ ಮಾನಸಿಕ ಚಿಕ್ಕಗಳ ಪೂರ್ಣತೆಗೆ ಹೊಂದಿಕೊಂಡು ಸದೆಯುವದೆಂದೂ ಈ ರೂಪಕವಾದಿಗಳು. ಸಾಧಿಸುತ್ತಾರೆ.

ಆದರೆ ವರ್ತನವಾದಿಗಳಿಗೂ ಇವರಿಗೂ ಮುಖ್ಯವಾದ ಭೇದವಿದೆ. ಎಲ್ಲ ಸಂಕೀರ್ಣವರ್ತನ ಪದ್ಧತಿಗಳು ಪ್ರಾಥಮಿಕವಾದ ಕೆಲವೇ ಪ್ರತಿಕ್ರಿಯೆಗೇಳಿಗಂಡ ಕಟ್ಟಲ್ಪಡುವವೆಂದು ವರ್ತನವಾದಿಗಳು ಪ್ರತಿಪಾದಿಸುವ ರಣ್ಣೀ. ಆದರೆ ಈ ಗೆನ್ನಾಪ್ತಿ ಮನೋವಿಚಾಳ್ಳಾಸಿಗಳು ಇದನ್ನು ಅಗ್ರಹಿಸಿದ್ದ ಅಲ್ಲಾಗಳಿಯುವರು. ಇವರ ಮತ್ತೆನಂದಡಿ, ಪಶುವಾಗಲ್ಲಿ, ಶಿಶುವಾಗಲ್ಲಿ, ತನ್ನ ಬುದ್ಧಿಕಕ್ಷೆಗೆ ನಿಲ್ಲಕುಪಣ್ಣ ಮಂಟ್ಟಿಗೆ, ವೈಜ್ಞಾನಿಕಂದಲ್ಲಿ ಯಾವ ದೊಂದು ಸನ್ನಿಹಿತವನ್ನಾಗಲ್ಲಿ, ಸಂಗತಿಯನ್ನಾಗಲ್ಲಿ, ಸಮಗ್ರವಾಗಿಯೇ ಗ್ರಹಿಸುತ್ತದೆ. ವಸ್ತುವಿಷಯಗಳ ಕುರತು ಬರುವ ಇಡಿನೋಟಿಫ್ರೊ ವರ್ತನದಲ್ಲಿಯು ಇಡಿಯಾದ ಮಾಡರಿಗಳೂ ಮೆಲ್ಲಮೆಲ್ಲಗೆ ಮಾರ್ಪಟ್ಟು ಬೆಳೆಯುವ ದಲ್ಲಿ. ಈ ಮಾಡರಿಗಳು— ಪೂರ್ಣವಾದ ರೂಪದೀಕೆಗಳು ವೈತ್ತದಲ್ಲಿ

సూఫలవాగి, (ప్రాథమిక తరచువాగి) ర బకుదు, అవుగణనేళ్ళ గొండ బగెబగెగళ్లు ముంచే క్రమేణ నుండుక్క బందు మనస్సు సోఖిన పదియచ్చుగలు జటిలవాగుత్తు హోగబహుదు. ఈ రేతి యొగి రాపగెనెళ్లువ జటిల చిక్కుపు “ యథాధకేయ తత్త్వ ” దంతి సరయోగి మాడిసిల్లునచు. ఈ “ యథాధకేయ తత్త్వ ” క్షేత్ర ఆను సారవాగి నావు “ మనగండ ” రూపరేణిగలు “ ప్రచలిత పరిస్థితి యల్లి క్షేత్రవిద్యాష్టు పూర్వవాగమత్తుత్తువే. ”

ఈ తత్త్వద కురితు మనోరంజకవాద ఉదాహరణీగళన్న కాణించబహుదు. కుండె హేళిద కొకలరన చింపేంరిఖగళిగి వోదలు మరద కొంబియేందన్న మురిదు తెగిదు ఆదరింద ఆహారవన్న తమ్మ క్షేత్రీభాగి ఎళ్ళకొళ్లబేశంబి కల్పనేయన్న గ్రహిసువదక్క బలు చిగియాయితు.

కిరుగళూ పదుగళూ—

ఇంధ మంగగళంతి మక్కళిగూ కేలవోందు సన్నివేతగళన్న సమగ్రవాగి ఆకలన వాడికొళ్లులు బరువదిల్ల. హీగి ఇదురబంద ప్రసంగదల్లి తమ్మ విచారకక్షియు కేలస వాడదిరువదరిందలే, చిక్కు మక్కళిగి బీదిగళ్లు హలవు ఆపఘాతగళిగి అదాగబేకాగుత్తది. అంధ ఒందు ప్రసంగవన్నే కల్పనోణ. బీదియ ఇదురు బదియల్లి దహరచల్లిరువ ఒందు మనేయింద వృత్తపత్రికేయన్న ఇస కొండు బలులు తంచేయు మగువన్న ఆట్టువను. మగువు తన్న విరుద్ధ సట్టిసల్లిరువ మనేయన్న సోదువదు. మగువన దృష్టి యింద ఈ సన్నివేతదల్లి మారే సంగతిగళు ఒలగించినే: తనగి హేళిద “ చట్టి ” ఇదురిద్ద మని. అల్లగి తల్లులక్కే బీదియన్న దాటి హోగబేకాడ కేలస. బీదిగుంట. బరహోగువ మంది— మోటముగళ కల్పనేయు ఆపను మనగండ సన్నివేతద రూపరేణియల్లి ఇరువదిల్ల! చిక్కుమక్కళిగి ఒంచు మోరేయు చిక్కునన్న

ತೋರಿಸಿದರೆ, ಅದರಲ್ಲಿ ಒಂದು ಮುಖ್ಯವಾದ ಅನಯವನ್ನು ಕಾಣಲಿಲ್ಲ ವಾದರೂ ಅದನ್ನು ಅವರು ಏನೂ ಗ್ರಹಿಸಿದೇ ಹೋಗಬಹುದು! ಅಂಥಿ ಚಿತ್ರವನ್ನು ನಾಲ್ಕು ವರ್ಷ ವರ್ಯಸ್ಸಿನ ಬಾಲಕನ ಮುಂದೆ ಹಿಡಿದು, ಅದರಲ್ಲಿ ಯಾವ ಕಂಡಿದೆಯಂತ ಕೇಳಿದರೆ ಆತನು ಏನೂ ಹೇಳಲಾರನು! ಇದು ವರ್ಷದ ಬಾಲಕರಲ್ಲಿ ಮೂಲವರಿಗೊಂಬರಂತೆ ತಕ್ಕು ಉತ್ತರವನ್ನು ಕೊಡ ಬಿಲ್ಲ! ಆದರೆ ಹತ್ತುವರ್ಷದ ವರೀಗಿನ ವರ್ಯಸ್ಸಿನ ಬೇರೆ ಬೇರೆ ವರ್ಷದ ಮಕ್ಕಳ ಗುಂಪಿನಲ್ಲಿ ಆ ಅರ್ಜುಣವಾದ—ಒಂದನ್ಯಂವನಿಲ್ಲದ ವೋರೆಯ— ಚಿತ್ರದಿಂದಲೇ ಸಂತುಷ್ಟರಾಗುವವರ ಸಂಖ್ಯೆಯು ಸಾಕಷ್ಟು ಇರುವದು ಕಂಡುಭರುತ್ತದೆ!

ಹೀಗೆ ಏಕಾಗುವದು? ಗೆಸ್ಟಾಲ್ಟ ಮನೋವಿಜ್ಞಾನಿಯ ಅಭಿಪೂರ್ಯ ವೇನೆಂದರೆ ಮೇಲನ ಉದಾಹರಣೆಗಳಲ್ಲಿ ಹೇಳಿದಂತಹ ಮಕ್ಕಳ ಮನಸ್ಸಿನಲ್ಲಿ ಪ್ರತಿಬಂಜತಾಗುವ ರೂಪರೇಖೆಯು ಮತ್ತೆ ತಿದ್ದುರಾದೆ ಹೊಂದುವದಕ್ಕೆ ಎಡೆಯಿರುವದಿಲ್ಲ. ಮನಸ್ಸಿನಲ್ಲಿ ಒಮ್ಮೆ ಮೂಲಿಡಿದ ಸನ್ನಿಹಿತ ಇಲ್ಲವೇ ಸಮಸ್ಯೆಯು ಚಿತ್ರವು ಸ್ವಯಂಪೂರ್ಣವಾಗಿಯೇ ಇರುತ್ತದೆ. ಅಂದರೆ ಆ ಪಶುವಾಗಲೀ ಶಿಶುವಾಗಲೀ ಒಂದು ಪ್ರಸಂಗದ ಸಾಫ್ತಲ ರೂಪವನ್ನು ಒಮ್ಮೆ ಮನಗಂಡ ಪೂರ್ಣತೆಯಲ್ಲಿಯೇ ಸ್ನೇಹಿತಿಕೊಳ್ಳುವ ವಾಡಿಕೆಯಿರುವ ದರಿಂದ, ಆ ಸಾಫ್ತಲ ಚಿತ್ರವನ್ನು ಯಥಾರ್ಥವಾಗಿಸುವಂಥ ಬೇರೆ ಹೇಣಗಿನ ಹೊಸ ಏವರಗಳು ಸೇರಿ ಅದು ಇನ್ನೂ ಹೆಚ್ಚಾಗಿ ಬೆಳೆಯಲು ಕರಿಣವಾಗಿ ಬಿಡುತ್ತದೆ.

ಆ ತರದ “ಅಬ್ದ್ವಾ” ರೂಪದ ಸನ್ನಿಹಿತವನ್ನು ಜೆನ್ನಾಗಿ ಮನ ವರಕೆ ಮಾಡಿಕೊಡುವಂಥ ಪ್ರಯೋಗವು ಒಂದು ಪಶುನಿನ ಉದಾಹರಣ ದಲ್ಲಿ ಸಿಗುವದು. ಬೆಳಕಿನಿಂದ ತುಂಬಿದ ಎರಡು ಆರಾರದ ಪೆಟ್ಟಿಗೆಗಳನ್ನು ಆ ಪಶುನಿನ ಪಂಬರದಲ್ಲಿ ಇಡುತ್ತಾರೆ. ಆದರೆ ಆಹಾರವನ್ನು ಎರಡೂ ಪೆಟ್ಟಿಗೆಗಳಲ್ಲಿರಿಸದೆ, ಹೆಚ್ಚು ಬೆಳಕುಳ್ಳ ಪೆಟ್ಟಿಗೆಯಲ್ಲಿಡುತ್ತಾರೆ. ಆ ಪಶುನಿಗೆ ಹೆಚ್ಚು ಬೆಳಕಿನ ಪೆಟ್ಟಿಗೆಯ ಕಡೆಗೆ ಆಗಾಗ್ಗೆ ಕೊಳೇಗುವ ವಾಡಿಕೆಯು ಜೆನ್ನಾಗಿ ಆದಮೇಲೆ, ಎರಡೂ ಪೆಟ್ಟಿಗೆಗಳಲ್ಲಿಯ ಬೆಳಕಿನ ಪ್ರಮಾಣವನ್ನು ಬಿಡಲಿಸುವರು. ಆಗ ಹಿಂದಿನ ಹೆಚ್ಚು ಬೆಳಕಿನ ಪೆಟ್ಟಿಗೆಯಲ್ಲಿ ಬೆಳಕು

ಮಂದವಾಗಿ ಇನ್ನೊಂದರೊಳಗೆ ಅದು ಹೆಚ್ಚಾಗುವದು. ಆದರೆ ಪಶುವು ಬೆಳಕನ್ನು ಸಂಬಿನದಿನ ವಾಡಿಕೆ ಮಾಡಿಕೊಂಡಿದ್ದ ಮೂಲಕ—ತಿಗೆ ಹೆಚ್ಚಾಗುತ್ತಾಗೆ ಎರಡನೇ ಹೆಟಿಗೆಯ ಕಡೆಗೇ ಹೋಗುವದು. ಆದರೆ ಈ ಹೆಟಿಗೆಯಲ್ಲಿ ಆಹಾರವಿಲ್ಲ ವೆಂಬುದು ಅದಕ್ಕೆ ಗೊತ್ತಾಗುವದಿಲ್ಲ. ಏಕೆಂದರೆ ಅದರ ಮನಸ್ಸಿನಲ್ಲಿ “ ಅಬಧಿವಾಗಿ ” ರೂಪಗೊಂಡ ಸನ್ನಿಹೆತದಲ್ಲಿ ಈ ಆಹಾರದ ಅರಿವಿನ ಅಂಶವು ಸೇರಲಾರದು.

ಆ ಬಡ ಪಶುವಿನ ಮಾತ್ರೆಕೆ ? ನಾವೇ ನಮ್ಮನ್ನು ತುಸು ನಿರೀಕ್ಷೆಸಿ ಕೊಂಡರೆ, ನಮ್ಮ ಸದತೆಗಳಿನಿಂದ ಇಂಥ ಹಲವು “ ಅಬಧಿ ” ಸನ್ನಿಹೆತಗಳು ನೆನಪಿಗೆ ಬರುತ್ತವೆ. ಇಂಥ ಸನ್ನಿಹೆತಗಳ ಮೂಲಕವೇ ನಮ್ಮಿಂದ ತಪ್ಪಿಗಳಾಗುತ್ತವೆ. ನಾವು ದಿನಾಲು ಓದುವ ವೃತ್ತಪತ್ರಿಕೆಯನ್ನು ಒಂದು ದಿನ ಬದಲಿಸಿ ಹೊಸ ವೃತ್ತಪತ್ರವನ್ನು ಕೈಯಲ್ಲಿ ಎತ್ತಿಕೊಂಡರೆ ದಿನದಂತೆ ಆ ಒಂಗಾರದ·ಧಾಳಣೆ ನೋಡಲು ಅದರ ನಾಲ್ಕುಸೆಯ ಪುಟವನ್ನೇ ನಾವು ತಿರುವಿಹಾಕುವೆವು. ಏಕೆಂದರೆ ನಮ್ಮ ದಿನ ಪತ್ರಿಕೆಯಲ್ಲಿ ಆ ಸಂದಿಯನ್ನು ಆ ಪುಟದಲ್ಲಿಯೇ ಓದಿಕೊಂಡುಬಂದ ವಾಡಿಕೆಯಾಗಿ ಹೆಟಿದೆ ನಮಗೆ. ಆದರೆ ನಮ್ಮ ಹೊಸ ಪತ್ರಿಕೆಯಲ್ಲಿ ಆಸಂಗತಿಯು ಎಂಬನೇ ಪುಟದಲ್ಲಿ ಇದ್ದಿರಬಹುದು. ಅದರ ಅರಿವು ಒಮ್ಮೆಲ್ಲಿ ವೊದಲು ನಮಗೆ ಆಗುವದಿಲ್ಲ! ಅದೇ ಮೇರಿಗೆ ನಾವು ವೊದಲಿಸ ಮನೆಯನ್ನು ಒದಲಿಸಿದಾಗ ಇದೇ ಅನುಭವ ಬರುತ್ತದೆ. ಹೊಸ ಮನೆಯಲ್ಲಿ, ನಾವು ಒಲಗಡಿಗೆ ಹೊರಳಬೇಕಾದರೂ ಹಳೆಮನೆಯಲ್ಲಿಯಂತೆ ಎಡಗಡಿಗೆ ಹೊರಳಿ ಗೋಡೆಯನ್ನು ಇದುರಿಸುವೆವು! ನಮ್ಮ ಕಚೇರಿಗಾಗಲೀ ಶಾಲೆಗಾಗಲೀ ಹೋಗುವ ಯಾವದೇಂದು ದಾರಿ ಯನ್ನು ಒಹುಕಾಲ ಹಿಡಿದನಂತರ, ಒಮ್ಮೆ ಹೊಸದಾರಿಯಿಂದ ಹೋಗಲಾರಂಭಿಸಿದರೂ, ಅನ್ನಮನಸ್ಕರಣಾಗಿ ಸದೆಯುವಾಗ ನಮ್ಮ ಕಾಲುಗಳು ಹಿಂದಿನ ಹಾಡಿಗೇ ಹೊರಳುವದುಂಟು. ಇದಕ್ಕೆಲ್ಲ ನಾವು ರೂಢಿಯ ಬಲ ವೆಸ್ಸಿವೆವು. ಆದರೆ ಗೆಸ್ಯಾಲ್ಪು ಮನೋವಿಜ್ಞಾನಿಗಳು ಶಾಸ್ತ್ರೀಯ ಪರಿಭಾಷೆಯಲ್ಲಿ ಇಂಥ ಚಟುಗಳನ್ನು “ ಅಬಧಿ ” ಸನ್ನಿಹೆತಗಳಿಂದು ಕರೆಯುವರು.

ಇಂಥ ತಪ್ಪಿಗಳನ್ನು ನಾವು ಬೇಗನೆ ತಿದ್ದಿಕೊಳ್ಳುವೆವು. ಮಾನವ

ಸಹಜವಾದ ಮೇಲ್ತರಗತಿಯ ಗ್ರಹಿಕೆಯೂ ಇಚ್ಛಾಶಕ್ತಿಯೂ, ನಿರ್ಣಯ ಬಿಂದಿಯೂ (ವಿವೇಕವೂ) ಇಂಥ ಅಬಧಿ ಸನ್ನಿಹಿತಗಳನ್ನು ವಾಪರದಿಂದ ರೂಪಗೊಳಿಸುತ್ತವೆ. ಹೊಸದೋಂದು ಪರಿಸ್ಥಿತಿಗೆ-ಸನ್ನಿಹಿತಕ್ಕೆ-ತನ್ನನ್ನು ಹೊಂದಿಸಿಕೊಳ್ಳುವ ಸಾಮಧ್ಯವೂ, ಆ ಹೊಸ ಸನ್ನಿಹಿತದ ಅವಶ್ಯಕತೆಗಳನ್ನೆಲ್ಲ ಬೇಗನೆ ಆಕಲನೆಯಲ್ಲಿ ತಂದುಕೊಳ್ಳುವ ಶಕ್ತಿಯೂ, ಮನುಷ್ಯನನ್ನು ಆತನ ಸಮೀಪದ ಪಾರಣಿಗಳಾದ ಸರರಂಥ ವಾಸರರಿಂದಲೂ ಕೂಡ, ಬೇವರ ದಿನಿ ಮೇಲ್ತರಗತಿಗೆ ಒಯ್ಯಲು ಕಾರಣಗಳಾಗಿವೆ.

ಗೆಸ್ಟ್ರಾಲ್ಟ ಸಂಪ್ರದಾಯದಲ್ಲಿ ವಿಧ್ಯಯ ವಿದ್ಯಾಜ್ಞಕ್ತಿಯಾಗಿ-

ಗೆಸ್ಟ್ರಾಲ್ಟ ಮನೋವಿಜ್ಞಾನದ ವ್ಯಾಖ್ಯೆಯಂತೆ ಏದ್ದೀ (ಕಲಿಯುವಕೆ) ಎಂದರೆ, ಯಾವದೋಂದು ಸೇಂದ್ರಿಯ ನಸ್ತನ್ನ ಪರಿಸ್ಥಿತಿಯಿಂದ ಬರುವ ಪ್ರಕ್ರಿಯೆಯನ್ನು ತೋರುವ ಪ್ರತಿಕ್ರಿಯೆಯನ್ನು ತಿದ್ದಿ, ಪೂರ್ಣಗೊಳಿಸುವ ವಿಕಿರಣೆ ಸರಿ. ಈ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸುವ ಕ್ರಮವು ಬೆಳವಣಿಗೆಯಾಗಿ ಹೊಂದಿಕೊಂಡಿದೆ. ಬೆಳವಣಿಗೆಯಂದರೆ, ಸೇಂದ್ರಿಯ ಪಾರಣಿಯ ವಿಧಿ ನಿಯತಕರ್ಮಗಳು-ಇಂದ್ರಿಯ ವಾಕ್ಯವಾರಗಳು-ಬೇರೆ ಬೇರೆಯಾಗಿ ನಿಶ್ಚಯವಾದ ತನ್ನ ತನ್ನ ವಿಶಿಷ್ಟತೆಯನ್ನು ಹೇಜು ಹೆಚ್ಚಾಗಿ ರೂಪಗೊಳಿಸಿಕೊಳ್ಳುವ ಕ್ರಮವೇ ಸರಿ. ಅದರಂತೆ ಗೆಸ್ಟ್ರಾಲ್ಟ ಸಂಪ್ರದಾಯದವರು ವರ್ತನವನ್ನೂ ಒಂದು ಗತಿಮಾನವಾದ ರೀತಿಯಲ್ಲಿ ಆಗುವ ಬೆಳವಣಿಗಿಯ ರೂಪದಲ್ಲಿ ಕಾಣುತ್ತಾರೆ.

ಗೆಸ್ಟ್ರಾಲ್ಟ ಮನೋವಿಜ್ಞಾನದ ಮತ್ತೊಂದು ವಿಶೇಷವಿದೆ. ಅದು ಒದುಗರಿಗೆ ಒಲು ಸೋಜಿಗವಾಗಿ ತೋರಬಹುದು. ಮನೋವಿಜ್ಞಾನದ ತಳಹದಿಯಾದ ಶಾರೀರಿಕ ವಾಕ್ಯಪಾರಗಳನ್ನು ಈ ಸಂಪ್ರದಾಯದಲ್ಲಿ ವಿದ್ಯುತ್ತಾಶಕ್ತಿಯ ಪರಿಭ್ರಾಣೆಯಲ್ಲಿ ವರರಿಂತಾಗುತ್ತದೆ! ಇಂದ್ರಿಯ ಸಂವೇದನೆಯು ಮಂಜ್ಞತಂತ್ರವ್ಯವಸ್ಥೆಯಲ್ಲಿ ಇರುವ ವಿದ್ಯಾಜ್ಞಕ್ತಿಯು ಪಾತಳಿಗಳಲ್ಲಿಯ ಅಭ್ಯಂತರದ ಪರಿಣಾಮವೆಂದು ತಿಳಿಯಲ್ಪಡುತ್ತದೆ! ಈ ಅಭ್ಯಂತರ ಮಾಲಿಕ ಸಮಸ್ತ ತಿಯಲ್ಲಿ ಉಂಟಾಗುವ ಕ್ಷೇತ್ರ ಇಂಥನ್ನು ವಿಚಾರಕ್ಕೆ ಕಾರಣವಾಗುತ್ತದೆ. ಆ ವಿಚಾರವು ವರ್ತನದಲ್ಲಿ ವ್ಯಕ್ತವಾಗಿ ಮನಸ್ಸಿನ ಸಮ

ಸ್ವತಿಯನ್ನು ತರುಗಿ ಸಾಫ್ತಿಪುಸತ್ತದೆ. ಹೀಗೆ ಸೇಂಟ್ರಿಯ ಪ್ರಾಣಯೆಂದರೆ ವಿದ್ಯುಚ್ಛಕ್ತಿಗಳ ಕ್ಷೇತ್ರವೆಂದು ಎಣಿಸಲ್ಪಡುತ್ತದೆ. ಈ ವಿದ್ಯುತ್ ಕ್ಷೇತ್ರವು ತನಗಿಂಥಲೂ ಹೆಚ್ಚು ವಿಶಾಲವಾದ ವಿದ್ಯುಚ್ಛಕ್ತಿಯ ಕ್ಷೇತ್ರದಲ್ಲಿ ಇದ್ದು ಅದಕ್ಕೆ ಪ್ರತಿಕ್ರಿಯಾ ರೂಪವಾಗಿ ವರ್ತಿಸುತ್ತದೆ.

ಇಂತಿದು ಗೆಸಾಬ್ಲಟ್ ಮನೋವಿಜ್ಞಾನದ ಸಂಕ್ಷಿಪ್ತ ಸ್ಪರ್ಶ.

X X X X

ಇನ್ನು ಮನೋವಿಜ್ಞಾನದ ಇತಿಹಾಸವನ್ನೂ ವಿವಿಧವಾಗಿ ವಿಕಾಸಗೊಂಡ ಒಂದೊಂದು ಸಾಂಪ್ರದಾಯಕ ವಿಚಾರ ಧಾರೆಗಳನ್ನೂ ಹಕ್ಕಿನೊಳಿತ್ತಿದಿಂದ ಈ ವರೆಗೆ ಸ್ವಲ್ಪವಿವರಿಸಿದ್ದಾಯಾಗುತ್ತದೆ. ಇದೆಲ್ಲವನ್ನೂ ಕಾದಂಬರಿಯಂತೆ ಮೈನುರೆತು ಕೇಳಿದರೆ ತಿಳಿವ ವಿವರವಲ್ಲ, ಪೂರ್ವ ಎಷ್ಟರದಿಂದ ಪ್ರತಿಯೊಂದು ವೂತನ್ನೂ ನೇನೆನೆನೆದು ವಿಚಾರಿಸಿದರೆ ವೂತ್ತು ತಲೆಯಲ್ಲಿ ಸೇರುವ ವಿವರವಲ್ಲ. ಆದುದರಿಂದ ಈ ವರೆಗೆ ಎಂತೂ ಓದುವ ತಾಳ್ಳಿಯನ್ನು ತೊರೆಂದ ಓದುಗನು (ಇಷ್ಟರಲ್ಲಿಯೇ ಬೇಸರದಿಂದ ನಿದ್ದೆಹೊಗಿಲ್ಲ ವಾದರೆ!) ನಮಗೆ ಒಂದು ಪ್ರತ್ಯೇಯನ್ನು ಕೇಳಬಹುದು. “ಅಲ್ಲಿರ, ಇದೆಲ್ಲ ಸರಿ ಆದ್ದರಿ ಈ ಮನೋವಿಜ್ಞಾನದಿಂದ ನನಗೇನು ಪ್ರಯೋಜನ? ನಾನೇಬೆಂಬಿಡಿ ವ್ಯಕ್ತಿ; ಇಷ್ಟೆಲ್ಲ ದೊಡ್ಡ ಶಾಸ್ತ್ರದಿಂದ ನನಗಾಗೋ ಉಪಯೋಗವೆನು? ಇದನ್ನು ಇಷ್ಟು ಹೊತ್ತು ಓದಿಸಿ ನನ್ನ ವೇಳೆ ಏಕೆಹಾಕು ವೂಡಿದಿರಿ?” ಈ ಪ್ರತ್ಯೇಯು ತುಂಬ ಸಮಂಜಸವಾಗಿದೆ. ಆದ್ದರಿಂದ ಇದು ಅಷ್ಟೇ ಸಮಂಜಸವಾದ ಉತ್ತರವನ್ನು ಅವೇಕ್ಷಿಸುತ್ತದೆ.

ನೆನಪಿನಲ್ಲಿಡಂವ ವೂತ್ತು.

ಇದುವರೆಗೆ ಹಿಂದಿನ ಮತ್ತು ಇಂದಿನ ಶತಮಾನಗಳಲ್ಲಿ ಬೆಳೆದುಸಿಂತ ಮನೋವಿಜ್ಞಾನದ ವೇಳನೆಯನ್ನು ಇಲ್ಲಿ ಬಹಳೇ ಸಂಕ್ಷಿಪ್ತವಾಗಿ ವೂಡ ಲಾಗಿದೆ. ಆದ್ದರಿಂದ ಮನೋವಿಜ್ಞಾನದಿಂದ ಅಳವಡಿಸಿಕೊಂಡ ವ್ಯವಹಾರಕ ಜೀವನದಲ್ಲಿ ಉಪಯುಕ್ತವಾದ ಹಲವು ಬಗೆಯ ವಿನಿಯೋಗಗಳನ್ನು ಕುರಿತು ವರ್ಣಿಸಲು ಇಲ್ಲಿ ಅಕ್ಷಯಾಯಾಗುತ್ತದೆ. ಈ ವರೆಗಳ ವಿವರಗಳೆಂದು ಮುಖ್ಯವಾಗಿ ಕೇವಲ ಸಿದ್ಧಾಂತಗಳ ವೇಳನೆಯನ್ನೂ ತತ್ವಗಳ ಪ್ರತಿಪಾದನೆಯನ್ನೂ

ವಾಡದೆ ಬೇರೆ ಗತಿಯಿರಲಿಲ್ಲ. ಪ್ರತಿಯೊಂದು ಸಿದ್ಧಾಂತದ ವಿಶೇಷ ವಿಸಾಮ್ರಾತ್ಮಕ ಎಡೆಯೇ ಇದ್ದಿಲ್ಲ ಮೈದ್ದುಕಾಸ್ತ್ರ-ಶಿಖ್ವವಿದ್ಯೇಗಳ ಕುರಿತು ಬರೆದ ಕ್ರಮಿಕ ಪುಸ್ತಕದಲ್ಲಿ ಸಿಗುವ ಪ್ರಾಥಮಿಕ ಸ್ತುರೂಪದ ಸಂಕ್ಷಿಪ್ತ ವಿವೇಚನೆ ಯಲ್ಲಿ ‘ವಿಷವಂಜ್ಪರ’ ‘ವಾರೀಬೋನೆ’ ಗಳಂಥ ರೋಗಗಳ ನಿದಾನ, ಚಿಕಿತ್ಸೆಗಳ ಕುರಿತು ವಿವರವಾಗಿ ಕೊಟ್ಟಿ ಸೂಚನೆಗಳು ಎಲ್ಲಿಂದ ದೊರೆಯ ಬೇಕು?

ಆದರೂ, ಇದರಲ್ಲಿ ಸಾವಾನ್ಯ ಮನಸುಷ್ಯನಿಗೂ (ಆತನ ಹೆಂಡತಿಗೂ) ಮನೋವಿಜ್ಞಾನವು ಎಷ್ಟು ಮಂಟಪೀಗೆ ಮತ್ತು ಹೇಗೆ ಸಹಾಯಕಾರಿಯಾಗ ಬಹುದೆಂಬುದರ ಸಾಧಾರಣ ದಿಶಿಮನ್ಯ ಅರಿತುಕೊಳ್ಳಲಿಕ್ಕೆ ಸಾಕಾಗು ವಷ್ಪ್ಯ ವಿವೇಚನೆಯನ್ನು ನಾವು ವಾಡಿರುತ್ತೇವೆಂದು ಸಂಬಿದ್ದೀವೆ. ಈ ಸ್ಥಾಲವಾದ ವಿವರಣೆಯಿಂದ ಮನೋವಿಜ್ಞಾನದಲ್ಲಿ ಆಸಕ್ತಿಯುಂಟಾಗಿ ಇನ್ನೂ ಹೆಚ್ಚು ಹೆಚ್ಚಾಗಿ ಇದನ್ನು ಆಳವಾಗಿ ಅರಿತುಕೊಳ್ಳಬೇಕೆಂಬ ಕುಶಲವಲವು ಓದುಗರಲ್ಲಿ ತಲೆದೊರಿದರೂ ಇದನ್ನು ಬರೆದುದು ಸಾಧ್ಯ-ಕ ವಾದಂತಾಯ್ತು.

ಮನೋವಿಜ್ಞಾನದ ಸಂಶೋಧನೆಯ ಗುರಿಯು ಕೇವಲ ಮನ ಸ್ವಿನ ತಾತ್ತ್ವಿಕ ಸ್ತುರೂಪವನ್ನು ಕಂಡುಹಿಡಿಯುವ ಆಧ್ಯಾತ್ಮಿಕ ಲೋಕ ವನ್ನು ಬಿಟ್ಟು ಮನಸುಷ್ಯನ ಮತ್ತು ಪಾರಣೀಗಳ ವರ್ತನದ ಹಂಟ್ಯು ಗುಟ್ಟಿಗಳನ್ನೂ ನಿಟ್ಟಿ ಕಟ್ಟಿಗಳನ್ನೂ ಪರಿಶೀಲಿಸುವ ಅಂತ್ಯಂತ ಲಾಭ ಕರವಾದ ವ್ಯಾವಹಾರಿಕ ಭಾವಾನೆಗೆ ಇಂದು ಇಳಿದು ಬಂದಿದೆ. ಇದರ ಪರಿಣಾಮವಾಗಿ ಅಧ್ಯಾತ್ಮಿಕ ಮನೋವಿಜ್ಞಾನವು ಇಂದು ವಾಸನವನ ವೈಯ ಕ್ರಿಕ-ಸಾಮಾಜಿಕ ವರ್ತನದ ಕುರಿತು ಹೆಚ್ಚು ಹೆಚ್ಚಿ ಜ್ಞಾನವನ್ನೂ ಆಳ ವಾದ ತಿಳಿವಳಿಕೆಯನ್ನೂ ಸಪ್ರಯೋಗವಾಗಿ ಒದಗಿಸಿಕೊಡುವ ಮಹತ್ವದ ಸೇವೆಯನ್ನು ನಮಗೆ ಸಲ್ಲಿಸಿದೆ. ಈ ವಾತ್ತು ನಮ್ಮ ಚಿಕ್ಕ ಹೊತ್ತಿಗೆಯಲ್ಲಿ ಕೂಡ ಸಾಕಷ್ಟು ಸ್ವಷ್ಟವಾಗಿದೆ.

ಆದರೆ ಒಂದು ವಾತ್ತು ನಿಜನು. ಇನ್ನೂ ಮನೋವಿಜ್ಞಾನಿಗಳು ಮನಸ್ಯನ ಪರಿಪೂರ್ವ ವ್ಯಕ್ತಿತ್ವದ ಸಮ್ಯಕ ಜ್ಞಾನವನ್ನು ವಾಡಿಕೊಂಡಿ ರುವರೆಂದು ಹೇಳುವದು ಕಷ್ಟ. ಏಕೆಂದರೆ ಈ ವರೆಗೆ ಮನೋವಿಜ್ಞಾನಿಗಳು

ಮಾನವೀ-ವ್ಯಕ್ತಿತ್ವದ ಬೌದ್ಧಿಕ ಅಂಗವನ್ನು ಕುರಿತೇ ಈ ವರೆಗೆ ಹೆಚ್ಚಾಗಿ ಸಂಶೋಧನವನ್ನು ಕೈಗೊಂಡಿದ್ದಾರೆ. ಅದರ ಉಳಿಗೆ ಏರಡು ಅಂಗಗಳಾದ ಕಾರ್ಯಕ ಪ್ರೇರಣೆ (ಭಾವನೆ) ಮತ್ತು ಕ್ರಿಯಾಶಕ್ತಿಗಳ ಕುರಿತು ಅಷ್ಟೂಂದು ಪರಿಶೀಲನವು ಇನ್ನೂ ಆಗಿಲ್ಲ.

ಆದರೂ, ಕಳೆದ ಅರ್ಥಶಿಕ್ಷಣವಾನದಲ್ಲಿ ಜ್ಞಾನಶಕ್ತಿಯ ಕುರಿತು (ಬೌದ್ಧಿಕ ಇಂಗಡ ಅಭ್ಯಾಸದಲ್ಲಿ) ಆದ ಪ್ರಗತಿಯನ್ನು ಗಮನಿಸಿದರೆ, ಮತ್ತು ಜ್ಞಾನಶಕ್ತಿಯ ಕಾರ್ಯಕಾರಣಗಳ ಸಂಶೋಧನೆಯಲ್ಲಿ ತೊಡಗಿ ದಷ್ಟೇ ಭರದಿವ ಭಕ್ತಿಯಿಂದ ಇಚ್ಛಾಶಕ್ತಿ ಭಾವನಾಶಕ್ತಿಗಳ ಸಮಸ್ಯೆಗಳ ಕುರಿತು ಇಂದು ನಡೆಯುತ್ತಿರುವ ಪ್ರಯೋಗ ಪ್ರಯತ್ನಗಳನ್ನು ಗಣನೆಗೆ ತಂಪರಿ ಭವಿಷ್ಯದ ವಿಷಯವಾಗಿ ಒಳ್ಳೇ ಆಶೆ ಮಾಡಬಹುದಾಗಿದೆ. ಬರುವ ತಲೆನೂರಿನೊಳಗಾಗಿ, ಮನುಷ್ಯನ ಪೂರ್ವ ಮನದ ತತ್ವದ ಕುರಿತು—ಪರಿಪೂರ್ವ ವ್ಯಕ್ತಿತ್ವದ ಕುರಿತು ಅಭೂತಪೂರ್ವವಾದ ಹಿಂದೆ ಇತಿಹಾಸದಲ್ಲಿ ಎಂದೂ ತಿಳಿದುಬರದಂತಹ ಜ್ಞಾನರಾಶಿಯು ನಮ್ಮ ಮಕ್ಕಳ ಜೀವನವನ್ನು ಯಶಸ್ವಿಯಾಗಿ ಮಾಡುವದಕ್ಕಾಗಿ ಮಾರ್ಫಡಿಸಲಿಕ್ಕೆ ಸದ್ಧಿವಾಗುವದೆಂದು ನಂಬಲು ಅಡ್ಡಿಯಿಲ್ಲ.

ಈ ನಡುವೆ, ಇದುವರೆಗೆ ಮನೋವಿಜ್ಞಾನವು ಮಾಡಿದ ಪ್ರಗತಿಯನ್ನು ಸ್ವಲ್ಪದರಲ್ಲಿ ಪರ್ಯಾಲೋಚಿಸಬಹುದು. ಈಗಾಗಲೇ ನಮ್ಮ ವನೇಚನೆಯಲ್ಲಿ, ಮನೋವಿಜ್ಞಾನದ ವ್ಯಾವಹಾರಿಕ ವಿನಿಯೋಗವನ್ನು ಶಿಕ್ಷಣ, ಖಾಮೋಗ, ವೈದ್ಯಕ, ಮತ್ತು, ಅವರಾಧಾರಾಸ್ತ್ರಗಳ ಕೈತ್ತುದಲ್ಲಿ ಹೇಗೆ ಮಾಡಿಕೊಂಡಿರುವರೆಂಬುದರ ಸಲ್ಲಿ ಉಲ್ಲೇಖನ ಹಿಂದೆ ಬಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ:-

ಈ ಅಂಸೆಯ ಶತಮಾನದಲ್ಲಿ ಮಕ್ಕಳ ಸಂಧರ್ಣನ ಮತ್ತು ಶಿಕ್ಷಣ ಸಂಸ್ಥೆಗಳ ಪದ್ಧತಿಗಳಲ್ಲಿ, ಮನೋವಿಜ್ಞಾನದ ಶೋಧ ಬೋಧಗಳಿಂದ ಕಾರ್ಯತ್ವಾನ್ವಯಾಗಿವೆಯೆಂದು ಧಾರಾಳವಾಗಿ ಹೇಳಬಹುದು. ಇಂದಿನ ಮನೋವಿಜ್ಞಾನಿಗಳು ಮುಖ್ಯವಾಗಿ ಜಿಕ್ಕೆ ಮಕ್ಕಳ ಪೂರ್ವ ವಯಸ್ಸನ್ನು ಕುರಿತು (ಬಾಲಾಯನಸ್ಥಿಯ ಆರಂಭದ ಭಾಗದ ಕುರಿತೇ) ತುಂಬ ಆಳವಾಗಿ ಅಭ್ಯಾಸ

ಮಾಡುತ್ತಿದ್ದಾರೆ. ಏಕೆಂದರೆ ಎಳಿ ಮಹಿಸ್ಸನ ಕಾಲವು ಅಂತ್ಯಂತ ಮಹತ್ವದಾಗಿದೆ. ಆದರೂ, ಶಿಕ್ಷಣದ ಉಳಿದ ವಿಭಾಗದಲ್ಲಿಯೂ ಹೆಚ್ಚಿನ ಸಂಶೋಧನೆ ಧನ ಕಾರ್ಯವು ನಡೆಸುವೆಡೆ ಇಲ್ಲ. ಓದು, ಬರಹ, ಅಂಕ, ಸಂಖ್ಯೆ ಇವುಗಳನ್ನು ಕಲಿಸುವ ಪದ್ಧತಿಗಳಲ್ಲಿ ಒಳಗೆ ಸುಧಾರಿಸಿದ ಹೇಳಣ ಶಿಕ್ಷಣ ಪದ್ಧತಿಗಳು ಈಗ ರೂಢಿಯಲ್ಲಿ ಒಂದುದಕ್ಕೆ ಕಾರಣವು ಇಂಥ ಮನೋವಿಜ್ಞಾನಿಗಳ ಸತತ ಪರಿಶ್ರಮಗಳ ಸಂಶೋಧನಗಳೇ ಸರಿ. ಇಂದಿನ ಶಾಲೆಗಳಲ್ಲಿ ಕಲೆ-ಕೈಗಾರಿಕೆಗಳ ಕೆಲಸಗಳಿಗೆ ಮಹತ್ವ ಕೊಟ್ಟು ಶಿಕ್ಷಣ ಕ್ರಮದಲ್ಲಿ ಅವುಗಳಿಗೆ ಸಾಧ್ಯನ ವನ್ನು ಕಲ್ಪಿಸಿಕೊಂಡು ವದಕ್ಕೆ ಕಾರಣಾರ್ಥ ಯಾರು? ಆದರಂತೆ ಸುಸಂಘಟಿತ ವಾದ ಆಟ ಪಾಠಗಳ ಪ್ರಚಾರವೂ, ಹಿಂದಿನ ತರೀಕಾರಿಸವರು ಕೇವಲ ಕಿವಿಯಂಡಲೇ ಕಲಿಯುತ್ತಿದ್ದ ಪದ್ಧತಿಯನ್ನು ಒಡಲಿಸಿ, ಪ್ರತ್ಯೇಕ ಕೈಯಿಂದ ಮಾಡಿ ಸೋಡಿ-ಆಡಿ ಕಲಿಯುವ-ರೀತಿಯನ್ನು ಅನುಸರಿಸಹಜ್ಜಿದವರು ಯಾರು? ಇವೆಲ್ಲ ಸ್ಥಿರಂತರಗಳೂ ಆಧುನಿಕ ಮನೋವಿಜ್ಞಾನದ ಪ್ರಭಾವವೇ ಮುಖ್ಯವಾದ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ. ಇಂಗ್ಲಿಂಡದ ಶಾಲೆಗಳಲ್ಲಿ ಆದ ಪಾರಾಫೆಲ್ವಿಕ ಮತ್ತು ಪೊಧ್ನಾವಿಕವೆಂಬ ವರ್ಗಗಳೂ ಮಾನ್ಯ ಎಕದಲ್ಲಿ ಮತ್ತೆ ಕನಿಷ್ಠ ಮಧ್ಯಮ ಮತ್ತು ಪರಿಷ್ಟವೆಂಬ ಭೇದಗಳೂ—ಈ ರೀತಿಯಾದ ಶಿಕ್ಷಣ ಸಂಸ್ಥೆಗಳ ಪುನರ್ಖರ್ಚಿಸಿಯೂ ಕೇವಲ ಮನೋವೈಜ್ಞಾನಿಕ ಸೆಲಿಯ ಮೇಲೆ ಸಿಂತಿದೆ.

ಟಿಡ್ಯೂಗಿಕ ಕ್ಲೇಕ್ಟರ್ಡ್ಲಿ:

ಟಿಡ್ಯೂಗಿಕ ಕ್ಲೇತ್ರದಲ್ಲಿಯೂ ಇನ್ಫೋ ಕಲ್ಯಾಣಕಾರಿಯಾದ ಫಲಗಳು ಬಂದಿವೆ. ಆದರೆ ಇವು ಅಷ್ಟೇಂದು ಕಣ್ಣು ಕುಕ್ಕುವಂಥವೂ ಪ್ರಚಾರ ಹೊಂದಿದಂಥವೂ ಆಗಿರಲಿಕ್ಕಿಲ್ಲ. ಇದಕ್ಕೆ ಒಂದು ಕಾರಣವೂ ಉಂಟು. ಶಿಕ್ಷಣ ಖಾತೆಯ ಸಂತೃಪ್ತಿಗಳಲ್ಲಿ ಒಂದು ಸರಕಾರದ ಕೈಯಲ್ಲಿ ರುತ್ತವೆ. ಸರಕಾರದ ಹೊಣೆಯನ್ನು ಹೊತ್ತು ಧೀರಂತರಾದ ಮುಂದಾಳುಗಳು ಮನೋವಿಜ್ಞಾನದ ಹೇಳಣ ಹೇಳಣ ಸಂಶೋಧನಗಳ ಸಂಪೂರ್ಣ ಲಾಭವನ್ನು ಪಡೆದು, ಶಿಕ್ಷಣ ಪದ್ಧತಿಗಳಲ್ಲಿ ತಕ್ಕ ಮಾರ್ಪಾಟಗಳನ್ನು ಮಾಡುತ್ತಾರೆ. ಆದರೆ ಟಿಡ್ಯೂಗಿಕ ಕ್ಲೇತ್ರದ ಮತ್ತು ಹಾಗ್ಲಿ.

ಧನಾಧ್ಯರಾದ ನವಕೋಣಿ ನಾರಾಯಣರು ಬದಲಾವಣಿಗಳಿಗೆ ಒಮ್ಮೆಲೆ
ಸಿದ್ಧಿ ರೂಪವದಿಲ್ಲ. ಆದರೂ, ಈ ಕ್ಷೇತ್ರದಲ್ಲಿಯೂ ಮನೋವಿಜ್ಞಾನವು
ಸಾಕಷ್ಟು ಪ್ರಭಾವವನ್ನು ಬೀರಿದೆ. ಹಲವಾರು ಬೈದ್ಯೋಗಿಕ ಸಂಸ್ಥಾಗಳು—
ಕಾರಣಾನಿಗಿರಣಿಗೆ ಈಗಿತ್ತಲಾಗಿ, ತಮ್ಮ ಕೆಲಸಗಾರರ ದುಡಿಕಶಾಖೆಗಿ
ಬದು ದಿನಗಳ ವಾರವನ್ನು ಕಲ್ಪಿಸಿಕೊಂಡಿರುವವರು. ಏಕೆಂದರೆ ಶ್ರಮದ
ವೇಳೆಯನ್ನು ಹೀಗೆ ಕಡಿಮೆ ಮಾಡಿ, ಬಿಡುವಿನ ಆವಧಿಯನ್ನು ಹೆಚ್ಚಿಸಿದಲ್ಲಿ
ಉತ್ಪಾದನೆಯು ಹೆಚ್ಚಿಗುವದಲ್ಲದೆ, ಕೆಲಸಗಾರರ ಸ್ವಾಸ್ಥ್ಯ ಸುಖಗಳ
ಪ್ರಮಾಣವೂ ಬೆಳೆದು ಬೈದ್ಯೋಗಿಕ ಸಂಸ್ಥಾಗಳಿಗೆ ಸ್ಥಳೀಯರ ಉಂಟಾಗುವದು
ಎಂಬ ಸಂಗತಿಯನ್ನು ಮನೋವಿಜ್ಞಾನಿಗಳು ಪ್ರತ್ಯಕ್ಷಬಾಣಿ ಚಾಲಕರಿಗೆ
ಮನಗಾಣಿಸಿದ್ದಾರೆ. ಬೈದ್ಯೋಗಿಕ ಉತ್ಪಾದನೆಯನ್ನು ಮನೋವಿಜ್ಞಾನದ
ಉಪಯೋಗವು ಇದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಆಗಿದೆ. ಹಲವು
ಗಿರಣಿ, ಕಾರಣಾನಿ, ಕರ್ಮಶಾಲಿಗಳಲ್ಲಿ ಯಾವದೊಂದು ಉದ್ಯೋಗದ ಬೇರೆ
ಬೇರೆ ಕ್ರಿಯೆಗಳ ಕ್ರಮಾಗಳು ಸದೆಯ್ಯಾತ್ಮಿರುವಾಗ ಬರಗುವ ಕೆಲಸಗಾರರ
ಜಲನವಲಸಗಳ ಸ್ವರೀಕೃಣಿ ಅಭ್ಯಾಸ ಮಾಡಿ, ಕೆಲಸಗಾರರ ದಣಿವನ್ನು
ಆದಷ್ಟು ಹೋಗಲಾಡಿಸುವಂತೆ, ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗು
ತ್ತದೆ. ಕೆಂಪಕ್ಕೆ ಹೆಚ್ಚು ಅನುಕೂಲವಾಗುವಂತೆ, ಸುಖಾವಹವಾಗಿ ನಿಲ್ಲು
ವಂತೆ ಇಲ್ಲವೇ ಕೂಡುವಂತೆ ವ್ಯವಸ್ಥೆಯೂ, ಕಣ್ಣಿಗೆ ದಣಿವಾಗದಂತೆ ಹೆಚ್ಚಿನ
ಪ್ರಕಾಶದ ಸೌಕರ್ಯವೂ, ಉತ್ಸಾಹ ಕಂಗಡಂತೆ ಸಾಕಷ್ಟು ಹರಿದಾಂಡ
ಸ್ವಚ್ಚ ಹವೆಯೂ,—ಇವೇ ಮೊದಲಾದ ಏಷಾಟ್ಯಾಗಳನ್ನು ಮಾಡಿ ಹಲವು
ಸುಧಾರಣೆಗಳನ್ನು ಪ್ರಚಾರದಲ್ಲಿ ತೆಲುಗಿನೆ. ಹೀಗೆ ವ.ನೋವೆಚ್ಚಾನದ
ಪ್ರಭಾವದಿಂದ—ಮನುಷ್ಯನ ಶಾರ್ಯಕ್ಕೂ ಮತ್ತೆಯು ಬಹಳ ಹೆಚ್ಚಿಗಿದೆ.
ಈ ದೃಷ್ಟಿಯಿಂದ—ಇದು ವರೆಗೆ ಪೂರ್ವೆಸದಷ್ಟು ಲಕ್ಷ್ಯವನ್ನು ತೋರಿಸದಷ್ಟು
ಆಸ್ಥಿಯನ್ನು ಇಂದು ಬೈದ್ಯೋಗಿಕಸಂಸ್ಥಾಗಳ ಮನುಷ್ಯ-ಪ್ರಭಾಗಕ್ಕೆ
ತೋರಿಸುತ್ತಿದ್ದಾರೆ.

ಇದೇ ವೇರಿಗೆ, ಕೆಲಸಗಾರಿಗಾಗಿ, ವಶಾರಂತಿಗೃಹಗಳೂ, ಉದ
ಹಾರಗೃಹಗಳೂ, ಆಟಗಳ ಸಂಘಗಳೂ, ಮನೋರಂಬಸದ ವಿವಿಧ
ಸೌಕರ್ಯಗಳೂ, ಸಾಮಾಜಿಕ ಮತ್ತು ತಾಂತ್ರಿಕ ಶಿಕ್ಷಣದ ಅನುಕೂಲತೆ

ಗಳೂ ಮನೋವಿಚಾರ್ಲಾನದ ದೃಷ್ಟಿಯಂಡಲೇ ಏರ್ಪಟ್ಟಿವೆ. ಇದಕ್ಕೆಲ್ಲ ಮನೋವಿಚಾರ್ಲಾನವು ಮನಸ್ಸನ ಕಾರ್ಯಕ್ಷಮತೆಯ ಕುಟುಂಬಕ್ಕೆ ಹೊಸ ದೃಷ್ಟಿಯೇ ಕಾರಣ.

ಕೆಲಸಗಾರನ ಇಡೀ ದಿನದ ಕೆಲಸವನ್ನು—ಸಂಶೋಧಕರು ಏಕಾಗ್ರತೆಯಿಂದ ಅಭ್ಯಾಸಸಿದ್ದಾರೆ. ಪ್ರತಿಯೊಂದು ತಾಸಿನ ಕಾರ್ಯ ಮತ್ತು ಉತ್ಪಾದನೆಯ ಗುಣಗಳನ್ನು ವಿವರವಾಗಿ ಪರಾಮರ್ಶಿಸಿದ್ದಾರೆ. ಇದರ ಪರಿಣಾಮವಾಗಿ, ಬೈದ್ಯೋಗಿಕ ಸಂಸ್ಥೆಗಳು-ದಿನದ ಕೆಲಸದಲ್ಲಿ ಕೂಡ ನಡುವೆ ಬಿಡುವಿನ ಆವಧಿಗಳನ್ನು ಕೆಲಸಗಾರರಿಗೆ ಹೆಚ್ಚು ಹಚ್ಚಾಗಿ ಕೊಡುತ್ತಿರುವರು.

ಎನ್ನೋ ಉದ್ಯೋಗ, ವ್ಯವಸಾಯಗಳ ಉಚ್ಚತೆಸ್ಥಿತಿಗೆ ಸಂಸ್ಥೆಗಳಲ್ಲಿ ಒದಗಿಸಿದ ಮನೋವಿಚಾರ್ಲಾನ ಶಾಸ್ತ್ರಸುಸಾರಿಯಾದ ಹಲವು ಸೌಕರ್ಯ, ಸಲ್ಕರಣೆಗಳೇ ಮಾತ್ರ ಕಾರಣವೆಂಬುದು, ಅಗ ಕಾರಬಾನೆಗಳ ಒಡೆಯಿಗೂ ಮನವರಿಕೆಯಾಗಿದೆ. ಆದರೆ ಇಂಥಲ್ಲಿ ಒಡೆಯರ ಗೃಹಿ, ಯಲ್ಲಿಯೂ ಮನೋರ್ಚಾಸಿಯ ದೃಷ್ಟಿಯಲ್ಲಿಯೂ ಮಹತ್ವದ ಭೇದವಿದೆ. ಮನೋವಿಚಾರ್ಲಾನಿಗಳ ಸೂಚನೆ ಸಲಹೆಗಳನ್ನು ಇಂಥ ಉದ್ಯೋಗ ಸಂಚಾಲಕರು ಸ್ವೀಕರಿಸುವಾಗ ಆವರದೃಷ್ಟಿಯು ಬರೇ ಲಾಭದ ಕಡೆಗೆ ಪೂರ್ತಿ ಇರುತ್ತದೆ. ಆದರೂ ಇವರು, ಚಿನ್ನದ ತತ್ತ್ವಗಳನ್ನು ಕ್ಷುವ ಹೇಳಬೇಯ ಎಲ್ಲ ತತ್ತ್ವಗಳನ್ನು ಒಮ್ಮೆಲ್ಲಿ ದೊಡೆಕಿಸಬೇಕೆಂದು ಆದರ ಹೊಟ್ಟೆಯನ್ನು ಕೊಯ್ದುವರಸಮ್ಮಾನ ಮಾರ್ಚರಾಗಿರುವದಿಲ್ಲ. ಆದ್ದರಿಂದ ಕಾರಬಾನೆ ದಾರರು ಕೂಲಿಕಾರರಿಗೆ ಕೆಲವೊಂದು ಸೌಕರ್ಯಗಳನ್ನು ಒದಗಿಸಿಕೊಡುವ ದೇನೋ ನಿಜ. ಅದರೆ ತಮ್ಮ ಉದ್ಯೋಗದಲ್ಲಿಯ ಉತ್ಪಾದನೆಯು ಏಗಿಲಾಗಬೇಕು, ಮೇಲ್ತು ಗತಿಯದಾಗಬೇಕು, ಆ ಮೂಲಕ ತಮ್ಮ ವಾಳುಗಾರರಿಗೆ ಸಿಗುವ ಲಾಭದ ಪ್ರಮಾಣವು ಬೆಳೆಯಬೇಕು-ಎಂಬ ಸಾಮಾಧಿಕ ದೃಷ್ಟಿಯಿಂದಲೇ ಇವರು ತಮ್ಮ ಕೆಲಸಗಾರರಿಗೆ ಹಲಕೆಲ್ಲ ಅನುಕೂಲತೆಗಳನ್ನು ಒದಗಿಸಿಕೊಡುವರು. ಆದರೆ ಮನೋವಿಚಾರ್ಲಾನಿಯು ಬೈದ್ಯೋಗಿಕ ಕ್ಷೇತ್ರದಲ್ಲಿಉದಾಗ ಆತನ ದೃಷ್ಟಿಯು ಬಂದುವಾಲಾರನ ಬೆಳಕ್ಕು ಸದ ಮೇಲಿರುವದಿಲ್ಲ. ಕೆಲಸಗಾರರು ಹೆಚ್ಚು ಸಮಾಧಿರು ಹೆಚ್ಚು

ಕಾರ್ಯಕ್ರಮರು ಆಗುವಂತೆ ಉಪಯೋಜನೆಗಳನ್ನು ಮಾಡುವದೇ ಆತನ ಉದ್ದೇಶವಿರುತ್ತದೆ. ಮತ್ತು ಈ ಉದ್ದೇಶದಲ್ಲಿ ಕೇವಲ ಕೆಲಸಗಾರನ ಕಲ್ಯಾಣದ ದೃಷ್ಟಿಯೇ ವಳಿವ್ಯಾವಾಗಿರುತ್ತದೆ. ಸಿಬವಾದ ಎಲ್ಲ ಕಾರ್ಯಕ್ರಮ ಮತ್ತೆಯು (ಪರಿಶ್ರಮದ ಸಹಳತೆಯು) ಕೆಲಸಗಾರನ ಸುಖಸೌಕರ್ಯ ಗಳ ಮೇಲೂ ಸುಸ್ಥಿತಿಯನ್ನೇಲೂ ಆವಳಬಿಸಿದೆ ಏಂಬ ತತ್ವವು ಬೆಂದ್ರೋಗಿಕ ಮನೋವಿಜ್ಞಾನದ ಅಡಿಗಲಾಗಿದೆ. ಮನೋವಿಜ್ಞಾನಿಯ ಬೆಂದ್ರೋಗಿಕ ಕ್ಷೇತ್ರದೊಳಗಿನ ಎಲ್ಲ ಸಂಶೋಧನೆಗೂ ಈ ದೃಷ್ಟಿಯಿಂದಲೇ ಸಾಗಿರುವದು. ಬೆಂದ್ರೋಗಿಕ ಕ್ಷೇತ್ರದಲ್ಲಿ ಮನೋವಿಜ್ಞಾನವು ಸಲ್ಲಿಸಬೇಕಾದ ಸೇವೆಯು ಇನ್ನೂ ಬಿಹಳಿಸಿದೆ. ಇನ್ನೂ ಪಲವೆಡೆಗಳಲ್ಲಿ ಹೋರೆಗಾರ (ಶ್ರಮಜೀವಿ) ವರ್ಗದ ಕೆಲಸವು ಅಂದಗೇಡಿಯಾಗಿಯೂ ಅಸದಾಳ ವಾಗಿಯೂ, ಅಳತೆಗಿಟ್ಟು ಆವಧಿಯವರೆಗೆ ಸಾಗುವಂತಹದಾಗಿಯೂ, ಆ ಮೂಲಕ ಈಸವಕ್ಕಾದ ರಣಿಗೀಡುವಾಡುವಂತಹದೂ ಆಗಿದೆ. ಅದರಲ್ಲಿಲ್ಲ ಚೆನ್ನಾಡ ಚೊಕ್ಕಟವಾದ ಹದವನ್ನು ತಂದು ನಿರ್ಭರ ಕಷ್ಟ ತೊಂದರೆಗಳಿಂದ ಕೆಲಸಗಾರನನ್ನು ಸ್ವತಂತ್ರನಾಗಿ ಮಾಡುವತನಕ ಬೆಂದ್ರೋಗಿಕ ಮನೋವಿಚಾಳಾನಿಯ ಕರ್ತವ್ಯ ಮಂಗಿಯಂತಹದಿಲ್ಲ.

ವ್ಯೇದ್ಯಕೀಯ ಕ್ಷೇತ್ರದಲ್ಲಿ:-

ವ್ಯೇದ್ಯಕೀಯ ಕ್ಷೇತ್ರದಲ್ಲಿಯೂ ಮನೋವಿಜ್ಞಾನವು ಒಹಳೆ ಉಪಯೋಗಿಯಾಗಿದೆ. ಮಜ್ಞಾತಂತ್ರಗಳ ವಿಕಾರ ವ್ಯಾಧಿಗಳನ್ನು ಉಪಚರಿಸಲು ಮನೋವಿಜ್ಞಾನ ಪದ್ಧತಿಯು ಒಂದು ದಿವ್ಯವಾದ ಉಪಾಯವಾಗಿದೆ. ಸಿಗ್ಗಂಡ ಘೂರುಡನು ಸಂಶೋಧಿಸಿದ ಮನೋವಿಶ್ಲೇಷಣಪದ್ಧತಿಯು ಈ ವಿಷಯದಲ್ಲಿ ಲೋಕಕ್ಕೆಲ್ಲ ಮಹೇವಕಾರವನ್ನು ಮಾಡಿದೆ. ಹೀಗೆ ಮನಸ್ಸನ ಸ್ವಾಧಕಾಂಗಿಯೂ ಶರೀರದ ಬೀರೆ ಬೀರೆ ಇಂದಿರು ವಾಗ್ವಾರಗಳ ಅವ್ಯವಸ್ಥೆಗಳನ್ನು ಸಿದ್ಧಪಡಿಸುವದಕಾಂಗಿಯೂ ಮನೋವಿಜ್ಞಾನದ ಸಹಾಯವನ್ನು ಪಡೆವ ವಾಡಿಕೆಯು ಕಳಿದ ಮಹಾಯಾದ್ವಾರಾಲದಿಂದ ತುಂಬ ಪ್ರಚಾರದಲ್ಲಿ ಬಂದಿತು. ಯುದ್ಧದ ಕ್ಷೇತ್ರಭದ್ರಿಂದಲೂ, ಆ ಸಿದಿಗುಂಡು ಮದ್ದಗಳ ಸೆಫ್ರೇಟದಿಂದಲೂ ಉಂಟಾದ ಮಜ್ಞಾ

ತಂತುಗಳ ಬಧಿರತೆ ನೊಡಲಾದ ಬೇಸಿಗಳನ್ನು, ಮುಕ್ಕೆಕೆನೆ, ವಿಶ್ವರನೆ, ಕಿವುಡತನೆ, ತಲೆತರಕತನೆ (ಹಿಸ್ಟೀರಿಯಾ), ಹುಷ್ಟ ವುಂತಾದ ವಿಕಾರ ಗಳನ್ನು ಹೋಗಲಾಡಿಸುವ ಆವಶ್ಯಕತೆಯು ಹಂಚಾಡ್ಯಾಯ್ತು. ಯಾವುದೊಂದರ ಕೊರತೆ ಅಥವಾ ಕೊರಿಕೆಯೇ ಇಗತ್ತಿನಲ್ಲಿ ಹೊಸ ಸಂಗತಿಯ ಹಂಟಿಗೆ ಕಾರಣವಾಗುತ್ತದೆ. ಈ ಹೊಸ ಆವಶ್ಯಕತೆಯಿಂದ ಮನೆಹಿವಿಚಾಳ್ಳಾಸವು ಮೈದ್ಯಶಾಲೆಗಳಲ್ಲಿ ಇಂದು ರೋಗಿಗಳನ್ನು ತಾಯಿಯಂತೆ ಉಪಚರಿಸಲು ಪರಿಶಾರಿಕರು ಉಡುವು ತೊಟ್ಟು, ವಿಕಾಲ ಅಂತಃಕರಣದ ದಾಖಿಷಾಗಿದೆ. ಅಪರಾಧಗಳನ್ನು ತಿದ್ದುವ ಹೈತ್ರೆಡಲ್ಲಿ:-

ಅಪರಾಧ ಶಾಸ್ತ್ರದಲ್ಲಿಯಂತೂ ಮನೋಽಜಾಳಸವು ಹೊಸ ದೃಷ್ಟಿಯನ್ನೇ ದಯವಾಲಿಸಿತು; ಒರೆ ಕುರುಡು ಕಾಯಿದೆಗಳಿಗೆ ಅನುಷರಿಸಿ ಅಪರಾಧಿಗಳನ್ನು ದಂಡಿಸುವ ನೊಡಲು, ಅಪರಾಧಿಗಳನ್ನು ಮಾಡಲು ಮನುಷ್ಯನು ಏಕೆ ಪ್ರವೃತ್ತನಾಗುವನೇಂಬುದರ ಕಾರಣಗಳ ಕುರಿತು ಸಾಂಗ ವಾಗಿ ವಾಯಸಂಗಮಾಡುವ ಆವಶ್ಯಕತೆಯು ನೊತ್ತನೊದಲು ತಲೆದೀರಿತು. ಸಾಮಾಜಿಕ ಪರಿಸ್ಥಿತಿಯು ಕೆಟ್ಟಿದರಿಂದ ಅನೇಕರಿಗೆ ಅಪರಾಧಮಾಡಲು ಸಾಕಷ್ಟು ಆವಕಾಶವು ಸಿಕ್ಕುವದು. ದುರ್ಭಾಗ್ಯ ಮನಸ್ಸಿನವರು ವೋಹ ಗಳ ಸೆಳತದಲ್ಲಿ ಸಿಲುಕೆ ಅಡ್ಡದಾರಿಗೆ ಬೀಳುತ್ತಾರೆ. ಏಕೆಂದರೆ ಸಾಮಾಜಿಕ ಪರಿಸ್ಥಿತಿಯೇ ಹಾಗೆ ನಿರ್ವಾಣವಾಗಿರುತ್ತದೆ. ಆದುದರಿಂದ ಇಂಥ ಅಪರಾಧಿ ಬಡಬೇವಿಗಳನ್ನು ಶಿಕ್ಷಿಗೆ ಗುರಿನಾಡುವುದು ಸರಿಯಾದ ಉಪಾಯ ವಲ್ಲವೆಂಬುದು ತಜ್ಞರ ಗಮನಕ್ಕೆ ಬಂದಿತು. ತಪ್ಪಗಾರನಿಗೆ ಕೇವಲ ತಪ್ಪಮಾಡುವುದರಲ್ಲಿಯೇ ಎಂದೂ ಅನಂದವೇಸಿಸುವುದಿಲ್ಲ. ಏನೊಂದು ವಿಶಿಷ್ಟ ಪರಿಸ್ಥಿತಿಯ ಮೂಲಕ ಆ ಬಗೆಯ ತಪ್ಪಮಾಡಿ ಅಪರಾಧಿ ಎಸಿಸಿ ಕೊಳ್ಳುವ ಹೊತ್ತು ಬಂದಿರುತ್ತದೆ. ಆದ್ದರಿಂದ ಅಪರಾಧಿಗಳಿಗೆ ಸುಮೃದ್ಧಿ ಶಿಕ್ಷೆ ವಿಧಿಸಿ ತಮ್ಮ ತಮ್ಮ ಡಾಂಬಿಕ ಶಿಷ್ಟ ತೆಯು ಡಂಗುರಸಾರ್ವವ ಸಮಾಬಧುರೀಣರ ದೃಷ್ಟಿಯು, ಮನೋಽವಿಜಾಳ್ಳಾನಿಗಳು ಹಾಕಿದ ಅಂಜನದ ಪರಿಣಾಮದಿಂದ ಈಗ ಮೆಲ್ಲಿಗೆ ಬದಲಿಸತ್ತೊಡಗಿದೆ ಮುಂದುಕ್ಕೆ ಮುಂದುಕ್ಕೆ ತೀರಿಸುವ ಆವೇಶದಿಂದ ಅಪರಾಧಕ್ಕೆ ತಕ್ಕ ದುಡ ವಿಧಿಸಿ (ಎಂದತ್ತಿಪುರೆ ಅಪರಾಧಮಾಡಿ) ತಮ್ಮ ಕರ್ತವ್ಯ ಮುಗಿಯಿತೆಂದು ತೃಪ್ತವಾಗುವ—

ಸನಾತನ ವೃತ್ತಿಯು, ಅಧಿಕಾರ ವರ್ಗದಿಂದ ಇಂದು ದೂರವಾಗಿಡುವುದಿದೆ. ಈಗ ಅಪರಾಧವನ್ನು ಒಂದು ಸಾಮಾಜಿಕ ಸಾಂಸ್ಕೀರಣೆ ವಾಣಿಧಿಯೆಂದು ಎಣಿಸಿ, ಅಪರಾಧದ ಕಡೆಗೆ ಬಲಿಯುವ ಮನಸೆಪ್ರವೃತ್ತಿಯನ್ನೇ ಮೋಗಲಾ ದಿಸುವಂತೆ ಉಪಚಾರಗಳನ್ನು ಕೃಕೊಳ್ಳಬೇಕೆಂಬಿ ದೃಷ್ಟಿಯು ಇಂದು ಹೊಸತಾಗಿ ಉದಯವಾಗುತ್ತಿಲ್ಲದೆ. ಇದಕ್ಕೆ ಕಾರಣವೂ ಆಧುನಿಕ ಮನೋವಿಜ್ಞಾನದ್ದೀರ್ಥ.

ಇನಿತ್ತೆಲ್ಲ ಸೇವೆಯನ್ನು ಪೂರ್ವಾನಿಗೆ ಸಲ್ಲಿಸಿನ, ಸಲ್ಲಿಸುತ್ತಿರುವ ಮನೋವಿಜ್ಞಾನದ ಅಭ್ಯಾಸದ ಮಹತ್ವವನ್ನು ಏನೈಂದು ಹೇಳಬೇಕು? ವ್ಯಕ್ತಿಯು ಸಮಾಜದ ಘಟಕಸಂಬಂಧ ದೃಷ್ಟಿಯಿಂದ ಮನೋವಿಜ್ಞಾನವು ಪೂರ್ವಾನವ ಜನಾಂಗಕ್ಕೆ ಪೂರ್ವಾನಿಗೆ ಮಹತ್ವಾರ್ಥಕಾರಗಳನ್ನು ಸಂಖ್ಯಾತವಾಗಿ ಸೂಚಿಸಿದ್ದಾಯ್ತು. ಇನ್ನು ವ್ಯಕ್ತಿಯ ಸ್ವಂತ “ಶಾಸಗೀ” ದೃಷ್ಟಿಯಿಂದಲೂ ಮನೋವಿಜ್ಞಾನದ ಉಪಯೋಗವನ್ನು ದೇಹಿಸಬುದನ್ನು ವಿವರಿಸುವುದು ಉಳಿದಿದೆ.

ವ್ಯಕ್ತಿಗೇನು ಉಪಯೋಗ?

ಶರೀರಸ್ವತ್ತಸ್ಥಿತಿ ಶರೀರಸಾಮನ್ಯದ್ವಾರೆ ಇವುಗಳ ಸಮಸ್ಯೆಯು ಇಂದಿನ ರಾಷ್ಟ್ರಗಳಲ್ಲಿ ವೇದಾದಲ್ಲಿ ಮಹತ್ವದ ಸಂಗತಿಯಾಗಿದೆ. ಸಂಘಟಿತ ಹಿಂಸೆಯ ಮೇಲೆ ನಿಂತ ಆಕ್ರಮಿತ ರಾಷ್ಟ್ರಗಳಿರಲಿ, ಸಂಕ್ರಮಣ ಸ್ಥಿತಿಯಲ್ಲಿರುವ ತುಳಿತಕ್ಕೆ ಒಳಗಾದ ರಾಷ್ಟ್ರಗಳಿರಲಿ, ತಮ್ಮ ರಾಷ್ಟ್ರೀಯ ಜೀವನದ ಪುನಃರ್ಥಿಸಿಯಲ್ಲಿ ಶರೀರ ಸಂವರ್ಥನವನ್ನು ಒಂದು ನುಂಬ್ಯ ಕಾರ್ಯಕ್ರಮವನ್ನಾಗಿ ಪೂರಿಸಿದೆ. ಆದರೆ ಈ ಶರೀರಸಂವರ್ಥನೆಯು ಆಗುವದೆಂತು? ಬರೀ ಬಾಯಿಪೂರ್ವಾನಿನಿಂದ ಇಲ್ಲವೇ ಬಯಕೆಯಿಂದ ಮನಸ್ಯನು ಗಟ್ಟಿಗನ್ನೂ ಏದೀಗಾರನೂ ಆಗಲಾರಸೆಂಬುದನ್ನು ಒದುಗರು ಮರಿಯಬಾರದು. ಬಲವು ನಿತ್ಯಸಾಧನೆಯಿಂದಲೇ ಬಲಿವ ದೇವತೆ. ನಿತ್ಯಸಾಧನೆ, ಉಪಾಸನೆಯೆಂದರೆ ಧ್ಯೇಯವಾದಿಯಾದ ಧೀರೋದಾತ್ಮಕಾರ್ಯಕ್ರಮ. ವಾಣಿಯಾ ಮದ ಆಷಕ್ತಿಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕಾದರೆ, ಮನಸ್ಯನು ತನ್ನ ಶರೀರರಚನೆಯನ್ನೂ ಮನೋಧಮನ-ಕರ್ಮಗಳನ್ನೂ ಸಾಕಷ್ಟು ತಿಳಿದಿರುತ್ತಾನೆ.

ಬೇಕು; ಹಾಗೆಯೇ ಆ ಅವಶ್ಯಕತೆಗಳನ್ನು ಪೂರ್ವೀಸುವ ಅಂಗಸಾಧನೆಗಳ ಕ್ರಮವನ್ನೂ ಕಲಿತುಕೊಳ್ಳಬೇಕು.

ಈ ಸಾಧನೆಯಲ್ಲಿ, ಶರೀರದಂತೆ ಶರೀರವನ್ನು ಆಳುವ ಮನಸ್ಸನ್ನೂ ದುರ್ಭಾಕ್ಷಿಸಿ ನಡೆಯುದು. ಮನಸ್ಸನ ಸಾಪ್ತಸ್ಥಾಕ್ಷೇ ಶರೀರದ ಸುಸ್ಥಿತಿ ಸಾಮಧ್ಯಗಳ ಅವಶ್ಯಕತೆಯಿದೆ. ಮೈಯುತ್ತೆ, ಮನಸ್ಸಿಗೂ ವಾಯಾ ಮಂದ ಅನುಶಾಸನಗಳು ಬೇಕೆ ಬೇಕು. ಅಂಥ ಸಾಧನೆಯ ಮೇಲೆಯೇ ಮನಸ್ಸನ ಕ್ಷೇಮಕುಶಲಗಳು ನೆಲಿಗೊಂಡಿವೆ. ಇನ್ನು ಈ ಸಾಧನೆಯು ಯಥಾಸಾಂಗವಾಗಿ ನಡೆಯಬೇಕಾಗಿದ್ದರೆ ನವಗೆ ಮನಸ್ಸನ ಸ್ಥಿತಿಗಳ ಜ್ಞಾನವು ವೋಡಲು ಬೇಕು. ಮನಸ್ಸೆಂದರೇನು? ಅದರ ಏರಿಳಿತ ಗಳಾವವು? ಅದರ ಕುಂದುಕೊರತೆಗಳೇನು? ಅದರ ಕ್ಷೇಮ ಏಂದ ರೇನು? ಎಂಬ ಸಂಗತಿಗಳನ್ನು ಚಿನ್ನಾಗಿ ತಿಳಿದುಕೊಂಡ ಹೊರತು ಮನಸ್ಸನ ಅನುಶಾಸನದ ಕ್ರಮವನ್ನು ಅನುಸರಿಸಲು ಸಾಧ್ಯವಿಲ್ಲ. ಅಜ್ಞಾನ ದಿಂದ ಕೈಕೊಂಡ ಎಂತೆಂತಹವೂ ಆದಯವು-ನಿಯಮನ-ಧ್ಯಾನ-ಧಾರಣೆಗಳ ಯಾಂತ್ರಿಕ ಅನುಷ್ಠಾನದಿಂದ ಮನಸ್ಸನ ಸಾಪ್ತಸ್ಥಾವನನ್ನು ಸಂಪಾದಿಸುವುದರ ಬದಲು ಅದನ್ನು ಪೂರ್ವ ಕೆಡಿಸಿಕೊಂಡವರುಂಟು. ಅಂದನೇಲೆ ಈ ವಿಷಯದ ಸರಿಯಾದ ಜ್ಞಾನವು ಎಷ್ಟೂಂದು ಆವಶ್ಯಕವಾಗಿದ್ದನ್ನು ಬೇರೆ ಹೇಳಬೇಕೇ?

ಇಂಥ ಜ್ಞಾನವನ್ನು ಕೊಡಲು ಮನೋವಿಚ್ಛಾನವು ಅಣಿಯಾಗಿ ನಿಂತಿದೆ. ಬೆಜ್ಞಾನುಗಳಾಗಿ ತಿಳಿದುಕೊಳ್ಳಬೇಕೆಂಬ ಹಂಬಲಿಗರು ಬೇಕಾಗಿ ದಾಖಲೆ. ಮನಸ್ಸನ ಎಲ್ಲ ಸಮಸ್ಯೆಗಳಿಗೆ—ಸಂಪೂರ್ಣವಾದ ಉತ್ತರಗಳು ಇಂದಿನ ಮಟ್ಟಿಗೆ ಇನ್ನೂ ಶಕ್ಯವಾಗಿರಲಿಕ್ಕಾಲ್ಲ. ಆದರೆ ಇಷ್ಟ ಮಾತ್ರ ಸಿಜ, ಅದು ಇಂದು ಕಂಡುಹಿಡಿದಷ್ಟು ಸಂಗತಿಗಳೂ ವಾನವನಿಗೆ ಉಪಕಾರಿಯಾಗಿನೆ. ಸರಿಯಾದ ದಾರಿಯಲ್ಲಿ ಒಯ್ಯಲು ಸಮರ್ಥವಾಗಿವೆ. ಮನುವುಸು ರಸಾಯನ ಶಾಸ್ತ್ರದಿ ಭೌತಶಾಸ್ತ್ರಗಳ ಬಲದಿಂದ ಪ್ರಕೃತಿಯನ್ನು, ಪರಿಸ್ಥಿತಿಯನ್ನು ಅಂಕೆಯಲ್ಲಿಟ್ಟುಕೊಂಡು ಸುಖದ ಸಲುವಾಗಿ ಬೇವನದ ಸೌಕರ್ಯಗಳನ್ನು ಅಳವಡಿಸಿಕೊಳ್ಳುವವನ್ನು ಸಮರ್ಥನಾಗಿದ್ದಾನೆ. ಆದರೆ ಮನ

ಸ್ವಿನ್ ಸಾಪುತ್ರಗಳನ್ನು ಗಳಿಕೆಗಳ್ಲದೆ ಜೀವನದಲ್ಲಿ ನಿಜವಾದ ಶಾಂತಿ-ಸೌಖ್ಯಗಳು ಎಂದೂ ದೊರೆಯಲಾರವು. ಮನೋವಿಜ್ಞಾನದ ವ್ಯಾಸಂಗವು ಆ ಗಳಿಕೆಯ ಶೈಕ್ಷಣಿಕವಾದ ಸಾಧನವಾಗಿದೆ. ಆ ಸಾಧನವು ಇನ್ನೂ ಅಪೋಣವಾಗಿರಬಹುದು; ಆದರೆ ಆಗಲೆ ವರಹ ಸಿಕ್ಕುವುದಿಲ್ಲವೆಂದು ಕ್ಯಾಗೆ ಬಂದಿರುವ ರೂಪಾಯಿಯನ್ನು ಆರಾದರೂ ಬಿಸುಟ್ಟುವುದುಂಬಿ? ಬಿಸುಟ್ಟುವುದು ಬುದ್ಧಿ ನಂತಿಕೆಯೇ?

ಸವಾಜಿ ಸಂಘಟನೆಯಲ್ಲಿಯೂ—ಒಂದು ವ್ಯಕ್ತಿಯ ದಿನದ ಜೀವನ ದಲ್ಲಿಯೂ ತುಂಬಾ ಕ್ರಾಂತಿಯನ್ನುಂಟುಮಾಡಿದ ಮನೋವಿಜ್ಞಾನದ ಇನ್ನೊಂದು ಅಂಗವಾದ ಮನೋವಿಶ್ಲೇಷಣವು ಇನ್ನೂ ಪರಿಪೂರ್ಣವನ್ನು ಯನ್ನು ಪಡೆಯದೆ ಇದ್ದರೂ ಇಂದು ಇದರ ಪರಿಚಯವನ್ನು ಮಾಡಿಕೊಳ್ಳದೆ ನಡೆಯುವಂತಿಲ್ಲ. ಆದುದರಿಂದ ಇದನ್ನು ಕುರಿತು ಮುಂದಿನ ಅಧ್ಯಾಯದಲ್ಲಿ ವಹಂಗವು ದೃಷ್ಟಿಯಿಂದ ವಿವರಿಸಲಾಗಿದೆ.

ಮನೋವಿಶ್ಲೇಷಣಶಾಸ್ತ್ರ :—

ಇನ್ನೆಯ ಅಧ್ಯಾಯೆ

ಮನುಷ್ಯನ ಪಾರ್ಥಿವಿಕವಾದ ಮೂಲಪ್ರವೃತ್ತಿಗಳ ಪ್ರೀರಣೆಗಳು ಮತ್ತು ಸಾಮಾಜಿಕ ಸಂಘಟನೆಯ ನಿಯಮ, ನಿರ್ಭಂಧಗಳು—ಇವೆರಡ ರೀಳಿಗಿನ ಒಂದು ವ್ಯಾವಹಾರಿಕ ಒಪ್ಪಂದದ ಮೇಲೆ ನಾಗರಿಕ ಇಲ್ಲವೇ ಸುಸಂಸ್ಕರ್ತ ಸವಾಜಿವು ನಿಂತಿದೆಯೆಂಬ ಕಲ್ಪನೆಯನ್ನು ಹೇತುವಾದಿ ಮನೋವಿಜ್ಞಾನವು ಸಮ್ಮುಕಣ್ಣಿದುರು ಚಿತ್ರಿಸುತ್ತದೆ. ಇಂತಹ ಒಪ್ಪಂದದ ಸಲುವಾಗಿ ಮನುಷ್ಯನು ಎಷ್ಟೂಂದು ಬೆಲೆ ತೆರಬೇಕಾಗಿದೆಯೆಂಬುದನ್ನೇ ಮನೋವಿಶ್ಲೇಷಣಶಾಸ್ತ್ರವು ವಿಶದವಡಿಸುತ್ತದೆ.

ಮನೋವಿಜ್ಞಾನದಲ್ಲಿ ಹಲವೊಂದು ಸಾಂಪ್ರದಾಯಗಳೂ, ಪಂಥ-ಪ್ರಕಾಲಿಗಳೂ ಉಂಟಾಗಿವೆಯಷ್ಟೇ. ಆದರೆ ಮನೋವಿಶ್ಲೇಷಣೆಯ ಈ ಸಾಂಪ್ರದಾಯದ ಕುರಿತು ಸೆಳೆದಷ್ಟು ಲಕ್ಷ್ಯ ಉಳಿದ ಇನ್ನೂ ವುದರ ಪಾಲಿಗೂ ಬರಲಿಲ್ಲ. ಯಾವ ಮತ-ಸಾಂಪ್ರದಾಯಕ್ಕೂ ಇದಕ್ಕೆ ಸಿಕ್ಕಿದಷ್ಟು ಉತ್ತರಿ ಪ್ರದಸ್ಯಾರವಾಗಲಿ, ಅಷ್ಟೇ ಏಕಟ ತಿರಸ್ಯಾರವಾಗಲಿ ಉಳಿದವೆಗಳಿಗೆ ಉಭಿಸಿಲ್ಲ! ಮಾತ್ರಾಪೂರ್ಜಿಯಷ್ಟು ಆವೇಶದಿಂದಲೂ, ಶ್ರುತಿಪ್ರಾರ್ಥಾದಷ್ಟು

ಆಗ್ರಹದಿಂದಲೂ ಮನೋವಿಶ್ಲೇಷಣವನ್ನು ಎತ್ತಿ ಹಿಡಿವವಾದಾಗ್ಯಾರೆ. ಆದೇ ವೇರೆಗೆ, ಮಾನವೀ ಎದುಳಿಸಿದ ಹೊರಟಿ ಅಶ್ವಿನತ ದುಷ್ಪ ಸಿದಾಧಿತ ಗಳಲ್ಲಿಯೂ ತೀರ ನಿಕ್ಷೇಪ ವಿಷಯವೆಂದು ಮನೋವಿಶ್ಲೇಷಣ ಸಿದಾಧಿತ ವನ್ನು ರಟ್ಟಿದಿಂದ ವೆಟ್ಟಿ ತುಳವರರೂ ಕಡಿನೆಯಲ್ಲ. ಇದರ ಒಂದು ವಾದರಿಯೆಂದರೆ, ಇಡೀ ಒಂದು ದೇಕದಲ್ಲಿಯೇ ಹಲವು ವರ್ಷಗಳವರೆಗೆ ಈ ಸಿದಾಧಿತವು ಎಲ್ಲ ವೈದ್ಯಕ ತಜ್ಞರಿಂದಲೂ ಶಾಸ್ತ್ರಜ್ಞರಿಂದಲೂ ಕೂಡಿಯೇ ಬಹಿಷ್ಕರಿಸಲ್ಪಟ್ಟಿತ್ತು! ಈಗ ಈ ಬಹಿಷ್ಕರೂ ಉಳಿದಲ್ಲ. ಆದರೂ ಮೋಜಿನ ಮಾತೇನಿಸಿದರೆ, ಈ ಸಿದಾಧಿತದ ಶತ್ರು-ಮಿಶ್ರಿವರಲ್ಲಿ ಬಹುಸಂಖ್ಯಾಕರಿಗೆ ಇದರ ಚಾಲ್ನಾನವು ಈಗಲೂ ಸಾಕಷ್ಟು ಇರುವುದಿಲ್ಲ.

ಮನೋವಿಶ್ಲೇಷಣವೆಂದರೇನು?

ಇಂತಹ ಸ್ಥಿತಿಯಲ್ಲಿ ನಾವು ಒಳ್ಳೆ ಸಾವಧರಾಗಿ ಅಡಿಯಿಡಬೇಕೆಲ್ಲವೇ? ಆದುದರಿಂದ ಶಬ್ದಾಧಿಕಿರಿಸಿದಲೇ ಪಾರಂಭಿಸೇಣ. ಮನೋವಿಶ್ಲೇಷಣ ವೆಂಬ ಮಾತ್ರ ಏನನ್ನು ಹೇಳಿತ್ತಿದೆ? ಈ ಪ್ರಶ್ನೆಗೆ ಬರುವ ಉತ್ತರದಿಂದಲೇ ಈ ವಿಷಯಕ್ಕೆ ತವಕಿರಿಂದ ತೀರ್ಫು ಕೊಡುವ ವೋದಲು ತುಸು ತದನರಿಸಬೇಕಾಗುವುದೆಂಬುದು ತಿಳಿದುಬರುವುದು. ಏಕೆಂದರೆ, ಮನೋವಿಶ್ಲೇಷಣ ವೆಂಬ ಶಬ್ದವನ್ನು ಕಡಿಮೆಯೆಂದರೆ, ಮಾರು ವಿಧವಾಗಿ ನಿರ್ವಚನಗೊಳಿಸಬಹುದು. ವೋದಲು, ಮನೋವಿಶ್ಲೇಷಣವೆಂದರೆ ಏತಿನ್ನು ಮಜ್ಜತಂತ್ರ-ವಿಕಾರಗಳಿಂದುಂಟಾಗುವ ವಾಧಿಗಳ ಒಂದು ಗುಂಪಿಗಾಗಿ ಇರುವ ಒಂದು ಚಿಕಿತ್ಸಾಕ್ರಮ-ಉಪಚಾರಪದ್ಧತಿ. ಇವುಗಳಿಗೆ ವೈದ್ಯಕೀಯ ಪರಿಭಾಷೆಯಲ್ಲಿ ಜಲಮನೋವಿಕೃತಿ (Transference Neuroses) ಗಳಿಂಬ ಹೇಸರು. ಈ ಮನೋವಿಕೃತಿಗಳು ಮಾರು ಬಗೆಯಾಗಿವೆ. ಅವು ಅಸುಕ್ರಮವಾಗಿ, ಚಿಂತಾ ಕ್ಷಾಂತಿ ಉನ್ನಾದ, ರೂಪಾಂತರಿತ ಉನ್ನಾದ ಮತ್ತು ಸ್ಕೃತಿಭಾಧಾವಿಕೃತಿ (Anxiety-hysteria, Conversion hysteria ಮತ್ತು Obsessional Neuroses) ಎಂತ ಕರೆಯಬಹುದು. ಇದು ಮನೋವಿಶ್ಲೇಷಣದ ಮೂಲದ ವಂತ್ತು ಪರಿಮಿತವಾದ ಅಧ್ಯಾವಾಯಿತ್ತು.

ಎರಡನೆಯ ಅಧ್ಯಾದಲ್ಲಿ, ಮನೋವಿಶ್ಲೇಷಣವೆಂದರೆ ಮನಸ್ಸಿನ

ಸ್ವರೂಪ—ಸ್ವಭಾವಗಳನ್ನು ಪರಿಶೀಲಿಸಲೋ ಸಂಗ ವಿಸಿಯೋಗಿಸಲ್ಪಡುವ ಒಂದು ವಿಚಾರಣೆ ಪದ್ಧತಿ. ವಿಶೇಷವಾಗಿ, ಮನಸ್ಸಿನ ಕೆಳಧರಗಳನ್ನು—ತಾಯ್ಕಾಳಿನ್ನು ಆಳದ ಅಂತರ್ವರ್ಣವನ್ನು ಅರಿತುಕೊಳ್ಳುವ ಒಂದು ವಿಧಾನ. ಇನ್ನು, ಮೂರನೆಯ ಆರ್ಥಿಕೀಯ ಮನಸ್ಸಿನ ಸ್ವರೂಪ-ಸ್ವಭಾವಗಳ ಕುರಿತು ದಾ. **ಸಿಗ್ನಿಂಡ್ ಪ್ರೋರಡ್** ಇನನು ವಿಕಾಸಗೊಳಿಸಿದ ಶಾಸ್ತ್ರೀಯ ತತ್ವಪ್ರಕಾರ ಮನಸ್ಸೋರೋಗಗಳ ಚಿಕಿತ್ಸಾಕ್ರಮವೆಂಬ ರೀತಿಗಳಲ್ಲಿ, ದೀಪ್ರಕಾಲದ ವೈದ್ಯಕೀಯ ಅಭಿವೃದ್ಧಿ ಸಾರ್ಥಕ ಫಲವಾಗಿ, ಆತನು ನಿರೀಕ್ಷಿಸಿದ ವೊನೆಸಿಕ ಸಮಸ್ಯೆಗಳ ಮತ್ತು ಐಎಲಿಸಿದ ಸಿದ್ಧಾಂತಗಳ ವಿಶದವಾದ ವ್ಯಾಖ್ಯಾನವೆಂದರೆ ಮನಸ್ಸೋಪಶ್ಲೇಷಣಾಶಾಸ್ತ್ರವು. ಈ ಅರ್ಥದಲ್ಲಿ ಮನಸ್ಸೋ ಪಶ್ಲೇಷಣವೆಂದರೆ, ಅಚಾಗೃತ ಮನಸ್ಸೋವಿಚ್ಛಾನ ಇಲ್ಲವೇ, ಅಂತರ್ವರ್ಣಸೊ ವಿಚ್ಛಾನ ಹೇಂಬ ಕಬ್ಬಕ್ಕೆ ಪರ್ಯಾಯವಾಚಿಯೇ ಆಗುತ್ತದೆ. ಏಕೆಂದರೆ, ‘ವೊನೆಸಿಕ ಬೆಂಬ ಕಬ್ಬಕ್ಕೆ ಪರ್ಯಾಯವಾಚಿಯೇ ಆಗುತ್ತದೆ. ಏಕೆಂದರೆ, ಮನಸ್ಸಿಕ ಬೆಂಬ ಕಬ್ಬಕ್ಕೆ ಪರ್ಯಾಯವಾಚಿಯೇ ಆಗುತ್ತದೆ. ಏಕೆಂದರೆ, ಮನಸ್ಸೋವಿಶ್ಲೇಷಣವು ಮತ್ತೇನನ್ನೂ ಸಾಧ್ಯವಾಗಿಟ್ಟುಕೊಂಡಿಲ್ಲ, ಸಾಧಿಸುತ್ತು ಒಂದಿಲ್ಲ’—ಹೀಗೆಂದು ಡಾ. ಪ್ರೋರಡೆಸೇ ಒರೆದಿದ್ದಾನೆ.

ಈ ವಿವರದಲ್ಲಿಯ ಇತ್ತೀಚೆಯ ಸಂಶೋಧನವನ್ನು ಅವಲೋಕಿಸಿದಲ್ಲಿ, ಮೇಲೆ ಕೊಟ್ಟ ನೂರು ಆರ್ಥಿಕಗಳೊಡನೆ ನಾಲ್ಕುಸೆಯ ವ್ಯಾಖ್ಯೆಯೊಂದನ್ನು ಕೂಡಿಸಬೇಕಾಗುವುದು. ಏಕೆಂದರೆ, ಮನಸ್ಸೋಪಶ್ಲೇಷಣದ ಸಿದ್ಧಾಂತ ಮತ್ತು ತಂತ್ರಗಳನ್ನು ವಿಶೇಷಿಸಿ ವಾಸಿದೇ ವರ್ತನೆಯನ್ನು ವಿವರಿಸಿದೆ. ವಿಶೇಷವಾಗಿ, ಎಷ್ಟೋ ಸಾಮಾಜಿಕ ಆಚಾರ-ರೂಢಿಗಳ ಮೂಲವನ್ನು ಮನಸ್ಸೋವಿಶ್ಲೇಷಣೆಯ ರೀತಿಯಿಂದ ಪರಿಶೋಧಿಸಲಾಗಿದೆ. ಹಿಂದುಳಿದ ಜನಾಂಗಗಳಲ್ಲಿ ಕಂಡುಬರುವ ಪಾರಿಷಿಕ್ಕೆಗಳ ಪ್ರತೀಕಗಳನ್ನೂ,—ಕುಲದ್ವೈವರ್ತದಂತೆ ಬಣಕ್ಕೊಂದು ಇರುವ ಚಿನ್ನಗಳನ್ನೂ,—ಆ ಆ ಸಮಾಜದಲ್ಲಿ ಸಂದರ್ಭದಲ್ಲಿ ನಿಷೇಧ-ನಿರ್ಬಂಧಗಳನ್ನೂ ಡಾ. ಪ್ರೋರಡೆಸೇ ಅಭಿವೃದ್ಧಿಸಿ ಬರೆದಿದ್ದಾನೆ. ಆತನ ಅನುಯಾಯಿಗಳು ಜಾನಪದ ಸಾಹಿತ್ಯ, ಪುರಾಣಗಳ

ಅಖ್ಯಾಯಿಕೆ, ಸ್ಥಳವಹಾತ್ಕ್ಷೇತ್ರ—ವ್ಯಕ್ತಿಮಹಾತ್ಕ್ಷೇತ್ರ ಗಾಢಿಗಳು ಮತ್ತು ವಾಜ್ಯಾಯ,—ಇವೆಲ್ಲ ಕ್ಷೇತ್ರಗಳಲ್ಲಿ ಸಸ್ತೃತವಾದ ಪರಿಶೋಧನೆಯನ್ನು ಮಾಡಿರುತ್ತಾರೆ.

ಇನ್ನೊಂದು ನಿಜ. ಒಹುತರ ಜನರು ಮನೋವಿಶ್ಲೇಷಣವನ್ನು ಒಂದು ಸಿದಾಧಿಂತವೆಂತಲೇ ಮನ್ನಿ ಸುವರು. ಅದು ಒಂದು ತಂತ್ರ—ಕಾರ್ಯ ಪದ್ಧತಿ—ಯೆಂಬುವುದೂ ಅವರಿಗೆ ಅರಿಕೆಯಾಗದೆ ಇಲ್ಲ. ಆದರೆ ಘೋರದನ ಮತದಲ್ಲಿ, ಇವೆರಡರಲ್ಲಿ ಎರಡನೆಯು ಅಂಗವೇ ಹೆಚ್ಚಿನ ಮಹತ್ವದಾಗಿದೆ. ‘ವಿಜಾಳಾನದ್ವಷಿಟ್ಯಾಯಂದ ಮನೋವಿಶ್ಲೇಷಣದ ವೈಶಿಷ್ಟ್ಯವು ಅದರ ಕಾರ್ಯ ಪದ್ಧತಿಯಲ್ಲಿದೆಯೇ ಎನಹ, ಅದನ್ನೂ ಭಗೀಂದ ವಿಷಯದ ಸ್ವರೂಪದಲ್ಲಿಲ್ಲ’ ಹೆಂದು ಆತನ ಅಂಬೋಣ. ಆದರೂ ಜನತೆಯು ಮನೋವಿಶ್ಲೇಷಣದ ವಿಚಾರವನ್ನು ಒಂದು ಕಾರ್ಯಾಂತಿಕಾರಿಯಾದ ಸಿದಾಧಿಂತವೆಂತಲೇ ಭಯಾಚಕಿತ ವಾಗಿ ನೋಡುತ್ತದೆ; ಮನೋವಿಶ್ಲೇಷಣದ ಸಿದಾಧಿಂತದ ವಿರಂದು ಹೇ— ಹೆಚ್ಚಾಗಿ ಆದರ ಕೆಲವೊಂದು ಭಾಗಗಳ ವಿರುದ್ಧವೇ— ಜನತೆಯ ಸ್ಥಿತಿಸಾಧಾರಕ ಮನೋವೃತ್ತಿಯ ತೀವ್ರವಾದ ಪ್ರತಿಭಟನೆಯು ಗುರಿಯಿಟ್ಟಿದೆ. ಡಾ. ಘೋರದನು ಅನ್ನವಂತೆ ಅಡೊಂದು ಕಾರ್ಯಪದ್ಧತಿ ಮಾತ್ರವಾಗಿದ್ದರೆ, ವೈದ್ಯಕೀಯ ಚಿಕಿತ್ಸಾಕ್ರಮವನ್ನೇ ಇದ್ದುದಾದರೆ, ಮಚ್ಚಾತಂತು ವಿಚಾರಗಳನ್ನಷ್ಟೇ ಅನ್ನಯಿಸುವ ಉಪಚಾರತಂತ್ರವಾಗಿದ್ದರೆ, ಅದಕ್ಕೆ ಇಷ್ಟೊಂದು ಪ್ರಸಿದ್ಧಿ ಬರುತ್ತಿದ್ದಿಲ್ಲ. ಕೇವಲ ತಜ್ಞರ ಪ್ರಪಂಚದಲ್ಲ ಮಾತ್ರ ಪ್ರಶ್ನೆ-ಪ್ರಚಾರಗಳನ್ನು ಪಡೆಯುತ್ತಿತ್ತು.

ಅಂದಮೇಲೆ ಇನ್ನೊಂದು ಕ್ಷುಬ್ಧ ವಾತಾವರಣಕ್ಕೆ ಮುಳುವಾದ ಈ ಸಿದಾಧಿಂತವಾದರೂ ಯಾವುದು?

ಮನಸ್ಸಿನ ರಚನೆ

ಡಾ. ಘೋರದನು ಮಾನಸಿಕ ಚಟುವಟಿಕೆಗಳ—ಮನೋವ್ಯಾಪಾರಗಳ—ಮಾರು ಗುಂಪುಗಳನ್ನು ಪ್ರತಿಪಾದಿಸುತ್ತಾನೆ. ಜಾಗ್ರತ್, ಉಪಜಾಗ್ರತ ಮತ್ತು ಅಜಾಗ್ರತವೆಂಬ ಮಾರು ಮನೋಜೀವನವನ್ನು ವಿಂಗಡಿಸುತ್ತಾನೆ. ಜಾಗ್ರತವೆಂದರೆ ಯಾವುದೇ ಒಂದು ಕ್ಷುಣಿದಲ್ಲಿ ವ್ಯಕ್ತಿಗೆ ಸ್ವಂತ

ಗಮನಕ್ಕೆ ಬರುವ ಮನೋವಾದಾರಗಳು. ಉಪಜಾಗ್ರತ್ವವೆಂದರೆ ಇಂತಹ ಅಲಿನ ವಲಯಕ್ಕೆ ಒಳಪಡದಿದ್ದರೂ ಅದರ ಅಂಚಿನಲ್ಲಿಯೇ ಇಡಗಿರುವ ಮನೋವಾದಾರಗಳು; ಇಂಥವು ಯಾವುದೇ ಕ್ಷೇತ್ರಕ್ಕೆ ಅರಿವಿನ ನಿಲುಕಿನಲ್ಲಿ ಬರಬಹುದು, ಜಾಗ್ರತ್ವವಾಗಬಹುದು. ಇನ್ನು ಅಜಾಗ್ರತ್ವವೆಂದರೆ ಇವನ್ನೂ ಏಂಬಿ, ಆಳದಲ್ಲಿ ಹುದುಗಿರುವ ಮನೋವಾದಾರಗಳು. ಇನ್ನಗಳ ಅರಿವು ವ್ಯಕ್ತಿಗೆ ಇರುವುದೇ ಇಲ್ಲ. ಸಾಮಾನ್ಯ ಪರಿಸ್ಥಿತಿಯಲ್ಲಿ ಇವು ಜಾಗ್ರತ್ವ ವಾಗುವುದೇ ಇಲ್ಲ. ಈ ಜಾಗ್ರತ್ವ, ಉಪಜಾಗ್ರತ್ವ ಮತ್ತು, ಅಜಾಗ್ರತ್ವ ಮನೋಭಾಗಗಳನ್ನು ಒಂದರ ಕೆಳಗೊಂದಿರುವ ವ್ಯಾರು ಥರ್ಪಿಗಳ ಚಿಕ್ಕದಿಂದ ಬಿಂಬಿಸಬಹುದು. ಅಜಾಗ್ರತ್ವವು ತೀರ ಕೆಳಗಿನದೂ ಬಹಳೇ ಆಳವಾದುದೂ ಆದ ಸ್ಥಿರವು. ಆದರೆ ಈ ಚಿಕ್ಕಕ್ಕಲ್ಲುನೇಯು ಬರೇ ಉಪಮೆ. ಮನೋವಾದಾರಗಳ ಕ್ರಮಗಳು ದೇಶ ಕಾಲಗಳ ತೆಕ್ಕೆಯನ್ನು ಏಂಬಿದವು. ಸ್ಥಳವರಿನಾಣಿಗಳ ಪರಿಮಿತಿಗೆ ಅವು ಒಳಪಡುವುದಿಲ್ಲ. ಇಷ್ಟೇ ಇಲ್ಲ, ಏಂದುಜಿನ ಫುನಫಲ ಕ್ಷೇತ್ರಫಲಗಳ ವಾಯಾಪ್ತಿಯೊಂದಿಗೆ ಕೂಡ ಮನೋಜೀವನದ ಸಂಬಂಧವಿಲ್ಲ.

ಮನಸ್ಸನ ಹೇಳಿ, ಹೊಗಿಸಿಂದಾಗಲಿ, ಒಳಗಿಸಿಂದಾಗಲಿ ಕೆಲಸ ಮಾಡಲಿಕ್ಕಾಗುತ್ತದೆ. ಜ್ಞಾನೇಂದ್ರಿಯಗಳ ಮಾರ್ಗವಾಗಿ ಬಂದ ಬಾಹ್ಯ ಪ್ರಚೋರಿದನೆಯಾಗಲಿ, ಅಂತರಂಗಿಕ ಪ್ರವೃತ್ತಿಗಳ ಪ್ರೇರಣೆಯಾಗಲಿ, ಮನಸ್ಸನ್ನು ಕಾರ್ಯಕಾರಿಯಾಗ್ಗಿ ಮಾಡುತ್ತದೆ. ಎಲ್ಲ ಮಾನಸಿಕ ಕ್ಷಯಿಗಳು ಅಜಾಗ್ರತ್ವ ಭಾಗದಲ್ಲಿ ಆರಂಭವಾಗುತ್ತವೆ; ಇವುಗಳಲ್ಲಿ ಕೆಲವು ಬೆಳೆಯುತ್ತ ಜಾಗ್ರತ್ವ ಭಾಗದ ತನಕ ನೇರಿಸುವವು; ಉಳಿದವು ಉಪಜಾಗ್ರತ್ವ ಭಾಗದ ಗಡಿಯನ್ನು ದಾಟುವುದಿಲ್ಲ. ಮಾನಸಿಕ ಚಟುವಟಿಕೆಗಳ ಮೂರನೆಯ ಗುಂಪು ಅಜಾಗ್ರತ್ವ ಭಾಗದಲ್ಲಿಯೇ ಹುದುಗಿಕೊಂಡಿರುವುದು. ಯಾವುದೇ ಒಂದು ವಿಚಾರವಾಗಲಿ ವಿಕಾರವಾಗಲಿ ಎಲ್ಲಿಯ ತನಕ ಮೂರಂದರಿಯಂಬಹುದು ದೆಂಬುದು ಅದರ ಬೆಳವಣಿಗೆಯಲ್ಲಿ ಅದಕ್ಕೆ ಅಡ್ಡಬರುವ ಪ್ರತೀಕಾರವು ಎಷ್ಟು ರುವುದೆಂಬುದರ ಹೇಳಿ ಅವಲಂಬಿಸಿರುತ್ತದೆ.

ತನ್ನಲ್ಲಿ ಆಗುವ ವಿಚಾರ-ವಿಕಾರಗಳ ಪ್ರವೇಶ-ಖನ್ನೇಶಗಳನ್ನು ಮನಸ್ಸ ತಡೆಪುಡಿಯಲಾರದು. ಅದರೆ ಅವುಗಳನ್ನು ಜಾಗ್ರತ್ವ ಇಲ್ಲವೇ ಪ್ರತಿ ಜಾಗ್ರತ್ವ ಸ್ಥರಗಳಲ್ಲಿ ಒಳಬಿಡುವ ಕುರಿತು ಮನಸ್ಸ ನಿಮ್ಮರವಾದ ನಿಯಂ

ತ್ರಣವನ್ನು ಇಡುತ್ತದೆ. ಹೀಗೆ ವಿಚಾರ-ವಿಕಾರಗಳ ಅಯ್ಯ್ಯ ಮಾಡುವ ಮನಸ್ಸಿನ ಕಾರ್ಯತಂತ್ರಕ್ಕೆ ಘೋರಡನು ಅಂತರ್ಮನೆನೊಮಿಮರ್ಕ್ (Endopsychic censor) ನೇತ ಹೆಸರಿಟ್ಟಿರುವನು. ಈ 'ಮರ್ಕ್ ಕ್ವೆಡ್'ನ ಮುಖ್ಯ ಕೆಲಸವೆಂದರೆ, ಅನಿಷ್ಟ ವಿಚಾರ-ವಿಕಾರಗಳನ್ನು ಅಜಾಗರುತ್ತದಿಂದ ಉಪಜಾಗ್ರತ ಸ್ಥರದಲ್ಲಿ ಭಾರದಂತೆ ನಿರೂರಿಸುವುದು. ಇಂಥ ವಿಚಾರ-ವಿಕಾರಗಳು ದೀಪಿತ (Repressed) ವಾಗುವವು. ಏಕೆಂದರೆ ಇಂಥವು ಜಾಗ್ರತ ಸ್ಥರದಲ್ಲಿ ತಲೆದೊರಿದರೆ ತೀವ್ರವಾದ ವಿರೋಧ ಪ್ರತಿಭಾಧಿಗಳಿಗೆ ಇದಿರಾಗುವವು.

ಇನುನವಲ್ಲಿ ಇನ್ನೊಂದು ಒಗೆಯೂ ಇದೆ. ಭಾಳಿನ ನೊದಲಿನ ವರ್ಣಗಳಲ್ಲಿ ಶಿಶುವಿನ ಮೂಲಪ್ರವೃತ್ತಿಗಳು ಸಂಘಟಿತ ಸಮಾಜದ ಸಿಯಮುನಿಬಂಧಗಳೊಂದಿಗೆ ತೀವ್ರವಾದ ಹೊರಾಟದಲ್ಲಿ ಸಿಲುಕುವವು. ಆಗ ಶಿಶುಮನಸ್ಸು ಸಿಯಮುನಿಬಂಧಗಳನ್ನು ಮನ್ನಿಸಿ ಸಮಾಜಕ್ಕೆ ಮಣಿಯಾವಾಗತನ್ನು ಉಚ್ಛೃಂಬಿಲ ಪ್ರೇರಣಿಗಳನ್ನು ಅಜಾಗ್ರತ ಸ್ಥರದಲ್ಲಿ ಕೆಳದಿದಿ ಒತ್ತಿ ಇಡುವುದು.

ಇಲ್ಲಿ 'ಉಚ್ಛೃಂಬಿಲ ಪ್ರೇರಣಿ'ಗಳೆಂದರೆ, ಇಲ್ಲವೇ 'ಅನಿಷ್ಟ ವಿಚಾರಗಳೆಂದರೆ, ಕೇವಲ ಅಪ್ರಿಯ ಇಲ್ಲವೇ ಅಶ್ಲೀಲ (ಅನ್ಯೇತಿಕ) ಸಂಗತಿಗಳೇ ಎಂತ ಭಾವಿಸಕೂಡದು. ಜಾಗ್ರತ ಸ್ಥರದಲ್ಲಿ ತಲೆದೊರಿದರೆ ಅಲ್ಲಿ ಆ ಮೊದಲೇ ಇರುವ ವಿಚಾರ-ವಿಕಾರಗಳೊಂದಿಗೆ ಸಂಘರ್ಷ (ತಿಕಾಂಟ) ವಾಗಿಬಹುದಾದ ಹೊಸ ವಿಚಾರ-ವಿಕಾರಗಳೆಂದಿಷ್ಟೇ ಅದರ ಅಧ್ಯ. ಇದನ್ನು ಒತ್ತಿ ಹೇಳುವ ಕಾರಣವೇನೆಂದರೆ, ಸಾಮಾನ್ಯವಾಗಿ, ಅಜಾಗ್ರತ ಸ್ಥರದಲ್ಲಿ ಹತ್ತಿಕ್ಕೂಲಾಗುವ ವಿಚಾರ-ವಿಕಾರಗಳು ನಿಸ್ಸಂದೇಹವಾಗಿಯೂ, ಅಪ್ರಿಯ ಇಲ್ಲವೇ ಅನ್ಯೇತಿಕ ವಿರುತ್ತವೆ. ಏಕೆಂದರೆ ಸಮಾಜವು ಹಾಗೆ ಭಾವಿಸುತ್ತದೆ.

ಮನಃಸ್ತರೂಪ :—, ಇಡ್, , ಇಗೊ, ಮತ್ತು ಸುಪರ್-ಇಗೊ :

ಇದುವರೆಗೆ ಮನಸ್ಸಿನ ರಚನೆಯ ಕುರಿತು ಹೇಳಿದ್ದಾಗ್ಯಾಯಿತು. ಇನ್ನು ಅದರ ಸ್ವರೂಪ-ಸ್ವಭಾವಗಳ ಪರಿಶೀಲನೆಯು ಆವಶ್ಯಕಿದೆ. ಡಾ. ಘೋರಡನ ಮತದಂತೆ ಮನಸ್ಸಿನ ಸೆಲೆಯು ಪಾರಫ್ರೆಂಕ ಮೂಲಪ್ರವೃತ್ತಿಗಳ

ಸ್ವಾತ್ಮಯ ಆಳವಾದ ಸಂಚಯ. ಇದು ಅಜಾಗ್ರತವೇ ಇರುತ್ತದೆ. ಹಾಗೆಯೇ ‘ಅಪ್ರಾರುಷೇಯ’ (Impersonal) ಅಂದರೆ ವ್ಯಕ್ತಿವ್ಯಕ್ತಿಗಳಿಗೆ ಸರ್ವಸಾಮಾನ್ಯವಾಗಿ ವ್ಯಕ್ತಿತ್ವವನ್ನು ಏಂದಿರಿ ‘ನಿತ್ಯ ಸರ್ವಗತ ಉಚಂ ಸನಾತನ’ವಾದ ‘ಸಾಧಾರಣ’ವಾಗಿರುತ್ತದೆ. ಈ ಮಾನೋವ್ಯವಹಳಕ್ಕೆ ಆತನು ‘ತತ್ತ್ವ’ ಎಂತ (Id) ಹೇಸರು ಕೊಟ್ಟಿರುವನು.

ಜೀವನದ ಪೂರ್ವ ಭಾಗದಲ್ಲಿಯೇ — ಎಳೆವಯಸ್ಸಿನಲ್ಲಿಯೇ — ಮನ ಸ್ವಿನ ಮೂರಳ ಸ್ಥಾಗಳಿಂದ ಆಳವಡಿಸಿಕೊಂಡ ಈ ‘ತತ್ತ್ವ’ದ ಅಂಶವು ಬಾಹ್ಯ ವಿಶ್ವವಸ್ತುಗಳಿಂದನೇ ಆ ವ್ಯಕ್ತಿಯು ಇಟ್ಟುಕೊಳ್ಳಬೇಕಾದ ಸಂಬಂಧಗಳನ್ನು ಸಾಧಿಸುವುದಕ್ಕಾಗಿ, ಏಕವಂಬಂಧವಾಗುತ್ತದೆ. ಹೀಗೆ ಏಕವಂಬಂಧವಾಗಿ ಸಮನ್ವಯಗೊಂಡ ಮನಿಕಕ್ತಿಯ ಅಂಶದಲ್ಲಿ ತನ್ನತನದ ಆರಿವು—ವ್ಯಕ್ತಿತ್ವದ ಭಾವನೆಯು—ವ್ಯಾಪ್ತವಾಗುತ್ತದೆ. ಈ ಅಂಶಕ್ಕೆ ‘ಆಸ್ತಿತ್ವ’ ಇಲ್ಲವೇ ‘ಅಹಂತ್ವ’ (Ego) ಎಂಬ ಹೇಸರು. ಇದು ಸ್ವಾಯಂಪ್ರಜ್ಞಿಯ ಮೂರಳ ರೂಪವು.

ಆದರೆ ವ್ಯಕ್ತಿತ್ವವು ಒಂದು ಸೋಧಾರಧಿಕ ಸತ್ತೆ. ಅಂದರೆ ಆದು ವಿಶ್ವದೊಂದಿಗೂ ಇತರ ವ್ಯಕ್ತಿತ್ವಗಳೊಂದಿಗೂ ಇಟ್ಟುಕೊಂಡ ಸಂಬಂಧ, ಕಟ್ಟಿ ಕೊಂಡ ಒಪ್ಪಂದಗಳ ಮೇಲೆ ನೆಲಿಗೊಳ್ಳಬೇಕಾಗುತ್ತದೆ. ಆದುದರಿಂದ ಮೇಲೆ ನಿರ್ದಿಷಿಸಿದ ಮನಸ್ಸಿನ ಇಹಂತೆಯ ಭಾಗವು ಕೂಡಲೇ ಒಂದು ಪಾರವನ್ನು ಕಲಿಯುತ್ತದೆ. ತನ್ನ ಬಾಹು ಒಳಕೆಯ ಬಾಹ್ಯಪ್ರಪಂಚದಲ್ಲಿ ಕೆಲವೊಂದು ಸಂಗತಿಗಳನ್ನು ಮಾಡಲೇಬೇಕು, ಬೇರೆ ಕೆಲವನ್ನು ಬಿಡಲೇ ಬೇಕು; ಅಥಾತ್ ತಾನು ಒಳಪಟ್ಟಿ ಸರ್ವಾಜವನು ತನ್ನ ಮೇಲೆ ಕಟ್ಟು-ಕಟ್ಟಬೇಗಳನ್ನು ಹೇರುತ್ತದೆ—ಎಂಬೀ ತಿಳಿವಳಿಕೆಯನ್ನು ಅಹಂತೆಯೂ ಪಡೆಯುತ್ತದೆ. ಆ ಕಟ್ಟು-ಕಟ್ಟಬೇಗಳನ್ನು ಅಹಂತೆಯು ಒಮ್ಮೆಕೊಂಡು, ತತ್ತ್ವ-ತತ್ತ್ವದ ತೀರಾರ್ಥಿನಿರ್ವಾದ ಪ್ರವೃತ್ತಿಗಳನ್ನು ತಾನೂ ತಿರಸ್ಕರಿಸಿದಗುತ್ತದೆ.

ವಯಸ್ಸಿನೊಂದಿಗೆ ಮನಸ್ಸಿನ ಬೆಳವಣಿಗೆ ಬಲಿತಂತೆ, ‘ತತ್ತ್ವ’-ಪ್ರೀರಣೆಗಳನ್ನು ಭದ್ರವಾಗಿ ನಿಯಂತ್ರಣದಿಗೆ ಇಡಬೇಕೆಂಬುದು ಅಹಂತೆಗೆ ಹೆಚ್ಚು ಹೆಚ್ಚು ಸ್ವಷ್ಟವಾದಂತೆ, ಈ ನಿಯಂತ್ರಣದ ಕೆಲಸಕ್ಕಾಗಿ ಒಂದು ಪ್ರತ್ಯೇಕ ವ್ಯವಸ್ಥೆ ಮಾರ್ಪಡುತ್ತದೆ. ಮಗುವಿನ ಕಾಟ ಬೆಳೆದಂತೆ ಆದರ ಕೆಲಸ

ಕಾವ್ಯಲಿನ ಒಗ್ಗೆ ಒಂದು ತೊತ್ತು ಇಟ್ಟುಕೊಂಡು ಮನೆಯ ಏಕ್ಕೆ ಕೆಲಸ ಬೋಗಸೆಗಳಿಗಾಗಿ ತಾರ್ಮಿಯು ಬಿಡುವು ವಾಡಿಕೊಳ್ಳುವುದಿಲ್ಲವೇ? ಹಾಗೆಯೇ 'ತತ್' ಪ್ರೇರಣೆಗಳ ಮೇಲೆ ಪರ್ಯಾಪ್ತೀಕ್ರಿಯೆ (Supervision) ಇಡಲಕ್ಕೂ, ಅವಳಿಗಳಿಂದ ಜಾಗ್ರತ್ತ ಮನಸ್ಸುರದಲ್ಲಿ ವನಾದರೊಂದು ಅನಿಶ್ಚಯ ವಿಚಾರ-ವಿಕಾರಗಳು ತೆಲೆಯೆತ್ತುವ ಭೀತಿಯಿನ್ನರೆ, ಅದರ ಮುಂದರಿವು ತೋದಕೊಳ್ಳಲಿಕ್ಕೂ ಅಹಂತೆಯು ತನ್ನ ಜ್ಞಾನಪ್ರತ್ಯೇದ ಒಂದು ಅಂಶವನ್ನು ಏಂದೂ ಸಂಪರ್ಕಿಸಿದ್ದುತ್ತದೆ. ಇದೇ ಹಿಂದೆ ಹೇಳಿದ ಅಂತರ್ಮನೀಯವಿವರಕ್ಕೆ. ಇದಕ್ಕೆ ವರಿಷ್ಟು-ಅಹಂತೆ (Super-Ego) ಎಂತ ಹೇಸರಿಡಬಹುದು. ಅಜಾಗ್ರತ್ತ ಸ್ಥಿರದಿಂದ ಜಾಗ್ರತ್ತದಲ್ಲಿ ಆಗಬಹುದಾದ ವಿಚಾರ-ವಿಕಾರಗಳ ಪ್ರವೇಶದ ಮೇಲೆ ಅಹಂತೆಯ ಪ್ರೇರಣೆಯಿಂದ, ಪ್ರತಿಬಂಧವಿಡುವ ತಂತ್ರವಿದು.

ಈ ವರಿಷ್ಟು ಅಹಂತೆಯೇ ಸಾಮಾನ್ಯ; ಜನರು ತಿಳಿಯುವ ಸದಸದ್ವಿ ವೇತ ಬುದ್ಧಿಯಾಗಿದೆ. ಸಮ್ಮುಲಿಯ ಪಾಪಭಾವನೆಗೆ ಇದೇ ಹೊಣೆಯಾಗಿ ರುತ್ತದೆ ಸಮ್ಮನ್ಯತವಾದ ಧಾರ್ಮಿಕ, ಸ್ನೇಹಿತ, ಸ್ನೇಹಿತಕ ಮತ್ತು ಸಾಮಾಜಿಕ ನಿರ್ಮಾ-ಸಿಬಂಧಗಳಿಗೆ ವಿರುದ್ಧವಾಗಿ ಜರುಗುವ ವಿಚಾರ, ಕ್ಷಯಿಗಳ ಕುರಿತು ಮನಸ್ಸಿನಲ್ಲಿಯೇ ಅಸುಭವಕ್ಕೆ ಬರುವ ಅಪರಾಧಿತನದ ಅನಿಸಿಕೆಯೂ ಆತ್ಮಗಾಳಿಸಿಯೂ ಇದರಿಂದಲೇ ಉಂಟಾಗುತ್ತದೆ. ಪಾರ್ಶ್ವ ವರ್ಗಗಳಲ್ಲಿ ಓಗೆ ವರಿಷ್ಟು ಅಹಂತೆಯನ್ನು ಬೆಳೆಸಿಕೊಳ್ಳುವದರಲ್ಲಿ ಮನು ವ್ಯಾಸು ಅದ್ವಿತೀಯನಾಗಿರುತ್ತಾನೆ. 'ಧನೋರ್ಹಿ ತೇಷಾಂ ಅಧಿಕೋ ವಶೇಷ' ಎಂತ ಪೂರ್ವ ಸೂರಿಗಳು ಹೇಳಿಲ್ಲವೇ? ಇಷ್ಟೇ, ಈ ಧರ್ಮವು ದೇವರ ಉಸಿರಿನಿಂದ, ಸಮಾಜದ ಬಸರಿನಿಂದ ಒಂದದ್ದಾಗಿದೆ, ಇರಲಿ.

ಅಜಾಗ್ರತ್ತ ಮನಸ್ಸರದ ವಿಚಾರ

ಇಲ್ಲಿ ಬಾಡು ಪ್ರಶ್ನೆ ತಾವೋರ್ತತ್ತದೆ. ಅಜಾಗ್ರತ್ತಸ್ಥರದೊಳಗಿನ ವಿಚಾರ-ದ್ವರ್ವಾದ ಏರಾದ್ದು ಇವೆಷ್ಟುಂದು ಭೂಪರಾದ ದಮನ ಇಷ್ಟುಂದು ನಿಷ್ಮಾರವಾದ ಸಿಯಂತ್ರಣವು ಪಕ್ಷಿರಬೇಕು? ಅಜಾಗ್ರತ್ತವನ್ನು ಅಪರಾಧ ನೆಂತ ಕಲ್ಪಿಸುವಾದು ಕೇವಲ ಆನ್ಯಾಯವಲ್ಲವೇ? ಅಜಾಗ್ರತ್ತಸ್ಥರದಲ್ಲಿ ಏನಿ ರುವದೆಂಬುದರ ಅರಿವು ಸಮಾಗಬೇ ಇರುವಾಗ, ಅಜಾಗ್ರತ್ತ ಭಾಗದಿಂದ

ಅಲ್ಲಿಯ ಸಂಗತಿಗಳು ಚಾಗ್ರತಸ್ಥರಕ್ಕೆ ಸಾಮಾನ್ಯವಾಗಿ ಏರದೆ ಇರುವಾಗ ಅವುಗಳ ವರುದ್ಧಿ ಇಷ್ಟೊಂದು ಎಷಬಿಡದ ಬಗಿಯಾದ ಕಾವುಲೀಕೆ ಅಗತ್ಯ?

ಕಾವುಲು ಅಗತ್ಯವೇಕೆಂದರೆ, ಅಚಾಗ್ರತಸ್ಥರವಲ್ಲಿಯ ವಿಚಾರ ವಿಕಾರ ಗಳೂ, ವಾಪಾರ-ಕ್ರಿಯೆಗಳೂ ಆಳವಾಗಿದ್ದರೂ ಒಳ ಒಳಗಿಸಿವಾಗಿದ್ದರೂ, ಚಟುವಟಿಕೆಯುಳ್ಳವಾಗಿದ್ದು ಚಾಗ್ರತಸ್ಥರದಲ್ಲಿ ನೆಗೆದು ಸುಗ್ಗಿ ಬರಲಿಕ್ಕೆ ಬತ್ತಾಯದಿಂದ ದಾರಿಮಾಡಿಕೊಳ್ಳಲಿಕ್ಕೆ ಎಡಬಿಡದೆ ಹೊಗುತ್ತಿರುತ್ತದೆ. ಅಹಂತೆಯೂ ಅದೆಷ್ಟೇ ನಿರೀಕ್ಷಣೆ-ಸಿಹುಂತರಣೆಯಿಟ್ಟರೂ, ಅದರ ಕಣ್ಣಿಗಳಿಂದ ತಪ್ಪಿಸಿ (ಅಥಾರ್ತ್ ಇದು ಲಾಕ್ಷಣಿಕವಾದ ಮಾತ್ರ) ಅದರ ಮುಂಚಾಗ್ರತೆಯನ್ನು ಏರಿ, ಅಚಾಗ್ರತ ಮನೋವಾಪಾರಗಳು ವಿವಿಧವಾದ ಇಂತಿಗಳಿಂದ ತಿಳಿವಳಿಕೆಯ ಸೀಮೆಯಲ್ಲಿ ಸುಳಿದಾಡುವದರಲ್ಲಿ ಯಶಸ್ವಿಯಾಗುತ್ತದೆ. ಏಕೀನವಾಗಿ, ಹೀಗೆ ಅಚಾಗ್ರತ ಮನೋಭಾಗದ ವಿಚಾರ-ವಿಕಾರಗಳು ಚಾಗ್ರತಸ್ಥರದಲ್ಲಿ ನುಸ್ಕಾಳಿ ಬರುವ ರೀತಿಯು ಕನಸುಗಳಲ್ಲಿ (ಅವು ಹಗಲಿರಲಿ ಇರುತ್ತಿರಲಿ) ಮಾತಿನ ತಪ್ಪುಗಳಲ್ಲಿ, ಚಿಕ್ಕವಾದರೂ ಅಕಾರಣವೆಂತೆನಿಸಿ ಈ ಕಿರುಕೊಳು ಮರವುಗಳಲ್ಲಿ ಹಾಗೆಯೇ ಬಿರಹದ ಮತ್ತು ನಡೆತೆಯ ಲೋಪದೊಳಗಳಲ್ಲಿ ಕಂಡುಷಿಡಿಯಲಾಗುತ್ತದೆ. ದಿನಸಿತ್ಯದ ಜೀವನದಲ್ಲಿ ಸತತವಾಗಿ ಒದಗುವ ಇಂತಹ ವಿಪರೀತ ಅನುಭವಗಳಲ್ಲಿ ಅಚಾಗ್ರತ ಮನಸ್ಥರದ ಪ್ರಭಾವಿಯಾದ ಚಟುವಟಿಕೆ ಕಂಡುಬರುತ್ತದೆ.

ಅಚಾಗ್ರತ ಮನಸ್ಥರದ ಈ ಪ್ರಭಾವಿಯಾದ ಕ್ರಿಯಾತೀಲತೆಯ ಶಕ್ತಿ ಮಾಯ ಸ್ವರೂಪವು ಮನಸ್ಯನ ಮೂಲಪ್ರವೃತ್ತಿಗಳಲ್ಲಿ ಬೇರುಗೊಂಡಿದೆ. ಈ ಸಂದರ್ಭದಲ್ಲಿ ಡಾ. ಘೂರ್ಜ್ಯಾಡನ ವಿಚಾರವು ಹೇತುವಾದಿ ಮನೋವಿಜ್ಞಾನಿಗಳ ವಿಚಾರಗಳಿಗೆ ಹೊಲುತ್ತದೆ. ಪ್ರವೃತ್ತಿಜಣ್ಣ ಅಚಾಗ್ರತ ಮನಃ ಸ್ಕಾಂತಿಯ ಭೂಮಿಕೆಯಲ್ಲಿ, ಈತನು ವರ್ತನವಾದಿಗಳಿಗೆ ಏರುದ್ದನಾಗಿರುವನ್ನು. ಪ್ರಚೋದನಗಳಲ್ಲಿ ಘೂರ್ಜ್ಯಾಡನು ಶಾರೀರಕ, ಮಾನಸಿಕ ಮತ್ತು ಪ್ರವೃತ್ತಿಮೂಲಕವೆಂಬ ಮೂರು ಭೇದಗಳನ್ನು ಕಲ್ಪಿಸುವವನು. ಪ್ರವೃತ್ತಿ ಮೂಲಕವಾದ ಪ್ರಚೋದನೆಯು ಬಾಯ್ಯಪ್ರವರ್ಚನೆಯಿಂದ ಬರುವದಿಲ್ಲ, ವ್ಯಕ್ತಿಯ ಒಳಗಿಂದಲೇ ಉಂಟಾಗುತ್ತದೆ. ಬಾಯ್ಯಪ್ರಚೋದನೆಯು ಒಂದೇ ಒಂದು ಬಿಡಿಯಾದ ಅಥಾರ್ತದಂತೆ ಬರುತ್ತದೆ. ಅದನ್ನು ಸಮರ್ಪಕವಾದ

ಒಂದು ಕ್ರಿಯೆಯಿಂದ ವ್ಯಕ್ತವಾಡಲು ಒರುತ್ತದೆ. ಆದರೆ ಮೂಲ ಪ್ರಪೃಶ್ಚಿತ್ಯು ಒಂದೇ ಬೆದಿಯಾದ ಕ್ಷಣಿಕ ಅಫ್ಫಾತದಂತೆ ಎಂದಿಗೂ ಕೆಲಸ ಮಾಡುವದಿಲ್ಲ; ಅದು ಸ್ಥಿರವಾದ ನಿರಂತರವಾದ ಶಕ್ತಿಯಂತೆ ಸಡೆಯುತ್ತದೆ. ಆದರ ಕ್ರಿಯೆಯು ವ್ಯಕ್ತಿಯ ಒಳಗಿನಿಂದಲೇ ಆಗುತ್ತದಾದ್ದರಿಂದ, ಆದರ ಅಫ್ಫಾತದಿಂದ ದೂರ ಓಡಿ ತನ್ನ ನ್ನು ಉಳಿಸಿಕೊಳ್ಳಲು ಬಿರುವಂತಿಲ್ಲ.

ಹೀಗೆ ಮೂಲಪ್ರಪೃಶ್ಚಿತ್ಯಗಳೊಳಗಿಂದ ಪ್ರಚಂಡವಾಗಿ ಪ್ರಬಲವಾದ ಒತ್ತಾಯಿದಿಂದ ಹೇಳಲಕ್ಕೆ ಪುಟ್ಟಿದೇಳುವ ಒತ್ತುದವು ಅಜಾಗ್ರತ ಸ್ಥಿರದಲ್ಲಿ ಕೆಲಸಮಾಡುತ್ತಿದ್ದು, ಅನ್ವೇ ಒತ್ತುರದಿಂದ ಆದಕ್ಕೆ ಪ್ರತಿಯಾಗಿ ಕೆಳಗೊತ್ತುವ ಪ್ರತೀಕಾರವು ವರಿಸ್ತು ಅಹಂಕೆಯಿಂದ ಒರುತ್ತಿರುತ್ತದೆ. ನಮ್ಮ ಸ್ವಭಾವದ ಅಶ್ಯಂತ ಸ್ನೇಹಿತ ಭಾಗವೆಂದರೆ ಈ ವರಿಸ್ತು-ಅಹಂಕೆಯು. ಈ ತರದ ಒತ್ತುದ ಒತ್ತಾಯಗಳ ತಿಕಾರ್ಯಾಟದಿಂದ ಮನಸ್ಸಿನಲ್ಲಿ ಒಂದು ತೀವ್ರವಾದ ಬಿಗುವೂ ಸವಕಳಿಯ ಹೀದವು ಸಾಪ್ತಭಾವಿಕವಾಗಿ ಉಂಟಾಗುತ್ತದೆ. ಸಮಾಜವು ಹಾಕಿಕೊಟ್ಟ ಕಟ್ಟಳೆಗಳ ಚೌಕಟ್ಟಿನೊಳಗಿಯೇ ಇದ್ದ ಕೆಲವೊಂದು ಮೂಲ ಪ್ರಪೃಶ್ಚಿತ್ಯಗಳ ಬೇಕು-ಬೇಡಿಕೆಗಳನ್ನು ಸಾಕಷ್ಟು ಪೂರ್ವೀನಿಸಂತ್ಪಿಸಿಕೊಳ್ಳಲು ಅರಕ್ಷವಾದಾಗಿಲ್ಲ ಇಂತಹ ಮನೋರವೇದನೆಯೇ ವ್ಯಕ್ತಿಯು ತುತ್ತಾಗಬೇಕಾಗುತ್ತದೆ.

ಈ ಸಂದರ್ಭದಲ್ಲಿಯೇ ಮನೋರವಿಶ್ಲೇಷಣೆಯ ತತ್ವ ತಂತ್ರಗಳು ತಲೆದೊರಿ ಬಾಳಿಗೆ ಒಳತು ತಂದಿರುವು. ಮನೋರವಿಶ್ಲೇಷಣವು ಮಾನವ ಕೊಳಿಗೆ ಸಲ್ಲಿಸುವ ಸೇವೆಯೆಂದರೆ, ವ್ಯಕ್ತಿಯ ಮನಸ್ಸಿನ ತಳವನ್ನು ತಲ್ಲಿ, ಅಜಾಗ್ರತ ಸ್ಥಿರಗಳಲ್ಲಿ ಸೇರಿ ಒಳಗೆ ಸಡೆಯುತ್ತುಲಿದ್ದ ಒತ್ತುದ-ಒತ್ತಾಯಗಳ ತಿಕಾರ್ಯಾಟವನ್ನು ತಕ್ಕುವಂಟ್ಟಿಗೆ ಕಡಿಮೆಮಾಡಿ, ಮನೋರವೇದನೆಯ ಬಿಗುವನ್ನು ಇಳಿಸಲಿಕ್ಕೆ ಒಂದು ಉಪಚಾರತಂತ್ರವನ್ನು ಆದು (ಮನೋರವಿಶ್ಲೇಷಣ ಸಾಂಪ್ರದಾಯವು) ಕಂಡುಹಿಡಿದಿದೆ. ಮನೋರವಿಜ್ಞಾನದ ಹೂಸ ಹರಿಯ ಈ ಸಾಂಪ್ರದಾಯವನ್ನು ಏಕ್ಕುವುಗಳಿಂದ ವಿಂಗಡಿಸುವ ವೈಶಿಷ್ಟ್ಯವು ಇದೇ ಸರಿ. ಈ ಸಾಂಪ್ರದಾಯವು ಮನೋರವೇದನೆಯ ಮಾನಸಿಕ ಯಾತನೆಯ ಕಾರಣ ಪರಿಣಾಮಗಳನ್ನು ಗಮನಿಸುವ ಉಪಯುಕ್ತ ಕೆಲಸವನ್ನು ಮಾಡುತ್ತದೆ.

ಮನಸ್ಸಿನ ಅಜಾಗ್ರತ್ತ ಕ್ಷೇತ್ರವನ್ನು ಪೂರ್ಯದನೇ ವೊತ್ತುವೊದಲು ಕಂಡುಹಿಡಿದನೇಂತಲ್ಲ. ಆತನಿಗಿಂತ ಒಂದು ಶತಮಾನದ ವೊದಲೇ ಅದರ ಅಸ್ತಿತ್ವವನ್ನು ಸೂಚಿಸಲಾಗಿತ್ತು. ಅದರೆ ಅಜಾಗ್ರತ್ತ ಮನಸ್ಸಿರವನ್ನು ವ್ಯವಸ್ಥಿತವಾಗಿ ವೈಜ್ಞಾನಿಕ ಪದ್ಧತಿಯಿಂದ ಪರಿಶೋಧಿಸಿ ಅದರ ಉಪಪತ್ತಿಯನ್ನು ಹಳ್ಳಿದವನು ಇವನೇ ವೊದಲು.

ಅಜಾಗ್ರತ್ತ ಮನಸ್ಸಿರದ ಮೂಲದ್ವಯವನ್ನು ಮನುಷ್ಯನ ಮೂಲ ಪ್ರವೃತ್ತಿಗಳು ಒದಗಿಸಿಕೊಡುತ್ತವೆ. ಅದರಲ್ಲಿ ದಮನಪಟ್ಟ (ಹತ್ತಿಕ್ಕಿದ) ವಿಚಾರ-ವಿಕಾರಗಳಷ್ಟೇ ಇರುವದಿಲ್ಲ. ಆನುವಂಶಿಕವಾಗಿ ಒಂದ ಪ್ರೇರಣೆಗಳೂ, ಏಕಿಷ್ಟ ಒಳವುಗಳೂ ಎಂಬೆಲ್ಲದ ಕಾಲಾವಧಿಯಿಂದ ಇಳಿದು ಒಂದು ಅದರ ತೆಳದಲ್ಲಿ ಖಚಿತರುತ್ತವೆ. ಪೂರ್ಯದನು ಪ್ರವೃತ್ತಿಗಳು ಇಂತಿಮ್ಮೆ ಇವೆಯಂತ ಎಣಿಸಿ ಹೇಳುವದಿಲ್ಲ. ಆತನು ಪಾರಾಧ್ಯಾಸ ಪ್ರವೃತ್ತಿಗಳನ್ನು ಸಾಮಾನ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದೆಂತ ಸಂಚಿಸುವನು. ಆದರೆ ಈ ವಿಂಗಡಿಸುವಕೆಯು ಕೂಡ ಯತಾರ್ಥವಲ್ಲ. ಕೇವಲ ಆನುಕೂಲತೆಯ ವ್ಯವಸ್ಥೆಯಿಂತ ಆತನು ಎಣಿಸಿದ್ದಾನೆ. ಈ ಎರಡು ಗುಂಪುಗಳಿಂದರೆ ಆತ್ಮಸಂರಕ್ಷಕ ಪ್ರವೃತ್ತಿಗಳ ಅಂದರೆ ಅಹಂತಾಪ್ರವೃತ್ತಿಗಳ ಗುಂಪು ಮತ್ತು ಕಾಮ ಪ್ರವೃತ್ತಿಗಳ ಗುಂಪು. ಮನೋವಿಶ್ಲೇಷಣಾಶಾಸ್ತ್ರವು ಹೆಚ್ಚಾಗಿ ಎರಡನೇ ಗುಂಪಿನ ಕುರಿತೇ ಎಲ್ಲ ಲಕ್ಷ ಪೂರ್ವೀಸಿರುತ್ತದೆ. ಏಕಂದರೆ, ಮನೋ-ಯಾತನೆ, ಭಜಲಿಕೆ, ಸರಗಳ ವಿಕೃತಿ ಇವೆಲ್ಲವುಗಳು ವಿಶೇಷವಾಗಿ ಕಾಮಪ್ರವೃತ್ತಿಗಳ ದಮನದ ಪರಣಾಮವಾಗಿರುತ್ತವೆಂಬುದು ‘ಆಶ್ಚರ್ಯಕಾರಿಯಾದ ಸಾತತ್ಯದಿಂದ’ ಕಂಡುಬಂದಿದೆ.

ಶ್ರೀಕವ ಲೈಂಗಿಕತೆ :

ವರೀಧರ ತಿರಸ್ವಾರ ತಾತಾರವೆಲ್ಲ ಇಲ್ಲಿಯೇ ಹುರಿಗೊಂಡು ನಿಂತಿದೆ. ಡಾ. ಪೂರ್ಯದನು ಮನುಷ್ಯನ ಕಾಮಚೀವನದ-ಯೌವನಭಾವ ನೆಯ ಸ್ವರೂಪದ ಕುರಿತು ಬೆಳಕಿಗೆ ತಂದ ಶೋಧ-ಬೋಧಗಳ ವಿಷಯ ವಾಗಿಯೇ ಮನೋವಿಶ್ಲೇಷಣ-ಸಾಂಪ್ರದಾಯವು ಅಷೈಲ್ಲಂದು ತೀವ್ರವಾದ ವರೀಧರಕ್ಕೆ ಆಸ್ತಿದವಾಗಿದೆ. ತಮ್ಮನ್ನು ಸಾರ್ವಜನಿಕವಾಗಿ ಬತ್ತಲೆ

ವೊಡಿ ನಿಲ್ಲಿಸಲು ಪೂರ್ವದನು ಹವಣಿಸಿರುವನೆಂಬ ಗ್ರಹಿಕೆಯಿಂದ, ಬಹುತರ ಎಲ್ಲ ವಿಡೋಧ-ವಿಮುಕ್ತಕರ ದಸಿಯಲ್ಲಿ ಒಂದು ರೋಚ್ಚ್-ಒಂದು ರೇಗು, ಕೂಡಿರುತ್ತದೆ. ಡಾ. ಪೂರ್ವದನು ಬೆಳಿಸಿಕೊಂಡ ಲೈಂಗಿಕತೆಯ ಸಿದ್ಧಾಂತದ ಸ್ವರೂಪವೇ ಈ ಸಾರ್ವತ್ರಿಕವಾದ ರೇಗು-ರೆಬೆಚ್ಚ್‌ಗೆ ಕಾರಣವಾಗಿದೆ. ಅದ ರಲ್ಲಿಯೂ ಶೈಶವಲೈಂಗಿಕತೆಯ ಕುರಿತು—ತಿಶುಗಳ ಕಾಮಪ್ರವೃತ್ತಿಯ ಕುರಿತು—ಆತನು ಪ್ರಕಟಿಸಿದ ಅಭಿಪೂರ್ಯಗಳು ಮತ್ತೊಮ್ಮೆ ಕೆರಳಿಕೆಗೆ ಕಾರಣವಾಗಿವೆ.

ಯೋವನದ ಪಾರಂಭದಲ್ಲಿಯೇ — ಖುತ್ತಪ್ರಾಪ್ತಿಯ ಸಂದರ್ಭ ದಲ್ಲಿಯೇ — ಕಾಮಪ್ರವೃತ್ತಿಯು, ಬೆಳಿದ ತಿಶುವನಲ್ಲಿ ಒಂದು ಒಳಸೇರುವುದೆಂಬುದು ಸ್ವಲ್ಪವೂ ದಿಟ್ಟವಲ್ಲವೆಂತ ಪೂರ್ವರ್ದನು ಸಾಧಿಸುತ್ತಾನೆ. ನಲರಾಜ ಸಲ್ಲಿ ಕಲಿಯು ಬಂದು ಸೇರಿದ ಕತೆಯಂತೆಯೇ ಇದು ಅಸಂಗತ ಅಸತ್ಯವು. ಬಾಳಿನ ಸುರುವಿಸಿಂದಲೂ, ತಿಶುವನಲ್ಲಿ ಲೈಂಗಿಕ ಪ್ರವೃತ್ತಿಗಳೂ ಚಟುವಟಿಕೆಗಳೂ ಇರುತ್ತವೆ. ಅವುಗಳನ್ನು ಅದು ಹುಟ್ಟಿ ಬರುವಾಗಲೇ ಸಂಗಡ ತರುತ್ತದೆ. ಇದಕ್ಕೆ 'ಪುಟ್ಟಿಸಿದ ಸ್ವಾಮಿ ತಾನೇ ಹೊಣಿಗಾರ!' ಈ ಶೈಶವಲೈಂಗಿಕತೆಯಿಂದಲೇ, ಪ್ರಾಧಿಕಾರಿಗಳನ್ನು ಕಾಮವಿಕಾಸವು ಮಹತ್ವದ ಬೆಳವಣಿಗಿಯ ಕ್ರಮದಲ್ಲಿ ಹಲವು ಬಗೆಯು ಅವಸ್ಥೆಗಳೊಳಗಿಂದ ಬಲಿತುಬರುತ್ತದೆ.

ನಿಜವಾಗಿಯೂ ಈ ತತ್ವದಲ್ಲಿ ರೋಚ್ಚ್‌ಗೇಳುವ ವೊತ್ತೆನೂ ಇಲ್ಲ. ರೋಚ್ಚ್‌ಗೆ ಕಾರಣವೇನೆಂದರೆ, ವಿಡೋಧಕರು ತಿಶುವನೊಳಗಿನ ಲೈಂಗಿಕತೆಯು ಕಲ್ಪನೆಯನ್ನೇ ಕಣ್ಣಿಂದರು ಇಟ್ಟುಕೊಂಡಿರುತ್ತಾರೆ. ಅದರೆ ಇದು ತೀರ ತಪ್ಪಾಗಿದೆ. ಶೈಶವಲೈಂಗಿಕತೆಯ ಮೇಲಿನ ವಿಧಾನದಿಂದ ಸ್ವಷ್ಟವಾಗುವ ದೇನೆಂದರೆ, ಡಾ. ಪೂರ್ವರ್ದನ ಪರಿಭಾಷೆಯಲ್ಲಿಯ ಲೈಂಗಿಕತೆಯ ಇಲ್ಲವೇ ಕಾಮವಾಸನೆಯ ಕಲ್ಪನೆಯು ಸಾಮಾನ್ಯ ಸಜ್ಜನನು ಗ್ರಹಿಸಿಕೊಂಡ ಅಧ್ಯಾತ್ಮಿಕ ದಿಂದ ತೀರ ಭೇಸುವಾಗಿದೆ. ಇಷ್ಟೇ ಅಲ್ಲ, ಹಲವು ವಿಜಾಳಿನಿಗಳು ತಿಳಿದು ಕೊಂಡ ಅಭಿಪೂರ್ಯದಿಂದಲೂ ಅವೇ ಬೇರೆಯಾಗಿದೆ. ಪೂರ್ವರ್ದನು ಬಲ್ಲವರ ಅತ್ಯಂತಭಾವನೆಗೆ ಇಷ್ಟೊಂದು ಅಫೋತಕೆಣಿದುವ ಮೊದಲು, ಎಳೆಮಗುವು ಲೈಂಗಿಕಪ್ರವೃತ್ತಿಯಿಂದ ತೀರ ರಹಿತವಾಗಿರುತ್ತದೆಂತ ಸಾಮಾನ್ಯವಾಗಿ

ಒಪ್ಪಲಾಗಿತ್ತು. ಮತ್ತುವಾರ್ಪಿತಿಯಿಂದಲೇ ಕಾಮವಾಸನೆಯು ಆರಂಭಿಸುತ್ತು ದೆಂದು ಸಂಬಳಾಗುತ್ತತ್ತು. ಪ್ರೌಢನು ಇಡನ್ನು ಪೂರ್ಣವಾಗಿ ಅಲ್ಲಾಗಳೇ ದೂದರಿಂದ, ‘ಮಾಗ್ಡ’, ‘ನಿರಾಗನ’ ವೆಂತ ಬಣ್ಣಿಸಲಾಗುವ ಶೈಕ್ಷಣಿಕದಲ್ಲಿ ಪರಿಶ್ರಾಣಾರ್ಥಕ್ಯಾವರುತ್ತದೆಂಬ ಪಾಠಕೇನ ತತ್ವವನ್ನು ದೂರಷಿದನೆಂಬ ಅಕ್ಷಯ್ಯ ದೊಷಕ್ಕೆ—ಸನಾತನಾಭಿನಾನಿಗಳ ಕೈಯಲ್ಲಿ—ಗುರಯಾಗಿದ್ದಾನೆ. ಆದರೆ ಈ ದೊಷವಾರೇ ಪಣೆಯು ತೀರ ಅನ್ಯಾಯದಾಗಿದೆಯೆಂಬುದು ಬೇರೆ ಜೀಳಬೇಕಾಗಿಲ್ಲ.

ಪ್ರೌಢನ ಹೇಳಿಕೆಯಂತೆ, ಸರ್ವಸಾಧಾರಣ ಹೌರಾಧವ್ಯಕ್ತಿಯ ಕಾಮಪ್ರವೃತ್ತಿಯು ಅತ್ಯುತ ಚಬೀಲ-ಸಂಕೀರ್ಣವಾಗಿರುತ್ತದೆ. ಹಲವು ಘಟಕಗಳಿಂದ ಕೂಡಿ ಕ್ಷಿಳಷ್ಟವಾಗಿ ಅದು ಕಟ್ಟಲ್ಪಟ್ಟಿರುತ್ತದೆ. ಈ ಘಟಕಗಳು ಸರಿಯಾಗಿ ಕಲೆತು ಕೂಡಿ ಈರಿ ಸಂವಾದಿಯಾಗಿ ಸಂಘಟನೆಯಾಗಿದ್ದರೆ,—ಇಂಥ ವಿಸಂವಾದ ವಿಸಂಗತಿಗಳು ಹಲವು ಬಾರಿ ಆಗುತ್ತವೆ.—ಆವುಗಳ ವಿಷಮಸ್ಥಿತಿಯ ಪರಿಣಾಮವಾಗಿ ಮಾನಸಿಕ ಯಾತನೆಯ ಬಿಗುವು-ಒಳಲಿಕೆಗಳು ಹುರಿಗೊಳ್ಳುತ್ತವೆ. ಇವುಗಳು ವಿಕೋಪಕ್ಕೆ ಮಾಟ್ಟಿದ ಉದಾಹರಣೆಗಳಲ್ಲಿ, ಮನೋವಿಕೃತಿಗಳ ಬೀಸೆಗಳು ಅವಶ್ಯವಾಗಿ ಸಂಭವಿಸುತ್ತವೆ.

ಶೈಕ್ಷಣಿಕಪ್ರವೃತ್ತಿಗಳೊಡನೆಯು ಹುಟ್ಟಿ ಒರುತ್ತದೆ. ಆದರೆ ಶೈಕ್ಷಣಿಕತೆಯು,—ಹೌರಾಧವ್ಯಕ್ತಿಗಳಲ್ಲಿಯಂತೆ—ಒಸನೇಂದ್ರಿಯ ಮತ್ತು ಮೈಧಂಸಕ್ತಿಯು ಸುತ್ತಲೂ ಕೇಂದ್ರಿಕೃತವಾಗಿರುವುದಿಲ್ಲ. ಅವು ವೊತ್ತದಲ್ಲಿ ವರ್ಣಾಖಿಕ ಕ್ರಿಯೆಗಳಿಂದ ವ್ಯಕ್ತವಾಗುತ್ತವೆ—ಬಾಯಿಯು ಚಟುವಟಿಕೆಗಳಲ್ಲಿ ತೊರಿಬರುತ್ತವೆ, ತೃಪ್ತಿಗೊಳ್ಳುತ್ತವೆ. ಸೀಷುವಿಕೆ, ಸುಂಗಂಪಿಕೆ, ಕಚ್ಚುವಿಕೆ ಇವೇ ಶೈಕ್ಷಣಿಕದಲ್ಲಿ ಮುಖ್ಯ ವರ್ಣಾಖಿಕ ಕ್ರಿಯೆಗಳಿಂದ ಅವುಗಳಿಂದನೆ ಲೈಂಗಿಕತೆಯು ಹೊಂದಿಕೊಂಡಿರುತ್ತದೆ. ವೊಲಿಯುಣಿಸದಿರುವಾಗಲೂ, ರಬ್ಬಿನ ತೊಟ್ಟು ಬಾಯೋಳಿಗಿಡುವುದರಿಂದ ಚಿಕ್ಕ ಮಕ್ಕಳು ತಪ್ಪದೇ ತೈಪ್ಪತರಾಗುವುದರ ಕಾರಣವಾದರೂ ಏನು? ಹಸನೆಯಿಂಗಿ ಸುವಹಾಲು ಇಲ್ಲವಾದರೂ, ತೊಟ್ಟುಸ್ನ್ನ ಸೀಷುತ್ತಿರುವ ಕ್ರಿಯೆಯಲ್ಲಿಯೇ ಮಗುವಿಗೆ ಸುಖರವನ್ನಿಸುತ್ತದೆ. ಆಹಾರಕ್ಕೆ—ಕ್ಷಮಾಧಾರಾಂತಿಗೆ—ಸಂಬಂಧ ವಿರದೇ ಕೇವಲ ಜೊಷಣದ ವರ್ಣಾಖಿಕ ಕ್ರಿಯೆಯೇ ಮಗುವಿನ ಮೂಲ

ಭೂತ ಲೈಂಗಿಕತೆಯನ್ನು ತೃಪ್ತಿಪಡಿಸುತ್ತದೆ. ಎನ್ನೋ ಮಕ್ಕಳು ಹಲವು ವರ್ಷಗಳ ತನಕ ತಮ್ಮ ಹೆಚ್ಚಿರಳು ಸೀವುವದುಂಟು. ಈ ಚಟ್ಟಪರಸ್ಸು ತಪ್ಪಿ ಸುವುದು ಬಿಗಿಯಾಗುವುದೂ ಉಂಟು. ಇದೇಕೆ? ವರ್ಷಾಭಿಕ ಲೈಂಗಿಕತೆಯೇ ಇದಕ್ಕೆ ಕಾರಣ. ಇದೇ ಮೇರೆಗೆ, ಎಲ್ಲ ಮಕ್ಕಳೂ ಕಚ್ಚುವ ಕ್ರಿಯೆಯ ಒಂದು ಚಟ್ಟದ ಅವಸ್ಥೆಯೊಳಗಿಂದ—ತಮ್ಮ ಆಟಿಗೆಗಳನ್ನೂ ಸಿಕ್ಕಿಸಿಕ್ಕುವರನ್ನೂ ಕಚ್ಚುವುದರಲ್ಲಿ ಆಸಂದಪಡುವ ಅವಸ್ಥೆಯೊಳಗಿಂದ ಸಾಗಿಬರ. ವುದುಂಟು. ಇದಲ್ಲದೆ, ಅವಿಲ ಏಕ್ವಾನಿಸ್ಮೇ ಉದಂದಲ್ಲಿ ಇಟ್ಟುಕೊಳ್ಳುವ ‘ಬೈದಾರ್ಬ್ರ’ ದಿಂದ ಕಂಡಿದ್ದಕ್ಕೆಲ್ಲ ಕೈಚಾಚಿ ಎಲ್ಲವನ್ನೂ ತಮ್ಮ ಸರ್ವಭಕ್ತ್ಯಕ ಬಾಯಿ ಯಲ್ಲಿ ಹಾಕಿ ನುಂಗುವ ಪ್ರತಿಯೊಂದು ಕಂದನೂ ತನ್ನ ತಾಯಿಯ ಪಾಲಿಗೆ ವಿರಾಳ್ಯದರ್ಶನವನ್ನು ದಯವಾಲಿಸುವ ಯಶೋದಾಸಂದನನೇ ಆಗುತ್ತಾ ನೆಂಬುದು ಯಾರಿಗೆ ಗೊತ್ತಿಲ್ಲ!

ಚಟ್ಟಗಳನ್ನು ಹೇಗೆ ಬಿಡಿಸಬೇಕು?

ಇಂತಹ ಚಟ್ಟಗಳನ್ನು ತಪ್ಪಿಸುವದು ಬಹಳೇ ಬೆಗ್ಗಿಯಾಗುತ್ತದೆಂಬು ದನ್ನು ಮೇಲೆ ಹೇಳಿದೆಯವ್ಯೇ. ಈ ಚಟ್ಟಗಳನ್ನು ಬಿಡಿಸುವ ಪ್ರಶ್ನೆ ತುಂಬಾ ಜೀವಾಳದಾಗಿದೆ. ಯಾವುದೇ ಒಂದು ಕಾಮನೆಯ ಅವರೋಧನು ಪ್ರವೃತ್ತಿ ಮಾಲಕವಾದ ಪ್ರೇರಣೆಯ ಪ್ರತಿಬಂಧನವು, ಆ ಕಾಮನೆ ಇಲ್ಲವೇ ಪ್ರೇರಣೆಗೆ ತೃಪ್ತಿಯ ಜೀರ್ಣಂದು ದಾರಿಯನ್ನು ಕಲ್ಪಿಸಿಕೊಡಿದ್ದರೆ, ನಿರ್ವೇದ-ಖೀದ ಗಳ ಹತಾಶವೃತ್ತಿಯನ್ನುಂಟುಮಾಡುತ್ತದೆ. ಇಂಥಿ ನಿರ್ವೇದ ಹತಾಶಿಗಳ ಅವಸ್ಥೆಯು ದ್ವೈಷತ್ವೀಷಗಳ ಭಾವನೆಯನ್ನು ಉದ್ದೇಕಿಸುತ್ತದೆ. ಆದುದರಿಂದ ಒಂದು ಚಟ್ಟವನ್ನು ಮುರಿಯುವ ಉಪಾಯವೆಂದರೆ ಅದಕ್ಕೆ ಪಯಾರ್ಥಯ ವಾದ ಇನ್ನೊಂದು ನಿರುಪದ್ರವಿಯಾದ ಚಟ್ಟವನ್ನು ಹಚ್ಚುವುದೇ ಸರಿ. ಚಿಕ್ಕ ಮಕ್ಕಳ ನಡತೆಯನ್ನು ಸಿರಿಕ್ಕಿ ಸದವರಿಗೆ ಒಂದು ಸಂಗತಿ ಹೊಳೆಯದಿರಿ ಲಾರದು. ಅದೇನೆಂದರೆ, ಅವರ ಭಾವನೆಗಳ ಅನುಭವಗಳು ತೀರ ಪ್ರಕ್ರಿಯೆ ವಾಗಿರುತ್ತವೆ, ತೀರ ತಾಕ್ಷಿಗೆಟ್ಟು ಉದ್ದೇಕದವಾಗಿರುತ್ತವೆ. ಕೆಣಕಿದ ಕೂಸಿನ ಕೆರಳಿದ ಹೊಪವನ್ನು ಹೊಲ್ಲುವ ಸಿಟ್ಟು ನಾಮಾಸ್ತವಾಗಿ ಪೌರಧರ ಪ್ರಪಂಚಕ್ಕೆ ಹೊರಗಿನ ಮಾತು. ಕೆರಳಿದ ಕೂಸು ಕೂಗುವುದು

ಕಿರಚುವುದು; ಗುದಾಡಿ ಒದಾಡಿ ಕೊಂಬಿನೆಭವೆಬ್ಬಿಸುವುದು; ಸಿಕ್ಕುದ್ದು ಹರಿದು ಕಂಡವರಿಗೆ ಒರಿಗಿ ಮನೆತೆಂಬ ಹಾವಳಿ ಹಬ್ಬಿಸುವುದು! ಆ ಪ್ರಚಂಡ ತಾಂಡವನನ್ನು ತಡೆಯುವ ಉಪಾಯ ಒಂದೇ—ಅದರ ಉಕ್ಕು ವನನ್ನು ಆಕಸ್ಮೀಕರಿಸಿ ಒಳಗೊಂಡು ನಿಟ್ಟಿನಲ್ಲಿ ಆಕಷಿಸುವುದು. ಇಲ್ಲವಾಡರೆ ಉದ್ದೇಕಗೊಂಡ ಉದ್ದಾಮು ಭಾವನೆಗಳೆಲ್ಲ ಉಕ್ಕು ಹರಿದು ಹಗುರಾಗಿ, ದಣಿದು, ತನಿದು ಕೂಸು ನಿದ್ದೆಹೋಗುವ ತನಕ ಅದರ ಅಭ್ಯರ ಸಾಗುವುದು!

ಬಾರಿಬಾರಿಗೆ ಹೀಗೆ ಕೊಂಬಿನೆಭವನನ್ನು ಅಟ್ಟುವಾಡುವ ನಿರ್ವೈರ್ದಹತಾತ್ಮಕೃತ್ಯು (Frustration) ಅಸುಭವಕ್ಕೆ ಒಂದರೆ, ಅದರಿಂದ ಶಿಶುವಿನ ಮನಸ್ಸು ವಿಷಮಯವಾಗಿ ಹೋಗುತ್ತದೆ. ಇದರ ಮೂಲಕ ಶಿಶುವಿನ ಕೋಪಭಾವನೆಯು—ವಸ್ತುತ್ವಾತ್ಮೆ ಒಳಿತಾಗಲಿ ಕೆಡುಕಾಗಲಿ ಇರದಿದ್ದರೂ, ನಿರುಪಯೋಗಿಯಾದ ದಿಶೆಯಲ್ಲಿ, ಅತವಾ ಶಕ್ತಿಹಾರುಸದ ಮತ್ತು ಅವಾಯ ಕರವಾದ ರೀತಿಗಳಲ್ಲಿ ಹೆಚ್ಚು ಹೆಚ್ಚಾಗಿ ವಿನಿಯೋಗಿಸಲ್ಪಡುತ್ತದೆ. ಹೀಗೆ ಶಿಶುವಿನ ಮನಸ್ಸಿನಲ್ಲಿ ಕೆರಳುವ ಭಾವನೆಗಳ ಕಾರ್ಯಶಕ್ತಿಯು ಹಾನಿಗೀಡಾಗಿ ಹಾಳಾಗಿ ಹೋಗಕೂಡದೆಂತಲೇ, ಶೈಶವದಲ್ಲಿ ಯೋಗ್ಯ ಮಾನಸಿಕ ಶಿಕ್ಷಣದ ಅವಶ್ಯಕತೆಯು ಅಷ್ಟೂಂದು ಇರುತ್ತದೆ.

ಹತಾತ್ಮವೃತ್ತಿಯು ಇನ್ನೊಂದು ಪರಿಣಾಮವನ್ನೂ ಕುರಿತು ನಮ್ಮೆನನ್ನು ಬಯ್ದುಹಂಡುತ್ತದೆ. ಈ ಪರಿಣಾಮಕ್ಕೆ ಸಾಧ್ಯಾಯೀಭವನ (Fixation) ವೆಂಬ ಹೆಸರು. ಸಾಧ್ಯಾಯೀಭವನವೆಂದರೆ, ಪರಿಪೂರ್ಣ ಬೆಳವಣಿಗೆಯಾಗುವ ಪೂರ್ವದಲ್ಲಿಯೇ ಸಾಧಾರಣವಾಗಿ ಸಾರ್ಥಿದಬೆಳವಣಿಗೆಯು ನಡುವೆಯೇ ಕೆಲವೊಂದು ಅವಸ್ಥೆಯಲ್ಲಿ ತಡೆದು ನಿಂತುಬಿಡುವ ವಿಕೃತಿಯು. ಈ ತರದ ಹದಗಿಟ್ಟು ಬೆಳವಣಿಗೆಯ ತಡೆ-ಸೆಲೆಯು ಯಾವ ಅವಸ್ಥೆಯಲ್ಲಿಯೂ ಉಂಟಾಗಬಹುದು. ಆದರೆ ವಿಕೆಷವಾಗಿ ಮಕ್ಕಳ ಮನಸ್ಸಿನ ಬೆಳವಣಿಗೆಯ ಮುಂದಿನ ಕಾಲ-ಖಂಡದಲ್ಲಿ—ತುಸು ವಯಸ್ಸಾದ ಮಕ್ಕಳಲ್ಲಿ—ಈ ಸಾಧ್ಯಾಯೀಭವನದ ಒಂದು ಅಳ್ಳಣಿ ಕಂಡುಬರುತ್ತದೆ. ಅದಕ್ಕೆ ಆತ್ಮಸಮೌಕ್ಷಿಕನೆ (Narcissism) ಎಂಬ ಹೆಸರಿಡಬಹುದು. ಇದರ ಉಲ್ಲೇಖನ ಮುಂದೆ ಬರಲಿದೆ.

ಆತ್ಮಕಾರ್ಮಾನಸ್ಯे

ಲೈಂಗಿಕ ವಿಕಾಸದ ಮೌದಲನೆಯ ಮಟ್ಟವೆಂದರೆ, ಆತ್ಮಕಾರ್ಮಾನಸ್ಯೇ ಇಲ್ಲವೆ ಸ್ವೀ-ರತಿ (Auto-erotism). ಈ ಅವಸ್ಥೆಯಲ್ಲಿ ಶಿಶುವು ತನ್ನ ಅಂಗಾಂಗಗಳ ನಿರೀಕ್ಷಣ-ಪರೀಕ್ಷಣಗಳಲ್ಲಿಯೇ—ತನ್ನ ಶರೀರದಲ್ಲಿಯೇ ಲೈಂಗಿಕ ಪ್ರವೃತ್ತಿಯ ಕೃಪಿತ್ಯಾಸನ್ನ ಪಡಕೊಳ್ಳುವುದು. ಶಿಶುವಿಗೆ ಶರೀರದಲ್ಲಿ ಇಂತಹ ತೃಪ್ತಿಕೊಡುವ ಅಂಗಾಂಗಗಳನ್ನು ಉದ್ದೀಕನಾಕ್ಷೇತ್ರ (Erotogenic zones) ಗಳಿಂದು ಕರೆಯಲಾಗುತ್ತದೆ. ಶರೀರವ ಈ ಭಾಗಗಳು ಶಿಶುವಿನ ಲೈಂಗಿಕ ಪ್ರವೃತ್ತಿಗೆ ವಿಶೇಷವಾದ ತೃಪ್ತಿಯನ್ನು ನೀಡುವವು. ಇಂಥ ಕ್ಷೇತ್ರಗಳಲ್ಲಿ ಜನಸೇಂದ್ರಿಯಗಳು ಎಣಿಸಲ್ಪಡುತ್ತವೆ. ಆದರೆ ಲೈಂಗಿಕತೆಯ ಪ್ರಧಾನ ಅವಸ್ಥೆಯಲ್ಲಿ ಜನಸೇಂದ್ರಿಯಗಳು ಅಂತಹ ತೀರ್ಥ ಗೌಣಭೂವಿಂಕೆಯನ್ನು ವಹಿಸುತ್ತವೆ.

ಲೈಂಗಿಕತೆಯಿಂದ ಆಕ್ರಮಿಸಲ್ಪಡುವ ಮೌದಲನೆಯ ಉದ್ದೀಕನಾಕ್ಷೇತ್ರವು ಮೂಲವು—ಅದರಲ್ಲಿಯೂ ವಿಶೇಷವಾಗಿ ತುಟಿಗಳು. ಇದಕ್ಕೆ ಕಾರಣವೇನೇನಿಂದರೆ, ಮಗುವಿನಲ್ಲಿ ಪೋಣಣ ಮತ್ತು ಜೋಣಾಗಳಿರದೂ ಅತ್ಯಂತ ಹೊಂದಿಕೊಂಡಿರುತ್ತವೆ. ಇದರ ಮೂಲಕ, ತಂದೆತಾಯಿಗಳು ಈ ಕ್ಷೇತ್ರದಿಂದ ವ್ಯಕ್ತವಾಗುವ ಲೈಂಗಿಕತೆಯ, ಕಡಿಗೆ ಸ್ತುಲ್ಪವೇ ಲಕ್ಷ್ಯಕೊಡುವರು. ಹೆಚ್ಚೇ ಇಸು? ತಂದೆತಾಯಿಗಳು ತಾವೇ ಇಂಥ ಉದ್ದೀಕನೆಯ ತೃಪ್ತಿಯನ್ನು ಏರಿಸಿದರೂವಾದಿಲ್ಲ! ಕೆಲವೊಂದು ವರಲವಾದ ಅಪವಾದಗಳನ್ನು ಬಿಬ್ಬರೆ ಎಲ್ಲ ಜಸರು ಜೀವನದಲ್ಲಿ ಯಾವಾಗಲೂ ಚಂಬನದಿಂದ ಲೈಂಗಿಕ ತೃಪ್ತಿಯನ್ನೇ ಇಡೆಯುತ್ತಾರೆ.

ಸ್ವೀ-ರತಿಯ ಸಂತರದ ಅವಸ್ಥೆಯೆಂದರೆ, — ಲೈಂಗಿಕತೆಯ ವಿಕಾಸದಲ್ಲಿಯ ವರದಸೆಯ ಮಟ್ಟವೆಂದರೆ — ಆತ್ಮಸವ್ನೇಹಕನೆಯೇ ಸರಿ. ಈ ಅವಸ್ಥೆಯು ಪೌರಧ ಮನಸ್ಸಿಗೆ ಹೆಚ್ಚು ಅಪ್ರಿಯನೆನಿಸುತ್ತದೆ. ಆತ್ಮಕಾರ್ಮಾನದ ಅವಸ್ಥೆಯಲ್ಲಿ ಶಿಶುವು ತನ್ನ ಶರೀರದಿಂದ ಸಂಪೂರ್ಣವಾಗಿ ಪಡೆಯುತ್ತಿದ್ದರೂ, ಆ ಶರೀರವು ತನ್ನ ದೇಬಿದರ ಅರಿವು ಅದಕ್ಕೆ ಇರುವುದಿಲ್ಲ. ಏಕೆಂದರೆ ಆಗ ವ್ಯಕ್ತಿತ್ವದ ಭಾವನೆಯು ಇನ್ನೂ ಮಾಡಿರುವುದಿಲ್ಲ. ಇದು ಹೊಸದಾಗಿ ವಾತು ಕಲಿಯುವ ಮಗುವಿನ ಸುಡಿಯಲ್ಲಿ ಇನ್ನಾಗಿ ವ್ಯಕ್ತವಾಗುತ್ತದೆ.

ಅಗ ಮಗಂವು ತನ್ನ ಕುರಿತು ‘ನಾನು’ ಎಂದೊಬಿಗೂ ಅನ್ನು ವೆಡಿಲ್ಲ. ತನ್ನ ಉಲ್ಲೇಖಿವನನ್ನು ಕೃತೀಯ ಪುರುಷದಲ್ಲಿಯೇ ಮಾಡಿ ಮಗುವು ಮಾತಾಡುತ್ತದೆ. ಮಗುವಿಗೆ ‘ಮಾಣಿ’ಯೆಂತ ಕರೆಯಲಾಗುತ್ತಿದ್ದರೆ, ‘ಮಾಣಿಗೆ ಹಾಲು ಬೇಕು’, ‘ಮಾನಿ ಹೀಗೆ ಮಾಡುತ್ತಾನೆ’ ಎಂದು ಮುಂತಾದಾಗಿ ಅದು ತನ್ನ ಕುರಿತು, ನಿದೇರ್ಥವಾಡಿ ಮಾತಾಡುತ್ತದೆ.

ಆದರೆ ಈ ಅವಸ್ಥೆ ಬೇಗ ಕಳೆಯುತ್ತದೆ. ಮಗುವಿಗೆ ‘ಆತ್ಮ-ಜ್ಞಾನ’ ಪಾಗುವ ಅವಸ್ಥೆಯು ಬರುತ್ತದೆ. ತನ್ನ ಶರೀರವನನ್ನು ಹೊರಿಗಳ ಇತರ ವಸ್ತು ವ್ಯಕ್ತಿಗಳಿಂದ ವಿಂಗಡವಾಗಿ, ವಿವಿಕ್ತಿತವಾಗಿ ಸೋಂಡಿಕೊಳ್ಳಲು ಶಿಶುವು ಕಲಿಯುತ್ತದೆ. ಆಗಲೇ ಹೊದಲಿನ ‘ಆತ್ಮ-ಕಾಮ’ವು ‘ಆತ್ಮ-ಸಮೂಹಿಕನೆ’ (Narcissism) ಯಾಗಿ ಪರಿಣಿಂಷುತ್ತದೆ. ತನ್ನನ್ನೇ ತಾನು ಬೇರೆಯಾಗಿ ಪ್ರೀತಿಸಲು ಶಿಶುವು ಸುರುವಾಡುತ್ತದೆ. ಈಗಿನ ಆತ್ಮ-ರತಿಯು ತಿಳುವಳಿಕೆಯಿಂದ ಬಂದುದಾಗಿರುತ್ತದೆ. ಈ ಆತ್ಮ-ಸಮೂಹಿಕನೆಯ ಇಂಗಿನ್ ಪರಿಭಾಷೆಯು : ನಾಸಿಸಿಸ್ಟೆ’ ಎತ್ತ. ಈ ಶಬ್ದದಲ್ಲಿ ಒಂದು ಸಾಂಪ್ರದ್ಯಂದ ಕತೆ ಹುಡುಗಿಕೊಂಡಿದೆ. ಓರ್ವ ಹೌರಾಣಿಕ ಕಥಾನಾಯಕನ ಹೆಸರಿಸಿಂದ ಈ ಪಾರಿಭಾಷಿಕ ಶಬ್ದವನನ್ನು ಮಾಡಲಾಗಿದೆ. ಗ್ರೀಕ ಪುರಾಣಗಳಲ್ಲಿ ನಾಂಂಸಸ್ ಎಂಬ ಯಂವಕನ ಕತೆಯಿದೆ. ಇವನೇರ್ವ ಸುಂದರ ತರುಣ. ತನ್ನ ರೂಪ ಸೌಂದರ್ಯಕ್ಕೆ ತಾನೇ ಮನಸ್ಸೇತು ವರುಳಾಗಿ, ಈತನು ಒಂದು ಕೊಳವ ತಡಿಯಲ್ಲಿಯೇ ಕೂತು ತನ್ನ ಚಲುವಿನ ಪಡಿಸೆಳಬನ್ನೇ ಸೋಂತುತ್ತ, ಆದನ್ನು ಪ್ರೀತಿಸುತ್ತ, ಏರಕವ್ಯಾಧೆಯಲ್ಲಿ ಕೊರಗಿ ಸೂರಿ ಅಲ್ಲಿಯೇ ಶಾರಣ ಬಟ್ಟಿನು ! ದೇವತೆಗಳು ಆತನನ್ನು ಒಂದು ಚೆಂದವಾದ ಹೂವನಾಗಿ ಮಾಡಬಿಟ್ಟರು ! ಗೌದ-ಪೀಡಾಭೀಷಣಿ ಅವಸ್ಥೆ

ಪ್ರೀತಿಯ ಪಚ್ಚಾವರಿ ದೃಷ್ಟಿಯಿಂದ ತನ್ನ ಶರೀರವನನ್ನು ಕಂಡು ಕೊಂಡ ಸಂಕರ ಶಿಶುವು ಸಹಜವಾಗಿ ಆದರ ಪರಿಳೀಲನೆ ಪರಿಶೋಧನೆಯನ್ನು ಆರಂಭಿಸುತ್ತದೆ. ಆದ್ದರಿಂದ ಅಷ್ಟೇ ಸಹಜವಾಗಿ ಆದು ಶರೀರದಲ್ಲಿಯ ಇತರ ಉದ್ದೀಪನಾ ಕೇಂದ್ರಗಳನ್ನು ಹುಡುಕಿಕೊಳ್ಳುವ ಹಾದಿಗೇ ಹತ್ತುತ್ತದೆ. ಈ ಅವಸ್ಥೆಗೆ, ‘ಗೌದ-ಪೀಡಾಭೀಷಣಿ’ (Anal-sadistic) ಎಂಬ ಎಕ್ಸ್ಟ್ರಾವಾದ ಹೆಸರಿಡಲಾಗಿದೆ.

ಈ ಪ್ರಜಂಡ ಹೆಸರಿನ ಅರ್ಥವೇನು?—ಎಂತ ವಾಚಕರು ನಗು ತಡೆದು ಕೇಳಬಹುದು. ಅದರ ಅರ್ಥವಿನ್ನು ಈ ಅವಸ್ಥೆಯಲ್ಲಿ ಪೊಲಿಕ ಕೇವೀತ್ರ ವನ್ನು ಏಂದಿರಿ ಶಿಶುವಿನ ಲೈಂಗಿಕ ಕುಶಲತಾವನ್ನು ಮಲಮೂತ್ರವಿಸಜರ್ನೆಯ —ರೇಜನ್ಸೆಂಟಿಯಾಗಳ ಕುರಿತು (ವಶೇವಾಗಿ ಗುದದಾಪ್ರಾರದ ಕುರಿತು) ಹೊರಳುತ್ತದೆ. ಈ ಕಾಲಾವಂಡದಲ್ಲಿ ಶಿಶಿವು ರೇಜನ್ಸಕ್ರಿಯೆಯಲ್ಲಿ ಬಹಳೇ ಸ್ವಾರಸ್ಥ್ಯವನ್ನು ಕಾಣುತ್ತದೆ; ಮಲವನ್ನು ಅಂಟುವಾಡುವುದರಿಂದ—ಮಲವಿಸಜರ್ನೆಯಲ್ಲಿ ಸುಖವನ್ನು ಪಡೆಯುತ್ತದೆ. ಇದೇ ಇವಸ್ಥೆಯೊಂದಿಗೆ ಹೊಂದಿಕೊಂಡು ಕೋಲಾಹಲ ಅಂಟಾಟೀಪಗಳನ್ನು ವಾಡುವವರಲ್ಲಿ, ಹೊಡೆದು ಬಡಿದು ಹುಟ್ಟಿಬ್ಬಿಸುವದರಲ್ಲಿ ವತ್ತು ಇತರಿಗೆ ಹೀಡಿಸುವದರಲ್ಲಿ, ಆನಂದಪಡುವ ಅಭಿರುಚಿಯೊಂದು ಶಿಶುವನಲ್ಲಿ ಮ್ಯಾಕ್ರ್ವಾಗುತ್ತದೆ. ಇದೇ ಹೀಡಾಭೈಂಗಿ (Sadistic) ವೃತ್ತಿಯು; ಅಂದರೆ ಚಿತ್ರಪೀಂಸ ಕೊಡುವದರಲ್ಲಿ ಇಲ್ಲವೇ ಕೂರತನದಲ್ಲಿ ಸುಖಪಡುವ ಮನೋವೃತ್ತಿಯು.

ಈ ‘ಗಾದ—ಹೀಡಾಭೈಂಗಿ’ ಇವಸ್ಥೆಯಲ್ಲಿಯೇ ಶಿಶುವಿನ ಪ್ರವೃತ್ತಿ ಮಲಕವಾದ ಇಚ್ಛೆ ಮತ್ತು ಶಿಕ್ಷಣದ ಶಿಸ್ತ ಇವುಗಳಲ್ಲಿ ತೀವ್ರವಾದ ತಿಕಾಳಿಟವಾಗುವದು ತೀರ ಸಂಭವವಿರುತ್ತದೆ. ಏಕೆಂದರೆ ಇಲ್ಲಿ ಶಿಶು ಮತ್ತು ಪೌರಧರಲ್ಲಿ ಉಗ್ರವಾದ ಮತಭೀದಕ್ಕೆ ಎಡೆಯಿರುತ್ತದೆ. ಪೌರಧರ ದೃಷ್ಟಿಯಿಂದ ಮಲಮೂತ್ರಗಳ ಉತ್ಸರ್ವವು ಜಂಗುಪ್ಲೇಯ ವಿಷಯವು. ರೇಜನ್ಸಕ್ರಿಯೆಯೇ ತೀರ ಗುಸ್ತಾವಾಗಿ ವಾಡಿ ಹುಗಿಸಬೇಕಾದ ನಿಧಿಯು. ಸಭ್ಯ ಸಂಭಾಷಣೆಯಲ್ಲಿ ಅದರ ಉಲ್ಲೇಖ ಸಹ ಬಾರದಂತೆ ನೋಡಿಕೊಳ್ಳುವದು ಅವರ ಶಿಷ್ಟಾಚಾರ. ಆದರೆ ಪೌರಧರ, ಮಕ್ಕಳ ದೃಷ್ಟಿಕೋನವು ಇದಕ್ಕೆ ವಿವರಿತವಾಗಿರುತ್ತದೆ. ತಮ್ಮ ಪಾಲಕರು ತೋರಿಸುವ ಈ ಜಂಗುಪ್ಲೇ ಮಕ್ಕಳಿಗೆ ತೀರ ಅಗಮ್ಯ ಮತ್ತು ಅಕ್ಷಮ್ಯವೆನಿಸುವದು. ಏಕೆಂದರೆ ಅವರಿಗೆ ಮಲೋತ್ಸರ್ವ ರೇಜನ್ಸಕ್ರಿಯೆಯೂ ಅತ್ಯಂತ ಬಿಜಾಳ್ಳಿಸೆಯ ವಿಷಯ! (ತನ್ನ ಅದ್ವಿತೀಯವಾದ ಶರೀರದಿಂದ ಹೊರಬಿದ್ದ ಇದೊಂದು ನೋಜಿಗದ ವಸ್ತುವಲ್ಲವೇ?) ರೇಜನ್ಸಕ್ರಿಯೆಯು ಶಿಶುವಿಗೆ ತೃಪ್ತಿಕರವೂ ಉತ್ತೇಜಕವೂ ಅನ್ವಯಿಸುತ್ತದೆ. ಆದುದರಿಂದ ಮಲ-ಮೂತ್ರವಿಸಜರ್ನೆಯಲ್ಲಿ ಅದು ಆದಷ್ಟು ವೇಕಿಗಳಿಯುತ್ತದೆ. ಅವುಗಳ ವಿಷಯವಾಗಿ ಬಾಯಿತುಂಬ ವಾತಾಡುತ್ತದೆ.

‘ಮೇಷ್ಪು’ಗಳು ‘ಕ್ಯಾಟಲಾಗ್’ ಒರಿಯುತ್ತಿರುವಾಗ ಅವರ ಮುಂಡಾ ಸಕ್ಕೆ ಕೆರಿಬಿರಳು ತೊರಿಸಿ ಒಂದುವದೆಂದರೆ ಮಕ್ಕಳಿಗೆ ಬಹಳೇ ಮಹತ್ವದ ಪರಿಣಿ. ಆದರೆ ಈ ಮಹತ್ವಾರ್ಥದಲ್ಲಿ ಆಸಂದ ವ್ಯಕ್ತಮಾಡುವ ಭಾಗ್ಯ ಮಂಗುವಿಗೆ ಬಹಳ ಅನುಭವಸಲು ಸಿಗುವದಿಲ್ಲ. ತಂದೆ-ತಾಯಿ, ಗುರು-ಹಿರಿ ಯರ ರೂಪದಿಂದ ಶಿಸ್ತಿಗಾಗಿ ನೇಲಿಗೊಂಡ ಸಮಾಜವು ತಮಗೆ ತೀರ ಹೇಯ ವೆಂದೀನಿಸುವ ಇಂಥ ಅಭಿರುಚಿ ಸಂಗತಿಗಳಲ್ಲಿ ಮಕ್ಕಳು ಮನಸ್ಸು ಹಾಕುವ ದನ್ನು ಸಹಿಸುವದಿಲ್ಲ. ಇದರ ಪರಿಣಾಮವಾಗಿ ಬಾಲಕರಲ್ಲಿ ಮಾನಸಿಕ ಸಂಘರ್ಷವು ಸುರುವಾಗುತ್ತದೆ. ಈ ಸಂಘರ್ಷದ ಕಾಲಾವಧಿ ಮತ್ತು ಸ್ವರೂಪಗಳ ಮೇಲಿಯೆ ಬಾಲಕನ ಮುಂದಿನ ಬಾಳಿನಲ್ಲಿಯ ಶೀಲ-ಚಾರಿತ್ರ್ಯಗಳು ಅವಲಂಬಿಸಿ ನಿಶ್ಚಯವಾಗುತ್ತವೆಂತ ಡಾ. ಪೂರ್ವದನ ಅಭಿಪ್ರಾಯ.

ಜಾರಿತ್ರ್ಯದ ಸಂಘಟನೆ

ಬಾಲಕರ ಪ್ರಾಥಮಿಕ ವಿಚಾರಸರಣಿಯನ್ನು ಬಾಲಕನು ಕೂಡಲೇ ಒಮ್ಮೆ ಕೊಂಡರೆ, ಈ ಮಾನಸಿಕ ಸಂಘರ್ಷವು ಚಿಕ್ಕದಾಗುತ್ತದೆ. ಆದರೆ ಬಹಳೇ ದಂಡಿಸಿ, ಗದ್ದರಿಸಿ, ಕರ್ತೊರ ಶಿಸ್ತಿಗೆ ದೀಘರ್ಷಕಾಲ ಗುರಿಮಾಡಿ ತಿದ್ದಿದ್ದಂಡ ಮಂಗುವು ರೇಜನಕ್ರಿಯೆಯಲ್ಲಿಯ ಆಸಕ್ತಿಯನ್ನು ಬಿಟ್ಟಿದ್ದಾಗ್ನಿದರೆ ಅದರಿಂದ ಗಂಭೀರ ಪರಿಣಾಮಗಳಾಗಬಹುದು. ಏಕೆಂದರೆ ಇಂಥ ಸಂದರ್ಭದಲ್ಲಿ ಮಂಗುವಿನ ಅವಸ್ಥಾ ಸಹಜವಾದ ಪ್ರೇರಣೆಗಳ ತೃಪ್ತಿಯು ಆಗುವದಿಲ್ಲ. ಅವು ಬೇಕೆ ಹಿರಿಯರ ಗದ್ದರಿಕೆಯಿಂದ (ಸಮಾಜದ ಶಾಸನದಿಂದ) ಹತ್ತಿಕ್ಕೆಲ್ಪಡುವವು, ದವಸನವಾಡುವವು. ಆದರೆ ಇಂಥ ದವಿತ ಪ್ರವೃತ್ತಿಗಳು ಭಾವೀ ಸಂಕಟದ ಬೀಜಗಳಾಗುತ್ತವೆ.

ಈ ಗಂಭೀರ ಪರಿಣಾಮಗಳು ಕೂಡಲೇ ಕಂಡುಬರಬೇಕೆಂತಿಲ್ಲ. ಸಾಮಾನ್ಯ ಸಿಯಮಂವೆಂದರೆ ಹಾಗೆ ಅವು ತಕ್ಷಣ ತೊರಿಬರುವದೇ ಇಲ್ಲ. ಆದರೆ ಮನೋವಿಜ್ಞಾನಿಯ ತಜ್ಜಾರ್ಧಾಷ್ಟಿಗೆ ಇಂಥ ದವಿತ ಪ್ರವೃತ್ತಿಗಳ ಅಸ್ತಿತ್ವದ ಸುಳುವು ಹತ್ತಿದೆ ಇರುವದಿಲ್ಲ. ಈ ದವಿತ ಪ್ರೇರಣೆಗಳು ಅಚಾ-ಗ್ರಾತ ಮನಸ್ಸರದಲ್ಲಿ ಹಂಡುಗೆ ನಿಲ್ಲುತ್ತವೆ. ಅವು ಶಕ್ತಿಮಯವಾಗಿ ಉಳಿಯುತ್ತಿನೆ. ಮತ್ತು ಒನ್ನುಳ್ಳಿದ್ದು ಶುಕ್ಲವಾರ್ಪಿತಯ ವಯಸ್ಸಿನಲ್ಲಿ ಭಯಾನಕ

ರೂಪದಲ್ಲಿ ಪ್ರಕಟಿಸಾಗುತ್ತವೆ! ಈ ಸಂಘರ್ಷದ ಕಾಲಮಿಂಡ ದಶಲ್ಲಿಯೇ ಹಿಂದೆ ಹೇಳಿದ ವರಿಷ್ಟು-ಅಹಂತೆಯು ತನ್ನ ಪೂರ್ಣ ನಿಲುವಿಕೆಯನ್ನು ಪಡೆಯುತ್ತದೆ. ಏಕೆಂದರೆ ಈ ಕಾಲದಲ್ಲಿ, ಪ್ರಮೃತೀಮಾಲಕವಾದ ಪ್ರೇರಣೆಗಳಿಗೆ ಪರಿಶುಷ್ಟ ಯಾನ್ನು ಕೇಳುವ ಜಟಿಗಳನ್ನು ಮಂಗಳವು ಬೆಂಟ್ಟು ಬೆಿಡಬೇಕಾಗುತ್ತದಲ್ಲದೆ, ಅವುಗಳ ಕುರಿತು ತನ್ನ ಮತವನ್ನೂ ತೀರ ಬೇರ್ವಾಡಿಸಿಕೊಳ್ಳಬೇಕೀಕಾಗುತ್ತದೆ. ಡಿಜಾಳ್ಲಿ ಸೆಯಿದ್ದಲ್ಲಿ ಒಂಗಳ್ವೆ, ತಕ್ಕಿರತೆಯಿದ್ದಲ್ಲಿ ತಾತ್ವಾರಾಷನ್ನು ತೋರಿಸಲು ಕಲಿಯಬೇಕಾಗುತ್ತದೆ. ಆದುದರಿಂದ ಅಂಥ ಪ್ರಮೃತೀ-ಪ್ರೇರಣೆಗಳನ್ನು ಅಜಾಗರತ ಮನಸ್ಸಿರಿದ ಆಳದಲ್ಲಿ, ಅಂತರ್ಮಾನ ತಳದಲ್ಲಿ, ಸೂಕ್ತ ಅವುಗಳನ್ನು ಭದ್ರವಾಗಿ ಒತ್ತಿಡಬೇಕಾಗುತ್ತದೆ. ಈ ವ್ಯಾವಸಾಯಕ್ಕೆ ತಕ್ಕುಂತೆ ವರಿಷ್ಟು ಅಹಂತೆಯು ಬಲಿತು ಬರುವದು.

ಆತ್ಮ-ಕಾಮಾವಸ್ಥೆ ಮತ್ತು ಗೌದ-ಪೀಡಾಭೋಗಿ ಇವನ್ನೇ ಇವೆರಡೂ ಮೊದಲಿನ ಐದು ವರ್ಷಗಳಲ್ಲಿ ಮುಗಿಯುತ್ತವೆ. ಮನೋವಿಜಾಳ್ಲಿನದ್ದು ಇತರ ಸಾಂಪ್ರದಾಯಿಕರು ಮನ್ಸಿ ಸಂಪರ್ತಿ ಘೋಷಿಸಿದನ ಅಸೂಯಾಯಿಗಳೂ ಈ ವಯೋವಾಸನವನ್ನು ಆತ್ಮಂತ ಮಹತ್ವದ್ದಿಂತ ಎಳಿಸುವರು. ಈ ಐದು ವರ್ಷಗಳಲ್ಲಿಯೇ ವ್ಯಕ್ತಿಯ ಚಾರಿತ್ಯದ ಮುಖ್ಯ ರೇಖೆಗಳು ಬರೆಯಲ್ಪಡುತ್ತವೆ. ಈ ಅನಧಿಜುಲ್ಲಿ ಆದ ಲೋಪ ದೋಷಗಳನ್ನು—ಚಿಕ್ಕಂದಿನಲ್ಲಿ ಆದ ಮನಸ್ಸಿನ ಬೆಳೆಣಿಗೆಯಲ್ಲಿಯ ತಪ್ಪುಗಳನ್ನು—ಮುಂದಿನ ಆಯುಷ್ಯದಲ್ಲಿ ತಿದ್ದಲು ಮನೋವಿಜಾಳ್ಲಿನದ್ದು ವಿಶೇಷಜ್ಞರ ಉಪಚಾರ ತಂತ್ರಗಳಿಗೇ ಶರಣಾ ಹೋಗಬೇಕಾಗುವದು.

ಈ ವಿಧಾನವು ಭೀಕರವಾಗಿ ಕಾಣುವದಲ್ಲವೇ? ಆದರೆ ಆದರ ಸತ್ಯ ತೆಯು ಸಿದ್ಧವಾಗಿದೆ. ಇದರಿಂದ ಒಂದಿಂದ ಕಲಿಯಬೇಕಾದುದಿನ್ನೇ: ತಾಯಿ ತಂದೆಗಳಾಗಲಪೇಕ್ಕಿ ಸುವರೆಲ್ಲರೂ ಪಿತ್ರತ್ವದ ಶಾಸ್ತ್ರದಲ್ಲಿ ಆಳವಾದ ಪರಿಜಾಳ್ಲಿನವನ್ನು ಪಡೆದು ಹೊರತು ವಿವಾಹವಾಗಲು ಅಣಿಯಾಗದಿರುವದು ಸಮಾಜಕ್ಕೆ ಹಿತಕರವು.

ಆದರೆ ಲೋಕಮತವು, ಇಂಥ ಶಿಕ್ಷಣವನ್ನು ಪಡೆಯಲು ಒತ್ತಾಯ ಪಡಿಸುವವು ಆಸಕ್ತಿಯನ್ನು ಈ ವಿವಯದಲ್ಲಿ ಬೆಳೆಸಿಕೊಂಡಿಲ್ಲ. ಆದಾಗ್ಯ ಇಂದಿನ ತಂದೆತಾಯಿಗಳಲ್ಲಿ ಶಿಶು ಮನೋವಿಜಾಳ್ಲಿನದ್ದು ಈ ಆತ್ಮಂತ ತೋಡಕೆನ

ಸಮಸ್ಯೆಯ ಕುರಿತು,—ಚಾರಿತ್ಯವನ್ನು ಎಂದಿನಿಂದ ಮತ್ತು ನಂತರ ರೂಪಗೊಳಿಸಬೇಕೆಂಬುದರ ವಿಷಯವಾಗಿ—ತಾವು ಜ್ಞಾನವನ್ನು ಸಾಕಷ್ಟು ಪಡಕೊಳ್ಳಬೇಕೆಂಬ ಲವಳವಿಕೆಯು ಬೇರೂರಿ ಬೆಳೆಯುತ್ತಿರುವುದು ಕಂಡು ಬರುತ್ತದೆ. ಮಕ್ಕಳ ವರ್ತನೆ ಸಮಸ್ಯೆಗಳನ್ನು ಜರ್ಮನ್ ಸುವ ಪ್ರಸ್ತುತ, ಸ್ವಾತ ಲೀಖಿಗಳು ಬೆಳೆಯುವಬಂಪಿರುಯತ್ಯೇಯ ಈ ವಿಷಯದ ಸರ್ವಮಾನ್ಯವಾದ ಸಾಮಾಜಿಕ ಮಹತ್ವದ ಸಾಕ್ಷಿಯಾಗಿವೆ. ಆದರೆ ಇಂಥ ಪ್ರಸ್ತುತ ಲೀಖನಗಳ ವಾಜನವು ಕೇವಲ ಮಾರ್ಗದರ್ಶಕವಾಗಬಹುದು; ಮಕ್ಕಳ ಸದರೆಯ ಮತ್ತು ಅವರೊಂದಿಗೆ ಸಡಕೊಳ್ಳುವಿಕೆಯ ಕೆಲವೊಂದು ಸಂಘಿಲ ತಪ್ಪುಗಳನ್ನು ತಿದ್ದಲು ಸಹಾಯಕವಾಗಬಹುದು. ಆದರೆ ವ್ಯವಸ್ಥಾತವಾದ ಶಿಕ್ಷಣದ ಸ್ಥಳವನ್ನು ಈ ಆಗಂತುಕ ಜ್ಞಾನವು ಎಂದೂ ಪಡೆಯಲಿಕ್ಕಿಲ್ಲ. ಮಾತೃತ್ವ-ಪಿತೃತ್ವಗಳ ಉತ್ತರದಾಯಿತ್ವದ ಸರಿಯಾದ ಸಮಗ್ರವಾದ ಇತ್ಯಾಧಿವನ್ನು ಅವೆಂದೂ ಮಾಡಲಿಕ್ಕಿಲ್ಲ. ಏಕೆಂದರೆ ಇಂಥ ವಾಜ್ಞಾಯದ ಲಕ್ಷಣವೇನೇನಿಂದರೆ ಇವುಗಳಲ್ಲಿ ಮನೋವಿಜ್ಞಾನಿಗಳು ಉಂಟಾಗದಿರುವಂತೆ ಮಾಡುವ ನಿವಾರಣೋಪಾಯಗಳಿಗಿಂತ, ಉಂಟಾದವುಗಳನ್ನು ಹೇಳಿಗೂಡಿಸಿ ಅಂದಿಸುವ ಚಿಕಿತ್ಸೆಗ್ನೇಪಚಾರಗಳ ಕಡೆಗೇ ವಿಶೇಷ ಲಕ್ಷ್ಯ ಪೂರ್ವೇಸಲಾಗುತ್ತದೆ. ಆದರೆ ಮನೋವಿಜ್ಞಾನಿಗಳ ಸರ್ವಾನುಮತದಂತೆ, ಯಾವದೊಂದು ವರ್ತನೆಯ ಸಮಸ್ಯೆಯು ನಮ್ಮ ಸಂಚಿತ ಲಕ್ಷ್ಯವನ್ನೇಳಿದುಕೊಳ್ಳುವವಯ್ಮೆಗಂಧಿರ ಸ್ವರೂಪವನ್ನು ತಾಳಿ ಬೆಳೆದಾಗ, ಯಾವದೇ ಚಿಕಿತ್ಸೆಗ್ನೇಪಚಾರದಿಂದ ಆದನ್ನು ಪೂರ್ಣವಾಗಿ ಗುಣಪಡಿಸುವದು ವಸ್ತುತ್ವಂ ಆಶಕ್ತವೇ ಇರುತ್ತದೆ. ಕೇವಲ ತೀರ ಮೇಲ್ತುರಗತಿಯ ಕುಶಲತೆಯ ತಂತ್ರ-ತಜ್ಞತೆಯಿಂದಲೇ ಅದು ಶಕ್ಯವಿರುತ್ತದೆ. ಈ ತಂತ್ರವು ಲೋಕಪಿರಿಯ ಮನೋವೈಚಾರ್ನಿಕವಾಜ್ಞಾಯದಲ್ಲಿ ಸಿಗುವದೆಂತು? ಆದುದರಿಂದ ಅಂಥ ಮಾಲಾವಾಿಯಾಗದ ಜ್ಞಾನದಿಂದ ಕೈಗೊಂಡ ಉಪಚಾರವು ಮನೋವಾಿಧಿಯ ಎಲ್ಲಿಗೆ ಮಾತ್ರತಾಗುತ್ತದೆ. ಮುಖ್ಯ ಸಮಸ್ಯೆಯು ಬಗೆಹರಿಯಾದೆ ಶಾಖೆಯುತ್ತದೆ.

ಮತ್ತುನಾಗ್ರಿಂಜಿ: ಪೌರಂಡ-ವರ್ತನೆ

ಇಂಥ ಒಗಟಿನ ಕಾಲವು ಖ್ಯಾತಪ್ರಾಪ್ತಿಯ ಸಮಯವಾಗಿದೆ. ಆಗಲೆ ಲ್ಯಾಂಗಿಕತೆಯ ಹಲವು ಫಾಟಕಗಳ ಸಂಯೋಗದಲ್ಲಿಯ ಮಾರ್ವಿಕವಾದ

ಪಾಕಬಿಂದುವು—ವಿಕಾಸದ ಕೊನೆಯ ಮಟ್ಟುವು—ಒದಗುತ್ತದೆ. ಹಲವು ವಿಚಾರಿಗಳಾದ ಬಹುಶತ್ತರಾದ ಪಾಲಕರು ತಮ್ಮಮನ್ಯಾಂ ಖುತ್ತಿಯ ವಿಕಾಸ-ಸಂಧಿಯನ್ನು ಭೀತಿಯಿಂದ ನೋಡುತ್ತಾರೆ. ವಯಸ್ಸಿನ ಗತಿ-ಗೈ ವರ್ಣಗಳ ಸಂಡುವಿನ ಅವಸ್ಥೆಯಲ್ಲಿ ಗಂಭೀರವಾದ ಶಾರೀರಿಕ-ಮಾನಸಿಕ ಸ್ಥಿತ್ಯಂತರಗಳು ಒದಗಿಬರುವವೆಂಬುದೂ, ಇಂಥ್ರಿ ಸ್ಥಿತ್ಯಂತರಗಳಿಂದಿಗೇ ಭಾವನಾಪ್ರಕ್ರೇಷ್ಟೀಭಗಳೂ ಆಗಾಗ್ಗೆ ಆಗುತ್ತ, ತೀವ್ರ-ತಾಪದಾಯಕ ರೂಪದ ವರ್ತನಾದ ಸಮಸ್ಯೆಗಳು ತಲೆದೋರುವವೆಂಬುದೂ, ವಿಸ್ತೃತವಾಚನ ದಿಂದ ಪಾಲಕರಿಗೆ ಗೂತ್ತಾಗಿರುತ್ತದೆ. ಇಂಥ್ರಿ ಪ್ರಕ್ರೇಷ್ಟೀಭ ಸಮಸ್ಯೆಗಳ ಸ್ವರೂಪವು ಪ್ರತಿಯೊಂದು ಮಗುವಿನಲ್ಲಿಯೂ ಬೇರೆ ಬಗೆಯಾಗಿರಬಹುದು. ಇಷ್ಟೇ ಅಲ್ಲ, ಅವುಗಳ ವಿಷಯವಾಗಿ ವೊದಲೆ ಎನ್ನೋಂದು ಉತ್ತರ-ಅನು ಮಾನವನ್ನು ಯಥಾರ್ಥವಾಗಿ ಕಟ್ಟಲು ಬರುವಂತಿಲ್ಲ. ಆದ್ದರಿಂದ ಬೆಳೆಯುವ ಮಗುವು ವಿಕಾರಿದಿಂದ ವಿಕಾರಕ್ಕೆ ಮನಸಿಕ್ಕೇ ಭದ್ರ ಪೆಟ್ಟಿಗೆ ತೂಗುತ್ತಿರುವಾಗ ಅದರ ಚಂಚಲಪೃತ್ತಿ, ವರ್ತನಗಳು ಎಷ್ಟು ದುರ್ದರ್ಶವ್ಯವೇನಿಸುವವೋ ಇಷ್ಟೇ ದುರ್ದರ್ಶವ್ಯವಾಗುವವು. ಪೂರ್ವಸೂಚನೆಯಲ್ಲಿದುರಿಂದ, ಇಂಥ್ರಿ ವಿಷಮು ಅವಸ್ಥೆಗೆ ಯೋಗ್ಯ ಉಪಚಾರ ಕ್ರಮವನ್ನು ತಪ್ಪದೆ ಆರಿಸಿಕೊಳ್ಳುವ ದಾಗಲಿ, ತಡೆಯದೆ ಅನುಸರಿಸುವದಾಗಲಿ ಬಿಗಿಯಾಗುತ್ತದೆ.

ಖುತ್ತಿಪ್ರಾಪ್ತಿಯ ಕಾಲದ ಮಾನಸಿಕ ಸಮಸ್ಯೆಗಳನ್ನು ಸರಿಯಾಗಿ ಅಳತುಕೊಳ್ಳಲು, ಆ ವೊದಲಿನ ಲೈಂಗಿಕ ವಿಕಾಸದ ಅವಸ್ಥೆಗಳನ್ನು ಪರಿಶೀಲಿಸಬೇಕಾಗುತ್ತದೆ. ಶಿಶುವಿನ ಹದಿನಾಲ್ಕನೇ ವರ್ಷದ ವರ್ಷದ ವರ್ಷಿತ ವಕ್ಕತ ವೇನಿಸುವ ವರ್ತನದ ಉಪಪತ್ತಿಯನ್ನು ಹಜ್ಜು ಲಿಕ್ಕೆ ಗಂ ವರ್ಷ ಹಿಂದೆ ಸರಿದು ಅದರ ನಾಲ್ಕನೇ ವರ್ಷ ವಯಸ್ಸಿನ ಅವಸ್ಥೆಯನ್ನು ವಿಶ್ಲೇಷಿಸಬೇಕಾಗುತ್ತದೆ. ಈ ವಿಶ್ಲೇಷಣೆ ಸಾಮಾನ್ಯ ತಂಡೆ-ತಾಯಿಗಳ ತಲೆಯ ತೆಕ್ಕಿಗೆ ಏರಿದ ಕೆಲಸ.

ಆತ್ಮಕಾಮ-ಆತ್ಮ-ಸಂಮೋಹನಗಳ ಅವಸ್ಥೆಗಳು ಮುಗಿದ ಮೇಲೆ ಖುತ್ತಿಪ್ರಾಪ್ತಿಯ ಅಧಿಯು ವರೆಗೆ ತೊರಿಕೆಗೆ ಬರುವಷ್ಟು ಲೈಂಗಿಕ ವಿಕಾಸವಾಗುವದಿಲ್ಲ. ಅದು ಅಧಾರ್ಯಪ್ರಕ್ರಿಯ (Latency) ಯ ಅವಧಿ ಖುತ್ತಿಪ್ರಾಪ್ತಿಯ ಸಂತರ ತಿರುಗೊಮ್ಮೆ ನೋಡಲಿನ ಮೂರು ಅವಸ್ಥೆಗಳ ಅವು

త్రియు ఒదగుత్తదే. ఈ పునరావృత్తియు కారణగళు ఇన్నొ ఆస్పష్ట వాగివే. ఈ పునరావర్తనయే క్రమవు మానులదింద బీరేయాద ఒందు పాతళియు మేలి జరుగుత్తదే. ఆదరే ఆదు మానులద (శ్చీకవద) అవస్థియన్ను నికటవాగి హోలుత్తదే. ఆదుదరింద శ్చీకవదల్ల ఒన్నొ జూడల్పట్ట స్ఫూర్భావ-ఏకాసద రేఖిగళల్లియే ఈ హోస స్థిత్యంతరవు ఒదగిబరుత్తదే. ఒచ్చె జాగలు హాకిద మేలి, హోరే హేరిద డబ్బి గళరలి, మేల్కురగతియు సుఖాసీనతేయు ఒండియిరలి ఆడే దారి గుంట ఓడబేకాగుత్తదే.

ఈ సిద్ధాంతవు హౌగండావస్థియల్లియు తరఫర సడకేయోళగిన ఇదువరేగిన హలవు కూటప్రశ్నిగళ మేలి బీళకు బీరుత్తదే. ఎలి వయస్సినల్లి హలవు వషిగళ తనక ఏజక్కుణతే, జాణ్ణై, మండాళు తన, ఎదెగారికే, ఆక్కువిల్పానగళన్ను తోరిసి సడిదుబంద ఒందు శితువు ఒచ్చేలి తీర జిక్కుందిన, ఖపద్రవకారియాద, హింజరికే, పరావలంబితన, అసదనే, స్వాధ్యపరత మంత్ర ఏకారవకశేయు కేంచ్చి-మృత్తిగళన్ను ప్రకటించాడునచన్ను నావు కేలవు బారి సేఎడుక్కీవే. ఈ ఆకస్మిక భావపరివర్తనద కారణవు మేలన సిద్ధాంతదింద స్పృష్టవాగుత్తదే. బుద్ధివంతికేయ అభిరుజియు ఏవయి గళన్ను బిట్టు నిరుపయోగియాద సంగతిగళ కడిగే బ్యాండ మచ్చుళు హోరాళువుదర ఒగటు ఇదరింద బగికరియుత్తదే. ఎష్టోర్ మచ్చుళు హదినాల్చునేయ వషి వయస్సినల్లి ‘మల-బుద్ధి’ (Lavatory mind) వ్యక్తమాడువరు, హోలసుమాతు. అశ్లీలవర్తనగళల్లి ఆసందపడు వరు—ఇదర రకస్యవూ తెలిదు బరువదు.

ఆదరే, ముతుపూర్పియు హీగె ఒరే శ్చీకవ లైంగిక అవస్థిగళ పునరావృత్తియల్లి. ప్రార్థ లైంగికతేయ కురితు ఒయ్యువ కేసినేయ మత్తు మావించ మాకత్తుద అవస్థియు ఈగ వ్యక్తవాగుత్తదే. ఇదీగ, లైంగిక-ప్రవృత్తియు జనసేంద్రియగళ ఉద్దీపనాక్షేత్ర దల్లి కేంద్రిక్షీతవాగుత్తదే; ప్రజీంత్పుదనేయ ప్రాణితాస్త్రీయ

ಫಲನೆಯೊಂದಿಗೆ ಜೀರ್ಣಿಸಲ್ಪಡುತ್ತದೆ. ಇದುವರೆಗೆ ಶಿಶುವು ತನ್ನ ಲೈಂಗಿಕ ಪ್ರವೃತ್ತಿಗಳ ಕೃಪ್ತಿಗಾಗಿ ತನ್ನ ಲ್ಲಿಯೇ ತನ್ನ ಯಾಗಿತ್ತು. ಈಗ ತನ್ನಿಂದ ಹೊರಗೆ ಹೊರಳಿ ತನ್ನ ಕಾಮ ಕಾಮನೆಗಳಿಗಾಗಿ, ಬೇರೆ ವಿಷಯವನ್ನು ನಿಲ್ಲುಕಲಿಕ್ಕೆ ಅದು ಒತ್ತಾಯಪಡುತ್ತದೆ.

“ಯುಡಿಪಸ್” ಮನೋಗಂಡ

ಹೀಗೆ ಬಹಿಮಂಘಿವಾಗಿ ಕಾಮನೆಯ—ವಿಷಯವನ್ನು ಹುಡ್ಡುಕುವಾಗ, ಶಿಶುವಿನ ಮನಸ್ಸು ತನ್ನ ತೀರ ಹತ್ತಿರದ ವಸ್ತುಗಳ ಮೇಲೆ ಸ್ಥಿರವಾಗುತ್ತದೆ. ಸಾಮಾನ್ಯವಾಗಿ ಅದು ತನ್ನ ಒಳಗದ ವ್ಯಕ್ತಿಗಳ ಮೇಲೆ ನಿಲ್ಲುತ್ತದೆ. ಈ ವ್ಯಕ್ತಿಗಳು ತಂದೆತಾಯಿಗಳೇ ಇರುವದು ಸಾಧಾರಣ ನಿಯಮವು. ಈ ಸ್ವಾಯಿಲ್ ಭವನದಿಂದ ಸಿಕ್ಕುಗಾನ್ನಿ ಮನೋಗಂಡ (Edipus complex) ವೆಂಬ ಸು (ಕು?) ಪ್ರಸಿದ್ಧ ಮನೋವೈತ್ತಿಯು ಉದ್ಭವಿಸುವದು. “ಯುಡಿಪಸ್ ಕೊಂಪ್ಲೆಕ್ಸ್” ಎಂಬುದೊಂದು ಗುಪ್ತಕಾಮನೆ. ಈ ಅವಸ್ಥೆಯಲ್ಲಿ ಅದು ಇಚ್ಛಾತವಾಗಿ ಶಿಶುವಿನಲ್ಲಿ ಉಂಟಾಗುತ್ತದೆ. ತನ್ನ ತಂದೆತಾಯಿಗಳಲ್ಲಿ ತನ್ನ ಲಿಂಗದವರನ್ನು—ಮಗಳು ತಾಯಿಯನ್ನೂ, ಮಗನು ತುದಿಯನ್ನೂ — ಹೋಗಿಲಾಡಿಸಿ ವರುದ್ಧ ಲಿಂಗದ ಪಾಲಕರನ್ನು ತನ್ನಗಾಗಿ ತನ್ನ ವರಾಗಿ ಮಾಡಿಟ್ಟುಕೊಳ್ಳುವ ಅಂತರ್ಮಂಗಾದ ಕಾಮನೆ ಇದು.

ಈ ಮನೋಗಂಡಕ್ಕೆ ‘ಯುಡಿಪಸ್’ ಗಂಡವೆಂತ ಹೆಸರಿಡಲಾಗಿದೆ. ಏಕೆಂದರೆ ‘ಯುಡಿಪಸ್’ ಎಂಬ ಪೌರಾಣಿಕ ನಾಯಕನ ಕತೆಯನ್ನು ಮನೋಗಂಡದ ಪ್ರತೀಕವಾಗಿ ಮಾಡಲಾಗಿದೆ. ಯುಡಿಪಸ್ನು ಗ್ರೀಸದಲ್ಲಿಯ ಧೀಬ್ಸು ಎಂಬ ರಾಜ್ಯದ ಲೇಯಸ್ ‘ಎಂಬ ಆರಣ ಮಗನು.’ ನೀನು ತಂದೆಯನ್ನು ಕೊಂಡು ತಾಯಿಯನ್ನು ಮದುವೆಯಾಗುವ’ ಯೆಂತ— ಆತ್ಸಂಗೆ ಭವಿಷ್ಯವಾಣಿಯು ಅರುಹಿತು. ಈ ಖಭಯ ಸಂಕಟವನ್ನು ಕಪ್ಪಿಸಿಕೊಳ್ಳಲು ಆರಣ ಯುಡಿಪಸ್ನನ್ನು ಸಾಯಲು ಬೆಟ್ಟದಲ್ಲಿ ಬಿಟ್ಟನು. (ಬೇಡಾದ ಕೇಡಾದ ಮಹ್ಯಳನ್ನು ಹೀಗೆ ಬಿಡುವದು ಅವರದೊಂದು ಬ್ರಹ್ಮಧಿಯಾಗಿತ್ತು.) ಸಿಂಹವಾಗಿಯಾ ಸಯಂಬೇಕೆಂತ ಈ ಶಿಶುವಿನ ಪಾದವಲ್ಲಿ ಶೋಲವನ್ನು ಬಿಡಿದು ಹಾಕಲಾಯಿತು. (ಯುಡಿಪಸ್ ಎಂದರೆ ಭಾತಕಾಲಿ

ನವನೆಂತ.) ಆದರೆ ಯುಡಿಪಸನು ಸಾವಿನಿಂದ ವಾರಾದನು. ನೇರಿಯ ಅರಣ್ಯ ಆತನನ್ನು ಸಲಹಿ ಬೆಳಗಿಸಿದನು. ಎಷ್ಟೊ ವರ್ಷಗಳತನಕ ತನ್ನ ಕುರಿತು ಸಾರಿದ ಭವಿಷ್ಯವಾಣಿಯು ಆತನಿಗೆ ಗೊತ್ತೀ ಇದ್ದಿಲ್ಲ, ಆದು ಗೊತ್ತಾ ಗಿಡ್ಡಿ ಕೂಡ ಎರಡನೇ ಭವಿಷ್ಯವಾಣಿಯು ಮಂಜುಕವೇ. ಆ ಅಕ್ಕಾಂತ ಅಭಿಧ್ರ ಮತ್ತು ಅನಿಷ್ಟವಾದ ಭವಿಷ್ಯವನ್ನು ಕೇಳಿ ಬೀತಿಲ್ಲಿಂದ ಕಂಗಿಟ್ಟು ಸಾಕು ತಗದಿತಾಯಿಗಳನ್ನು ಬಿಟ್ಟು ಯುಡಿಪಸನು ಒಂದು ದಿನ ದೇಶಾಂತರದಲ್ಲಿ ತನ್ನ ಭಾಗ್ಯ ಪರಿಕ್ಷೇಪಾಡಲಿಕ್ಕೆ ಹೊರಟು ಹೊದನು. ಆದರೆ ಆತನ ನಿಷ್ಪರಿಸಿಯ ತಿಯೂ ಆತನನ್ನು ಹಿಂಬಾಲಿಸಿತು. ತಂದೆಯೊಂದಿಗೆ ಕಲಜವಾಡಿ, ಯಾರೆಂದು ಯಾರೆಂದೇ ಆತನನ್ನು ಕೊಂಡೇ ಬಿಟ್ಟುನು !

ದೇಶಪರ್ಯಾಟನ ಮಾಡತ್ತು ರಾಜಕುಮಾರನು ಧೀಪ್ಯದಲ್ಲಿ ಒಂದು ತಲ್ಲಿದನು. ಆ ನಗರ ರಾಜ್ಯವು ಒಂದು ಭೀಕರ ಸುಂಕರೋಗದಿಂದ ಗ್ರಸ್ತವಾಗಿತ್ತು. ಅಲ್ಲಿ ತನ್ನ ದಿವ್ಯ ಧೃಷ್ಟಿಲ್ಲಿಂದ ಒಂದು ಭವಿಷ್ಯವಾಣಿಯ ಬರಹವನ್ನು ಓದಿ ಅಥ್ವ ಹೇಳಿ ಯುಡಿಪಸನು ಪ್ರಜಿಗಳನ್ನು ಸಂಕಳಿಸಿದ ಮುಕ್ತವಾಡಿದನು. ಕೃತಜ್ಞರಾದ ಪ್ರದೇಗಳು ಆತನನ್ನೇ ತಮ್ಮ ಉರಸನೆಂತ ಆರಿಸಿಕೊಂಡು ಪಟ್ಟಿಗಟ್ಟಿರು; ತಮ್ಮ ವಿಧವೆಯಾದ ಪ್ರಾಧರಾಣಿಯನ್ನೇ ಆತನಿಗೆ ಕೊಟ್ಟು ಮಂದುವೆಮಾಡಿದರು. ತನ್ನ ಹೆಂಡತಿಯಾವಾವಳಳು ತನ್ನ ಸ್ನಾನ ಹೆತಾತ್ಮಕೆಯೇ ಒಂಬದು ಯುಡಿಪಸನಿಗೆ ಹೊಳೆಯಲೇ ಇಲ್ಲ ! ಹಲವು ವರ್ಷ ಅವರಿಂದರು ಹರುಷದಿಂದ ಕೂಡಿಬಾಳಿದರು. ಆವರಿಗೆ ನಾಲ್ಕು ಮಕ್ಕಳಾದರು. ಆಮೇಲೆ ಯುಡಿಪಸನಿಗೆ ತನ್ನ ರುದ್ರರಹಸ್ಯವು ತೆಳಿದು ಬಂತು. ಮುಂದಿನ ದುರಂತನ್ನು ಅತಿದಾರುಣವಾಯಿತು. ಜೋಕಾಸಾಫ್ತು (ದುದ್ದೈವಿಯಾದ ರಾಣಿಯು) ಶಾರುಲು ಹಾಕಿಕೊಂಡು ಸತ್ತುಳು. ಯೂಡಿಪಸನು ಕೃತಕರ್ಮದ ಪ್ರಾಯಶ್ಚಿತ್ತವೆಂತ ತನ್ನ ಕಣ್ಣು ಕೇಳಿಕೊಂಡು ಕೂರ ಕೊರಗಿನ ಕಗ್ಗತ್ತಲೆಯಲ್ಲಿ ಕಂಗಿಟ್ಟು ಬಾಳನ್ನು ಕಳೆದನು. ಈ ರುದ್ರದುರಂತದ ವಸ್ತುವನ್ನು ಸೋಫ್ತೋಸ್ಟಿ ಸ್ಥಿತಿಗೆ ನಂಬಿ ಗ್ರಿಂಕ ಕವಯು ತನ್ನ ಅವರ ನಾಟ್ಯಪ್ರತಿಭೆಯಲ್ಲಿ ಚಿತ್ರಿಸಿದ್ದಾನೆ.

ಡಾ. ಪೂರ್ವಾದನು ತನ್ನ ಮನೋವಿಶ್ಲೇಷಣ ಸಿದ್ಧಾಂತದಲ್ಲಿ ಈ ಪಿತ್ತು ಗಾವಿ. ಮನೋಗಂಡವು ಮಂಜುಭೂತವೆಂತಲೂ, ಮಧ್ಯಬಿಂದುವೆಂತಲೂ

ಸಾರುತ್ತಾನೆ. ‘ಮನೋವಿಶ್ಲೇಷಣದ ಎಲ್ಲ ಶೈಕ್ಷಿಂಥ-ಸತ್ಯಗಳಲ್ಲಿ ಇದು ಅತ್ಯಂತ ವಿಶೇಷವಾಗಿದೆ. ಆ ಸಿದ್ಧಾಂತದ ಎಲ್ಲ ಅನುಮಾನ ನಿರ್ಣಯಗಳು ಈ ಮನೋಗಂಡದ ಸುತ್ತುಲೂ ಗುಂಪುಗೂಡುತ್ತವೆ. ಅಷ್ಟೇಕೆ? ಈ ಮನೋಗಂಡದ ಶೈಕ್ಷಿಂಥ ಸತ್ಯಾಸತ್ಯತ್ವಯ ವೇಳೆಯೇ ಮನೋವಿಶ್ಲೇಷಣ ಸಿದ್ಧಾಂತದ ಉಳಿವು-ಉಳಿವು ನಿಂತಿನೆ! ’ ಪೂರ್ವದನ ಬ್ರಿಟಿಷ್ ಅನುಯಾಯಿಗಳಲ್ಲಿ ವೊದಲನೇ ಮನೋವಿಜ್ಞಾನಿನೂ, ಆತನ ಸಿದ್ಧಾಂತವನ್ನು ಲೇಖಕಪ್ರಿಯ ಮಾಡಲು ಬಹಳವಾಗಿ ದುಡಿದ ಲೇಖಕನೂ ಆದ ಡಾ. ಅನೇಷ್ಟ್ ಜೋನ್ಸ್ ಎಂಬ ತಜ್ಫೂನು ಈ ಅಭಿವಾರ್ಯವನನ್ನು ಪಟ್ಟಿದಾಧಿನೆ.

ತನ್ನಲ್ಲಿ ತಲೆಪೋರಿದ ಈ ‘ಯಾಡಿವನ್’ ಮನೋಗಂಡವನ್ನು ಶಿಶುವು ಹೇಗೆ ಬಗೆಹರಿಸಿಕೊಳ್ಳುವದೆಂಬುದರ ಮೇಲೆ, ಅದರ ಶೀಲ-ಚಾರಿ ಕ್ರ್ಯಾಫ್ ಮನಸ್ಸಿನಿಯೂ ಅವಲಂಬಿಸಿರುತ್ತದೆ. ಸಚಾತೀಯ ಪಾಲಕರನ್ನು ತನ್ನ ಆರಾಧ್ಯ ಆರ್ಥರ್ವ ವೆಂತೆ ತಿಳಿದರೆ,— ಮಗನು ತಂದೆಯನ್ನೂ, ಮಗಳು ತಾಯಿಯನ್ನೂ ತಮ್ಮ ಮವುತ್ತೆಯ ಮಾಡರಿಗಳೆಂತ ಇಟ್ಟುಕೊಂಡರೆ,— ಮಂದಿನ ಮಾಗ್ರ ಸುರಕ್ಷಿತವಾಗುತ್ತದೆ. ಶಿಶುವಿನಲ್ಲಿ ಬಲಿಯಂತ್ತು ಹೋಗುವ ವೈರಭಾವನೆಯು ಕಡಿಮೆಯಾಗುತ್ತು ಹೋಗುತ್ತದೆ. ಅದೇ ಮೇರೆಗೆ ವಿಜಾತೀಯ (ವರುದ್ಧಲಿಂಗದ) ಪಾಲಕರ ಕುರಿತು (ಮಗನು ತಾಯಿಯಲ್ಲಿ, ಮಗಳು ತಂದೆಯಲ್ಲಿ) ಭಾಳಿದ ಭಾವನೆಯು, ಲೈಂಗಿಕ ಕಾಮನೆಯ ಬದಲು ಸಾಧಾರಣವಾದ ಸ್ನೇಹವಾಗಿ ಪರಿಣಿಮಿಸುತ್ತದೆ.

ಇನ್ನು ಈ ಪಿತ್ರಗಾಮಿ-ಮನೋಗಂಡವು, (ಆದು ಪಿತ್ರಘಾತಕ ಗಂಡವೂ ಅಹುದು) ಏಕೆ ತಲೆಪೋರುತ್ತದೆ? ಏಕೆಂದರೆ ತಂದೆತಾಯಿಗಳು ಕೆಲವೊಂದು ಜೀವಾಳದ ವಿಷಯವನ್ನು ಬಾಳಿಸ ಗುಟ್ಟಿಸಂತಿದ್ದ ಯಾವದೋ ಜ್ಞಾನವನ್ನು, ಅನುಭವವನ್ನು, ತಮ್ಮೊಳಗೆ ಹಂಡಿಕೊಂಡಿದ್ದು, ಆ ರಹಸ್ಯವು ತನಗೆ ಗೊತ್ತಿಲ್ಲ, ಇಷ್ಟೇ ಅಲ್ಲ ಅದರ ತಳುವಳಿಕೆಯಿಂದ ತನ್ನ ನ್ನು ಬೇಕೆಂತ ದೂರವಿಡಲಾಗಿದೆ—ಎಂಬೀ ಭಾವನೆಯು ಮಗನಿನಲ್ಲಿ ವೋಳಿಯುವದು. ಆದ್ದರಿಂದ ತಂದೆತಾಯಿಗಳ ಈ ಪಾಲುಗಾರಿಕೆಯನ್ನು ತಪ್ಪಿಸಿ ತನ್ನ ಅರಿವಿಗೆ ಅಡ್ಡ ಬರುವ ಅವರಳಿಯೋವರನ್ನು ಇಲ್ಲಂಡಂತೆ ವೊಡಿ,— ಪ್ರತಿಸ್ಪಧಿ ಯನ್ನು ಹೋಗಲಾಡಿಸಿ, ವರುದ್ಧಲಿಂಗದ ಹಿಂಬಿರೊಂದಿಗೆ ಕೂಡಿ ಆ ರಹ

ಸ್ವದಲ್ಲಿ ಭಾಗಿಯಾಗಬೇಕೆಂಬ ಕಾಮನೆಯು ಮಗುವಿನಲ್ಲಿ ಮುಂದುತ್ತದೆ. ತಾನು ತಂದೆತಾಯಿಗಳ ಕುರತು ಕಲ್ಪಿಸಿದ ವೈರ-ವೃತ್ತಿಯನ್ನು ಅವರಿಗೆ ತನ್ನ ಕುರತು ಕಾಣಿಸುವರೆಂದು ತಿಶುವು ಭಾವಿಸುವದು. ತಾನು ಅವರಿಗೆ ಅಹಿತ ಬಗೆದಂತೆ ಅವರೂ ತನಗೆ ಅಹಿತವೆನಿಸುವರೆಂತೆ ಅದು ತಿಳಿಯುವದು. ಇದರ ಮೂಲಕ ಭೀಕರ ಭ್ರಮಾಭಾಸಗಳು (Fantasies) ಉಂಟಾಗುವವು. ತಂದೆತಾಯಿಗಳ ಕುರತಿರುವ ಮಗುವಿನ ಕಾಮನೆಗಳು ಅವಕ್ಕು ವಾಗಿ ದಮನ ಹೊಂದುವವು. ಆದುದರಿಂದ ಅವುಗಳ ಅಭಿವೃತ್ತಿಯು (ಪ್ರಕಟೀಕರಣವು) ಸರಲವಾಗಿ, ಪ್ರತ್ಯಕ್ಷವಾಗಿ ಆಗದೇ ಹಗಲುಗನಸು, ಹುಸನೆನಸುಗಳು ಹಾಡಿಹಿಡಿಯುವದು. ಈ ಚಟುವು ಮುಂದಿನ ಜಾಳಿ ಸಲ್ಲಿಯೂ ಮುಂದರಿದರೆ, ಮನೋವಿಕೃತಿ ಮೂಲಕವಾದ ವ್ಯಾಧಿಗಳಂಟಾಗುವವು.

ವಿರೋಧಕರ ಭೂಮಿಕೆ

ಮನೋವಿಶ್ಲೇಷಣ ಸಿದ್ಧಾಂತದ ವರ್ವೇಚನೆಯಲ್ಲಿ, ಯುಡಿಪನ್ ಮನೋಂಡಕ್ಕೂ, ಮನೋವಿಜ್ಞಾನದ ವರ್ವೇಚನೆಯಲ್ಲಿ ಮನೋವಿಶ್ಲೇಷಣಕ್ಕೂ ಏಂತಿಮೀರಿದ ಅವಕಾಶ ಕೊಟ್ಟಂತೆ ಕಾಣಬಹುದಲ್ಲವೇ? ಆದರೆ ಕೆಲವೊಂದು ಕಾರಣಗಳಿಂದ ಹೀಗೆ ಹೇತು ಪೂರ್ವಕವಾಗಿ ಮಾಡಲಾಗಿದೆ.

ನೂಡಲನೇ ಕಾರಣವೇನಂದರೆ, ಪ್ರತಿಯೊಂದು ನಾಗರಿಕ ರಾಷ್ಟ್ರ ದಲ್ಲಿ ಈ ಸಿದ್ಧಾಂತವು ಆಸಾಮಾನ್ಯವಾದ ಕುತೂಹಲವನ್ನು ಕೇರಳಿಸಿದೆ. ಒಗ್ಗತ್ತಿನ ಆಸಕ್ತಿಯವಾದ ವಿಷಯಗಳಲ್ಲಿ ಇದು ಮೇಲಿನ ಸಾಫ್ತನವನ್ನು ಪಡೆದಿದೆ. ಎರಡನೇದೇನಂದರೆ, ಈ ಸಿದ್ಧಾಂತದ ಕುರತು ಬಹಳೀತವೂ ತಿಳುವಳಿಕೆಗಳು, ವಿವರೀತ ವಿವರಣೆಗಳು ರೂಢಿವಾಗಿವೆ. ಮೂರನೇದೇನಂದರೆ, ‘ಆಧ್ಯಾತ್ಮಿಕ್ಯೂಎಂ ವಕ್ಷ್ಯಾಮಿ । ಯದುಕ್ತಂ ಗ್ರಂಥಕ್ಕೊಣಿಭಿಃ’ ಎಂಬ ಕ್ಷೇಷಣಕದ ಹುಂಬಂಭದಲ್ಲಿ ಬಂದೆರಡು ವಾಕ್ಯಗಳಲ್ಲಿಯೇ ಈ ಸಿದ್ಧಾಂತವನ್ನು ಮಂಡಿಸಿ (ಇಳ್ವೆಖಂಡಿಸಿ) ತಮ್ಮ ಕೆಲಸ ತೀರಿಕೆಂಬ, ಒಗನಿಧಾಂತವಾದದ ಬ್ರಹ್ಮಸತ್ಯವನ್ನು ಸಾರುವ ಅಟ್ಟಹಾಸದಲ್ಲಿ ಮಾತ್ರ ಮುಗಿಸಲು ಬರುವದೆಂಬ ಭ್ರಮೆಯು ಸರ್ವತ್ರ ಕಂಡುಬರುತ್ತದೆ. ಆದರೆ ಇದು ಭ್ರಮೆಯೆಂಬುದು ತೀರ ಸತ್ಯವು. ಮನೋವಿಶ್ಲೇಷಣ

ಸಿದ್ಧಾಂತವು ಬಹಳೇ ಕ್ಷಿಣ್ಣವೂ ಜಟಿಲವೂ ಸೂಕ್ಷ್ಮವೂ ಆದ ವಿಷಯವು. ಮೇಲೆ ಸಿವೇದಿಸಿದ ರೂಪರೇಷೆಯು ಅದರ ತೀರ ಸೂಳ್ಳಿವಾದ ಶಬ್ದಜಿತ್ತವು. ಇದರಿಂದ ಆ ಸಿದ್ಧಾಂತದ ಅನಂತವಾಗಿ ಬೆಳೆದ ಶಾಖೀಪಶಾಖೀಗಳ ಸಂಕೀರ್ಣತೆಯ ಯಥಾರ್ಥ ಕಲ್ಪನೆಯು ಸಿಬವಾಗಿಯೂ ಬರಲಿಕ್ಕಿಲ್ಲ. ಮನೋವಿಶ್ಲೇಷಣ ಸಿದ್ಧಾಂತದ ವಿಷಯವೇ ಗಡಂಚಾದುದರಿಂದ ಅದನ್ನು ನೇರವಾಗಿ ಒರೆಯುವ ಭರದಲ್ಲಿ ಅರ್ಥ ಹಾನಿಯಾಗುವುದು ಅನಿವಾರ್ಯವು. ಅದ್ದರಿಂದ ಹೇರಳ ವಿಪರ್ಯಾಸತ್ವಕಲ್ಪನೆಗಳು ಈ ಕುರಿತು ರೂಢಿವಾಗಿರುವಲ್ಲಿ ಅಕ್ಷಯವಿಲ್ಲ. ಆದರೆ ಇಂತಹ ವಿಪರ್ಯಾಸತ್ವ ಕಲ್ಪನೆಗಳಿಗೆ ಇನ್ನೂ ಒಂದು ಬಿಲವಾದ ಕಾರಣವಿರುತ್ತದೆ. ಅದೇನೆಂದರೆ, ಈ ಸಿದ್ಧಾಂತದ ಕುರಿತು ಇರುವ ಗಾಢವಾದ ವೈರವ್ಯತ್ಯಿಯು. ಈ ಸಿದ್ಧಾಂತದ ವಿಷಯವೇ ಅಷ್ಟೊಂದು ಜೀವಾಳದ್ವಾಗಿರುವದರಿಂದ ಆದರ ಚರ್ಚೆಯೂ ಅಷ್ಟೇ ಅಪ್ರಿಯ ರೀತಿಯಲ್ಲಿ ಸಡೆಯುವದರಿಂದ ಈ ಇದರ ಕುರಿತು ನಿಲ್ದಿಸ್ತು ವೃತ್ತಿಯಿಂದ ಸ್ನೇಯಾಯಿಕ ದೃಷ್ಟಿಯಿಂದ ಬರೆಯುವದು ಎಷ್ಟೋ ಸಲಭಿಗಿಯಾಗುತ್ತದೆ. ಪೂರ್ಣ ಪುರಾಣ ಇಲ್ಲವೇ ತೀವ್ರ ತಿರಸಾರ್ಥ ಇವೆ ರಡರ ನಡುವಿನ ವೃತ್ತಿಯನಿಂಬು ಕೊಳ್ಳಲು ಬೇಕಾದ ತೂಕವು ತಪ್ಪಿ ವಿಪರ್ಯಾಸತ್ವ ವಿವೇಚನೆಯು ಜರುಗುತ್ತದೆ. ತಿದ್ದಿದ ತಿಳುವಳಿಕೆಯಾಗಲಾರದಲ್ಲಿ ತಪ್ಪಿತಿಳುವಳಿಕೆನಾಡಿಕೊಳ್ಳುವದು ಉದೆಷ್ಟ ಸುಳಭ? ಆದ್ದರಿಂದ ಕೆಲವರಿಗೆ ಅದು ಮಾನವೀ ವರ್ತನ ಮತ್ತು ವ್ಯವಹಾರಗಳ ಕಾಟ ಪಶ್ಚಿಗಳನ್ನು ಮೂಲಗಾರ್ಹಿಯಾಗಿ ಬಿಡಿಸಲು ಬೆಳೆಕು ಬೀರುವ ಶೋಧ-ಜ್ಯೋತಿ (search-light) ಯ ಸಾಕಾಶ ತಾತ್ಕಾರದಂತಾದರೆ, ಇನ್ನೂ ಕೆಲವರಿಗೆ, ಮಾನವೀ ಸ್ವಭಾವದ ತೀರ ದೂಷಿತವಾದ ಕಲ್ಪನೆಯನ್ನು ಮಾಡಿಕೊಡುವ ಬುದ್ಧಿ-ಭೇದಕ ಏಧಾರ್ಯಚಾರ-ಅತ್ಯಾಚಾರವೆನಿಸುತ್ತದೆ.

ಡಾ. ಘೋರ್ಡನ ಸಿದ್ಧಾಂತದ ವಿರುದ್ಧ ತೀರ ಸಾಮಾನ್ಯವಾದ ಆಕ್ಷೇಪ ಅಧಿಕ್ಷೇಪವೆಂದರೆ, ಆದು ಕೇವಲ ಕಾಮಕಮರ್ಥದಿಂದ ತುಂಬಿದೆಯೆಂಬುದು, ಈ ವರ್ಣಾರ್ಥ ತೀರ ತೀಕ್ಷ್ಣವಾದ ಪ್ರಕಾರವು ‘ಯುಡಿವಸ’ ಮನೋಗಂಡದ ಮೇಲೆಂಬುದು ಬೇರೆ ಹೇಳಬೇಕಾಗಿಲ್ಲ. ಅವಾಯವೆನಿಸುವ ವಷ್ಟು ಹೇಯವಾದ ಏಂಜಾರ-ಏಂಜಾರಗಳನ್ನು ಮಾನವನಲ್ಲಿ ಆರೋಪಿಸುವ

ಅಪರಾಧವು ಪೂರ್ವದಿನಿಂದಾಗಿದೆಯಂತೆ ವರೋಧಕರ ಮತ. ಅದರೆ ತನ್ನ ಮತ-ಪಂಥಕ್ಕೆ ಇಂಥ ವರೋಧ-ವೈರಿಗಳ ಅಗ್ನಿಪರೀಕ್ಷೆಯೊಳಗಿಂದ ಪಾರಾಗಬೇಕಾಗುವದೆಂಬುದು ಆ ವಿಚಾರಣಿಗೆ ಗೂತ್ತಿತ್ತು. ಈ ವರೋಧವು ಇನ್ನೂ ಮುಗಿದಿಲ್ಲ. ಇನ್ನೇಷ್ಟೂ ವರ್ಣಗಳನಕ ಮನೋವಿಶ್ಲೇಷಣ ಸಿದ್ಧಾಂತವು ವಿವಾದ-ಪ್ರತಿವಾದಗಳ ರೂಪುಗಾಕೆಂದ್ರವಾಗಿಯೇ ಉಳಿಯುವದು. ಏಕೆಂದರೆ, ಈ ಸಿದ್ಧಾಂತದಲ್ಲಿಯ ಹಲವು ಅಂಶಗಳು ಇನ್ನೂ ಸಂದಿಗ್ಗಿವಾಗಿವೆ. ಅಸ್ವಷ್ಟವಾಗಿವೆಯೆಂತೆ ಎಲ್ಲರಿಗಿಂತ ವೇದಳು ಪೂರ್ವದನೆ ಒಪ್ಪಿಕೊಳ್ಳುತ್ತಾನೆ, ಒತ್ತಿಹೇಳುತ್ತಾನೆ. ವಿಚಾರಣವೆಂಬ ಅರ್ಥದಲ್ಲಿ ಮನೋವಿಶ್ಲೇಷಣವು ಇನ್ನೂ ಎಳಿವರುಸ್ವಾಸ್ಥಿಯಾಗಿದೆ. ಪೂರ್ವದನೇ ಸ್ವತಃ ತನ್ನ ಸಿದ್ಧಾಂತದ ಮಹತ್ವದ ಅಂಶಗಳ ಕುರಿತು ತನ್ನ ಅಭಿಪೂರ್ಯ ಗಳನ್ನು ತಿದ್ದಿರುವದುಂಟು. ಅದರೆ ಇದರಲ್ಲಿ ಆಶ್ಚರ್ಯವೇನೂ ಇಲ್ಲ. ತಾವು ತಿಳಿದ ತತ್ವಗಳ ತಳಹದಿಯನ್ನು ಆಗಾಗ್ಗೆ ತೋಡಿ ನೋಡಿ ಜೂಸ ತಥ್ಯಗಳನ್ನು ತಿರುತ್ತಿರುವಿ ತೂಗಿ ತಿದ್ದಿ ಸತ್ಯದ ಹೆಚ್ಚು ಹೆಚ್ಚು ಸಮೀಪಹೊಗುವ ವೃತ್ತಿಯು ಸಿಜವಾದ ವೈಚಾರಣಿಕ ದೃಷ್ಟಿಯು. ಅದರೆ ವೋಚಿನ ಮಾತ್ರೆ ದರೆ ಹೀಗೆ ತಿದ್ದುಪಡಿಗೆ ಎಡಳಿರುವದೆಂಬುದೇ ಮನೋವಿಶ್ಲೇಷಣದ ಸಿದ್ಧಾಂತದ ವೈಚಾರಣಿಕತೆಯ ವರುದ್ಧ ಪ್ರಮಾಣವೆಂತ ತಿಳಿದು ಪೂರ್ವಧನ್ಯೇ ಪೂರ್ವದನ ವಿರುದ್ಧ ಹೋರಾಡಲು ಹೂಡುವ ಪ್ರತಿಪಕ್ಷದ ಹುದ್ದಾರಿಗಳೂ ಹಲವರಿದಾಗ್ಗೆ!

ಮನೋವಿಶ್ಲೇಷಣತಂತ್ರದ ಪ್ರಾಣಕ್ಕೆ:-

ಇರಲಿ. ಇನ್ನೂ ನಾವು ಮನೋವಿಶ್ಲೇಷಣದ ಕಾರ್ಯಪದ್ಧತಿಯ ಕುರಿತು ತುಸುಹೊರಳುವಾ. ಈ ಕುರಿತು ವಿನೇಜಿಸುವಾಗ ಮೂರು ಅಂಶಗಳನ್ನು ಸಂಕ್ಷೇಪವಾಗಿ ಉಲ್ಲೇಖಿಸಬೇಕಾಗಿದೆ; ಅವೆಂದರೆ, ಮನೋವಿಶ್ಲೇಷಣ ಚಿಕಿತ್ಸೆ, ಕನಸುಗಳ ವೀವಾಂಸೆ, ಮತ್ತು ಮಾತಿನ ತಪ್ಪುಗಳೂ, ದಿನಸಿತ್ಯದ ಚಿಕ್ಕದ ದೊಡ್ಡ ಮರವುಗಳೂ ಆಗಿವೆ.

ಡಾ. ಸಿಗ್ರಿಂಡ ಪೂರ್ವದನು ಜಿಕ್ಕಾಸಿಲ್ಲವೇ ಕಿರುದಲ್ಲಿ ಹುಟ್ಟಿದವನು. ಆದರೂ ವರುಸ್ವಾಸ ನಾಳ್ವಲ್ನೇ ವರ್ಣದಿಂದ ವಿಯನ್ನು ಪಟ್ಟಣದಲ್ಲಿಯೇ ಆತನ ಎಲ್ಲ ಬಾಳು ಕಳೆಯಿತು. (ಮುಂಪ್ಯಾನಲ್ಲಿ, ಯಹೂದಿಯೆಂಬ ಮಹಡ

ಪರಾಥಕಾವುಗಿ ಹಿಟ್ಲರನ ಕೃಪೆಯಿಂದ ಅತನಿಗೆ ಅಸ್ತ್ರೀಯಾ ದೇಶವನ್ನು ಬಿಟ್ಟು ಇಂಗ್ಲೆಂಡದ ಅಶ್ರಯ ಪಡೆಯಬೇಕಾಯಿತು.) ಅತನ ವೈದ್ಯಕೀಯ ವ್ಯವಸಾಯವು ವಶಿಷ್ಟವಾಗಿ ಮಜ್ಜಾತ್ತಂತ್ರ ಎಕಾರ ವ್ಯಾಧಿಗಳ ತಜ್ಜಾಸೆಂತ ಸಲಹೆ ಕೊಡುವದರಲ್ಲಿಯೇ ಕಳೆಯಿತು. ಈ ಸಂಭರ್ಜದಲ್ಲಿ ಒಂದು ಜಾತಿಯ ಮಜ್ಜಾವಿಕಾರಗಳ ಉಪಚಾರತಂತ್ರವೇಂತ ಮನೋವಿಶ್ಲೇಷಣವು ಉಂಟಾಯಿತು.

ಈ ಮೊದಲು ಘೂರ್ಜಡನು ಯುರೋಪದ ಅತ್ಯಂತ ಪ್ರಸಿದ್ಧ ರೆಂತಾದ ಅಂದಿನ ಅಧಿಕಾರಿತಜ್ಜಾರ ಬಳಿಯಲ್ಲಿ ವ್ಯಾಸಂಗ ಮಾಡಿದ್ದನು. ಮಜ್ಜಾವಿಕಾವಿಯೆಂತ ಹೆಸರಾದ ಸ್ಟ್ರಿಂಚ ವೈದ್ಯನಾದ ಜೀನ ಮಾಟ್ರಿನ್ ಶಾರಕೊಂಬಾತೆನಿಂದ “ಹಿಸ್ಟ್ರೇರಿಯಾ” (ಉನ್ನಾದವ್ಯಾಧಿ) ದ ವಿಷಯವಾಗಿ ಘೂರ್ಜಡನು ಬಹಳ ಅಭ್ಯಾಸ ಮಾಡಿದ್ದನು. ಈ ವ್ಯಾಧಿಯು ಕೇವಲ ಹಂಗ ಸರಿಗೇ ಆಗುವದೆಂತ ಆದಿನ ಕಲ್ಪನೆಯಿತ್ತು. ಹಿಸ್ಟ್ರೇರಿಯಾ ರೋಗವನ್ನು ಸಂವೋಹಸತ್ತಂತ್ರ, ಹಿಪ್ನೋಟಿಸಮ್, (Hypnotism) ದಿಂದ ಗುಣಪಡಿಸಲಾಗುವದೆಂತ ಆತನು ನೋಡಿದನು. ಏಯೆನಾವು ಕ್ರೇಮರಳಿದ ಮೇಲೆ ತನ್ನ ವೈದ್ಯಕೀಯ ವ್ಯವಸಾಯದಲ್ಲಿ, ಕಿಕ್ಕಿರಿದು ಸರೆಯುವ ಇಂಥ ರೋಗಿಗಳನ್ನು ಸಂವೋಹನಸೆಯ (ಹಿಪ್ನೋಟಿಕ್) ಪ್ರೇರಣೆಗಳಿಂದಲೇ ಮುಖ್ಯವಾಗಿ ಉಪಚರಿಸಲಾರಂಭಿಸಿದನು. ಆದರೆ ಈ ತಂತ್ರದಿಂದ ಆತನು ವ್ಯವಸಾಯದಲ್ಲಿ ಯಶಸ್ವಿಯಾಗಿ ಲೋಕಪ್ರಿಯತೆಯನ್ನು ಬೆಳೆಸಿಕೊಂಡರೂ, ಕ್ರಮೇಣ ಈ ತಂತ್ರದ ಕುರಿತೇ,—ಹಿಪ್ನೋಟಿಕ್ ಪ್ರೇರಣಸೆಯ ಕುರಿತೇ,—ಆತನಲ್ಲಿ ಆಸ ಮಾಧಾನವುಂಟಾಯಿತು. ಎಕೆಂದರೆ ಪ್ರತಿಯೊರ್ವ ರೋಗಿಯೂ ಸಂವೋಹನಸೆಯ ಪ್ರೇರಣೆಗೆ ಒಳಪಡಲಾರಸೆಂದೂ, ಒಳಪಟ್ಟವರಲ್ಲಿ ಕೂಡ ಹಲವರು ಅಡರಿಂದ ಸಾಕಷ್ಟು ಆಳವಾಗಿ ಪ್ರಭಾವಿತರಾಗುವದಿಲ್ಲವೆಂದೂ ಆತನು ಮನಗಂಡನು. ಆಗ ಇತರರಲ್ಲಿ ಘೂರ್ಜಡನು ಲೋರೆನ್ ಪಾರ್ಶಿಂತದಲ್ಲಿ ನಾಶಿಸೇ ಎಂಬಲ್ಲಿ ಹೊಗಿ ಅಲ್ಲಿಯ ಪ್ರೇರಿ. ಬಸ್ತ್ರಿಮ್ ಎಂಬ ವೈದ್ಯನ ಕಾಯ್ರಪದ್ಧತಿಯನ್ನು ನೋಡಿಕೊಂಡನು. ಆಗ ಬಸ್ತ್ರಿಮ್ ಮನು ಸಂವೋಹನಾ ವಿದ್ಯೆಯ ಲ್ಲಿಯ ಪ್ರಯೋಗಗಳ ಮೂಲಕ ತಜ್ಜಾರ ಕುತ್ತಿಹಳಕ್ಕೆ ಪಾತ್ರನಾಗಿದ್ದನು.

ಅಲ್ಲಿಯ ನಿರೀಕ್ಷೆ ಉದಲ್ಲಿಡಾ. ಪೂರ್ವಾದನ ಮೇಲೆ ಒಂದು ಘಟನೆಯ ಪ್ರಭಾವವು ಒಹಳವಾಗಿ ಆಯಿತು.

ಸಂವೋಧನಾ ನಿದ್ರೆಯಿಂದ ಎಚ್ಚ್ತತ್ವ ಎದ್ದು ಒಬ್ಬ ರೋಗಿಗೆ ನಿದ್ದೆಯಲ್ಲಿದ್ದಾಗ ಅಂದದ್ದೇನ್ನುಲ್ಲ ತಿರುಗಿ ಹೇಳಿಂತ ಬನ್ನಿರ್ಮಾನ ಸೂಚಿಸಿದನು. ತನಗೆ ಏನೂ ನೇನಪಿಲ್ಲವೆಂತ ರೋಗಿಯು ಮೊದಲು ಕಡ್ಡಾಯವಾಗಿ ಅಂದನು. ಆದರೆ ಹೇಳಿ ತೀರಬೇಕೆಂತ ವೈದ್ಯನು ಒತ್ತಾಯವಾಡಿದನು. ಆಗ ಆಗ್ರಹಕಾಂಗಿ ರೋಗಿಯು ನೇನಪಿಲ್ಲಿಂದ ತನ್ನ ಹಿಂದಿನ ಮಾತುಗಳನ್ನೆಲ್ಲ, ಮೊದಲು ಮಾನಸಿಕಾರ್ಥಿಯಾ ಮುಂದೆ ಮುಂದೆ ತೀರ ತಿಳಿಯಾಗಿಯಾ ತಪ್ಪದೆ ಹೇಳಿದನು.

ಈ ಘಟನೆಯಿಂದ ಪೂರ್ವಾದನ ವಿಚಾರ ಚಕ್ರಕ್ಕೆ ಚಾಲನೆ ಗೀಕೃತು. ಆರೋಗಿಯು ಸಂವೋಧನೆಯ ಪ್ರಭಾವದಿಂದ ನಿದ್ದೆ ಹೊಡಾಗ ನುಡಿದ ಮಾತುಗಳ ಅರಿವನ್ನು ಪೂರ್ವಾಗಿಟ್ಟುಕೊಂಡಿದ್ದನು. ಆದರೆ ಈ ಅರಿವು ಪೂರ್ವಾವಾಗಿ ಅಜಾಗ್ರತವಾಗಿತ್ತು. ಅದು ಹಾಗೆಯೇ ಅಜಾಗ್ರತವೇ ಉಳಿಯುತ್ತಿತ್ತು. ವೈದ್ಯನು ವಿಶ್ವಾಸ ಪ್ರಶ್ನ ಕ್ರಮದಿಂದ ಆಳದಲ್ಲಿ ಹುದುಗಿ ಕೊಂಡ ಅರಿವನ್ನು ಜಾಗ್ರತೆಯಲ್ಲಿ ತಂದನು. ಇದರ ಮೇಲಿಂದಲೇ ಮಾನು ವ್ಯಾರ ತಿಳಿವಳಿಕೆಗೆ,—ಜಾಗ್ರತ ಪ್ರಜ್ಞಾಗೆ— ನಿಲುಕದ್ದರೂ, ಗುಪ್ತವಾಗಿ ಮನಸ್ಸಿನಲ್ಲಿ ಪ್ರಬಲವಾದ ವ್ಯಾಪಾರ ಕ್ರಮಗಳು ಜರಗುತ್ತಿರಲು ಶಕ್ಯವಿದೆ ಯೆಂಬ ಸಂಗತಿಯ ಕುರಿತು ಪೂರ್ವಾದನು ವಿಚಾರವಾಡತ್ತೊಡಗಿದನು.

ಕೆಲವು ವರ್ಷ ಮುಂಚೆಯೇ, ವಿಯನ್ನಾದ ಡಾ. ಜೊಸ್‌ಫ್ ಬ್ಲೂಅರ್ ಎಂಬ ಸಂಶೋಧನಾಭಿರುಚಿಯುಳ್ಳ ಒಬ್ಬ ಕುಟುಂಬ ವೈದ್ಯನೇಂದಿಗೆ ಪೂರ್ವಾದನ ಪರಿಚಯ ಬೇಳಿಸಿದ್ದನು. ಇವರೀವರ್ಷ ಗಳಲ್ಲಿ ಗಳ ವರ್ಷಗಳ ಅಂತರ ವಿದ್ದರೂ (ಬ್ಲೂಅರನು ಹಿರಿಯನಾಗಿದ್ದನು) ಘನಿಷ್ಠೆ ಮತ್ತುತ್ತಮ ಕೂಡಿತು. ಪರಸ್ಪರ ಮೈಜಾಳಾನಿಕ ಆಸಕ್ತಿಯ ವಿಷಯಗಳಲ್ಲಿ ಪರಸ್ಪರರೂ ಪಾಲುಗಾರ ರಾದರು. ಈ ಪಾಲುಗಾರಿಕೆಯ ಶಾಸ್ತ್ರವಿನೇಂದರೆ ಸಂಭಾವನೆಗಳಲ್ಲಿ ತಾನು ತೀರ ಹೊಸದೆಿಕಂದು ಪದ್ಧತಿಯಿಂದ ಹಿಸ್ಟೇರಿಯಾ ವ್ಯಾಧಿಯನ್ನು ಗುಣಪಡಿಸುತ್ತಿದ್ದೆನೆಂಬುದರ ಕೆಳಿಯನ್ನು ವಯೋವೃದ್ಧಿ ಜಾಳಿಸುವುದ್ದಿ ಬ್ಲೂಅರನು ತನ್ನ ಪ್ರತಿಭಾಸಂಪನ್ನನಾದ ಎಳಿಗೆಳಿಯಸಿಗೆ ಹೇಳಿದನು.

ಓರ್ವ ರೋಗಿನಿಯು ಹಿಸ್ಟೇರಿಯಾ ವಿಕಾರದ ನಿಕೋಪದಿಂದ ಬಳಲುತ್ತಿರುವಾಗ ಆ ವಿಕೋಪದಲ್ಲಿ ಅವಳ ಮನಸ್ಸಿನಲ್ಲಿ ಹೆಚ್ಚು ಒತ್ತಾಯದಿಂದ ಬರುವ ಯಾವದೊಂದು ಭ್ರಮಾಭಾಸದ ವಿವರವಾಗಿ, ಮಾತನಾಡಲು ಅವಳಿಗೆ ಅಸೀಗ್ನಳಿಸಿದಾಗ ಅವಳ ಉನಾನ್ಯಾದದ ಬಾಧೆಯು ಕುಗಿದ್ದು ಆತನಿಗೆ ಕಂಡುಬಂದಿತ್ತು. ಅಂದಿನಿಂದ ಆಕೆಯನ್ನು ವೇದಲು ಸಂಖೋಹನೆಯ ಪ್ರೇರಣೆಯಿಂದ ನಿದ್ದೆ ಹಚ್ಚಿ, ನಿದ್ದೆಯಲ್ಲಿ ಆಕೆಯ ಮನೋಗತವಾದ ವಿಶ್ವಾಭವಾ ಭಾವವನ್ನು ಗೊತ್ತುಹಚ್ಚಿ, ಅಮೇಲೆ ಆಕೆಯು ಎಚ್ಚತ್ತಾಗ ಸಿದ್ದೆಯಲ್ಲಿಯ ಮಾತುಕತೆಗಳನ್ನು ನೇನಪು ಮಾಡಿ ಬಣ್ಣಿಸಲು ಆಕೆಗೆ ಕೇಳಿಕೊಳ್ಳುವ ಪರಿಪಾಠವಿಟ್ಟುನು. ಇದರಿಂದ ಅವಳ ಉನಾನ್ಯಾದವ್ಯಾಧಿಯು ವಾಸಿಯಾಯಿತು. ಹೀಗೆ ಕೆಲವೊಂದು ಸ್ಕೃತಿಯ ಲೋಪದಿಂದ ಉನಾನ್ಯಾದ ಲಕ್ಷಣಗಳು ತಲೆದೊಂಬಡ್ಡು, ಆ ಸಷ್ಟವಾದ ಸ್ಕೃತಿಯನ್ನು ತೆಗಿ ಪಡೆದೊಡಸೆಯೇ ಆ ಲಕ್ಷಣಗಳು ತನ್ನಾರೆ ಇಲ್ಲವಾಗುವವೆಂತ ಬೂರ್ಜಾರಸು ಸಿದ್ಧಮಾಡಿದನು.

ಬೂರ್ಜಾರನ ಈ ಪದ್ಧತಿಯನ್ನು ಸ್ಪೀಕರಿಸಿ ವ್ಯವಹರಿಸಲು, ಅದು ಅತ್ಯಂತ ಯಶಸ್ವಿಯೆಂತ ಪೂರ್ಣದನು ಮನಗಂಡನು. ಈ ಹೊಸ ಕೈ ಶ್ರದ್ಧೆಯಲ್ಲಿಯ ತನ್ನ ಕಾರ್ಯದ ಕುರಿತು ಈರ್ವರೂ ಬಂದು ಪುಸ್ತಕವನ್ನು ಪ್ರಕಟಿಸಿದರು (ಗರ್ಜ). ಎರಡು ವರ್ಷಗಳ ಸಂತರ “ ಉನಾನ್ಯಾದ ರೋಗದ ವ್ಯಾಂಗಗಳು ” ಎಂಬ ದೊಡ್ಡ ಗ್ರಂಥನನ್ನೊಂದು ಪ್ರಸಿದ್ಧಿಸಿದರು. ಮನೋವಿಶ್ಲೇಷಣದ ಪಾರ್ಯೋಗಿಕ ಪ್ರಯತ್ನಗಳ ಸಿದ್ದೇಶವು ಈ ಗ್ರಂಥದಲ್ಲಿಯೇ ಕಂಡಬಂತು. ಉನಾನ್ಯಾದ ರೋಗದ ಉಗಮ, ಲಕ್ಷಣಗಳನ್ನು ವಿವೇಚಿಸುವಾಗ, ಯಾವದೊಂದು ಭಾವಸೆಯನ್ನು ಒಡ್ಡುಹಾಕಿ ಅಡ್ಡಗಟ್ಟಿದಾಗ ಉನಾನ್ಯಾದ ಲಕ್ಷಣವು ಹಿಸ್ಟೇರಿಯಾದ ಲಕ್ಷಣವು ಉಂಟಾಗುತ್ತದೆಂತ ಅದರಲ್ಲಿ ಸೂಚಿಸಲಾಗಿತ್ತು. ಹೀಗೆ ತಡೆದ ಭಾವಸೆಯು ತನ್ನ ಶಕ್ತಿಯನ್ನು ವ್ಯಯಮಾಡಲು ಸಾಮಾನ್ಯ ಸಂಕ್ಷಿಪ್ತಿಯ ಮಾರ್ಗವಿಲ್ಲದ ಮಾರ್ಗ ವಿಕೃತದ್ವಾರವನ್ನು ಕಲ್ಪಿಸಿಕೊಳ್ಳುವದರಿಂದ ಹೀಗೆ ಉನಾನ್ಯಾದಲಕ್ಷಣವು ಪಡಣವಿಂಸುತ್ತದೆಂತ ಪ್ರತಿಪಾದಿಸಲಾಗಿತ್ತು.

ಇದರ ಪರಿಣಾಮವಾಗಿ ಸಂಕೋಧಕರು ಎರಡು ನಿಷಾಯಗಳಿಗೆ ತಲ್ಲಿದರು. ವೇದಲನೆಯುದು, ಭಾವನಾಜೀವನದ ಅತ್ಯಂತಿಕ ಮಹತ್ವ.

ಮತ್ತು ಎರಡನೆಯದು, ಜಾಗ್ರತ ಮತ್ತು ಅಜಾಗ್ರತವೆಂತ ವಾಸಿಗಳ ಕ್ರಿಯೆಗಳಲ್ಲಿ ವಾಡಬೇಕಾದ ಭೇದದ ಅಗತ್ಯ. ಏಕೆಂದರೆ, ಯಾವುದೇ ವ್ಯಕ್ತಿಯು ಜಾಗ್ರತವಾಗಿ — ಅಥಾತ್ ತಿಳುವಳಿಕೆಯಿಂದ — ತನ್ನಲ್ಲಿ ಉನಾನ್ಯಾದಲ್ಲಿ ಟಾಗಳನ್ನು ವಾಡಿಸಿಕೊಳ್ಳಲು ಯಂತ್ರಿಸಲಾರನು. ಆದ್ದರಿಂದ ಇಂಥ ಚಟುವಟಿಕೆಯು ತಿಳುವಳಿಕೆಗೂ ನಿಲುಕದ ಆಳವಾದ ಮನಸ್ಸಿರದಲ್ಲಿ ಸಡೆಯುವುದೆಂತ ಒಪ್ಪಬೇಕಾಯಿತು.

‘ಸ್ವೀರಸಾಹಜಯು’ ದ ಶೋಧ:

ಇದುವರೆಗೆ ಬ್ಲೂರ್ಯಾಂರ ಮತ್ತು ಪೂರ್ವದ ಇವರೀರ್ವರೂ ಕೈಯಲ್ಲಿ ಕೈಯಿಕ್ಕೆ ಕೆಲಸವಾಡುತ್ತಿದ್ದರು. ಕೆಲಸದಲ್ಲಿ ಬ್ಲೂರ್ಯಾಂರನು ಹಿರಿಯ ಭೂಮಿಕೆಯಾಗಿತ್ತು ಸದಾಂತದ ವಿವಿಧ ಆಂಶಗಳ ಮೇರಿಲೆ ಈರಲ್ಲಿಯಾಗ ಮತಭೇದಗಳಿದ್ದವು; ಆದರೂ ಅನೇಕೊನ್ನೆ ಒಪ್ಪಂದವನ್ನು ಕೆಡಿಸುವಂಥ ಗಂಭೀರ ಪ್ರಮಾಣದಲ್ಲಿದ್ದಿಲ್ಲ. ಆದರೆ ಉವರ ಬೃಹದ್ದುಂಥವು ಪ್ರಕಟವಾದ ಸ್ವಲ್ಪೀ ಆವಧಿಯ ಸಂಕರ, ಪೂರ್ವದನು ಒಂದು ಅತಿ ಮಹತ್ವದ ಶೋಧ ವನ್ನು ವಾಡಿಸಿನು. ಆದೇ ಆತನ ಜೀವನದ ಪರಿವರ್ತನದ ಬಿಂದುವಾಯಿತು. ಇನ್ನೀರ್ಲೂ ಅಲ್ಲ, ಡಾ. ಬ್ಲೂರ್ಯಾಂರನ ಸಾಹಕಾರ್ಯ-ಸಾಹಜಯುರ್ದಿಂದ ದೂರ ಹೋಗುವ ಸೀಳುದಾರಿಯ ಆರಂಭವೂ ಆಯಿತು. ತಾನು ವಾಡಿದ ಶೋಧ ದಿಂದ ಇತರ ವಿಚಾನಿಸಿಗಳಿಗೂ ವಿರೋಧಕರಿಗೂ ಆದ ಆಶ್ಚರ್ಯದಷ್ಟೇ ಆಶ್ಚರ್ಯದ ಆಘಾತವು ಸ್ವತಃ ಪೂರ್ವದಿನಿಗೇ ಅನಿಸಿತು. ‘ಉನಾನ್ಯಾದ ಮುಂತಾದ ಮಜ್ಜಾನಿಕೃತಿಯ ಹಿಂದೆ ಶಾಯುಕಾರಿಯಾಗುವ ಉದ್ದೇಶವು ಯಾವುದಾದ್ದೂ ಒಂದು ಭಾವನೆಯಿದ್ದರೆ, ವಾಡಿಕೆಯಾಗಿ, ಲೈಂಗಿಕ ಸ್ವರೂಪದೇ ಇರುತ್ತದೆಂತ ನಾನು ಮನಗಂಡಿಸು. ಇಂಥ ಭಾವೋದೇರ್ಕವೆ ವರ್ತಮಾನ ಲೈಂಗಿಕ ಸಂಘರ್ಷದಾಗಿರುತ್ತದೆ ಇಲ್ಲವೇ ಪೂರ್ವದ ಲೈಂಗಿಕ ಅಸುಖವಗಳ ಪರಿಣಾಮವಾಗಿರುತ್ತದೆ’—ಹೀಗೆಂತ ತನ್ನ ಶೋಧದ ಕಂಗಿತು ಪೂರ್ವದನು ಬರೆದಿದ್ದಾನೆ.

ಈ ಶೋಧದ ಬೆಲೆಯು ಪೂರ್ವದಿನಿಗೆ ಬಹಳೇ ಹೆಚ್ಚಿನದಾಯಿತು. ಆತನು ಲೈಂಗಿಕಪ್ರಯತ್ನಕೆಗೆ ಎರವಾಗಬೇಕಾಯಿತು. ತನ್ನ ಶೋಧದ ಅನುಸಾರ

ವಾಗಿ, ಒಂದ ಬೇಸಿಗರಿಗೆಲ್ಲ ಅವರ ಕಾಮಬೀವಸದ ಕುರಿತು, ಲೈಂಗಿಕ ಪ್ರವೇಶತಿಹಾಸದ ಕುರಿತು ಆತನು ಕೇಳತ್ತೊಡಗಿದನು. ಸಹಜವಾಗಿಯೇ ಅನೇಕರು ಇದನ್ನು ನಿಷೇಧಿಸಿದರು. ಇದರಿಂದ ಆತನ ವೈದ್ಯಕೀಯ ವ್ಯವಸಾಯಕ್ಕೆ ಒಹಳ್ಳ ಹಾನಿಯಾಯಿತು. ಆದರೂ, ತನ್ನ ಶೋಧವನ್ನು ಸಮಾಧಿಸಲಿಕ್ಕೆ ಸಾಕಾಗುವಪ್ಪು ಆಧಾರಗಳು ಆತನಿಗೆ ಮಜ್ಜಾವಿಕೃತಿಯಿಂದ ನರಳಂವ ಬೇಸಿಗರಿಂದ ದೊರಕಿದವು.

ಭೌತಿಕಸೃಷ್ಟಿಯಲ್ಲಿರುವನಂತೆ ಮಾನಸಿಕಸೃಷ್ಟಿಯಲ್ಲಿಯೂ ಕಾರ್ಯ-ಕಾರಣ ಸಂಬಂಧದ ನಿಯಮವು ಅಷ್ಟೇ ನಿಷ್ಮಾರವಾಗಿ ಇನ್ನೂಲೂ ಸುವದೆಂತ ನಂಬಿ ಘೂರ್ಣದನು ತನ್ನ ಸಂಶೋಧನದಲ್ಲಿ ಮುಂದರಿದನು. ಪ್ರತಿಯೇಂದು ಮನೋವಾಸ್ಥಾಪಾರಕ್ಕೆ ಒಂದು ನಿಶ್ಚಿತವಾದ ಯೋಗ್ಯ ಕಾರಣವಿರಲಿಕ್ಕೆ ಬೇಕು ಎಂತ ಆತನ ದೃಢಭಾವನೆಯಾಯಿತು. ಆತನ ವೈದ್ಯಕೀಯ ವ್ಯವಸಾಯ ದಲ್ಲಿಯು ಅನುಭವವು ಆಳವಾದಂತೆ ಅಗಲವಾದಂತೆ, ಈ ಮಾತ್ರ ಮತ್ತಿತ್ವಪ್ಪು ಬದ್ಧಮೂಲವಾಯಿತು. ಪರ್ತಿಮಾನ, ಮನಃಶಾರ್ಯಂತಿ, ಮನೋವ್ಯಧಿಗಳ ಕಾರಣಗಳು ರೋಗಿಗಳ ಜೀವನದಲ್ಲಿ ಪ್ರಾರ್ಥದಲ್ಲಿಯೇ ಒದಗಿದ ಫಳನೇ ಗಳಲ್ಲಿರುವವನೆಂತ ಆತನು ಹೆಚ್ಚು ಹೆಚ್ಚು ಮನಗಂಡನು; ಆಯಂತ್ರಂದ ಆರಂಭದಲ್ಲಿ ಫಳಿಸಿದ ಕೆಲವೊಂದು ಸಂಗತಿಗಳ ಸ್ವಾತಿತಗಳು ಜಾಗ್ರತ ಮನಸ್ಸರ ದಿಂದ ಆಳಿ ಮಾಯವಾಗಿ ಹೋದರೂ, ಅಜಾಗ್ರತಸ್ಥಾರದಲ್ಲಿ ಆವು ಆಳವಾಗಿ ಹುದುಗಿ ನಿಂತ ಮೂಲಕ ಮುಂದಿನ ವಿಕೃತಿಗಳಿಗೆ ಮುಳುವಾಗುತ್ತವೆಂಬುದು ಹೆಚ್ಚು ಹೆಚ್ಚು ಮನದಬ್ಧಾಯಿತು. ಆದ್ದರಿಂದ ಎಲ್ಲರ ಮನಸ್ಸಿಗೂ ಅನ್ವಯಿಸಿದರೆ ಯಶಸ್ವಿಯಾಗಬೇಕಾದ ವಿಸ್ತೃತಿಯ ಆಳದಿಂದ ಅನುಭವ ಗಳನ್ನು ಜಾಗ್ರತಸ್ಥಾರದಲ್ಲಿ ಎಳೆದು ತರುವ ಸಾಮಾನ್ಯ ಉಪಚಾರ ತಂತ್ರವನ್ನೊಂದು ಆತನು ಕಂಡುಹಿಡಿಯಬೇಕಾಯಿತು. ಏಕೆಂದರೆ ಇಂಥ ಸ್ವಾತಿತಗಳು ಅಜಾಗ್ರತ ಮನೋಭಾಗದಲ್ಲಿಯೇ, ಆಡಗಿ ಉಳಿದು ತಮ್ಮ ಚಟುವಟಿಕೆ ನಡೆಸುತ್ತಿರುವನಕ ಬೇರಿಗೆ ತಾಗಿದ ಹುಳದಂತೆ ‘ಬಹುಶಾಖಾನಂತ’ ವಾದ ಈ ಮನೋವ್ಯಧಿ ತಿಳಿಲು-ರಸವನ್ನೇ ಹಾಳುಗಿಡುಹಿ ಗತಿಗೇಡಾಗುವಾಪತ್ತಿಯು ತಪ್ಪಿದ್ದಲ್ಲ.

ಆತನು ಕೊನೆಗೆ ಪರಿಶೋಧಿಸಿ ಪ್ರಯೋಗದಲ್ಲಿ ತಂದ ತಂತ್ರಕ್ಕೆ

ಕಾರ್ಯ-ಪದ್ಧತಿಗೆ—‘ಸ್ವೈರ ಸಾಹಭಯ್ರ್’ (free association) ವೆಂಬ ಹೆಸರು. ಇದು ಒಂದು ಬಗೆಯ ಕಲ್ಪನಾಸಂಗತಿಯ ತತ್ವವೇ ಸರಿ. ಈ ತಂತ್ರವನ್ನು ಸಿದ್ಧಪಡಿಸುವಾಗ ಪ್ರಾರ್ಥನೆ ಮೊದಲು ತನ್ನದುರಿಸಿರೋಗಿ, ಅವನ ಇಲ್ಲವೇ ಅನಳ ವಿಕೃತಿಯ, ಲಕ್ಷಣಗಳಿಗೆ ಕಾರಣವಾಗಿರ ಬಹುದೆಂತೆಸಿಸಿದ ಹಿಂವಿನ ಫಳಸಿಗಳನ್ನು ಕರ್ಕುವಿದ್ದಷ್ಟು ಯತ್ತುದಿಂದ ಏಕಾಗ್ರ ಚಿಂತನದಿಂದ ನೆನಪುವಾಡಿ ಬಣ್ಣಿಸಲು ಹೇಳುತ್ತಿದ್ದನು. ಆದರೆ ಹೀಗೆ ಯತ್ತುದಿಂದ ಚಿಂತಿಸಿ ಸ್ಕರಣವಾಡುವ ತಂತ್ರವು ಕೆಲವೊಂದು ಮಟ್ಟದ ತನಕ ಉಪನೋಗಿಯಾಗುತ್ತಿತ್ತು. ರೋಗಿಯ ಬಾಳಿನಲ್ಲಿಯು ಅತ್ಯಂತ ಜೀವಾಳದ, ತೀರ ವ್ಯಕ್ತಿಗತವೆಂತೆನಿಸಬಹುದಾದ ಫಳಸಿಯೋಂದಿಗೆ ಸ್ಕೃತಿಯು ಸುತ್ತಿಕೊಂಡಿದ್ದಾಗ, ಇಲ್ಲವೇ ರೋಗಿಯ ದೃಷ್ಟಿಯಿಂದ ನಿರ ಧರ್ಮಕವೆಂತ ಅನಿಸುವ ಸಂಗತಿಗಳನ್ನು ನೆನಪುವಾಡಿಸುವ ಪ್ರಸಂಗ ಬಂದಾಗ ರೋಗಿಯು ಮುಂದಾರಿಯುತ್ತಿದ್ದಿಲ್ಲ; ಆ ಯತ್ತುಕಾಷ್ಟಿಗಿ ಬೇಕಾಗುವ ಏಕಾಗ್ರ ತೆಯು ತಪ್ಪಿಹೋಗುತ್ತಿತ್ತು. ರೋಗಿಯ ಮಾನಸಿಕ ಎರೋಧ ಒತ್ತಾ ಯಗಳ ವರುದ್ಧ ಆತನಿಂದ (ಆಕೆಯಿಂದ) ಸ್ಕರಣವಾಡಿಸಬದು ಅಸಫಲ ವಾಗಿವಂತೆ ಅಸಹ್ಯ ದಣಿನಿನದೂ ಆಗುತ್ತಿತ್ತು. ಸಫಲವಾದರೂ ನೆನಪಿಗೆ ಬಂದು ಸಂಗತಿಯು ಯಥಾರ್ಥವಿರುತ್ತಿದ್ದಿಲ್ಲ; ಅಧರ್ಮ ಸತ್ಯವಾಗುತ್ತಿತ್ತು.

ಈ ತೊಡಕು ಮುಂದೆ ಬಂದೊಡನೆಯೇ, ಫ್ರಾರ್ಥನೆ ಪ್ರತಿಭಾವು ಯವಾದ ಮತ್ತು ಎದೆಗಾರಿಕೆಯ ಒಂದು ಅನುವಾನವನ್ನು ಮಾಡಿದನು. ಆತನಿಗೆ ಕಾರ್ಯಕಾರಣವಾಕ ಕ್ರಮದಲ್ಲಿ ಅಜಲವಾದ ಸಿಷ್ಟೆಯಿತ್ತುಂತ ಹಿಂದೆ ಹೇಳಿದೆಯಷ್ಟೇ. ಭೌತಿಕ ಪ್ರಪಂಚದಂತೆ ಮಾನಸಿಕ ಪ್ರಪಂಚದ ಲ್ಲಿಯೂ “ಯದೃಚ್ಛ” “ಯೋಗಾಯೋಗ” ಗಳಿಗೆ ಎಡೆಯಿಲ್ಲವೆಂತ ಆಶನ ಸಂಬಂಗಿ. ಆದ್ದರಿಂದ ಸ್ಕರಣ ಮಾಡಿಸುವ ತಂತ್ರದಲ್ಲಿ ತಾನು ಹೇತು ಪೂರ್ವಕವಾದ ಯತ್ತು ಚಿಂತನಗಳನ್ನು, ಮನಸ್ಸನ್ನು ದಣಿಸುವ ಏಕಾಗ್ರ ತೆಯ ಸಾಧನೆಯನ್ನು ತೆಗೆದುಹಾಕಿದರೂ ಪರಿಣಾಮವಾಗಲ್ಲಿ ಹಾನಿಯಾಗಲಿ ಕ್ಷಿಲ್ಲವೆಂತ ಆಶನು ತಿಳಿದನು. ಮನಸ್ಸು ಏಕಾಗ್ರವಿಲ್ಲದಿರುವಾಗ ಸ್ವೈರ ವಾಗಿ ಹಾಯ್ಯಾಹೋಗಿನ ವಿಚಾರವಾಲಿಕೆಗಳು ಕೂಡ ಬರೇ ಯೋಗಾ ಯೋಗದಿಂದ ಹೊಳೆಯುವಂಥವಲ್ಲ. ಅವುಗಳ ಅಸಂಗತವೆನಿಸುವ ಭ್ರಮಣ

ದಲ್ಲಿಯೂ ಒಂದು ಸುಸಂಗತ ಕ್ರಮವಿರಲಿಕ್ಕೆಬೇಕು. ಅವುಗಳ ಗತಿಯು ಕೂಡ ಏನಾದರೆಂದು ಕಾರಣದಿಂದ ನಿಶ್ಚಯವಾಗಿರಲೇಬೇಕು. ಮತ್ತು ಈ ಏನಾದರೊಂದು ಕಾರಣವು (ಮನಸ್ಸಿನ ಏಕಾಗ್ರತೆಯಲ್ಲಿವಾದುದರಿಂದ) ಅಜಾಗರತ ಮನೋಭಾವವೇ ಆಗಿರಬೇಕು—ಎಂತ ಫಲ್ಯಾದನು ಅನುಮಾನ ವಾಡಿದನು.

ಈ ಅನುಮಾನದಿಂದ ಆತನು ತನ್ನ ಕಾರ್ಯವದಿಂದಿಲ್ಲ ಅಂಥಿಯು ಬದಲು ಮಾಡಿದನು; ಏಕಾಗ್ರವಾಡಿ ಹುರಿಗೊಳಿಸುವ ಬದಲು ಮನಸ್ಸಿನ್ನು ಸಡಿಲು ಬಿಡಲು ರೋಗಿಗಳಿಗೆ ಹೇಳಹತ್ತಿದನು. ಏನೂ ಆಯಾಸ ಪಡದೆ, ಮನಸ್ಸಿನ್ನು ತೀರ ತೆರವು ಮಾಡಿ ಅಲ್ಲಿ ತನ್ನಾರೆ ಸುಳಿಯುವ ವಿಚಾರಗಳ ಸ್ನೇಹಿ ನಿವೇದಿಸುತ್ತು ಸಡೆಯಲು ತಿಳಿಸಿದನು. ಹೀಗೆ ನಿವೇದಿಸುವಾಗ ಯಾವ ವಿಚಾರವನ್ನು,—ಅದು ಎಷ್ಟೇ ಹಾಸ್ಯಾಸ್ಯಾದವೇನಿಸಲಿ, ಅಸಂಗತವೇನಿಸಲಿ,— ತಿದ್ದುದೇ ತಿರುಗಿಸದೇ, ನಿಯಂತ್ರಿಸದೇ, ಕಲೆಯಲ್ಲಿ ತೋಚಿದ್ದೆಲ್ಲ ಏನರಿಸುತ್ತು ಹೋಗಲು ಬಿಸ್ತು ವಿಸಿದನು. ಹೀಗೆ ವಿವರಿಸುತ್ತು ಹೋಗುವಾಗ ವಿವಿಧ ವಾದ ವಿಚಾರಗಳ ಆ ವಿಸ್ತಾರವಾದ ಜಾಳಿಗೆಯು—ಕ್ರಮೇಣ ರೋಗಿಯ ಮನೋವಿಕೃತಿ ವಾಧಿಯ ಬೇರನ್ನು ತನ್ನ ಸುತ್ತಿನಲ್ಲಿ ಸಿಲುಕೆಸಿಕೊಂಡು ಬೆಳಕಿಗೆ ಎಳೆಯುತ್ತದೆ. ಈ ಕ್ರಮವು ಬಹಳೇ ಉದ್ದೇಶ, ತೈಡಕಿಸದೂ ಇರುತ್ತದೆ. ಏಕೆಂದರೆ ತನ್ನ ಮನಸ್ಸಿನ್ನು ತೀರ ತೆರವಾಗಿದುವದು ಯಾರಿಗೂ ಸುಲಭವಲ್ಲ; ವಿಚಾರಗಳನ್ನು ಕ್ರಮೇಣ ನಿಯಂತ್ರಿಸದೇ ಇರಬದಕ್ಕೆ ತೀರ ಬೆಗಿಯಾಗಿರುತ್ತದೆ. ವಿಚಾರಗಳ ಸುಳ್ಳವು ಹೊಳೆವುಗಳಲ್ಲಿ ಅನಿವಾರ್ಯವಾಗಿ ಲಕ್ಷ್ಯವು ಸೆಳಿಯಲ್ಪಟ್ಟು, ಕೆಲವು ತಿದ್ದಲ್ಪಡುತ್ತವೆ; ಕೆಲವು ಸಿರಧಿಕ ವೆಂತ ಹತ್ತಿಕ್ಕುಲ್ಪಡುತ್ತವೆ. ಕೆಲವು ವಿಚಾರಗಳು ಅತಿರಂಬಿತವಾಗಿ, ಇಲ್ಲವೇ ಇದ್ದಕ್ಕಿಂತ ಕಡಿಮೆ ರೂಪದಲ್ಲಿ ವ್ಯಕ್ತವಾಗಿತೋಡಗುತ್ತವೆ. ಆದರೂ, ಕುಶಲವಾದ, ಎಡಬಿಡದ, ಧೋರಣೆಯಾದ ನಿಯಂತ್ರಣಾದಲ್ಲಿ, ರೋಗಿಯು ನಿವೇದಿಸಿದ ಸ್ನೇಹಿರ ವಿಚಾರಸಂಗತಿಯ ವಿಷುಲ ದ್ರವ್ಯದಲ್ಲಿ ತನ್ನ ವಿಶ್ಲೇಷಣಕ್ಕೆ ಬೇಕಾದ ಎಲ್ಲ ಸಾಮಂಗಿಯನ್ನು ಮನೋವಿಜ್ಞಾನ ತಜ್ಞನು ಅಥವ ಡಿಸಿಕೆಂಪ್ಲಾಟಾನೆ. ಇಲ್ಲಿ ಒಂದು ಮಾತ್ರ ಲಕ್ಷ್ಯ ಸಬೇಕು. ಸ್ನೇಹಿರ ವಿಚಾರ ಸಾಹಜಯ್ಯವೆಂದರೇ ಮನೋವಿಶ್ಲೇಷಣವಲ್ಲ. ರೋಗಿಯ ಮನಸ್ಸಿನ

ಒಂದಿಗೆ ವಿಶ್ಲೇಷಣ ತಜ್ಞನಿಗಾಗಿ ಅದು ನುಳಿಲಿದ್ದವ್ಯವಸ್ಥೆ ಒದಗಿಸಿ ಕೊಡುತ್ತದೆ. ಈ ವಿಚಾರ ದ್ರವ್ಯದಿಂದ ತಜ್ಞನು ವಿಶ್ಲೇಷಣ ಕಾರ್ಯವನ್ನು ಮಾಡುತ್ತಾನೆ. ವಿಶ್ಲೇಷಣವೆಂದರೇನು? ರೋಗಿಯ ಮನೋರ್ಗತವಾದ ಎಲ್ಲ ಸಹಜ ವಿಚಾರಗಳನ್ನು ಸ್ಪೃಹ ಸಾಹಜಯ್ಯಾದಿಂದ ತಿಳಿದು ಕೊಂಡ ಸಂತರ ಅವುಗಳ ಅನ್ವಯಾರ್ಥವನ್ನು ಸರಿಯಾಗಿ ಹಚ್ಚಿ ಉಪಪತ್ತಿಯನ್ನು ಸಾಧಿಸುವದೇ ವಿಶ್ಲೇಷಣವು. ಈ ಕಾರ್ಯವೂ ಉದ್ದ್ವಾಗಿ ಪ್ರಾರ್ಥಿತವು, ಕೇವಲ ಉಚ್ಚ ಶಿಕ್ಷಿತನಾದ ವಿಶ್ಲೇಷಕನೇ ಕೈಗೊಳ್ಳಲಿರುತ್ತದೆ. ಹದೂ ಇರುತ್ತದೆ. ರೋಗಿಗಳ ದೃಷ್ಟಿಯಿಂದಲೂ ವಿಶ್ಲೇಷಣವು ಬಹಳ ವೆಚ್ಚಿ ಬೀಳಿವಂತಹದೂ, ಒಹಳ ಸವರ್ಯ ತಾಗುವಂತಹದೂ ಮೇಲಾಗಿ ಬಹಳೇ ಮನೋರ್ಯಾತಸೆಯಾಳ್ಳಿಂತಹದೂ ಆಗಿದೆ. ವೈದ್ಯಕದಲ್ಲಿ ಕಡ್ಡಿ ಕ್ರಿಯೆಯು ಹೇಗೆನೇ ಹಾಗೆಯೇ ಮನೋವಿಶ್ಲೇಷಣದ ಚಿಕಿತ್ಸೆಯನ್ನು ಇನಿ ವಾರಾ ಆವಶ್ಯಕತೆಯಿದ್ದರೆ ಮಾತ್ರ ಪಡೆಯಬೇಕು. ಕ್ರ್ಯಾಪದ್ಧರೆ ಆದನ್ನು ತಪ್ಪಿಸಿಕೊಳ್ಳುವದು ಜಿತ.

ಅಜಾಗ್ರತ ಮನಸ್ಸಿರವು ಜಾಗ್ರತ್ತದಂತೆ ಕಾರ್ಯವಾಡುವದಿಲ್ಲ. ಅದಕ್ಕೆ ಕಾಲದ ಕಲ್ಲುನೆಯೆ ಇರುವದಿಲ್ಲ. ಅದಕ್ಕೆ ಅಮದು-ಆಲಗಳಲ್ಲಿಯ ಭೇದನೇ ಮಾನ್ಯವಿರುವದಿಲ್ಲ! ಅದರ ವಿಚಾರ ವಿಕಾರಗಳು ವ್ಯಕ್ತವಾಗುವ ಬಗೆಯು ವಾಚಿಕವಲ್ಲ. (ಮಾತಿಸದಲ್ಲಿ) ಶಾಬ್ದಿಕವಲ್ಲದ ಆರ್ಥಿಕತ್ವಗಳಲ್ಲಿ ಅಜಾಗ್ರತ ಮನೋರ್ಭಾವಗಳು ಮಾಡುತ್ತವೆ. ಈ ಆರ್ಥಿಕತ್ವಗಳು—ರೂಪಕಗಳು—ಬಹುಶಃ ಪ್ರತೀಕಾತ್ಮಕವಾಗಿರುತ್ತವೆ. ಅಜಾಗ್ರತ ಮನೋರ್ಭಾಗಕ್ಕೆ ಸಿಂಹಾಸನ ಶಕ್ತಿಯಿರುವದೇ ಇಲ್ಲ. ಅದೊಂದು ವಿಶಾಲವಾದ ಕಾಮನಾ ಸಮೂಹವಾಗಿರುತ್ತದೆ. ಶಕ್ತಾಶಕ್ಯತೆಯ ಕಲ್ಲುನೆಯು ಅದನ್ನಾಳುವದಿಲ್ಲ. ಅದನ್ನು ಆಖೆವ ತತ್ವವು ಒಂದೇ; ವಿಶ್ಲೇಷಣ ತಜ್ಞರು ಅವನ್ನು ಸುಖ-ದುಖಿ ತತ್ವವೆಂತ ಕರೆಯುವರು. ಅಜಾಗ್ರತ ಮನೋರ್ಭಾವಗಳ ಒಂದೇ ಒಂದು ಗುರಿಯು ಸುಖವನ್ನು ಹುಡುಕುವದು ಮತ್ತು ದುಖವನ್ನು ತಪ್ಪಿಸಿಕೊಳ್ಳುವದಾಗಿರುತ್ತದೆ. ವಾಸ್ತವತ್ತಿಯ ತತ್ವವು ಕೂಡ ಅಜಾಗ್ರತವು ಒಪ್ಪುವದಿಲ್ಲ. ವಾಸ್ತವ ಸತ್ಯದ ಪ್ರಭಾವವು ಜಾಗ್ರತ ಮನಸ್ಸಿರದ ಮೇಲೆ ಮಾತ್ರ ಆಗುತ್ತದೆ.

ಸ್ವಾಪ್ನಮಿಮಾಂಸೆ, ಕನ್ನಿನ ಕಟ್ಟು

ಆಜಾಗ್ರತ ಮನೋಭಾಗದ ವಿಚಾರಕ್ರಮಗಳನ್ನು ಕನಸುಗಳ ಖಿನೀಮಾಂಸಯಲ್ಲಿ ಪೂರ್ವವಾಗಿ ಅಭ್ಯಸಿಸಲಾಗಿದೆ. ಸ್ವೇಚ್ಛಾಹಚಯಂ ಪದ್ಧತಿಯಿಂದ ಪ್ರಾರ್ಥಿತವಾದ ವಿಚಾರದ್ವಿರ್ದಲ್ಲಿ ಕನಸುಗಳು ಬಹಳ ಭಾಗ ವನಾನ್ನಿಕ್ರಮಿಸಿರುವುದು ಪ್ರಾಯ್ಯಡಿಗೆ ಕುಡಿಬಂತು. ಆದ್ದರಿಂದ ಕನಸುಗಳ ಹಣ್ಣಿ-ಹಣ್ಣಿ-ಹಣ್ಣಿಗಳ ಗುಟ್ಟನ್ನು ಹುಡುಕಿ ಹಿಡಿಯಲಿಕ್ಕೆ ಆತಸು ಹವಣಿಸಿದನು. ಇದರ ಪರಿಣಾಮವಾಗಿ ಸ್ವಾಪ್ನಮಿಮಾಂಸಯು ಮನೋಎವಿಶ್ಲೇಷಣದ ತೊತ್ತುದಲ್ಲಿ ಮಧ್ಯಸ್ಥಾನವನ್ನು ಪಡಕೊಂಡಿತು. ಇದಕ್ಕೆ ಕಾರಣ ವೇಸೆಂದರೆ, ಕೆಲವರೇ ಮನೋಎವಿಕ್ಕತಿಗಳಿಂದ ಬಳಲುವ ರೋಗಿಗಳಾಗಿ ತಾತ್ತರೆ. ಆದರೆ ಎಲ್ಲರೂ ನಿದ್ದೇಯಲ್ಲಿ ಕನಸು ಕಾಣುವವರೇ ಇರುತ್ತಾರೆ. ಆದುದರಿಂದ ಕನಸುಗಳಿಗೆ ಕೆಲವೋಂದು ಹಣ್ಣಿದ್ದು, ಅವು ಆಜಾಗ್ರತ ಮನೋಭಾಗದ ಜಟ್ಟಿವಟಿಕೆಯಿಂದ ಉಂಟಾಗುತ್ತವೆಂತ ತೋರಿಸಿದಲ್ಲಿ ಮನೋಎವಿಶ್ಲೇಷಣವು ಪ್ರತಿಯೇಷ್ಟಿರುತ್ತಾ ಅನ್ವಯಿಸುವ, ಆಸಕ್ತಿಯನಿಃಸುವ ವಿಷಯವಾಗುವುದು; ವಿಶ್ವೇ ವಿಕೃತಿಗಳಿಗೆ ಸಂಬಂಧಿಸಿದ ವೈದ್ಯಕವೆಂತ ಪೂರ್ಕಿ ಉಳಿಯುವದಿಲ್ಲ.

ಕನಸುಗಳಲ್ಲಿ ಪರಿಣಾಮಿಸುವ ವಿಚಾರಕ್ರಮಗಳು ಮನೋಎವಿಕ್ಕತಿಯನ್ನು ಉಂಟುಮಾಡುವ ವಿಚಾರ-ಪಿಕಾರಗಳ ಕ್ರಮಗಳಿಗೆ ಹೋಲುತ್ತವೆಂತ ಸಿದ್ಧವಾದದೆ, ಕನಸು ಕಾಣುವ ಸಾಮಾನ್ಯ ಮನಸ್ಸಿತಿಯ ಮನಸ್ಸುಗ್ನಿಗೂ, ಮನೋಎವಿಕ್ಕತಿಯುಳ್ಳ ದೊರೋಗಿಗೂ ಕೇವಲ ಅಂಶತ್ವ ಭೇದವಿರೆಯಂತಾಗುತ್ತದೆ. ಆತನಿಗಿಂತ ಆತಸಲ್ಲಿ ಮನಸ್ಸಿನ ಬಿಗುವಿನಾಯಾಸವೂ ಆಜಾಗ್ರತ ಮನೋಭಾವಗಳಿಗೆ ಜಾಗ್ರತ ಮನೋಭಾಗವು ಮಾಡುವ ವರ್ಣಿಕೆಯ ಪ್ರಬಲತೆಯೂ ಎಷ್ಟೇ ಪಟ್ಟು ಹೇಳಿಕೆ ದೆಯೆಂತ ಸಿದ್ಧವಾಗುತ್ತದೆ ಸಾಮಾನ್ಯ ಮನಸ್ಸಿತಿ ಮತ್ತು ಪಕ್ಕತ ಮನೋಎವೃತ್ತಿ ಇವುಗಳಲ್ಲಿಯು ಈ ಹೋಲಿಕೆಯು ಅಂಶದ ಸಿದ್ಧಾಂತವು ಹಲವು ಮನೋಎವೈಜ್ಞಾನಿಕರು ಒಪ್ಪಿವುದಿಲ್ಲ. ಇದನ್ನು ಪೂರ್ವ ಒಪ್ಪಿನವರು ಮನೋಎವಿಶ್ಲೇಷಕರೇ ಸರಿ. ಆದರೆ ಈ ಸಿದ್ಧಾಂತವು ಸತ್ಯವೆಂತ ಸಿದ್ಧವಾದಲ್ಲಿ, ಅದೊಂದು ಮನೋಎವಿಜ್ಞಾನಕ್ಕೇತ್ತರದಲ್ಲಿಯು ಅತ್ಯಂತ ಮಹತ್ವದ ಮತ್ತು ಪ್ರಭಾವಶಾಲಿಯಾದ ಶೋಧವೇನ್ನು ಲು

ಅದ್ದಿಯಲ್ಲ. ಏಕೆಂದರೆ, ಭಾಸಕವಿಯು ‘ಸ್ವಪ್ನವಾಸವದತ್ತ’ದಲ್ಲಿ ಕನಸಿನ ಉಪಯೋಗ ಮಾಡಿಕೊಂಡಂತೆ, ಮನಸ್ಯನ ಮಾನಸಿಕ ಕರ್ಕಿಯ ಬಾಗೆಯನ್ನೇ ನಿಯಂತ್ರಿಸಲು, ನಿದೇಶಿಸಲು ಕನಸಿನ ಉಪಯೋಗ ಮಾಡಿಕೊಳ್ಳಬಹುದು; ಏಕೆಂದರೆ, ಮಾನಸೀ ವರ್ತನಾ ಹಿಂದಿನ ಗುಪ್ತಗಾಮಿಸ್ಯಾದ ಶಕ್ತಿಸೋರ್ತ್ವವನ್ನು ವ್ಯಕ್ತಪಡಿಸಬಾಗುಧಾನವೇ ಕನಸಂತ ಸಿದ್ಧವಾಗುವುದು.

ಯಾವುದೊಂದು ಕನಸಿನ ಕುಟು ಯಾವನೊಬ್ಬಿನಿಗೆ ತೋಚುವ ವೊದಲನೇಯ ಸಂಗತಿಯೆಂದರೆ, ಅಸುಭವಕ್ಕೆ ಒಂದ ಕನಸಿಸಲ್ಪಿ ಸಾಮಾನ್ಯ ಮತ್ತು ಭಾರುಮಂಕ ಅಭ್ಯಾಸ ಇವುಗಳ ವಿಚಿತ್ರ ಏಕ್ರಣವಿರುತ್ತದೆಂಬುದು. ಎರಡನೇಯ ಸಂಗತಿಯೆಂದರೆ, ಕನಸುಗಳು ನಮ್ಮ ನೆನಪಿನಿಂದ ಅಳಸಿ ಮಾಡುವಾಗುವ ವೇಗ. ಕೆಲವು ವರ್ಷಗಳ ತನಕ ಅಜ್ಞಾಯದೆ ನೆನಪಿನಲ್ಲಿಯುವ ಕನಸಿನ ಚಿತ್ರಗಳೂ ಇವೆ. ಆದರೂ ಸಾಮಾನ್ಯವಾಗಿ, ನಾವು ಪೂರ್ವ ಒಜ್ಜ್ರಾಗುವಷ್ಟು ರಾಖಿಯೇ ಕನಸು ಕರಗಿ ಹೊಗಹತ್ತುತ್ತದೆ. ಹಲವು ವೇళೆ ನಿದ್ದುಹರಿದೆಡ್ಡಿಗ ಕನಸಿನ ಯಾವುದೇ ಕುರಾಹು ನೆನಪಿನಲ್ಲಿ ಉಳಿದಿರುವದಿಲ್ಲ. ಕನಸು ಬಿಡ್ಡಿತ್ತು—ಮಂತಿಷ್ಣೇ ಅವು ಉಳಿದಿರುತ್ತದೆ. ಪೂರ್ವದನಿಗೆ ಇವೆಲ್ಲ ಲಕ್ಷ್ಯಗಳು ಬಹಳೇ ಉಧರಣಾವಾಗಿ ತೋರಿದವು. ಅದುವರೆಗೆ ಹೂರಾಗಿನ ಪ್ರಚೋರಿದನೆಂಬೆಂದ ನಿದ್ದೆಯಲ್ಲಿ ತೋರಿಗಳುಂಟಾಗಿ ಕನಸುಗಳಾಗುವ ವೆಂತ ವಿಜ್ಞಾನಿಗಳು ತಿಳಿಯುತ್ತಿದ್ದರು. ಇದಕ್ಕೆ ತೀರ ವಿರುದ್ಧವಾದ ಭಾವಿಕೆಯನ್ನು ಪೂರ್ವದನು ಪ್ರತಿಪಾದಿಸಿದನು. ಕನಸುಗಳ ಹೇತುವೇ ನಿದ್ದೆಯನ್ನು ಕಾದಿದುವುದಾಗಿದೆ—ಅವು ನಿದ್ದೆಗೆದಿಸುವ ತೋರಿಗಳಲ್ಲಿವೆಂತ ಆತನು ಸಾಧಿಸಿದನು. ಕನಸಿನ ಆರಂಭವು ಒಂದು ಪ್ರಚೋರಿದನೆಯಿಂದ ಇರಬಹುದು. ಈ ಪ್ರಚೋರಿದನೆ ಶಾರಿರಿಕವಿರಬಹುದು, ಮಾನಸಿಕವಿರಬಹುದು, ಬಹಿರಂಗವಿರಬಹುದು, ಅಂತರಂಗದ್ವಿರಬಹುದು. ಈ ಪ್ರಚೋರಿದನೆಗೆ ತಕ್ಷಾವಾರುಪಕ್ಷವಾಗಿದ್ದರ್ದರೆ ಅದು ನಿದ್ದೆಯನ್ನು ಕೆಡಿಸುತ್ತದೆ. ಇಂಥಿಲ್ಲ ಕನಸು ಆ ಪ್ರಚೋರಿದನೆಯೊಂದಿಗೆ ಯಾವುದಾದರೊಂದು ಅಜಾಗ್ರತವಾದ ದೀಪತಿವಾದ ಕಾಮಸೆಯನ್ನು ಹೊಂದಿಕೆ ಹಾಕುತ್ತದೆ; ಮತ್ತು ಅವರಡರ ಹೊಂದಿಕೆಯಲ್ಲಿ ಒಂದು ಅಸುಭವವನ್ನು ಹೊಂದು ಕಾಮನಾತ್ಮಪ್ರಯನ್ನು

ತೋರಿಸಿ ಮಲಗಿದವನಿಗೆ ಸುಖವಾಗಿಸಿ, ಸಿದ್ದೇಯನ್ನು ಸರಕ್ಕಿ ತವಾಗಿ ಸಾಗಿಸುತ್ತದೆ.

ತೀರ ಚೆಕ್ಕುವುಕ್ಕುಳ ಕನಸುಗಳಲ್ಲಿ ಈ ಕಾಮನಾಪೂರ್ತಿಯಕ್ಕುನುವು ಬಹಳ ಸಾಳೆತೆಯಿಂದ ತೋರಿಬಂತ್ತದೆ. ಚೆಕ್ಕು ಹುಡುಗನಿಗೆ ಉಂಟಿದ ವೇಳಿಗೆ ಆತನ ವೆಚ್ಚಗೆಯ ಕಡಬು ಬಡಿಸಿತ್ತು. ಆದರೆ ಅದು ಆತನಿಗೆ ಸಾಕಷ್ಟು ಅನಿಸಲಿಲ್ಲ. ಈ ಅನಿಸಿಕೆಯು ಹಾಗೆಯೇ ಮನಸ್ಸಿನಲ್ಲಿಯೇ ತಿಳಿದು ನಿದ್ದೆಯಲ್ಲಿಯೂ ಒತ್ತಾಯಿಂದ ತೋರಿಬರುತ್ತದೆ. ಒಂದು ಪ್ರಚಂಡವಾದ ಕಡಬು ಗುಡ್ಡದಂತೆ ತನ್ನ ಮುಂದಿದೆ, ಅದನ್ನು ಯಥೇಷ್ಟು ವಾಗಿ ಕಚ್ಚಿ ತಿನ್ನುತ್ತಿರುವನೆಂತ ಕನಸು ಕಾಣುತ್ತಾನೆ. ಪ್ರಾಧರ ಕನಸು ಗಳು ಒಹಳೇ ಹೆಚ್ಚು ಒಟ್ಟಿಲ್ಲವಾಗಿರುತ್ತವೆ. ಆದರೆ ಪ್ರತಿಯೊಂದು ಕನಸೂ ಒಂದು ಕಾಮನಾಪೂರ್ತಿಯಾಗಿರುತ್ತದೆ. ಏಲ್ಲ ಕನಸುಗಳೂ ಲ್ಯಾಂಗಿಕ ಕಾಮನೆಯ ತೃಪ್ತಿಯುಳ್ಳವರುತ್ತಿಲ್ಲ. ಇರಲಿ. ಕನಸನ್ನು ಕಟ್ಟಿವ ಫುಟ್ಟಕ ಗಳಿಂದರೆ,—ಯಾವಧಾದರೊಂದು ಬಗೆಯ ಪ್ರಚೋದನೆ ಮತ್ತು ಒಂದು ಅಜಾಗ್ರತ ಮನೋಕಾಮನೆ. ಇವೆರಡೂ ಕೂಡಿ, ಕನಸೆನ ಒಳಗಿನ ದ್ರವ್ಯ ವಾಗುವವು. ಆದರೆ ಈ ದ್ರವ್ಯವು ಕನಸುಕಾಣಾವವನ ಜಾಗ್ರತ ಮನೋ ಭಾಗದಲ್ಲಿ ಪ್ರವೇಶಿಸಬೇಕಾದರೆ, ಅವುಗಳಿಗೆ ಅಜಾಗ್ರತ ಮನೋಕಾಮನೆಗಳಿಗೆ—ದರ್ಶನಿಲ್ಲವಾದ ಒಂದು ರೂಪ ಕೊಡಬೇಕಾಗುತ್ತದೆ. ಈ ರೂಪಾಂತರವೇ ಕನಸಿನ ಕಟ್ಟಿದ. ಇದರ ಫಲಿತವೇ ಕನಸನ ಕನಸ—ತೋರಿಬರುವ ಸ್ವಾಭಾವಿಕವಾಗಿ.

ಪ್ರಚೋದನೆ—ಕಾಮನೆಗಳ ಸಂಖ್ಯೆ ದ್ರವ್ಯದ ಈ ರೂಪಾಂತರವು ಮಾರು ಪ್ರಕ್ರಿಯೆಗಳಿಂದೊಡಗೂಡಿದೆ. ಸಂಕ್ಷೇಪನೆ, ಆದೇಶೀಭವನ, ಮತ್ತು ಪ್ರತೀಕಾತ್ಮಕತೆ ಎಂಬಿನೆ ಮಾರು ಪ್ರಕ್ರಿಯೆಗಳು. ಸಂಕ್ಷೇಪನ ವೆಂದರೆ, ಏರಡು ಇಲ್ಲವೆ ಹಲವು ವ್ಯಕ್ತಿ, ಸ್ಥಳಗಳನ್ನು ಕೂಡಿಸಿ ಒಂದೇ ಚಿಕ್ಕವಾಗುವಂತೆ ಮಾಡುವದು; ಅಥವಾ ಹಲವು ವ್ಯಕ್ತಿ, ಇಲ್ಲವೆ ಸ್ಥಳಗಳ ಅಂಶಗಳನ್ನು ಆಯ್ದುಕೊಂಡು ಒಂದೇ ಕಣಸು ಕಟ್ಟಿವದು. ಅದೇಶೀಭವನವನೆಂದರೆ, ಮಹತ್ವದ ವ್ಯಕ್ತಿಗಳನ್ನೂ, ಸ್ಥಳಗಳನ್ನೂ, ಫುಟನೆಗಳನ್ನೂ ಕನಸಿಸಲ್ಪಿ ತೀರ ಗೌಣಸಾಧನದಲ್ಲಿರಿಂದ, ಗೌಣ ಸಂಗತಿಗಳಿಗೆ ವಿಗಿಲಾದ

ಮಹತ್ವಕ್ಕೆ ರಿಸಿ ಕಾಣಿಸುವ ಬಗೆ. ಪ್ರತೀಕಾತ್ಮಕೆಯ ಕುರಿತು ವಿಸ್ತಾರವಾಗಿ ಬರೆಯಬಹುದು. ಹಲವು ಪ್ರತೀಕಗಳು ಲೈಂಗಿಕವಾಗಿರುತ್ತವೆ; ಕೆಲವು ಸರ್ವಸಾಮಾನ್ಯವಾಗಿರುತ್ತವೆ. ಸ್ಪಷ್ಟ-ಪ್ರತೀಕಗಳ ವಿಷಯವಾಗಿ ಬಹಳ ವಾಬ್ಜುಯವು ಪ್ರಕಟವಾಗಿದೆ. ವಿಶ್ಲೇಷಣಾದಲ್ಲಿ ಸವಿಯಿದ್ದ ಪರಿಗೆ ಈ ವಿಷಯ ಅತ್ಯಂತ ನೇರಧಕವೂ ಬೊರ್ಧಕವೂ ಎನಿಸಬಹುದು. ಆದರೆ ವಿರೋಧಕರಿಗೆ ಅಷ್ಟೇ ಬೇಸರದಾದ್ದಾಗಬಹುದು.

ಈ ಮಾರು ಬಗೆಯ ರೂಪಾಂತರದ ಸಂಕರಣೆ ನಿದ್ದೆಹರಿಯುವ ಕ್ಷೇತ್ರಕ್ಕೆ ಕಸಸನ ಇನ್ನೊಂದು ರೂಪಾಂತರವಾಗುತ್ತದೆ. ಇದಕ್ಕೆ ಗೌಣ ವಿಕಾರಣ (secondary elaboration) ಎನ್ನು ಹರು. ಆಸಂಗತವೆನಿಸುವ ಕಸಸಿಸಲ್ಲಿ ಆದಸ್ಯ ನಿವೇದಿಸುವಾಗ ಒಂದು ಸುಸಂಗತಿ, ಸಂಬಂಧವನ್ನು ತರುವ ಕ್ರಮವಿದು.

ಕಸಸುಗಳ ಏ೦ಮಾಂಸೆಯಿಂದ, ಅಜಾಗ್ರತ ಮನೋಭಾಗದಲ್ಲಿ ಯಾವ ಪ್ರಚಲಿತ ವಿಚಾರಗಳು ತೊಂದರೆ ಕೊಡುವವೆಂಬುದೂ, ಅಂತಹ ವಿಚಾರಗಳಿಂದನೆ ಶೈಶವದ ಯಾವ ಪ್ರಾರ್ಥನೆಗಳು ಭಾವನಾವಯವಾಗಿ ಅಂಬಿಕೆಂಡಿರುವವೆಂಬುದೂ ಪ್ರಕಟವಾಗುತ್ತದೆ. ಆದುದರಿಂದ ಕಸಸುಗಳಿಗೆ ಅಷ್ಟೊಂದು ಶಾಸ್ತ್ರೀಯ ಮಹತ್ವವಿರುತ್ತದೆ. ಕಸಸುಗಳ ವಿಶ್ಲೇಷಣ ಏ೦ಮಾಂಸೆಯು ಅಜಾಗ್ರತ ಮನೋಭಾಗಕ್ಕೆ ಬಯ್ದುವ ರಾಜವೂಗಳವೇ ಸರಿ.

ವಿಷ್ಣುತ್ವ ಮಿಂಮಾಂಸೆ, ಮರವಿನ ಗುಟ್ಟು

ಹಿಂಸ್ಯೇರಿಯಾದ ಉತ್ಸತ್ತಿಯ ಕುರಿತು ಪ್ರತಿಪಾದಿಸುವಾಗ ಭಾವನೆಗಳಿಗೆ ಒಡ್ಡು ಕಟ್ಟಿದಂತೆ ತಡೆಯುಂಟಾದರೆ ಆದರಿಂದ ಕೆಲವೊಂದು ಸ್ತುತಿ ನಾಶವಾಗುವುದೆಂತ ಹಿಂದೆ ಬಾದಿದೆ. ಇನ್ನು ಪ್ರಾರ್ಥನೆ ಮತದಂತೆ ಸಾಮಾನ್ಯ ಮನಸುಷ್ಯನಿಗೂ ಮನೋವಿಕೃತಿಯ ರೋಗಿಗೂ ಕೇವಲ ಐಂಶತಃ ಭೇದವಿರುತ್ತದೆ. ನಾವೆಲ್ಲರೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ವಿಕೃತಿಯುಂಟುವರೇ ಸರಿ. ಇದಕ್ಕೆ ಸಮರ್ಥನೀಯವಾಗುವ ಆಧಾರ ಪ್ರಮಾಣಗಳು ನಮ್ಮ ಮನೋವಾಧಾರಗಳ ಚಿಕ್ಕ ದೊಡ್ಡ ತಪ್ಪಗಳಿಂದ ಸಿಗುತ್ತವೆಂತ ಆತನು ಕಾಣಿಸಿಕೊಂಡಿದ್ದಾನೆ.

ಕೆಲವೊಂದು ಹೆಸರು, 'ನಾಲಿಗೆಯ ತುದಿಯ ಮೇಲಿದ್ದರೂ' ಜೀವ ಹೋಗುವ ಪ್ರಸಂಗ ಬಂದಾಗ್ನ್ಯ ವಾತಿಗೆ ನಿಲುಕದೇ ಹೇಳಬಂದು ಅನುಭವ ಪ್ರತಿಯೊಬ್ಬಿರಿದೆ. ಅತ್ಯಾತ ಮಹತ್ತ್ವದ ಪತ್ರವನ್ನು ಹತ್ತಿರದ ಅಂಚೆ-ಪೆಟ್ಟಿಗೆಯಲ್ಲಿ ಹಾಕಲೆಂತ ಜೆಬಿನೆಲ್ಲಿಟ್ಟುಕೊಂಡು ಹೊರಟು, ಉಲ್ಲೇಖ ಸುತ್ತಿ ಹಲವು ಕೆಲಸಗಳನ್ನು ತೀರಿಸಿಕೊಂಡು ಮನಿಗೆ ಬಂದಾಗ ಹೇಳಿರೆ ಬರಿಸಿ ಕೊಳ್ಳಲು ಕೈರುವಾಲವೆಂತ ಕಿಸೆಯಲ್ಲಿಯ ಕಾಗದವನ್ನು ಎಳೆದು ನೋಡಿ ಅಳ್ಳಿಯುದಿಂದ ಬಾಯಿ ಕಳೆದು ನಿಲ್ಲಿವ ಅನುಭವ ಯಾರಿಗಲ್ಲ? ಬಂದು ಕೆಲಸ ವನ್ನು ಮಾಡಲು ಏತ್ತರು ಒತ್ತಾತ್ಯಾಯದಿಂದ ತಿರುತ್ತಿರುಗಿ ಹೇಳಿದರೂ 'ಅಯ್ಯೋ! ಮಾರೆತಿ!' ಎಂತ ಅವರನ್ನು ನಿರಾಶಿಗೊಳಿಸುವ ಪ್ರಸಂಗ ಯಾರಿಗೆ ಒಂದಿಲ್ಲ! ಇದೇ ಹೇಳಿಗೆ ದೃಷ್ಟಿಸಿದಿನದ ಮಾತುಕತೆಯಲ್ಲಿ ನಾವು ಚಿಲ್ಲರೆ ತಪ್ಪಗಳನ್ನು ಮಾಡುವೆವು; ಹಾಗೆಯೇ ಒರಹದಲ್ಲಿಯೂ ಜಾರಿಬಿಳುವೆವು. 'ಅಹುದೆ'ಂತ ಉತ್ತರ ಕೊಡುವ ಇಚ್ಛೆಯಿದ್ದಾಗ್ನ್ಯ, 'ಇಲ್ಲ'ವೆಂತ ಹೇಳಿ ನಾವು ನಾಜುವುದುಂಟು. ಮಂಗಳವಾರ ಭೀಟ್ಯಾಯಾಗುವ ಮಾತಾಗಿದ್ದರೂ ಬುಧವಾರ ಸಿಗುವೆನೆಂತ ಹೇಳುವ ಕವ್ಯ ನಾವು ಮಾಡಿದ್ದುಂಟು. ಅಫಾವಿತ ವಾಗಿ ಎರಡು ಶಬ್ದಗಳನ್ನು ಕೂಡಿಸಿ ಹೊಸ ಶಬ್ದ ಬರೆದದ್ದುಂಟು. ಬದೆಯ ಸೀಕೆಂದಿದ್ದ ಶಬ್ದಕ್ಕೆ ತೀರ ವಿರುದ್ಧವಿರುವ ಶಬ್ದವನ್ನು ಹಾಕಿದ್ದುಂಟು. ಇವೆಲ್ಲ ಲೋಪದೋಷಗಳನ್ನು ನಾವು ಆಕಸ್ಮಿಕವೆಂತ ಯಂದ್ರಜ್ಞಿಯವೆಂತ ತೂರಿಬಿಡುತ್ತೀರೆ- ಆದರೆ ತಪ್ಪುಮಾಡುವವರ ಮತ ಹೀಗಿದ್ದರೂ, ಇತರರು ಇವುಗಳನ್ನು ಕ್ವಮ್ಯವೆಂದಾಗಲಿ, ಕ್ವೇಮ್ಯವೆಂದಾಗಲಿ ತಿಳಿಯುವುದಿಲ್ಲ. ಕಚೇರಿಯಿಂದ ಬರುವಾಗ ಕುಪ್ಪುಸದ ಅರಿವೆಯನ್ನು ತರುವೆನೆಂತ ಹೇಳಿ ಮರೆತು ಬರಿಗ್ರೀಯಿಂದ ಮನಿ ಸೇರುವ ಗಂಡನು ಬರಿ 'ಮಾರೆತಿ'ನೆಂಬ ಮಾತಿನಿಂದ ಹಂಡತಿಯನ್ನಿಡಿರಿಸಲು ಧೈಯಪದುವುದಿಲ್ಲ. ಇವನು ಹಾಗೆ ಮರೆಯುವನೆಂತ ಆಕೆಗೆ ವೊದಲೇ ಗೂತ್ತು! ಮನೆಯಲ್ಲಿ ಮಾಡಲು ಕೊಟ್ಟಿ ಅಭ್ಯಸನವನ್ನು ಮರೆತ ಮಕ್ಕಳಿಗೆ ಅದೆಷ್ಟು ಗುರುಹಿರಿಯರು ಕ್ವಮಿಸಿದ್ದುಂಟು? ಸಂಕೇತದಂತೆ ಗೊತ್ತುಪಡಿಸಿದ ಸ್ಥಳದಲ್ಲಿ ಮುಂಚಿತವಾಗಿಯೇ ಬಂದು ಭೀಟ್ಯಾಗಿ ಬರುವವನನ್ನು ಹಾರ್ಡೆಸುತ್ತ ನಿಲ್ಲಿವ ಗೃಹಸ್ಥನು ಇನ್ನೊಂದು ತನ್ನ ಅಪವಾನ ಮಾಡಿದನೆಂತಲೇ ರೇಗುತ್ತಾನೆ.

ಇದಕ್ಕೆಲ್ಲ ಕಾರಣವಿದೆ. ನಮ್ಮ ಇವೆಲ್ಲ ಮರೆನುಗಳ ಲೋಪದೋಷ ಗಳು, ಜಾಗ್ರತ ಅಕ್ರೋತಕಾರ್ಯೀಯದಿಗೆ ಅಜಾಗ್ರತ ಹೇತುವು ಹಂಡುಗಿಕೊಂಡಿರುತ್ತದೆ. ಅಜಾಗ್ರತ ಮನಸ್ಥರದ ವಿಚಾರಗಳ ಪ್ರಭಾವವು ಇವುಗಳಿಗೆ ಕಾರಣವಾಗಿದೆ. ಯ್ಯಕ್ತಿಯ ಭಾವನೆಯ ನಿಜವಾದ ಸಿಟ್ಟೆ ನಡೆಗಳನ್ನು ಇಂಥ ದಿನಿಂದ ವಿಚಾರಗಳ ಜಟಿನವಟಿಕೆಗಳು ತೋರಿಸುತ್ತವೆ.

ಎನಾದರೆಯಂದನ್ನು ಮರೆಯುವಾಗ, ಅದನ್ನು ಸೆನೆಪಿಡಬಾರದೆಂಬ ನಮ್ಮ ಕಾಮನೆಯದಿಗೆ ಒಂದು ಹೇತುವಿರುತ್ತದೆಂತ ಘೂರ್ಣಣ ಮತ್ತ. ಈ ಹೇತುವು ಅಜಾಗ್ರತವಾಗಿದೆಯೆಂಬುದರಲ್ಲಿ ಸಂದೇಹವಿಲ್ಲ. ಏಕಂದರೆ, ಪರಶ್ರವಂದಿಂದ ಸೆನೆಪಿಡಬೇಕಂತ ಹಂಬಲಿಸಿಕೊಂಡ ಸಂಗತಿಯನ್ನೇ ನಾವು ಬಹುತೇ ಮರೆತುಬಿಡುವದುಂಟು. ಇದೇ ಮಾತ್ರ ಆನ್ಯೇಚ್ಚಿ ಕಾಗಿ ಸಂಭವಿಸುವ ಮಾತಿನ ತಪ್ಪುಗಳಿಗೂ ಅನ್ಯಯಿಸುವದು. ಸೆರವುನೆಯಿಂದ ಓದಲು ತಂದ ಪತ್ರಿಕೆ-ಪುಸ್ತಕಗಳನ್ನು, ಹೇರಲಿಂದ ಏರವಾಗಿ ತಂದ ಒಡವೆಗಳನ್ನು ಹಲವುಬಂಧ ತಿರುಗಿ ಬಯಸ್ಸಿಕೊಡಲು ಹಲವರು ಮರೆಯುತ್ತಾರೆ. ಈ ಮರೆವಿನ ಏ೦ಮಾಂಸೆಯನ್ನು ಕೇಳಿದರೆ ಆ ಹಲವರಿಗೆ ವೋಚು (ಮುನಿಸು) ಎನಿಸಬಹುದು. ಇಂಥ ಮರೆವಿನ ಜಟಿದಿಗೆ ಯ್ಯಕ್ತಿಯ ಅರ್ಜನೆಯ ಪ್ರಮ್ಯತ್ತಿಯಿರುತ್ತದೆ. ಕಡೆ ತಂದ ವಸ್ತುವನ್ನು ತಿರುಗಿಕೊಡುವ ಕಲ್ಪನೆ ಅವರ ಮನದಾಖದಲ್ಲಿ ಇರುವದಿಲ್ಲ; ಶಕ್ಯವಿದ್ದರೆ ಅದನ್ನು ತನ್ನ ಸರಕುಗಳೊಂದಿಗೆ ಸೇರಿಸಬೇಕೆಂದೇ ಇಚ್ಛೆ ಇರುತ್ತದೆ. ಆದರೆ ಈ ಪರಸ್ಪಾಪಹಾರದ ವಿಚಾರ ಅಜಾಗ್ರತವಾಗಿ ಕೆಲಸ ಮಾಡುತ್ತಿರುತ್ತದೆ. ಆದೇ ಮೇರಿಗೆ ಹೆದ್ದಾರಿಗಳಲ್ಲಿ ಹೆಚ್ಚು ಹೆಚ್ಚು ಬದಗುವ ಆಪಣಾತ-ಮರಣಗಳ ಹಿಂದೆ ದಿನಿಂತಿವಾದ ಹಿಂಸರುವೃತ್ತಿಯಾಗಲೇ, ಆತ್ಮಹತ್ಯಾವೃತ್ತಿಯಾಗಲೇ ಇರುತ್ತದೆಂಬ ಮಾತ್ರ ವಿಶ್ಲೇಷಣ ತಜ್ಜ್ಞರು ತಿಳಿಯಾಗಿ ತೋರಿಸಿರುತ್ತಾರೆ. ಮನಸೆಯ ಒಡತಿಯಿಂದ ಧಳಿಸಲ್ಪಟ್ಟ ಮೇಲೆ ಮನಸೆಕೆಲಸದ ಆಳು ಕ್ಯಾಪ್ಟಿಪ್ಪು ಒಡೆದು ಹಾಕುವ ಕಷ್ಟಾಭಿಗಳು ಇದೇ ಮೇರಿಗೆ ಅಜಾಗ್ರತ ಕಾಮನೆಗಿ ಆಹುತಿಯಾಗುತ್ತವೆ!

ಮನೋವಿಶ್ಲೇಷಣ ಸಿದ್ಧಾಂತದ ಈ ವಿನ್ಯಾಸದಲ್ಲಿ ಏ೦ಮಾಂಸೆಯ ಭಾಗವು ಸಾಮಾನ್ಯವಾಗಿ ಅನ್ಯೋಂದು ಪ್ರಮಿರವಾಗಿ ವರ್ಣಿಸಲ್ಪಡುವ ದಿಲ್ಲಿ.

ಮನೋವಿಶ್ಲೇಷಣದ ವಿರೋಧಿ ಸಾಂಪ್ರದಾಯಗಳು: (೧) ಎಡ್ಲರನೆ ತತ್ವಗಳು:

ಮನೋವಿಶ್ಲೇಷಣ ಸಿದ್ಧಾಂತವನ್ನು ಸಮಗ್ರವಾಗಿ ಒಪ್ಪಂಥವರಲ್ಲಿ ವೊದಲು ಅರ್ಥಾಂತ ಖತ್ತಾಹದಿಂದ ಆತನ ಅಸುರಾಯಿಗಳಾದ ಕೆಲವರೂ ಇರುತ್ತಾರೆ. ಹೀಗೆ ತಮ್ಮ ಗುರುವಿನಿಂದ ಸಿದಿದು ಹೇಗೆಗೆ ಸ್ವರ್ಪಂತ್ರರಾದ ಮುಖ್ಯ ಮನೋವಿಜ್ಞಾನಿಗಳಿಂದರೆ ವಿಯನ್ನಾದ ಡಾ. ಆಲ್ ಫ್ರೆಡ್ ಎಡ್ಲರ ಮತ್ತು ಜ್ಯೋರಿಚ್ ಡಾ. ಕಾಲ್ ಗುಷ್ಟ್ವಾಯುಂಗ ಇವರಿಬ್ಬಿ. ಮಾನ ಸಿಕ ಜೀವನದಲ್ಲಿಯ ಲೈಂಗಿಕತೆಯ ಪಾರ್ಧಾಸ್ಯದ ಮುಖ್ಯ ಮಹತ್ವದ ಪ್ರಶ್ನೆಯ ಮೇಲೆಯೇ ಇವರೀರ್ವರು ಘೂರ್ಣಿಸಿಂದ ಭಿನ್ನಾಭಿಪಾರ್ಯ ಪಟ್ಟಿ ಬೇರೆಯಾದರು. ಅವರ ಅಗಿಲಿಕೆಮನ್ನ ಅಭಿಪೂರ್ಯ ಭೇದವನ್ನೂ ಘೂರ್ಣಿಸು ಸಮಾಧಾನದಿಂದ ಸಹಿಸಿದನು. ಇಷ್ಟೇ, ತಮ್ಮ ಮನೋವಿಜ್ಞಾನ ಸಿದ್ಧಾಂತಗಳಿಗೆ ಇನ್ನು ಮುಂದೆ ಮನೋವಿಶ್ಲೇಷಣ ಸಿದ್ಧಾಂತ ವೆಂದು ಹೇಸರಿಟ್ಟುಕೊಳ್ಳಬೇಕಿರಿ ಎಂತ ಆತನು ಎಡ್ಲರ, ಯುಂಗರಿಗೆ ಬಿಸ್ತು ಸಿಕೊಂಡನು. ಆದುದರಿಂದ, ಎಡ್ಲರನು ತನ್ನ ಪಂಥದ ತತ್ವ ಪ್ರಣಾಲಿಗೆ ವ್ಯಕ್ತಿ ಮನೋವಿಜ್ಞಾನವೆಂತ ಹೇಸರಿಟ್ಟು. ಯುಂಗನು ತನ್ನ ಸಾಂಪ್ರದಾಯದ ಸಿದ್ಧಾಂತಕ್ಕ ನಿಶ್ಲೇಷಣ ಮನೋವಿಜ್ಞಾನವೆಂತ ನಾಮಕರಣ ಮಾಡಿದನು.

ಎಡ್ಲರನು “ ಸ್ಯಾನೆಗಂಡ ” ದ ತತ್ವ ಪ್ರತಿಪಾದನೆಯ ಮೂಲಕ ಪ್ರಸಿದ್ಧನಾಗಿದ್ದಾನೆ. ಪ್ರತಿಯೊಂದು ವ್ಯಕ್ತಿಗೂ, ಸೆನಹಾಗಳ ಕಟ್ಟಡವನ್ನೇ ಹೆಡಿಸುವ ಸೆಲೆಯು ಬೇರೆ ಬೇರೆಯಾಗಿದೆ. ಕೆಲವೊಂದು ಭಾವನಾವಾಯ ಹೇತುಗಳ ಗುಂಪಿನ ಸುತ್ತಲೂ ಈ ಸ್ತ್ರೀತಮಂದಿರವು ರಚಿತವಾಗುತ್ತದೆ. ಇಂಥ ಹೇತುಗಳ ಗುಂಪು ವ್ಯಕ್ತಿ ವ್ಯಕ್ತಿಗೂ ಬೇರೆಯಾಗಿರುತ್ತದೆ. ಕೆಲವರಲ್ಲಿ ಆದರ ಸ್ವರೂಪ ಲೈಂಗಿಕವಾಗಿರಬಹುದು. ಆದರೆ ಆ ಎಲ್ಲರೂ ಈಗೂ ಹಾಗೆಯಾಗಬೇಕೆಂತಿಲ್ಲ. ಇನ್ನು ಈ ಭಾವನಾವಾಯ ಹೇತುಗಳನ್ನು ಗುರುತುಗೂಡಿಸ ವ್ಯಕ್ತಿತ್ವದ ಬೇಜವನ್ನಾಗಿಸುವ ತತ್ವವು ಯಾವುದು? ಈ ತತ್ವವು ಯಾವದೊಂದು ಆವಶ್ಯಕತೆಯ ತಿಳಿವಳಿಕೆಯೇ—ಕೊರತೆಯ ಆರಿವು ಅನಿಸಿಕೆಯು. ತನ್ನಲ್ಲಿ ಕೆಲವೊಂದು ಬಗೆಯ ಕೊರತೆಯಿದೆ ಎಂದು ವ್ಯಕ್ತಿಗೆ ಅನಿಸುತ್ತದೆ. ಈ ಅನಿಸಿಕೆಯಿಂದ ಸ್ಯಾನೆಗಂಡ ಹೀನತೆಯ ಭಾವನೆಯು

ಮೆಚ್ಚುತ್ತದೆ. ಆಗ ಆ ಸ್ಯಾಸತೀಯನ್ನು ಬೇರೊಂದು ಸ್ಟೈಲಿಸಲಿ ಪೂರ್ವೇನಿಕೊಳ್ಳಲಿಕ್ಕೆ ಶರೀರದ ಪ್ರತಿಯೊಂದು ಸರವೂ ಆ ಕುರಿತು ವಣಿಡು ದಣಿಯ ತೊಡಗುತ್ತದೆ.

ಈ ಸ್ಯಾಸತೀಯು ವಾಸ್ತವವಿರಬಹುದು. ಕಾಲ್ಪನಿಕವೂ ಇರಬಹುದು. ಹೇಗೂ ಇದ್ದರೂ, ಒಂದು ಮನೋಗಂಡವನ್ನು ಉಂಟುಮಾಡದೇ ಬಿಡುವ ದಿಲ್ಲ. ಅತಿರಕ್ತವಾದ, ವಿಷಮ ಮಂಟ್ಪದ ಸ್ಯಾಸತಾ ಭಾವನೆಯೇ ಸ್ಯಾಸ ಗಂಡವೇಸಿಸುವದು. ಈ ಸ್ಯಾಸತಾ ಭಾವನೆಯು ಇಡೀ ವ್ಯಕ್ತಿತ್ವವನ್ನೇ ವಾಸ್ತವಿಸುತ್ತದೆ. ಆದ್ದರಿಂದ ಅದು ಒರೇ ಗಂಡವಲ್ಲ, ಗಂಡಾಂಶಕ್ಕೆ ಗುರಿ ಮಾಡುವ ವಾಸ್ತವಿಯೇ ಸರಿ.

ಎಡ್ಲರನ ಅಧಿಪತ್ರಾಯದಂತೆ, ವ್ಯಕ್ತಿಗಳು ಯಾವಾಗಲೂ, ತಮ್ಮ ಶ್ರೀಮೃತೀಯನ್ನು ಸಾಧಿಸಲು ಅನುಕೂಲವಾಗುವ, ತಮ್ಮ ವರ್ಚನಸ್ವಿತೆಯನ್ನು ಸಾಧಿಸಲು ಅನುಗೋಡುವ, ಸಂಸ್ಥೆಶಾಸನ್ನೇ ಹುಡುಕಿಕೊಳ್ಳುವದ ಕಾಗಿ ಹೆಣಗುತ್ತಿರುತ್ತಾರೆ. ಈ ಜೀಂಗಾಂಟಿದಲ್ಲಿಯೇ ಸಾಮಾಜಿಕ ಪ್ರಕ್ರಿಯೆಗಳ ರಹಸ್ಯವಿರುತ್ತದೆ. ಒಂದು ಮಾತಿಸಲ್ಪಿ ಜೀಳಿವದಾದರೆ, ಸಾಮಾಧ್ಯಾದ ಕುರಿತು ಇಡ್ಡಿಯೇ ಮಾನವೀಬೀಬೀವನವನ್ನೂ ಇವ ಕ್ಷಿಯಾಗಿರುತ್ತದೆ. ಆದುದರಿಂದ ಎಲ್ಲ ಮನೋವಿಕೃತಿಗಳು ಘರ್ಯುದನು ಇನ್ನು ವಂತೆ ದವಿತ ಕಾಮ ಪ್ರೇರಣೆಗಳಿಂದಲ್ಲ, ಸ್ಯಾಸತಾ ಭಾವನೆಯನ್ನು ಪೂರ್ವೇನಿಕೊಳ್ಳುವದ ರಲ್ಲಿ ಒದಗುವ ಅಪಯಕದ ಮೂಲಕ ಉಂಟಾಗುತ್ತಿದೆ.

ಸ್ಯಾಸಗಂಡದಂತೆಯೇ “ಅಹಂಗಂಡ” ವ್ಯಾ ಒಂದಿದೆ. ಒಂದೇ ವ್ಯಕ್ತಿಯಲ್ಲಿ ಇವರಡೂ ಮನೋಗಂಡಗಳು ಇರಬಹುದು. ಆತನ ವ್ಯಕ್ತಿತ್ವದ ನಾಣ್ಯದ ಅವೆರಡೂ ಇಬ್ಬದಿಯು ಮೆಚ್ಚಿಗಳು. ಅಪರಾಧವೃತ್ತಿಯು ಅಹಂಗಂಡದ ಲಕ್ಷಣವಿರುತ್ತದೆ. ಕಾಲ್ಪನಿಕ ಅಧಿಕಾರ ಸಾಮಾಧ್ಯಾದ ಭ್ರಮೆಯೂ ಆವರಣಿಗಿರುತ್ತದೆ. ಅಪರಾಧಿಗಳಲ್ಲಿ ಏಂತಿಮೀರಿದ ಆಹಂಕಾರವು ಕಂಡುಬರುವದು ಇದರ ಮೂಲಕವೇ. ಚಿಕ್ಕ ಮಕ್ಕಳು ಕೂಡ ತುಡುಗು ಮಾಡುವಾಗ ಮಂದಿಗೆ ಗೊತ್ತಾಗದ ಕೆಲಸವೊಂದನ್ನು ತಾವು ಮಾಡಿ ಪರಯಾರ್ಥಿಯಾಗಿ ಮಂದಿಗೂ ಏಗಿಲೆನಿಸುವೆವೆಂಬ ಭಾವನೆಯಿಂದ ಹಿಗ್ಗಿತ್ತಾರೆ, ಹೆಮ್ಮೆ ಪಡುತ್ತಾರೆ.

ಫ್ಲೋಡನಂತೆ ಎಡ್ಲರಸೂ ಬಾಳಿನ ಮಾರ್ಪಾಟಿದಲ್ಲಿ ಚಿಕ್ಕಂದಿನ ಮಹತ್ವವನ್ನು ಅತ್ಯಂತವಾಗಿ ಒತ್ತಿ ಹೇಳುತ್ತಾನೆ. ವ್ಯಕ್ತಿಯ ಬಾಳಿನ ಗುರಿಯು, ಭಾವೀ ಅನುಭವವನ್ನು ಪಡೆಯುವ ಕ್ರಮವನ್ನು ಗೊತ್ತುಪಡಿ ಸುವ ಒಂದು ಅಜ್ಞ್ಯ ಎಳೆವಯಸ್ಸಿನಲ್ಲಿಯೇ ಉಂಟಾಗಲಿಕ್ಕೆ ಬೇಕು. ಮುಂದಿನ ಹೌಳ ಪರಿಪಕ್ವ ವ್ಯಕ್ತಿತ್ವದ ಮಾದರಿಯೊಂದು ಚಿಕ್ಕಂದಿನಲ್ಲಿಯೇ ಬೆಳೆಯಲಾರಂಭಿಸುವುದೆಂದು ಎಡ್ಲರನು ಪ್ರತಿಪಾದಿಸುತ್ತಾನೆ.

ಫ್ಲೋಡನ ಸ್ವಪ್ನವಿಂದಾಂಸಿಯ ಸಿದ್ಧಾಂತವನ್ನು ಎಡ್ಲರನು ಮೊದಲೇ ಅಲ್ಲಿಗಳಿದನು. ಕನಸುಗಳ ಉಪಪತ್ತಿಯನ್ನು ಹಚ್ಚಿ ನ ಒಂದೇ ಒಂದು ನಿರ್ದಿಷ್ಟ ಸೂತ್ರವಿಲ್ಲವೆಂತ ಆತನ ಹೇಳಿಕೆ. ಕನಸುಗಳು ಭಾವನಾ ಮಯವಾಗಿ ಅಮಲೀರಿಸುವವೆಂಬ ಸಂಗತಿಯೇ ಅವುಗಳನ್ನು ನಿವಾರಿಸಲಿಕ್ಕೆ ಸಾಧನವನ್ನೊಂದಿಸಿ ಕೊಡುತ್ತದೆ. ಇದು ಒಂದು ಸೋಽಿಗೆ. ತಾನು ಯಾತ್ರ ಕುರಿತು ಕನಸು ಅನುಭವಿಸುತ್ತಿರುವೆನೆಂಬುದನ್ನು ಅರಿತುಕೊಂಡರೆ, ಮತ್ತು ಆ ವಿಷಯದ ಕನಸಿನಿಂದ ತಾನೇಂದು ಕಾಮನಾಪೂರ್ತಿಯ, ಭಾವನಾತ್ಮಕಪ್ರಯೋಗ, ಅಮಲಿನ ಸವಿಯಂಬೂತ್ತೀನೆಂಬುದನ್ನೂ ತಿಳಿದರೆ, ವ್ಯಕ್ತಿಯು ಮುಂದೇ, ಕನಸು ಕಾಣಲಾರನು—ಎಂತ ಎಡ್ಲರನ ಅಭಿಪ್ರಾಯ. ಇದಕ್ಕೆ ಆತನು ತನ್ನ ದೇ ಸಾಕ್ಷಿಯನ್ನು ಕೊಡುವನನು. ಇಂಥೆ ತಿಳಿವಳಿಕೆ ಯಾದಂದಿನಿಂದ ಆತನು ಕನಸು ಕಾಣುವದು ಇಲ್ಲವಾಖಿಂತಂತೆ !

ಫ್ಲೋಡನ ಅಜಾಗ್ರತ ಮನಸೋಭಾಗದ ಸಿದ್ಧಾಂತವನ್ನೂ ಎಡ್ಲರನು ಪ್ರತಿಪಾದಿಸುತ್ತಾನೆ. ಜಾಗ್ರತ ಅಜಾಗ್ರತಗಳು ಪರಸ್ಪರ ಏರುದ್ದಿವಲ್ಲವೆಂದೂ, ಅವರೆಡೂ ಒಂದೇ ನಿಟ್ಟಿನಲ್ಲಿ ಮುಂದರಿಯುವವೆಂದೂ, ಹಾಗೆ ಸೋಽಿದರೆ, ಜಾಗ್ರತವನ್ನು ಅಜಾಗ್ರತದಿಂದ ವಿಂಗಡಿಸುವ ಒಂದು ಸೀಮಾರೇಖೀಯೇ ಇಲ್ಲವೇನ್ನಿಬಂದೂ, ಎಡ್ಲರನು ಸಾಧಿಸುತ್ತಾನೆ !

೨. ಯುಂಗನ ತತ್ವಗಳು

ಈ ತತ್ವದ ಕುರಿತು ಯುಂಗನೂ ಫ್ಲೋಡನಿಂದ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಮಾಡುತ್ತಾನೆ. ಆತನ ಮತಭೇದವು ತೀರ ಸೂಕ್ಷುಂ ವಾಗಿರುತ್ತದೆ. ಅಜಾಗ್ರತ ಮನಸ್ಸಿರವೆಂದರೆ ಇನ್ನೂ ಬೆಳವಣಿಗೆ ಪಡೆಯಂ

ವಿಕಾಸವಾಗಿದೆ ಜಾಗ್ರತ್ತಸ್ಥರದ ಅಂಶವಾಗಿದ್ದು, ವಾಂಶಿಕವಾದ— ಪೂರ್ವಜ ರೀದ ತಂದ ಸ್ಟ್ರೋತಿ-ಸಂಸ್ಕಾರಗಳೂ ಪ್ರವೃತ್ತಿ-ಪ್ರೇರಣೆಗಳೂ, ಮಾನವ ಕ್ಷೇತ್ರಿಯ ತೀರ ಪ್ರಾಧಿಕಾರ ಕಾಲದಿಂದಲೂ ನಡೆದು ಬಂದ ಪ್ರತಿಕ್ರಿಯೆಯ ಪಡಿಯಚ್ಚಗಳೂ ವ್ಯಕ್ತಿಯ ಮನೋಜೀವನದಲ್ಲಿ ಪ್ರಧಾನವಾದ ಪ್ರಭಾವ ಯಾದ ಭಾವಿಕೆಯನ್ನು ಹಿಂಸತ್ತುವೆಂದು ಯಂಗನು ಪ್ರತಿಪಾದಿಸಿದನು. ಲೈಂಗಿಕ ಪ್ರವೃತ್ತಿ-ಪ್ರೇರಣೆಗಳನ್ನೇ ಪ್ರಭಾವಿಯಾಗಿ ಈ ಸ್ಟ್ರೋತಿಸಂಸ್ಕಾರಗಳು ವ್ಯಕ್ತಿಯ ಚಾರಿತ್ರ್ಯವನ್ನೂ ಮನಸ್ಸಿಯನ್ನೂ ಗೊತ್ತುಪಡಿಸುತ್ತು ವೆಂದು ಆತನ ಹೇಳಿಕೆ.

ಎರಡು ಪಾರಿಭಾಷಿಕ ಶಬ್ದಗಳನ್ನು ಪ್ರಚಾರದಲ್ಲಿ ತಂದ ಮಾನುಕ ಯಂಗನು ಸಾಮಾನ್ಯ ಒನ್ಹೆಯಲ್ಲಿ ಹೆಸರುಗೊಂಡಿದ್ದಾನೆ. ಆ ಶಬ್ದಗಳಿಂದರೆ ಬಹಿಮುಖಿ(Extravert) ಮತ್ತು ಅಂತಮುಖಿ(Introvert) ಎಂಬವು. ಒಂದು ಒಂದು ವ್ಯಕ್ತಿಯು, ಒಂದಕೆಯ ಮಾತ್ರಿಸಲ್ಲಿ ಹೇಳಿಸುವದಾದರೆ ‘ಒಳ್ಳೀ ಒಡನಾಡಿ’ ಜೀವಿಯು. ಆತನು ಸಮಾಜಪ್ರಿಯನಾಗಿರುತ್ತಾನೆ. ಮಾನು ಯೋಜನೆ ಆತನಿಗೆ ನೆಮ್ಮೆದಿಯನಿಸುತ್ತದೆ. ಆವನು ವಿಕಾಸಿಯಾಗಿ ಇಲಾರನು. ಇದಕ್ಕೆ ಏರುಧ್ವವಾಗಿ ಅಂತಮುಖಿ ವ್ಯಕ್ತಿಯು ತನ್ನಲ್ಲಿ ತಾನೇ ತನ್ನರು ನಾಗಬಿಯಸುತ್ತಾನೆ. ಸಮಾಜದ ಕುರಿತು ಆತನಿಗೆ ವಿಶೇಷವಾದ ಆಸಕ್ತಿ ಇರುವುದಿಲ್ಲ. ಮಂದಿಯನ್ನು ದಿರಿಸುವುದೆಂದರೆ ಆತನಿಗೆ ತುಸು ಬೆದರಿಕೆಯೇ ಸರಿ. ಆತರರ ಮತ್ತಾಭಿಪ್ರಾಯಗಳೂಡನೆ ಆತನು ಅಷ್ಟೂಂದು ಹೊಂದಿ ಹೇಳಿಗೊಳಿಸುತ್ತಾನೆ.

ಒಂದು ಒಂದು ವ್ಯಕ್ತಿಯ ಮಾದರಿಯ ವ್ಯಕ್ತಿಯೆಂದರೆ ಎಡಬಿಡದೇ ಕೆಲಸದ್ವಿರುಗಳಲ್ಲಿ ತೊಡಗಿಸುವ ವ್ಯಾವಹಾರಿಕ ವ್ಯಕ್ತಿ. ಆತನಿಗೆ ಯಾವುದೇ ಬಗೆಯ ತಾತ್ಪರ್ಯಕ ವಿಚಾರವನ್ನು ತಿಳಿಯುವ ತವಕವಿಲ್ಲ. ತಾಳ್ಳಿಯೂ ಇಲ್ಲ. ಸಿಕ್ಕೆದ ವ್ಯವಹಾರಗಳು, ಮಾತ್ರೇ, ಪಾರಾಧಿವ (concrete) ವಸ್ತುಗಳು ಇವುಗಳೇಂದರೆ ಆತನ ಒಡನಾಟ ಚಚ್ಚು. ಇದೇ ಮೇರೆಗೆ ಅಂತಮುಖಿ ಕೆಯ ಮಾದರಿಗಳಲ್ಲಿ, ಕವಿಗಳೂ, ತತ್ವಜ್ಞಾನಿಗಳೂ, ಅನುಭಾವ ಸಾಧಕರೂ, ಕಲ್ಪಕ ಶಿಲ್ಪಗಳಾದ ಕಲಾಕೌನಿದರೂ, ಸಂಗೀತಗಾರರೂ ಸೇರುತ್ತಾರೆ. ದೈನಂದಿನ ದೈನಂದ, ಒಡಜಗತ್ತಿನ ವಾಸ್ತವೀಕ್ರಿಯೆ ಇಂಥವರಿಗೆ

ಪ್ರತಿಭೀಯ ಪಾರ್ತಿಭಾಸಿಕ ಸತ್ಯೀಯೂ, ಆಧ್ಯಾತ್ಮಿಕ ಸಹ್ಯವೂ ಏಗಿಲೇನಿಹಂತ್ರು ಇರುತ್ತದೆ.

ಇಷ್ಟೊಂದು ಸೂಳಲ ವಿವರಣೆಯಿಂದ ವಿಶ್ಲೇಷಣ-ಸಿದ್ಧಾಂತದ ಈ ಮಾರು ನಾಂಪ್ರದಾಯಗಳೂ ಕೆಲವ್ಯೋಂದು ಅಂತರಗಳಲ್ಲಿ ತಕ್ಕುಮಣಿಗೆ ಪರಸ್ಪರ ಸಮ್ಮತವಿದ್ದು, ಸವಾಂತರವಾಗಿಯೇ ಸಂಗಡವೇ ಸಾಗಿವೆಯಂಬಾದು ಕಂಡುಬರದೇ ಇಲಾರಾದು. ಎಳ್ಳರನ ಮತ್ತು ಯಾಂಗನ ಪ್ರತಿಪಾದನೆಗಳಲ್ಲಿಯೂ ಚಿತ್ತವೇಧಕವಾದ ವಂತ್ತು ನಿರ್ವಾದವಾದ ಸಂಗತಿಗಳು ಎಷ್ಟೋಂದೇ ಇವೆ. ಎಳ್ಳರನ ನ್ಯಾನಗಂಡ ವನ್ನು ಅಲ್ಲಿಗಳಿಯುವ ವಿಚಾರಿಗಳು ತೀರ ವಿರಜ. ವಾಪ್ಸಿವಹಾರಿಕ ಜೀವನದಲ್ಲಿ ಆವರ ಅವತಾರಗಳು ಆಗಾಗೆ ಕಣ್ಣಿಗೆ ಬೀಳುತ್ತವೆ. ಹಾಗೆಯೇ, ಅಂತಮುಖಿ ಬಹಿಮುಖಿ ವೃತ್ತಿಯ ಮಾದರಿಗಳೂ ನಮ್ಮ ಸುತ್ತಲು ಸಾಕಷ್ಟು ಸಿಗುತ್ತವೆ. ಅದೇಕೆ? ನಮ್ಮ ಸ್ವಂತ ವ್ಯಕ್ತಿತ್ವದಲ್ಲಿಯೇ ಇವರದು ವೃತ್ತಿಗಳಲ್ಲಿ ಯಾವುದಾದರೂಂದು ಪ್ರಬೀಳಾಗುವ ಅನುಭವ ನಮಗಿದೆ.

ಇವೆಡೂ ಸಿದ್ಧಾಂತಗಳು ಡಾ. ಘೋಡನ ತತ್ವಪ್ರಣಾಲೀಯ ಮುಖ್ಯಾಂತರಗಳಿಗೆ ವಿರುದ್ಧವಿರಲೇಬೇಕೆಂತ ತಿಳಿಯಲು ಕಾರಣವಿಲ್ಲ. ಸಾಮಾನ್ಯ ವಾಚಕನು ತನ್ನ ತಿಳಿವಳಿಕೆಯ ಮಟ್ಟಿಗೆ ಈ ಮಾರೂ ಮತ ವಾದಗಳ ಮುಖ್ಯ ತತ್ವಗಳನ್ನು ಸರಿಯಾಗಿಯೇ ಒಮ್ಮೆಕೊಂಡು ಅವುಗಳ ಸಮನ್ವಯದಿಂದಲೇ ಮನಸ್ತತ್ವದ ಭಾವಚಿತ್ರವನ್ನು ರೂಪಗೊಳಿಸುವುದು ಪ್ರಶಸ್ತವಾದ ಮಾರ್ಗವಾಗಿದೆ.

ಸಹ್ಯವು ಒಂದು ಕೊಹಿನೂರು ರತ್ನ. ಅದಕ್ಕೆ ಇಷ್ಟೇಷ್ಟು ಮಗ್ಗಿಲುಗಳು ಒಡೆಯುವವೇ ಅಷ್ಟು ಅದರ ದೀಪ್ತಿಕಾಂತಿಗಳ ತೇಜೀಯೋಜಾಲನು ವೈಭವದಿಂದ ಕಂಗೊಳಿಸುತ್ತದೆ ಮನೋವಿಶ್ಲೇಷಣದ ಸಹ್ಯಕ್ಕೆ ಮಾರು ಮಗ್ಗಿಲುಗಳಿಧ್ವರಿ ಅದರಿಂದ ಹಾನಿಯೇನು?

ಪಾರಿಭಾಷಿಕ ಶಬ್ದಗಳ ಪರಿವಿಡಿ

ಅಜಾಗ್ತ	Unconscious	ಚಂತಾಕ್ರಾಂತಿ-ಉನಾದ
ಅಧ್ಯಾತ್ಮ	Latency	Anxiety hysteria
ಅದೇಶಿಭವನ	Displacement	
ಅಂತಮನೋ- ವಿಮರ್ಶಕ	Endo-psychic censor	ಚಿನ್ಹಣೆಗಳು Monads ‘ಆಂತರಿಕತ್ವ’ Id ದಮನ.
ಅಂತಮಾರ್ಥ	Introvert	1 Inhibition 2 Repression
ಅಂತಸ್ರವಗಂಧಿ	Ductless gland	ದಮಿಕ ನಿಂಬಾರ್ಥ Libido
ಅಪರಾಧವೃತ್ತಿಯ	Delinquent	ನಿರ್ಧಾರಾರ್ಥ Function
ಅಪರಾಧಶಾಸ್ತ್ರ	Criminology	ನಿಸ್ವಂತೀಕರಣ Unconditioning
ಅಬದ್ದಸ್ವಾವೇಶ	Closed situation	ನ್ಯಾನಗಂಡೆ Inferiority complex
ಅಹಂಗಂಡ	Superiority complex	
ಅಹಂತೆ	Ego	ಪ್ರಾರ್ಥನೆ Stimulus
ಅಕ್ಕನಿರೀಕ್ಷಣೆ	Introspection	ಪರಾವರ್ತನಕ್ಕಿಂತೆ Reflex-action
ಅತ್ಯನಿಪ್ತ್ತ	Subjective	ಪ್ರತಿಕ್ರಿಯೆ Reaction
ಅತ್ಯರತಿ	Auto erotism	ಪ್ರತೀರ್ಂತ್ರಿತೆ Symbolism
ಅತ್ಯಸಮೊಳೈನೆ	Narcissism	ಪಾಣಿಶಾಸ್ತ್ರ Biology
ಇರ್ಕಾರ್ಯಶಕ್ತಿ	Volition	ಫೈಲ್ಪಾವಿಗಂಡೆ Oedipus complex
ಉದ್ದಿಷ್ಟನಾಕ್ಷೇತ್ರ	Eroto-genetic zone	
ನಿರ್ಜವೇಶಿಯು		ಪೌಗಂಡದತೆ Adolescence
ಪರ್ಯಾಯ	Amoeba	ಬ್ರಹ್ಮಾಭಾಸ Fantasy
ಕಲ್ಪನಾಸಂಗತಿಯ	Association of ತತ್ವ ideas	ಬಹಿಮಾರ್ಥ Extravert
ಗಭಾವಸ್ಥಿಯ	Pre-natal	ಭಾವನಾಶಕ್ತಿ Emotion
ಗೌಣವಿಶದೀಕರಣ	Secondary elaboration	ಭಾಷಿ (ಭಾವಕ) Phobia ಬುದ್ಧಿ ಶಕ್ತಿ Congnition
ಗೌದಸೀಡಾಭೀಳಾಗಿ	Anal sadistic	ಬುದ್ಧಿ ಗುಣೋತ್ತರ Intelligence quotient
ಜಲನುಸೋವೃತ್ತಿ	Transference neuroses	ಮನಸ್ಯಜ್ಞತೆ Homo sapians ಮನಸೋಗಂಡೆ Complex

ಮನೋರೋಗಿ	Neurotic	ಶಾರೀರಿಕ ಚಲನವಲನ	Tropism
ಮನೋವಿಲ್ಯೆಷನ್	Psycho analysis	ಶಾರೀರಿಕ ಮಾನಸಿಕ ಕಾರಂತಪ್ರವೃತ್ತಿ	
ಮಲಬಂಧಿ	Lavatory mind	Psycho-Physical disposition	
ಮಾತ್ರಾಸ್ವರ್ಥ (ಅನಸಿಕ)	Sensation	ಶೈಕ್ಷಣ ಲೈಂಗಿಕತೆ	Infantile
ಮೂರಕ್ಕಲ್ಪನೆ	Conception		sexuality
ಮೂಲಗಳಾವಿ	Genetic	ಸಮಮಾನಿತಿ	Normal
“ಯತ್ಕಿಂತಿಂಥಯಾಮಿ, ತತೋಹಮಸ್ಮಿ”		ಸಮ್ಮೂರ್ಚನೆ	Hypnotism
“Cogito, ergo-sum”		ಸಂವೇದನಾತ್ಮಕ ದೃಷ್ಟಿ	Apperceptive
ಯಾಥಾರ್ಥ ಸಿಕ್ಕಿಯ ತತ್ವ	Principle		Mass
	of precision	ಸಂಕ್ಷೇಪನ	Condensation
ರೂಪಕ ಮನೋವಿಜ್ಞಾನ	Gestalt-psychology	ಸ್ಕ್ರೋತಿಬಾಧಾವಿಕ್ತಿ	Obsessional neuroses
ರೂಪಕಯೋಜನೆ	Configuration-al pattern	ಸಾಧನಾರ್ಥಕಿ	Conation
ರೂಪಾಂತರಿತ ಉನ್ನಾದ	Conversion hysteria	ಸಾಂಕೇತಿಕ ಪರಾವರ್ತನ	Conditioned reflex
ರೂಪೀಕರಣಕ್ಕಿಯೆ	Formalization	ಸಾರ್ಥಕ ಯಾಭಿವನ	Fixation
ಪರಿಸ್ಥಿತಿಯ ಅರ್ಥ	Super-ego	ಸಾವಂತರಾಸಜೀವರೂಪ	Organism
ಪರಸ್ತಿ ನಿಷ್ಟು	Objective	ಸಾಹಚರ್ಯ-ರ್ಹ ತತ್ವ	Associationism
ವ್ಯಕ್ತಿ ನಿರವೇಷ್ಟ	Impersonal	ಸ್ವಲ್ಪರ ಸಾಹಚರ್ಯ	Free association
ವಿಷಮಸ್ಥಿತಿ	Abnormal	ಹತಾಶವೃತ್ತಿ	Frustration
ವೇದನೆ	Perception	ಹೇತುವಾದಿತ್ವ	Purposivism
ಶರೀರರಚನಾಶಾಸ್ತ್ರ	Anotomy	ಜ್ಞಾನೋಕ್ತಪ್ರವೃತ್ತಿ ಬೋಧಕ	Noc-genetic

ಪ್ರಕಾಶಕರು:

ಬಾಳಾಚಾರ್ಯರ್ ಗುರುಜಾಯರ್ ಅವಧಾನಿ
ವಿಂಡಿನ ಬಳ್ಳಿಯ ಜಾವಡಿ
ದೇಸಾಯಿ ಬಿಂದಿ, ಧಾರವಾಡ

ಮುದ್ರಣರು
ಕೆ. ಜಿ. ರಾಯದುರ್ಗ
ಮೋಹನ ಮುದ್ರಣಾಲಯ,
ಧಾರವಾಡ

ಒಂದೆರಡು ಮಾತುಗಳು

ಮನೋವಿಜ್ಞಾನವು ಈ ವರುಷದ ಅನೇಯ ಕುಡಿಯು. ಕನ್ನಡದಲ್ಲಿ ಈ ವಿಷಯಕ್ಕೆ ಇದೇ ಮೊದಲನೆಯ ಗ್ರಂಥ. ಈಗ ಪ್ರಸಿದ್ಧವಾದವುಗಳು ಕೇವಲ ಶೈಕ್ಷಣಿಕವಾದವು. ಕನ್ನಡದ ಜನಾಂಗವು ತಿಖುವಳಿಕೆಯಿಂದ ವಿಚಾರಪೂರ್ವಕವಾಗಿ ಮುಂದುವರಿಯಬೇಕಾದರೆ, ಮಾನಸಶಾಸ್ತ್ರದ ಅಭ್ಯಾಸವು ಆಗತ್ಯವೆಂದು, ಹಂಬಲಿಸಿ ಕಳವಳಗೊಂಡ ಜೀವನದ ಪರಿಯತ್ವವಿದು.

ಇದು ಶಾಸ್ತ್ರವು. ವಿಚಾರಪೂರ್ವಕವಾಗಿ ಓದಬೇಕಾದುದು. ವ್ಯಕ್ತಿಹಾಗು ಸಾಮಾಜಿಕ ಜೀವನದ ಚಾರಿತ್ಯದ ವಿಚಾರದ ಜ್ಞಾನವು ಮನೋವಿಜ್ಞಾನಕ್ಕೆ ಒಹುನುಟ್ಟಿಗೆ ಸಂಭಾಧಿಸಿದೆ. ಮುಂದುವರಿಯಲು ಯತ್ನಿಸುತ್ತಿರುವ ಕನ್ನಡದ ಜನಾಂಗವು ಇದನ್ನರಿಯಲೇಬೇಕು. ವಿಷಯವು ಗಡುಽಜಾದುದು ಎಂದು ಉದಾಸೀನವಾಗುವುದು. ಆತ್ಮಫಾತುಕವಾಗುವದು.

ಇದರ ಪರಿವಿಡಿಯನ್ನು ನೋಡಿ ಭಾರತೀಯರು ಮಾನಸಶಾಸ್ತ್ರದ ವಿಷಯವಾಗಿ ವಿಚಾರವನ್ನೇ ಮಾಡಿಲ್ಲವೇ ಎಂದು ಶಂಕಿಸಬಹುದು. ಆದರೆ ಪ್ರತ್ಯೇಕವಾಗಿ, ಮಾನಸಶಾಸ್ತ್ರವೆಂದು ನಮ್ಮೆಲ್ಲ ವಿಚಾರ ಮಾಡಿಲ್ಲವೆಂಬುದನ್ನು ಹಾರಿಯಲಾಗದು. ರಾಜಯೋಗವು ಒಂದು ಬಗೆಯಿಂದ ಮಾನಸಶಾಸ್ತ್ರವೇ! ಭಾರತೀಯರು ಎಲ್ಲ ವಿಷಯಗಳನ್ನು ಆಧ್ಯಾತ್ಮದೃಷ್ಟಿಯಿಂದ ವಿಚಾರ ಮಾಡುವಂತೆ ಇದನ್ನೂ ಮಾಡಿದ್ದಾರೆ. ಇಲ್ಲ.

ಶ್ರೀಪಾನ್ ಗೌರೀಶ ಕ್ಯಾರ್ಯಕ್ಷಣೀಯವರು, ತಮ್ಮ ಶ್ರಮದ ಫಲವನ್ನು ಬಳ್ಳಿಗೆ ನೀಡುದುದಕ್ಕಾಗಿ ಅವರಿಗೆ ನಾವು ಶ್ರಣಿಯಾಗಿದ್ದೇವೆ. ಗೆ. ಶಂ. ಬಾ. ಜೋಸೀಯಾಯವರು ಪ್ರಸ್ತುತವು ಬಳ್ಳಿಗೆ ದೂರೆಯುವಂತೆಯೂ ಮುಂದುಣಿಕ್ಕೆ ಪ್ರತಿಯು ಯೋಗ್ಯವಾಗುವಂತೆಯೂ ಮಾಡಿಕೊಟ್ಟಿದ್ದಕ್ಕಾಗಿ, ಬಳ್ಳಿಯು ಆವರ ಉಪಕಾರದಲ್ಲಿದೆ. ಪ್ರೌ. ಜಹಿರದಾರರು ಮುನ್ಸುಡಿಯನ್ನು ಒರೆದುಕೊಟ್ಟಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ವಾಜಕರು ಸಾಧಾನದಿಂದ ಒಮ್ಮೆ ಪೂರ್ಣ ಓದಬೇಕಾಗಿ ಬಿಸ್ತುವಿಸುತ್ತೇನೆ.

ಕಾರಹುಣವ್
ಧಾರವಾದ

}

ತಮ್ಮ ಸೇವಕ,
ಬುಲ್ಲಿ ಜಿಂದುಮಾಧವ

ಶ್ರೀ. ಶೆ. ಬಾ. ಜೋಸಿಯನರ ಪ್ರಸ್ತುಕಗಳು.

೧. ಕನ್ನಡದ ನೇಲಿ:- ಮುಂಬೈ ಸರಕಾರದ ಕನ್ನಡ ಸಂಶೋಧನ
ಸಮಿತಿಯವರ ಪುರಸ್ಕಾರ ದೊರೆತುದು. ೮-೮-೦
೨. ಕನ್ನಡದ ನುಡಿಹುಟ್ಟಿ:- ಮದರಾಸಿನ ಟೆಕ್ನಿಷಿಯಾಲ್ ಕೆವೀ
ಟಿಯ ಇನಾನು ದೊರೆತಿದೆ. ೮-೦-೦
೩. ಶಿವರಹಸ್ಯ:- ಏರ್ ಶೈವ ಧರ್ಮದ ಪುರಾತನತ್ವವು ಇದರಲ್ಲಿ
ಸದ್ಗುರುವಾಗಿದೆ. ಶಿವ, ಹನುಮ ವಾಯುದೇವರ
ಬಗ್ಗೆ ಹೊನ್ನೆ ಎಕಾರಗಳು ಪ್ರಕಟವಾಗಿವೆ. ೮-೦-೦
೪. ಮಕ್ಕಳ ಒಡಪ್ರಗಳು:- ಕನ್ನಡ ಸಂಸ್ಕೃತಿಯ ತಿರುಳಿಸಂತಿ
ರುವ ಈ ಒಡಪ್ರಗಳನ್ನು ಮಕ್ಕಳು ಒದಿ
ಆಸಂದ ಪಡದೆ ಇರಲಾರರು. ೦-೬-೦
೫. ಉಪನಿಷತ್ತ ರಹಸ್ಯ:- ಅಧ್ಯಾತ್ಮದ ಅವೌಲಿಕಗ್ರಂಥ ೯-೮-೦
ಮಾಧವ ಬಲ್ಲಾ ಇಬಂಧುಗಳು ಸಾಧನಕೆರೆ, ಧಾರವಾದ

ಉಪಯುಕ್ತ] ಗ್ರಹವೈರ್ಯಕ [ಜಿಷಧಸೆಟ್ಟಿಗೆ

ನಿತ್ಯಜೀವನದಲ್ಲಿ ಅತ್ಯಂತ ಉಪಯುಕ್ತವಾದ ೨೭ ಬೇರೆ ಬೇರೆ ಜೀವ
ಧಗಳುಳ್ಳ ಪೆಟ್ಟಿಗೆ ಇದು, ಸುಪ್ರಸಿದ್ಧ ಡಾಕ್ಟರರೂ ಆಯುವೇದಾಭಿವಾನಿ
ಗಳೂ ಆದ ಡಾ. ಸವಣಾರರ ಸಲಹೆಯ ಮೇರಿಗೆ ಸಿದ್ಧಪಡಿಸಿದೆ. ಅನು
ಪಾನ ಪತ್ರಿಕೆಯು ಇದರಲ್ಲಿಯೇ ಇದೆ. ಜಿಕ್ಕಪುಟ್ಟ ಬೇನೆಗಳಿಗೆ, ಡಾಕ್ಟರರ
ಕಡೆಗೆ ಹೊಗುವ ಅವಶ್ಯಕತೆ ಇಲ್ಲ.

ಹಳ್ಳಿಗರ ಕಾಮಧೇನು. ಬೇಲೆ ಇ. ರಜ. ಮಾತ್ರ.

ದಿ. ಕೆನಾಂಟಿಕ ಆಯುವೇದ ಘಾರ್ಮಸಿ ಲಿ.

ಜಾಗಲಕೋಟಿ

ದ ಯುನ್ಯೆಟಿಡ್ ಕನರ್ಫರ್ಮೆಂಟ್ ಇನ್‌ಗ್ರೇನ್ಸ್ ಕಂಪನಿ ಲಿಮಿಟೆಡ್.

ಹೆಡ್ ಅಫೀಸ್: ಧಾರವಾಡ

- ಗ್ರಾಲನೆಯ ವಿವಾ ಕಾರ್ಯದೇಶ ಮೇರಿಗೆ ರಚಿಸ್ತರ ಆಗಿದ್ದು ಈನರಿಗೆ ಸರಕಾರದ ಆಧಾರಪತ್ರಗಳಲ್ಲಿ ರೂ. ೧,೬೮,೨೦೦ಗಳನ್ನು ಪಾಲಿಸಿದಾರರ ಭದ್ರತೆಗಾಗಿ ಇಟ್ಟಿದೆ.
- ಕಂಪನಿಯ ಜೀವ ವಿವಾನಿಧಿಯು ಒಂದು ಲಕ್ಷ ರೂ. ಗ್ರಾಷ್ಟು ಇರುವುದರಿಂದ ಪಾಲಿಸಿದಾರರ ಹಿತ ಸಂರಕ್ಷಣೆಯು ಪೂರ್ಣವಾಗಿದೆ.
- ಕನರ್ಫರ್ಮೆಂಟ್ ಬಂಡವಾಳ, ಕನ್ನಡಿಗರ ಆಡಳಿತ, ಕನ್ನಡನಾಡಿನ ಆರ್ಥಿಕ ಉನ್ನತಿಯನ್ನೇ ಕೋರುವ ಈ ಉತ್ತಮ ವಿವಾಕಂಪನಿಯಲ್ಲಿ ಎಲ್ಲರೂ ಪಾಲಿಸಿ ಪಾಲುಗಳನ್ನು ಪಡೆಯಬೇಕು.
- ಕನರ್ಫರ್ಮೆಂಟ್ ಎಲ್ಲ ಜಿಲ್ಲೆಗಳಿಂದಲೂ ಏಜಂಟ್‌ರಾಗ ಬಯಸುವವರು ಈ ಕೆಳಗಿನ ವಿಳಾಸಕ್ಕೆ ಪತ್ರವ್ಯವಹಾರ ಮಾಡಬೇಕು.

ಎಮ್. ಗೋವಧನರಾವ್

ಮಾರ್ಗಸೇಚರ್,

ಯು. ಕೆ. ಇ. ಕೆ. ಲಿ. ಧಾರವಾಡ.

